

ಕರಾಸಕೈಅನಿನಿ

62ನೇ ವಾರ್ಷಿಕ ವರದಿ

2021-22

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ
ಅಭಿವೃದ್ಧಿ ನಿಗಮ ನಿಯಮಿತ

ಧ್ಯೇಯೋಕ್ತಿ

ರಾಜ್ಯದಲ್ಲಿನ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಹಾಗೂ ಉನ್ನತೀಕರಣ ನಿಗಮದ ಪ್ರಮುಖ ಧ್ಯೇಯ. ಮೂಲಭೂತ ಸೌಲಭ್ಯಗಳ ನಿರ್ಮಾಣ ಹಾಗೂ ಉಪಯೋಗ ಹಾಗೂ ವಿಶೇಷವಾಗಿ ಹಿಂದುಳಿದ ಪ್ರದೇಶಗಳಲ್ಲಿ ಕಚ್ಚಾ ಸಾಮಗ್ರಿಗಳ ಮಾರಾಟ, ತಾಂತ್ರಿಕ ನೆರವು ಹಾಗೂ ಸಹಕಾರ ಇವುಗಳ ಗುರಿ ತಲುಪಲು ಮಾರ್ಗಗಳ, ಫಲಿತಾಂಶಕ್ಕೆ ಉತ್ಸುಕತೆ, ಸಕಾಲದಲ್ಲಿ ಉತ್ತಮ ಗುಣಮಟ್ಟದ ಕೆಲಸ ನಿರ್ವಹಿಸಲು ಪ್ರಾಮುಖ್ಯತೆ ಹಾಗೂ ಉದ್ಯಮಿಗಳ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಆಸಕ್ತಿ ಇವು ನೌಕರರ ಧ್ಯೇಯ.

ಕೈಗಾರಿಕೆಯಲ್ಲಿ ಸಂಪದ್ಭರಿತ ಕರ್ನಾಟಕ ನಮ್ಮ ದೃಷ್ಟಿ.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ
ರಾಜಾಜಿನಗರ, ಬೆಂಗಳೂರು-560 010.

ನಿರ್ದೇಶಕರ ಮಂಡಳಿ

ಶ್ರೀ. ಕಳಕಪ್ಪ ಗುರುಶಾಂತಪ್ಪ ಬಂಡಿ, ಶಾಸಕರು	:	ಮಾನ್ಯ ಅಧ್ಯಕ್ಷರು
ಶ್ರೀ. ಎಸ್. ದತ್ತಾತ್ರೀ ಬಿನ್ ಸೂರ್ಯನಾರಾಯಣ ರಾವ್	:	ಮಾನ್ಯ ಉಪಾಧ್ಯಕ್ಷರು
ಶ್ರೀ. ಪಂಕಜ್‌ಕುಮಾರ ಪಾಂಡೆ, ಐ.ಎ.ಎಸ್.	:	ನಿರ್ದೇಶಕರು
ಡಾ. ಎಂ. ಆರ್. ರವಿ ಐ.ಎ.ಎಸ್.	:	ನಿರ್ದೇಶಕರು
ಡಾ. ಎನ್. ಶಿವಶಂಕರ, ಐ.ಎ.ಎಸ್.	:	ನಿರ್ದೇಶಕರು
ಶ್ರೀಮತಿ. ವಿನೋತ್ ಪ್ರಿಯ, ಐ.ಎ.ಎಸ್.	:	ನಿರ್ದೇಶಕರು
ಶ್ರೀಮತಿ. ಸಿ. ಸತ್ಯಭಾಮ, ಐ.ಎ.ಎಸ್.	:	ವ್ಯವಸ್ಥಾಪಕ ನಿರ್ದೇಶಕರು
ಶ್ರೀ. ಚಂದ್ರಶೇಖರ್ ನಾಯಕ, ಐ.ಎ.ಎಸ್.	:	ನಿರ್ದೇಶಕರು
ಶ್ರೀ. ಶಿವಯೋಗಿ ಹಿರೇಮಠ	:	ನಿರ್ದೇಶಕರು
ಶ್ರೀ. ಜಿ.ಆರ್. ಅಕದಾಸ್	:	ನಿರ್ದೇಶಕರು
ಶ್ರೀ. ಎಸ್.ಸಿ. ಪಾಟೀಲ್ ಸೈದಾಪುರ	:	ನಿರ್ದೇಶಕರು
ಶ್ರೀ. ಕೆ ನಾರಾಯಣ ಪ್ರಸನ್ನ	:	ನಿರ್ದೇಶಕರು
ಶ್ರೀಮತಿ. ಹೇಮಲತಾ ಸಿ. ಐ.ಎ.ಎಸ್.	:	ನಿರ್ದೇಶಕರು
ಶ್ರೀ. ಶಶಿಧರ್ ಪಿ.	:	ನಿರ್ದೇಶಕರು
ಶ್ರೀ. ಎನ್.ಪಿ. ಧಿರೇನ್	:	ಕಂಪನಿ ಕಾರ್ಯದರ್ಶಿ
ಶಾಸನ ಬದ್ಧ ಲೆಕ್ಕ ಪರಿಶೋಧಕರು	:	ರಾಮ್ ರಾಜ್ ಅಂಡ್ ಕಂ. ಬೆಂಗಳೂರು-560 011
ಬ್ಯಾಂಕುಗಳು	:	ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಆಡಳಿತ ಕಛೇರಿ	:	ಆಡಳಿತ ಕಛೇರಿ ಕಟ್ಟಡ, ಕೈಗಾರಿಕಾ ವಸಾಹತು, ರಾಜಾಜಿನಗರ, ಬೆಂಗಳೂರು-560 010.

Phone: 23407011 – 25

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ

(ಕರ್ನಾಟಕ ಸರ್ಕಾರದ ಒಂದು ಉದ್ಯಮ)

ನೋಂದಾಯಿತ ಕಛೇರಿ: ಆಡಳಿತ ಕಛೇರಿ ಕಟ್ಟಡ, ಕೈಗಾರಿಕಾ ವಸಾಹತು, ರಾಜಾಜಿನಗರ, ಬೆಂಗಳೂರು -560 010.

ದೂರವಾಣಿ : 080-2340 7011 ಇಂದ 7025 ಫ್ಯಾಕ್ಸ್ : 91+080-23143566/23389070

ತಂತಿ -MYSMALCORP - ಈ ಮೈಲ್ :kssidc@vsnl.com ವೆಬ್‌ಸೈಟ್ -www.kssidc.kar.nic.in

ಎಸ್‌ಇಸಿವೈ/ಎಜಿಎಂ/62/2021-22

27ನೇ ಸೆಪ್ಟೆಂಬರ್ 2022

ತಿಳುವಳಿಕೆ

ಈ ಮೂಲಕ ತಿಳಿಯಪಡಿಸುವುದೇನೆಂದರೆ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತದ 62ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ದಿನಾಂಕ 28ನೇ ಸೆಪ್ಟೆಂಬರ್ 2022ರಂದು ಬುಧವಾರ ಅಪರಾಹ್ನ 01-15 ಗಂಟೆಗೆ ನಿಗಮದ ನೋಂದಾಯಿತ ಕಛೇರಿ ಕಟ್ಟಡ, ಕೈಗಾರಿಕಾ ವಸಾಹತು, ರಾಜಾಜಿನಗರ, ಬೆಂಗಳೂರು-560 010. ಆವರಣದಲ್ಲಿರುವ ಕಾರ್ಪೋರೇಟ್ ಕಛೇರಿಯ ಮಂಡಳಿ ಕೊಠಡಿಯಲ್ಲಿ ಕೆಳಕಂಡ ವಿಷಯಗಳ ಬಗ್ಗೆ ವ್ಯವಹರಿಸುವ ಸಲುವಾಗಿ ಕರೆಯಲಾಗಿದೆ.

1. ಸಾಮಾನ್ಯ ವ್ಯವಹಾರಗಳು:

1. 31ನೇ ಮಾರ್ಚ್ 2022ರಂದು ಇರುವಂತೆ ನಿರ್ದೇಶಕರವರ ವರದಿ, ಶಾಸನ ಬದ್ಧ ಲೆಕ್ಕ ಪರಿಶೋಧಕರ ವರದಿ, ಭಾರತದ ಕಂಪ್ಯೂಲರ್ ಮತ್ತು ಆಡಿಟರ್ ಜನರಲ್‌ರವರ ಟೀಕೆಗಳನ್ನು ಒಳಗೊಂಡ ನಿಗಮದ ಲೆಕ್ಕಪರಿಶೋಧಿಸಲ್ಪಟ್ಟ ಆಸ್ತಿ ಹೊಣೆ ತಃಖ್ತೆ ಮತ್ತು ಆ ದಿನಕ್ಕೆ ಅಂತ್ಯವಾದ ಲಾಭ ಮತ್ತು ನಷ್ಟದ ತಃಖ್ತೆ ಪಡೆದು, ಪರಿಶೀಲಿಸಿ ಅಂಗೀಕರಿಸುವ ಬಗ್ಗೆ.
2. 2021-22ನೇ ಸಾಲಿನ ಹಣಕಾಸಿನ ವರ್ಷಕ್ಕೆ ಲಾಭಾಂಶ ಪಾವತಿ ಮಾಡುವ ಬಗ್ಗೆ.
3. 2022-23ರ ವರ್ಷಕ್ಕೆ ಶಾಸನಬದ್ಧ ಲೆಕ್ಕಪರಿಶೋಧಕರನ್ನಾಗಿ ಸಿ & ಎ.ಜಿ ರವರು ಮೆ. ರಾಮ್ ರಾಜ್ & ಕಂ. ರವರನ್ನು ನೇಮಕ ಮಾಡಿರುವ ಬಗ್ಗೆ ಹಾಗೂ ಇವರ ಸಂಭಾವನೆಯನ್ನು ನಿಗದಿಪಡಿಸುವುದರ ಬಗ್ಗೆ.

ನಿರ್ದೇಶಕರ ಮಂಡಳಿಯ ಅಧ್ಯಕ್ಷನವರ

ಸಹಿ/-

(ಎನ್.ಪಿ. ಧೀರೇನ್)

ಕಂಪನಿ ಕಾರ್ಯದರ್ಶಿ

ಸ್ಥಳ: ಬೆಂಗಳೂರು

ದಿನಾಂಕ: 27.09.2022

ಟಿಪ್ಪಣಿ :

1. ಸಭೆಯಲ್ಲಿ ಭಾಗವಹಿಸಲು ಮತ್ತು ಮತ ಚಲಾಯಿಸಲು ಅರ್ಹತೆ ಹೊಂದಿರುವ ಸದಸ್ಯರು ತಮ್ಮ ಬದಲಾಗಿ ಸಭೆಯಲ್ಲಿ ಭಾಗವಹಿಸಲು ಮತ್ತು ಮತ ಚಲಾಯಿಸಲು ಒಬ್ಬ ಪ್ರತಿನಿಧಿಯನ್ನು ನೇಮಿಸಲು ಅರ್ಹರಾಗಿರುತ್ತಾರೆ.
2. ಎಲ್ಲಾ ವಿವರಗಳನ್ನು ಪೂರ್ತಿಗೊಳಿಸಿ, ಸಹಿ ಮಾಡಲ್ಪಟ್ಟ ಪ್ರತಿನಿಧಿ ಪತ್ರವನ್ನು ಸಭೆ ನಡೆಯುವ 48 ಗಂಟೆಗಳ ಮುಂಚಿತವಾಗಿ ಕಂಪನಿಯ ನೋಂದಾಯಿತ ಸಂಸ್ಥೆಯ ವಶಕ್ಕೆ ಸಲ್ಲಿಸಬೇಕು (ಪ್ರತಿನಿಧಿ ಪತ್ರದ ನಮೂನೆಯನ್ನು ಲಗತ್ತಿಸಲಾಗಿದೆ.)
3. ಇದೊಂದು ಸರ್ಕಾರಿ ಸಂಸ್ಥೆಯಾಗಿರುವುದರಿಂದ ಕಂಪನಿಗಳ ಕಾಯ್ದೆ 2013ರ ನಿಯಮ 139 ಮತ್ತು 143ರ ಅನ್ವಯ ಭಾರತದ ಕಂಪ್ಯೂಲರ್ ಮತ್ತು ಆಡಿಟರ್ ಜನರಲ್‌ರವರು ಶಾಸನಬದ್ಧ ಲೆಕ್ಕಪರಿಶೋಧಕರನ್ನಾಗಿ ನೇಮಕ ಮಾಡಿರುತ್ತಾರೆ.

ಅವರಿಗೆ:

1. ಕ.ರಾ.ಸ.ಕೈ.ಅ.ನಿ. ನಿಯಮಿತದ ಎಲ್ಲಾ ಗೌರವಾನ್ವಿತ ಷೇರುದಾರರುಗಳಿಗೆ,
2. ಕ.ರಾ.ಸ.ಕೈ.ಅ.ನಿ. ನಿಯಮಿತದ ಎಲ್ಲಾ ಗೌರವಾನ್ವಿತ ನಿರ್ದೇಶಕರುಗಳಿಗೆ.

ನಿರ್ದೇಶಕರ ವರದಿ

31ನೇ ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷದ ಲೆಕ್ಕಪರಿಶೋಧಕ ಖಾತೆಗಳೊಂದಿಗೆ 62ನೇ ವಾರ್ಷಿಕ ವರದಿಯನ್ನು ಪ್ರಸ್ತುತಪಡಿಸಲು ನಿಮ್ಮ ನಿರ್ದೇಶಕರು ಸಂತೋಷಪಡುತ್ತಾರೆ.

ಹಣಕಾಸಿನ ಸ್ಥಿತಿಗತಿಯ ಸಾರಾಂಶ

(ಮೊಬಲಗು ರೂ. ಲಕ್ಷಗಳಲ್ಲಿ)

ಕ್ರಮ ಸಂಖ್ಯೆ	ವಿವರಗಳು	2021-22	2020-21
1	ಒಟ್ಟು ಆದಾಯ	7002.53	8870
2	ಒಟ್ಟು ಖರ್ಚು	4390.18	7312
	ತೆರಿಗೆಗೆ ಮುಂಚಿನ ಲಾಭ	2612.34	1558
3	ಸೇರಿಸಿ: ಕಳೆದ ಸಾಲಿನ ಹೊಂದಾಣಿಕೆಗಳು	(13.81)	14
	ಮುಂದಿನ ಅವಧಿಯ ಹೊಂದಾಣಿಕೆಗಳು ಸೇರಿದಂತೆ ತೆರಿಗೆಗೆ ಮುಂಚಿತವಾಗಿ	2598.53	1572
4	ಎಕ್ಸ್ಟ್ರಾ-ಆರ್ಡಿನರಿ ವಸ್ತುಗಳು	(473.37)	-
	ತೆರಿಗೆಯ ಹಿಂದಿನ ವರ್ಷದ ಲಾಭ	2125.15	1572
5	ಕಡಿಮೆ: ತೆರಿಗೆ ನಿಬಂಧನೆಗಳು	510	400
6	ಸೇರಿಸಿ/ಕಡಿಮೆ: ಮುಂದೂಡಲ್ಪಟ್ಟ ತೆರಿಗೆ ಮತ್ತು ಇತರ ತೆರಿಗೆ ಹೊಂದಾಣಿಕೆ	73.54	41
	ಹಿಂದಿನ ವರ್ಷದ ಹೊಂದಾಣಿಕೆ ಸೇರಿದಂತೆ ತೆರಿಗೆಯ ನಂತರದ ಲಾಭ	1541.62	1213

ಮಾನವ ಸಂಪನ್ಮೂಲಗಳು

ನಿಮ್ಮ ಕಂಪನಿಯು ಮಾನವ ಸಂಪನ್ಮೂಲಗಳು ಒಂದು ಸಂಸ್ಥೆಯ ಅತ್ಯಂತ ಪ್ರಮುಖವಾದ ಭಾಗ ಎಂಬ ನಂಬಿಕೆಯನ್ನು ಹೊಂದಿದ್ದು, ಸಿಬ್ಬಂದಿ ಕಲ್ಯಾಣದ ಕಾರ್ಯಕ್ರಮಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾ ಬಂದಿದೆ. ಕಂಪನಿ ಧೈಯೋದ್ದೇಶಗಳನ್ನು ಮಾನವ ಸಂಪನ್ಮೂಲದ ಜೊತೆ ಒಂದುಗೂಡಿಸಿ ಕಂಪನಿಯ ವ್ಯವಹಾರಗಳ ಅಭಿವೃದ್ಧಿಗಾಗಿ ಸತತವಾಗಿ ಶ್ರಮಿಸುತ್ತಾ ಬಂದಿದೆ. 31 ಮಾರ್ಚ್ 2022ರಂದು ಕಂಪನಿಯಲ್ಲಿ 85 ಜನ ನೌಕರ ವರ್ಗದವರಿದ್ದು ಅವರಲ್ಲಿ 64 ಜನ ಪುರುಷರು ಮತ್ತು 21 ಜನ ಮಹಿಳಾ ಉದ್ಯೋಗಿಗಳಿರುತ್ತಾರೆ. ಪರಿಶಿಷ್ಟ ಜಾತಿ/ವರ್ಗಗಳ ಉದ್ಯೋಗ ಪ್ರಮಾಣವು ಶೇಕಡ 42ರಷ್ಟಿರುತ್ತದೆ. (ಪರಿಶಿಷ್ಟ ಜಾತಿಯ 27 ಮತ್ತು ಪರಿಶಿಷ್ಟ ವರ್ಗದ 09 ಉದ್ಯೋಗಿಗಳಿರುತ್ತಾರೆ). 02 ಮಂದಿ ಉದ್ಯೋಗಿಗಳು ಕರ್ನಾಟಕ ಸರ್ಕಾರದಿಂದ ಎರವಲು ಸೇವೆಗೆ ನಿಯೋಜಿತರಾಗಿರುತ್ತಾರೆ. ನಿಮ್ಮ ಕಂಪನಿಯು ಸಿಬ್ಬಂದಿವರ್ಗದವರ ಅನುಕೂಲಕ್ಕಾಗಿ 'ಪೇಮೆಂಟ್ ಆಫ್ ಗ್ರಾಚ್ಯುಯಿಟಿ ಆಕ್ಟ್'-1972 ಮತ್ತು ಇತರ ಹಲವು ಕಲ್ಯಾಣ ಯೋಜನಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿರುತ್ತದೆ.

ಶಕ್ತಿ ಮೂಲಗಳ ಉಳಿತಾಯ, ತಾಂತ್ರಿಕ ಆವಿಷ್ಕಾರಗಳ ವಿಲೀನತೆ ಮತ್ತು ವಿದೇಶಿ ವ್ಯವಹಾರಗಳಲ್ಲಿನ ಆದಾಯ ಮತ್ತು ಖರ್ಚಿನ ಬಗೆಗೆ ಮಾಹಿತಿಗಳು

ಕಂಪನಿಯಲ್ಲಿ ಯಾವುದೇ ರೀತಿಯ ಉತ್ಪಾದಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವುದಿಲ್ಲವಾದ್ದರಿಂದ ಈ ಸಂಬಂಧದ ವಿವರಣೆಗಳನ್ನು ನೀಡಬೇಕಾದ ಅಗತ್ಯ ಇರುವುದಿಲ್ಲ.

ವ್ಯಾಪಾರ ಕಾರ್ಯಾಚರಣೆಗಳು ಮತ್ತು ಭವಿಷ್ಯದ ನಿರೀಕ್ಷೆಗಳ ಪರಿಶೀಲನೆ:

ನಿಮ್ಮ ನಿರ್ದೇಶಕರು ಕಂಪನಿಯ ವ್ಯವಹಾರದ ಬಗ್ಗೆ ಆಶಾವಾದಿಗಳಾಗಿದ್ದಾರೆ ಮತ್ತು ಮುಂದಿನ ವರ್ಷದಲ್ಲಿ ಹೆಚ್ಚಿದ ಆದಾಯದೊಂದಿಗೆ ಉತ್ತಮ ಕಾರ್ಯಕ್ಷಮತೆಯ ಭರವಸೆ ಹೊಂದಿದ್ದಾರೆ. ಕಂಪನಿಯ ವ್ಯವಹಾರದ ಸ್ವರೂಪದಲ್ಲಿ ಯಾವುದೇ ಬದಲಾವಣೆ ಇಲ್ಲ.

ಡಿವಿಡೆಂಡ್

ತೆರಿಗೆಯ ನಂತರದ ಲಾಭದ 30% ರಷ್ಟು ಲಾಭಾಂಶವನ್ನು ಶಿಫಾರಸು ಮಾಡಲು ನಿಮ್ಮ ನಿರ್ದೇಶಕರು ಸಂತೋಷಪಡುತ್ತಾರೆ.

ಕಂಪನಿಯ ಹಣಕಾಸಿನ ಸ್ಥಿತಿಯ ಮೇಲೆ ಯಾವುದೇ ಪರಿಣಾಮ ಬೀರುವ ಯಾವುದೇ ವಸ್ತು ಬದಲಾವಣೆಗಳು ಮತ್ತು ಬದ್ಧತೆ ಈ ಹಣಕಾಸು ವರ್ಷದ ಅಂತ್ಯದ ನಡುವೆ ಸಂಭವಿಸಿದರೆ ಈ ಹಣಕಾಸು ಹೇಳಿಕೆಗಳು ಸಂಬಂಧಿತವಾದವು

ಈ ವರದಿಯ ದಿನಾಂಕದಂದು ಈ ಹಣಕಾಸು ಹೇಳಿಕೆಗಳು ಸಂಬಂಧಿಸಿರುವ ಹಣಕಾಸು ವರ್ಷದ ಅಂತ್ಯದ ನಡುವೆ ಕಂಪನಿಯ ಹಣಕಾಸಿನ ಸ್ಥಿತಿಯ ಮೇಲೆ ಪರಿಣಾಮ ಬೀರುವ ಯಾವುದೇ ವಸ್ತು ಬದಲಾವಣೆಗಳು ಮತ್ತು ಬದ್ಧತೆಗಳು ಸಂಭವಿಸಿಲ್ಲ.

ಶಕ್ತಿಮೂಲಗಳ ಸಂರಕ್ಷಣೆ, ತಾಂತ್ರಿಕ ಜ್ಞಾನದ ವಿಲೀನತೆ, ವಿದೇಶಿ ವಿನಿಮಯಕ್ಕೆ ಸಂಬಂಧಿಸಿದಂತೆ ಗಳಿಕೆ ಮತ್ತು ನೀಡಿಕೆ

ಕಂಪನಿ ಕಾಯಿದೆ 2013ರ ಸೆಕ್ಷನ್ 134(M)ಗೆ ಅನ್ವಯಿಸುವ ಯಾವುದೇ ವಿದೇಶೀ ವ್ಯವಹಾರಗಳನ್ನು ಕಂಪನಿಯು ಕೈಗೊಂಡಿರುವುದಿಲ್ಲವಾದ್ದರಿಂದ ತತ್ಸಂಬಂಧವಾದ ಗಳಿಕೆಯಾಗಲೀ, ನೀಡಿಕೆಯ ಹೊಣೆಯಾಗಲೀ ಕಂಪನಿಗೆ ಇರುವುದಿಲ್ಲ.

ಅಪಾಯಕಾರಿ ಸನ್ನಿವೇಶದ ನಿರ್ವಹಣೆಯ ನೀತಿಯ ಬಗ್ಗೆ ಸಲ್ಲಿಸಬೇಕಾದ ವಿವರಣೆಗಳು

ಕಂಪನಿಯು ಯಾವುದೇ ಅಪಾಯಕಾರಿ ಸನ್ನಿವೇಶದ ನಿರ್ವಹಣಾ ನೀತಿಯನ್ನು ಅಳವಡಿಸಿಕೊಂಡಿರುವುದಿಲ್ಲ. ಕಂಪನಿಯ ಅಸ್ತಿತ್ವಕ್ಕೆ ಧಕ್ಕೆ ಉಂಟುಮಾಡುವಂಥ ಅಪಾಯಕಾರಿ ಸನ್ನಿವೇಶಗಳು ಬಹಳ ಕಡಿಮೆಯಿರುವುದರಿಂದ ಕಂಪನಿಯು ಅದನ್ನು ಪರಿಗಣಿಸಿರುವುದಿಲ್ಲ.

ಕಾರ್ಪೊರೇಟ್ ಮಟ್ಟದ ಸಾಮಾಜಿಕ ಹೊಣೆಗಾರಿಕೆ ಕುರಿತು ಕಂಪನಿಯು ಅಭಿವೃದ್ಧಿ ಪಡಿಸಿದ್ದ ನೀತಿಯ ವಿವರಗಳು

ಕಂಪನಿಯು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಸಮಿತಿಯನ್ನು ಸಂಸ್ಥಾಪಿಸಿದ್ದು, ಅದರಲ್ಲಿ ಮೂವರು ನಿರ್ದೇಶಕರುಗಳು ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ.

1. ವ್ಯವಸ್ಥಾಪಕ ನಿರ್ದೇಶಕರು – ಕರಾಸಕೈಅನಿನಿ
2. ಅಧ್ಯಕ್ಷರು – ಕಾಸಿಯಾ
3. ನಿರ್ದೇಶಕರು – ಎಂ.ಎಸ್.ಎಂ.ಇ.

ಈ ವರದಿಯೊಂದಿಗೆ ಸಿಎಸ್ಆರ್‌ನ ವಾರ್ಷಿಕ ವರದಿಯನ್ನು ಪ್ರತ್ಯೇಕವಾಗಿ ಅನುಬಂಧವಾಗಿ ನೀಡಲಾಗಿದೆ.

ಕಂಪನಿ ಕಾಯಿದೆ 2013ರ ಸೆಕ್ಷನ್ 186ರ ಅನುಸಾರ ಕಂಪನಿಯು ನೀಡಿರುವ ಸಾಲಗಳು, ಹೂಡಿಕೆಗಳು ಮತ್ತು ಖಾತರಿ ನೀಡಿಕೆಯ ಬಗೆಗಿನ ವಿವರಗಳು

ಪರಿಶೀಲನೆಗೆ ಒಳಪಟ್ಟಿರುವ ಪ್ರಸಕ್ತ ವರ್ಷದಲ್ಲಿ ಕಂಪನಿಯು ಯಾವುದೇ ಸಾಲವನ್ನು ನೀಡಿರುವುದಿಲ್ಲ. ಹೂಡಿಕೆಗಳನ್ನು ಮಾಡಿರುವುದಿಲ್ಲ. ಅಲ್ಲದೆ ಯಾವುದೇ ರೀತಿಯ ಖಾತರಿಯನ್ನು ಸಹ ನೀಡಿರುವುದಿಲ್ಲ. ಹೀಗಾಗಿ ಕಂಪನಿ ಕಾಯ್ದೆ 2013 ಕಾಲಂ 186ರ ಅನ್ವಯ ಯಾವುದೇ ವಿವರಣೆ ನೀಡುವ ಅಗತ್ಯ ಇರುವುದಿಲ್ಲ.

ಸಂಬಂಧಿತ ಪಾರ್ಟಿಗಳೊಂದಿಗೆ ಕಂಪನಿಯು ಮಾಡಿಕೊಂಡ ಒಪ್ಪಂದಗಳು ಮತ್ತು ಹೊಂದಾಣಿಕೆಗಳ ವಿವರಗಳು

ಕಂಪನಿಗಳ ಕಾಯಿದೆ 2013ರ ಸೆಕ್ಷನ್ 188ರ ಅನುಸಾರ ಪ್ರಸ್ತುತ ವರ್ಷದಲ್ಲಿ ಕಂಪನಿಯು ಸಂಬಂಧಿತ ಪಾರ್ಟಿಗಳೊಂದಿಗೆ ಯಾವುದೇ ಒಪ್ಪಂದಗಳನ್ನಾಗಲೀ, ಹೊಂದಾಣಿಕೆಗಳನ್ನಾಗಲೀ ಮಾಡಿಕೊಂಡಿರುವುದಿಲ್ಲ.

ಅರ್ಹತೆಗಳು, ಕಾಯ್ದಿರಿಸುವಿಕೆಗಳು ಅಥವಾ ಪ್ರತಿಕೂಲ ಟಿಪ್ಪಣಿಗಳು ಅಥವಾ ಹಕ್ಕು ನಿರಾಕರಣೆಗಳ ಕುರಿತು ವಿವರಣೆ ಅಥವಾ ಕಾಮೆಂಟ್‌ಗಳು ಲೆಕ್ಕಪರಿಶೋಧಕರು ಮತ್ತು ಅಭ್ಯಾಸ ಮಾಡುವ ಕಂಪನಿ ಕಾರ್ಯದರ್ಶಿ ಅವರ ವರದಿಗಳಲ್ಲಿ:

ಲೆಕ್ಕ ಪರಿಶೋಧಕರು ತಮ್ಮ ವರದಿಯಲ್ಲಿ ಮಾಡಿದ ಅರ್ಹತೆಗಳು, ಮೀಸಲಾತಿಗಳು ಅಥವಾ ಪ್ರತಿಕೂಲ ಟಿಪ್ಪಣಿಗಳನ್ನು ಈ ವರದಿಗೆ ಲಗತ್ತಿಸಲಾದ ಅನುಬಂಧದಲ್ಲಿ ತಿಳಿಸಲಾಗಿದೆ.

ಸೆಕ್ರೆಟರಿಯಲ್ ಆಡಿಟ್ ವರದಿಯ ಸಲ್ಲಿಕೆಗೆ ಸಂಬಂಧಿಸಿದ ನಿಬಂಧನೆಗಳು ಕಂಪನಿಗೆ ಅನ್ವಯಿಸುವುದಿಲ್ಲ.

ನಿರ್ದೇಶಕರ ನೇಮಕಾತಿ, ಸಂಭಾವನೆ ಪಾವತಿ ಮತ್ತು ಅವರ ಕರ್ತವ್ಯಗಳ ನಿರ್ವಹಣೆಗೆ ಸಂಬಂಧಿಸಿದ ಕಂಪನಿಯ ನೀತಿ:

ನಿಗಮವು ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 2(45) ಕ್ಕೆ ಅನುಸಾರವಾಗಿ ಸರ್ಕಾರಿ ಕಂಪನಿಯಾಗಿರುವುದರಿಂದ, ನಿರ್ದೇಶಕರು ಮತ್ತು ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಯ ನೇಮಕಾತಿಯು ಸರ್ಕಾರದ ಅಧಿಸೂಚನೆಯ ಪ್ರಕಾರವಾಗಿರುತ್ತದೆ ಮತ್ತು ಅಂತಹ ನೇಮಕಗೊಂಡ ನಿರ್ದೇಶಕರಿಗೆ ಸಂಭಾವನೆ ನೀಡಲಾಗುತ್ತದೆ ಮತ್ತು ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಗೆ ಗ್ರೇಡ್ ನೇಮಕಾತಿ ಪ್ರಾಧಿಕಾರದಿಂದ ನಿಗದಿಪಡಿಸಲಾಗಿದೆ.

ವಾರ್ಷಿಕ ವರದಿ

ವಾರ್ಷಿಕ ವರದಿ ಇತರಗಳ ಪ್ರತಿಗಳನ್ನು ಕಂಪನಿ ವೆಬ್‌ಸೈಟ್‌ನಲ್ಲಿ www.kssidc.co.in. ಪ್ರಕಟಿಸಲಾಗಿದೆ.

ಪರಿಶೀಲನೆಗೆ ಒಳಪಟ್ಟಿರುವ ಈ ವರ್ಷದಲ್ಲಿ ನಡೆದ ಮಂಡಳಿ ಸಭೆಗಳ ಸಂಖ್ಯೆಗಳು

ಪರಿಶೀಲನೆಯಲ್ಲಿರುವ ಹಣಕಾಸು ವರ್ಷದಲ್ಲಿ ಕಂಪನಿಯು 18-11-2021, 28-11-2021, ಮತ್ತು 24-03-2022 ದಿನಾಂಕದ 03 ಬೋರ್ಡ್ ಸಭೆಗಳನ್ನು ನಡೆಸಿದೆ.

ನಿರ್ದೇಶಕರುಗಳ ಜವಾಬ್ದಾರಿಯ ಬಗೆಗಿನ ಹೇಳಿಕೆಗಳು

ಕಂಪನಿ ಕಾಯಿದೆ 2013ರ 134(5)ನೇ ಅನ್ವಯವಾಗಿ ನಿರ್ದೇಶಕ ಮಂಡಳಿಯು ತಮ್ಮ ಜವಾಬ್ದಾರಿಯನ್ನು ಕುರಿತು ಈ ಮುಂದಿನಂತೆ ಹೇಳಿಕೆಯನ್ನು ನೀಡಿರುತ್ತದೆ.

- (ಎ) ಲೆಕ್ಕ ಪತ್ರಗಳ ವಾರ್ಷಿಕ ವರದಿಯನ್ನು ತಯಾರಿಸುವಾಗ ಸೂಕ್ತವಾದ ಲೆಕ್ಕಪತ್ರ ನೀತಿಯನ್ನು ಅಳವಡಿಸಿಕೊಂಡು ಸಾಮಗ್ರಿಗಳ ವಹಿವಾಟಿನ ಬಗೆಗೆ ನಿಖರವಾದ ವಿವರಣೆಗಳನ್ನು ಸಲ್ಲಿಸಿರುತ್ತದೆ.
- (ಬಿ) ಕಂಪನಿಯ ಲೆಕ್ಕಪತ್ರಗಳನ್ನು ಸಿದ್ಧಪಡಿಸುವಾಗ ಸೂಕ್ತವಾದ ಲೆಕ್ಕಪತ್ರ ನೀತಿಯನ್ನು ಅನುಸರಿಸಿ ವರ್ಷಾಂತ್ಯದಲ್ಲಿ ಕಂಪನಿಯ ಆರ್ಥಿಕ ಸ್ಥಿತಿಗಳಿಗೆ ನೈಜ ಚಿತ್ರಣವನ್ನು ನೀಡುತ್ತದೆ. ವರ್ಷಾವಧಿಯಲ್ಲಿ ತೆಗೆದುಕೊಂಡ ತೀರ್ಮಾನಗಳು ಹಾಗೂ ಮಾಡಿದ ಅಂದಾಜುಗಳು ಕಂಪನಿಯನ್ನು ಲಾಭಕರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೂಡಿದ್ದು ತರ್ಕಬದ್ಧವಾಗಿರುತ್ತದೆ. ವರ್ಷಾಂತ್ಯದಲ್ಲಿ ಆರ್ಥಿಕ ಪರಿಸ್ಥಿತಿಯ ನೈಜ ಹಾಗೂ ಸ್ಪಷ್ಟವಾದ ತಿಳುವಳಿಕೆ ಮೂಡಿಸುತ್ತದೆ.
- (ಸಿ) ಲೆಕ್ಕಪತ್ರಗಳ ನಿರ್ವಹಣೆಯ ಬಗೆಗೆ ಸೂಕ್ತವಾದ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ನಿರ್ದೇಶಕರು ಸಂಸ್ಥೆಯ ಆಸ್ತಿಗಳನ್ನು ಸುರಕ್ಷಿತವಾಗಿ ಕಾಪಾಡಲು ಮತ್ತು ಅಕ್ರಮ ಅಥವಾ ಮೋಸಗಳನ್ನು ಜಾಗರೂಕತೆಯಿಂದ ತಡೆಗಟ್ಟಲು ಶಕ್ತರಾಗಿರುತ್ತಾರೆ.

- (ಡಿ) ಲೆಕ್ಕಪತ್ರಗಳ ಪದ್ಧತಿಯ ನಿರಂತರತೆಯ ಆಧಾರವನ್ನು ಅನುಸರಿಸಿ ನಿರ್ದೇಶಕರುಗಳ ವಾರ್ಷಿಕ ಲೆಕ್ಕಪತ್ರಗಳ ಹೇಳಿಕೆಗಳನ್ನು ರೂಪಿಸಿರುತ್ತಾರೆ.
- (ಇ) ಕಂಪನಿ ಕಾಯಿದೆ 2013ರ ಸೆಕ್ಷನ್ 134(3)ರ ಉಪನಿಯಮ (ಇ)ಯ ಅನುಸಾರ ಅಳವಡಿಸಿಕೊಳ್ಳಬೇಕಾದ ಆಂತರಿಕ ಆರ್ಥಿಕ ನಿಯಂತ್ರಣ ವಿಧಾನಗಳಿಗೆ ಕಂಪನಿಯು ಒಳಪಡದೇ ಇರುವುದರಿಂದ ನಿಯಮಗಳು ಕಂಪನಿಗೆ ಅನ್ವಯಿಸುವುದಿಲ್ಲ.
- (ಎಫ್) ಸಂಬಂಧಪಟ್ಟ ಎಲ್ಲ ಕಾಯಿದೆಗಳೂ ಕಂಪನಿಯು ಅಳವಡಿಸಿಕೊಂಡಿರುವ ನೀತಿ ನಿಯಮಾವಳಿಗಳಿಂದ ಸೂಕ್ತವಾದ ನಿರ್ವಹಿಸಲ್ಪಡುತ್ತಿರುವುದರಿಂದ ವ್ಯವಹಾರಗಳ ನಿರ್ವಹಣೆಗೆ ಅಗತ್ಯಾನುಸಾರವಾಗಿದ್ದು ಪರಿಣಾಮಕಾರಿ ಯಾಗಿರುತ್ತದೆ.

ಅಂಗಸಂಸ್ಥೆಗಳು, ಜಂಟಿ ಕಾರ್ಯಾಚರಣೆಗಳು ಮತ್ತು ಸಹಯೋಗಿ ಕಂಪನಿಗಳು

ಕಂಪನಿ ಯಾವುದೇ ಅಂಗಸಂಸ್ಥೆಗಳಾಗಲಿ, ಸಹಯೋಗಿ ಕಂಪನಿಗಳಾಗಲಿ ಇರುವುದಿಲ್ಲ ಮತ್ತು ಕಂಪನಿಯು ಈ ವರ್ಷದಲ್ಲಿ ಯಾವುದೇ ಸಂಸ್ಥೆಯ ಜೊತೆ ಜಂಟಿಕಾರ್ಯಾಚರಣೆಯಲ್ಲಿ ಪಾಲ್ಗೊಂಡಿಲ್ಲ.

ಠೇವಣಿಗಳು

ಪ್ರಸ್ತುತ ವರ್ಷದಲ್ಲಿ ಕಂಪನಿಯು ಯಾವುದೇ ಠೇವಣಿಗಳನ್ನು ಸ್ವೀಕರಿಸಿರುವುದಿಲ್ಲ ಮತ್ತು ನವೀಕರಿಸಿರುವುದಿಲ್ಲ.

ಸ್ವತಂತ್ರ ನಿರ್ದೇಶಕರ ಘೋಷಣೆ

ಕಂಪನಿಯು ಕಂಪನಿಗಳ ಕಾಯಿದೆ 2013 ರ 2(45) ಅನುಸಾರವಾಗಿ ಸರ್ಕಾರಿ ಕಂಪನಿಯಾಗಿದೆ ಮತ್ತು ನಿರ್ದೇಶಕರ ನೇಮಕಾತಿ, ಸಂಭಾವನೆ ಪಾವತಿ ಮತ್ತು ಅವರ ಕರ್ತವ್ಯಗಳ ನಿರ್ವಹಣೆಗೆ ಸಂಬಂಧಿಸಿದ ಕಂಪನಿಯ ನೀತಿಯಲ್ಲಿ ಉಲ್ಲೇಖಿಸಿದಂತೆ ನಿರ್ದೇಶಕರು ಮತ್ತು ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಯ ನೇಮಕಾತಿಯು ಸರ್ಕಾರದ ಅಧಿಸೂಚನೆಯ ಪ್ರಕಾರ ಮತ್ತು ಅಂತಹ ನೇಮಕಗೊಂಡ ನಿರ್ದೇಶಕರು ಮತ್ತು ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಗೆ ಸಂಭಾವನೆಯನ್ನು ನೇಮಕಾತಿ ಪ್ರಾಧಿಕಾರವು ನಿಗದಿಪಡಿಸಿದ ದರ್ಜೆಯ ಪ್ರಕಾರ ನೀಡಲಾಗುತ್ತದೆ. ಕಂಪನಿಯು ಮಂಡಳಿಗೆ ಸ್ವತಂತ್ರ ನಿರ್ದೇಶಕರನ್ನು ನೇಮಿಸಲು ಸರ್ಕಾರಕ್ಕೆ ಪತ್ರ ಬರೆದಿದೆ ಮತ್ತು ಸರ್ಕಾರದ ಅನುಮೋದನೆಗೆ ಕಾಯುತ್ತಿದೆ.

ನಿರ್ದೇಶಕರುಗಳು

01.04.2021 ರಿಂದ 31.03.2022ರವರೆಗಿನ ನಿರ್ದೇಶಕರ ಮಂಡಳಿ.

ಕ್ರ.ಸಂ.	ನಿರ್ದೇಶಕರ ಹೆಸರು ಶ್ರೀಯುತ/ಶ್ರೀಮತಿ	ಹುದ್ದೆ	ನೇಮಕಾತಿ	ನಿವೃತ್ತಿ
1	ಶ್ರೀ. ಕಳಕಪ್ಪ ಗುರುಶಾಂತಪ್ಪ ಬಂಡಿ	ಅಧ್ಯಕ್ಷರು	28.07.2020	-
2	ಶ್ರೀ. ಎಸ್. ದತ್ತಾತ್ರಿ ಬಿನ್ ಸೂರ್ಯನಾರಾಯಣ ರಾವ್	ಉಪಾಧ್ಯಕ್ಷರು	08.10.2020	-
3	ಶ್ರೀ. ಪಂಕಜ್ ಕುಮಾರ್ ಪಾಂಡೆ, ಐ.ಎ.ಎಸ್., ನಿರ್ದೇಶಕರು	ನಾಮನಿರ್ದೇಶಿತ	31.03.2021	-
4	ಶ್ರೀಮತಿ. ಸಿ ಸತ್ಯಭಾಮ, ಐ.ಎ.ಎಸ್. ನಿರ್ದೇಶಕರು	ನಾಮನಿರ್ದೇಶಿತ	15.03.2021	-
5	ಡಾ. ರಾಮ್ ಪ್ರಸಾಧ್ ಮನೋಹರ್, ಐ.ಎ.ಎಸ್. ನಿರ್ದೇಶಕರು	ನಾಮನಿರ್ದೇಶಿತ	15.03.2021	18.11.2021
6	ಡಾ. ಎನ್. ಶಿವಶಂಕರ, ಐ.ಎ.ಎಸ್. ನಿರ್ದೇಶಕರು	ನಾಮನಿರ್ದೇಶಿತ	20.07.2020	-
7	ಶ್ರೀ. ಶಿವಯೋಗಿ ಹಿರೇಮಠ ನಿರ್ದೇಶಕರು	ನಾಮನಿರ್ದೇಶಿತ	18.02.2020	29.07.2022

ನಿರ್ದೇಶಕರುಗಳು

01.04.2021 ರಿಂದ 31.03.2022ರವರೆಗಿನ ನಿರ್ದೇಶಕರ ಮಂಡಳಿ.

ಕ್ರ.ಸಂ.	ನಿರ್ದೇಶಕರ ಹೆಸರು ಶ್ರೀಯುತ/ಶ್ರೀಮತಿ	ಹುದ್ದೆ	ನೇಮಕಾತಿ	ನಿವೃತ್ತಿ
8	ಶ್ರೀಮತಿ. ವಿನೋತ್ ಪ್ರಿಯ, ಐ.ಎ.ಎಸ್.,	ನಾಮನಿರ್ದೇಶಿತ ನಿರ್ದೇಶಕರು	14.09.2020	29.07.2022
9	ಶ್ರೀ. ಚಂದ್ರಶೇಖರ್ ನಾಯಕ, ಐ.ಎ.ಎಸ್.,	ನಾಮನಿರ್ದೇಶಿತ ನಿರ್ದೇಶಕರು	14.09.2020	29.07.2022
10	ಶ್ರೀ. ಅರಸಪ್ಪ ಕೆ.ಬಿ.	ನಾಮನಿರ್ದೇಶಿತ ನಿರ್ದೇಶಕರು	20.07.2020	18.11.2021
11	ಶ್ರೀ. ಜಿ.ಎರ್. ಅಕದಾಸ್	ನಾಮನಿರ್ದೇಶಿತ ನಿರ್ದೇಶಕರು	09.10.2019	-
12	ಶ್ರೀ. ಎಸ್.ಸಿ. ಪಾಟೀಲ್ ಸಿದ್ದಾಪುರ	ನಾಮನಿರ್ದೇಶಿತ ನಿರ್ದೇಶಕರು	01.09.2020	-
13	ಶ್ರೀ. ಕೆ. ನಾರಾಯಣ ಪ್ರಸನ್ನ	ನಾಮನಿರ್ದೇಶಿತ ನಿರ್ದೇಶಕರು	10.08.2020	-
14	ಶ್ರೀಮತಿ ಹೇಮಲತಾ ಸಿ	ನಾಮನಿರ್ದೇಶಿತ ನಿರ್ದೇಶಕರು	06.08.2020	-
15	ಶ್ರೀ. ಕೆ. ಪಿ. ಮೋಹನ್ ರಾಜ್ ಐ.ಎ.ಎಸ್.	ನಾಮನಿರ್ದೇಶಿತ ನಿರ್ದೇಶಕರು	18.11.2021	24.03.2022
16	ಡಾ. ರವಿ ಎಮ್. ಎರ್. ಐ.ಎ.ಎಸ್.	ನಾಮನಿರ್ದೇಶಿತ ನಿರ್ದೇಶಕರು	24.03.2022	-
17	ಶ್ರೀ. ಶಶಿಧರ್ ಪಿ.	ನಾಮನಿರ್ದೇಶಿತ ನಿರ್ದೇಶಕರು	28.12.2021	-

ಅವಧಿಯನ್ನು ಪೂರ್ಣಗೊಳಿಸಿ ನಿವೃತ್ತರಾದ ನಿರ್ದೇಶಕರ ಸೇವೆಯನ್ನು ನಿರ್ದೇಶಕ ಮಂಡಳಿಯ ಸದಸ್ಯರು ಆದರದಿಂದ ಸ್ಮರಿಸಿ ಗೌರವಿಸುತ್ತಾರೆ.

26.09.2022 ರಲ್ಲಿದ್ದಂತೆ ಮಂಡಳಿ ನಿರ್ದೇಶಕರುಗಳು

ಕ್ರ.ಸಂ.	ಹೆಸರು	ಹುದ್ದೆ
1	ಶ್ರೀ. ಕಳಕಪ್ಪ ಗುರುಶಾಂತಪ್ಪ ಬಂಡಿ,	ಮಾನ್ಯ ಅಧ್ಯಕ್ಷರು
2	ಶ್ರೀ. ಪಂಕಜ್ ಕುಮಾರ್ ಪಾಂಡೆ, ಐ.ಎ.ಎಸ್.,	ನಾಮನಿರ್ದೇಶಿತ ನಿರ್ದೇಶಕರು
3	ಡಾ. ರವಿ ಎಮ್.ಆರ್, ಐ.ಎ.ಎಸ್.,	ನಾಮನಿರ್ದೇಶಿತ ನಿರ್ದೇಶಕರು
4	ಶ್ರೀಮತಿ. ಸಿ. ಸತ್ಯಭಾಮ, ಐ.ಎ.ಎಸ್.,	ನಾಮನಿರ್ದೇಶಿತ ನಿರ್ದೇಶಕರು
5	ಶ್ರೀ. ಗಿರೀಶ್ ಆರ್, ಐ.ಎ.ಎಸ್.,	ನಾಮನಿರ್ದೇಶಿತ ನಿರ್ದೇಶಕರು
6	ಶ್ರೀ. ನಿತೀಶ್ ಕೆ, ಐ.ಎ.ಎಸ್.,	ನಾಮನಿರ್ದೇಶಿತ ನಿರ್ದೇಶಕರು
7	ಶ್ರೀ. ಎಸ್. ಜಿ. ಸೋಮಶಂಕರ್, ಐ.ಎ.ಎಸ್.,	ವ್ಯವಸ್ಥಾಪಕ ನಿರ್ದೇಶಕರು

ಕ್ರ.ಸಂ.	ಹೆಸರು	ಹುದ್ದೆ
8	ಶ್ರೀ. ಅಕದಾಸ್ ಬಿ.ಆರ್.,	ನಾಮನಿರ್ದೇಶಿತ ನಿರ್ದೇಶಕರು
9	ಶ್ರೀ. ಎಸ್.ಸಿ. ಪಾಟೀಲ್,	ನಾಮನಿರ್ದೇಶಿತ ನಿರ್ದೇಶಕರು
10	ಶ್ರೀ. ಕೆ. ನಾರಾಯಣ ಪ್ರಸನ್ನ,	ನಾಮನಿರ್ದೇಶಿತ ನಿರ್ದೇಶಕರು
11	ಶ್ರೀ. ವಿ. ಗೋವಿಂದರಾಜು,	ನಾಮನಿರ್ದೇಶಿತ ನಿರ್ದೇಶಕರು
12	ಶ್ರೀ. ನರಸಿಂಹಮೂರ್ತಿ ಕೆ.ಎನ್.,	ನಾಮನಿರ್ದೇಶಿತ ನಿರ್ದೇಶಕರು

ಹಣಕಾಸಿನ ಪಟ್ಟಿಗೆಗಳಿಗೆ ಸಂಬಂಧಿಸಿದಂತೆ ಆಂತರಿಕ ಆರ್ಥಿಕ ನಿಯಂತ್ರಣದ ಸಮರ್ಪಕತೆ.

ಕಂಪನಿಯು ಅಳವಡಿಕೊಂಡಿರುವ ಲೆಕ್ಕಪತ್ರ ನೀತಿಗೆ ಪೂರಕವಾಗುವಂತೆ ಸಮರ್ಪಕವಾದ ಆಂತರಿಕ ಆರ್ಥಿಕ ನಿಯಂತ್ರಣವನ್ನು ಹೊಂದಿರುತ್ತದೆ. ಆ ವಿಭಾಗೀಯ ಕಛೇರಿಗಳಲ್ಲಿ ಮತ್ತು ಕಂಪನಿಯ ಶಾಖಾ ಕಛೇರಿಗಳಲ್ಲಿ ಆಂತರಿಕ ಲೆಕ್ಕಪತ್ರ ತಪಾಸಣೆಯು ನಿರಂತರವಾಗಿ ಜಾರಿಯಲ್ಲಿದ್ದು ಲೆಕ್ಕಪರಿಶೋಧಕರ ಶಿಫಾರಸುಗಳನ್ನು ಮತ್ತು ನಿರ್ದೇಶನಗಳನ್ನು ಆಡಿಟ್ ಸಮಿತಿಯು ಮೇಲ್ವಿಚಾರಣೆ ಮಾಡಿ ಕಾರ್ಯಗತಗೊಳಿಸುತ್ತದೆ.

ಶಾಸನಬದ್ಧ ಲೆಕ್ಕಪರಿಶೋಧಕರು

ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರು ಮೆ. ರಾಮ್ ರಾಜ್ & ಕಂ. ಚಾರ್ಟೆಡ್ ಅಕೌಂಟೆಂಟ್ಸ್, ಬೆಂಗಳೂರು ಅವರನ್ನು 2021-22ನೇ ಸಾಲಿಗೆ ಕಂಪನಿಯ ಶಾಸನಬದ್ಧ ಲೆಕ್ಕಪರಿಶೋಧಕರನ್ನಾಗಿ ನೇಮಿಸಿದ್ದಾರೆ. ಈ ವರದಿಯೊಂದಿಗೆ ಲೆಕ್ಕ ಪರಿಶೋಧಕರ ವರದಿಯನ್ನು ಅನುಬಂಧವಾಗಿ ಲಗತ್ತಿಸಲಾಗಿದೆ.

ಆಡಿಟ್ ಸಮಿತಿಯ ರಚನೆ ಕುರಿತು ನಿರ್ದಾರ ಪ್ರಕಟಣೆ ಮತ್ತು ಆ ಮೂಲಕ ಜಾಗರೂಕ ನಿರ್ವಹಣೆಯ ಘೋಷಣೆ

ಕಂಪನಿಯು ಆಡಿಟ್ ಸಮಿತಿಯನ್ನು ಸ್ಥಾಪಿಸಿದ್ದು ಅದರಲ್ಲಿ ಈ ಕೆಳಗಿನ ನಿರ್ದೇಶಕರುಗಳು ಸಕ್ರಿಯರಾಗಿರುತ್ತಾರೆ.

1. ಸರ್ಕಾರದ ಕಾರ್ಯದರ್ಶಿಗಳು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ
2. ವ್ಯವಸ್ಥಾಪಕ ನಿರ್ದೇಶಕರು, ಕೆ.ಎಸ್.ಎಸ್.ಐ.ಡಿ.ಸಿ.
3. ನಿರ್ದೇಶಕರು ಎಂ.ಎಸ್.ಎಂ.ಇ., ಭಾರತ ಸರ್ಕಾರ
4. ಅಧ್ಯಕ್ಷರು, ಕಾಸಿಯಾ

ಆಡಿಟ್ ಸಮಿತಿಯು ಕಂಪನಿಯ ಆಂತರಿಕ ನಿಯಂತ್ರಣ ವ್ಯವಸ್ಥೆ, ನಿಗದಿತ ಸಮಯಕ್ಕೆ ಸಿದ್ಧಪಡಿಸಿದ ಆಂತರಿಕ ಆಡಿಟ್ ವರದಿಗಳು ಮತ್ತು ಆರ್ಥಿಕ ಪ್ರಹೇಳಿಕೆಗಳ ಪರಾಮರ್ಶೆ ಮಾಡುತ್ತದೆ.

ಕೇಂದ್ರ ಸರ್ಕಾರವು ನಿರ್ದಿಷ್ಟಪಡಿಸಿದ ವೆಚ್ಚದ ದಾಖಲೆಗಳ ನಿರ್ವಹಣೆ. ಕಂಪನಿಗಳ ಕಾಯಿದೆ 2013 ರ ವಿಭಾಗ 148 ರ ಉಪ-ವಿಭಾಗ-1 ರ ಅಡಿಯಲ್ಲಿ:

ವೆಚ್ಚದ ದಾಖಲೆಗಳ ನಿರ್ವಹಣೆಗೆ ಸಂಬಂಧಿಸಿದ ನಿಬಂಧನೆಗಳು ಈ ಕಂಪನಿಗೆ ಅನ್ವಯಿಸುವುದಿಲ್ಲ

ಆಂತರಿಕ ಮಹಿಳಾ ದೂರು ಸಮಿತಿಯ ರಚನೆ: ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳವನ್ನು ತಡೆಗಟ್ಟುವ ಸಲುವಾಗಿ ಕಂಪನಿ (ತಡೆಗಟ್ಟುವಿಕೆ, ನಿಷೇಧ ಮತ್ತು ನಿರ್ಮೂಲನೆ) ಕಾಯ್ದೆ 2013 ಸೆಕ್ಷನ್ 14ರ ಪ್ರಕಾರ ನಿಗಮದಲ್ಲಿ ಆಂತರಿಕ ಮಹಿಳಾ ದೂರು ಸಮಿತಿಯನ್ನು ರಚಿಸಲಾಗಿರುತ್ತದೆ ಹಾಗೂ ಈ ಕೆಳಗಿನ ಅಧಿಕಾರಿಗಳು / ನೌಕರರನ್ನು ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಾಗಿ ನೇಮಿಸಲಾಗುತ್ತದೆ:

1. ಶ್ರೀಮತಿ ಟಿ. ಲಕ್ಷ್ಮೀದೇವಮ್ಮ - ಅಧ್ಯಕ್ಷರು
2. ಶ್ರೀಮತಿ ಕೆ. ಸುಲೋಚನಾದೇವಿ - ಸದಸ್ಯರು
3. ಶ್ರೀಮತಿ ಪಿ.ಎಂ. ಉಮಾ, ಅವೇಕ್ - ಸದಸ್ಯರು

ಮಹಿಳಾ ಉದ್ಯೋಗಿಗಳ ಸುರಕ್ಷತೆಗಾಗಿ ಕಂಪನಿಯು ಬದ್ಧವಾಗಿದೆ ಮತ್ತು ಸಹವರ್ತಿ ಮಹಿಳಾ ಉದ್ಯೋಗಿಗಳಿಂದ ದೂರುಗಳನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು ಸಮಯೋಚಿತವಾಗಿ ಪರಿಹರಿಸಲಾಗುತ್ತದೆ.

ಷೇರು ವ್ಯವಹಾರ

ಪ್ರಸ್ತುತ ವರ್ಷಾವಧಿಯಲ್ಲಿ ಕಂಪನಿಯು ಈ ಮುಂದಿನ ವ್ಯವಹಾರಗಳಲ್ಲಿ ಭಾಗವಹಿಸಿರುತ್ತದೆ.

ಷೇರುದಾರರ ಬಂಡವಾಳದ ಹೆಚ್ಚಳ	ಸೆಕ್ಯೂರಿಟಿಗಳ ಮರು-ಕೊಳ್ಳುವಿಕೆ	ಸ್ಟೇಟ್-ಈಕ್ವಿಟಿ	ಬೋನಸ್ ಷೇರುಗಳು	ಉದ್ಯೋಗಿಗಳ ಸ್ಟಾಕ್ ಆಯ್ಕೆ ಯೋಜನೆ
-ಇರುವುದಿಲ್ಲ-	-ಇರುವುದಿಲ್ಲ-	-ಇರುವುದಿಲ್ಲ-	-ಇರುವುದಿಲ್ಲ-	-ಇರುವುದಿಲ್ಲ-

ನ್ಯಾಯಾಲಯಗಳು, ನ್ಯಾಯಾಧಿಕರಣಗಳು ಮತ್ತು ಅಧಿಕಾರಯುಕ್ತ ನಿಯಂತ್ರಕರುಗಳಿಂದ ಜಾರಿಗೊಳಿಸಲ್ಪಟ್ಟ ಪ್ರಧಾನ ಮತ್ತು ಭೌತಿಕ ಆದೇಶಗಳ ವಿವರಗಳು

ಕಂಪನಿಯ ನಿರ್ವಹಣಾ ಕಾರ್ಯಚಟುವಟಿಕೆಗಳಿಗೆ ಧಕ್ಕೆಯಾಗುವಂಥ ಯಾವುದೇ ಪ್ರಧಾನ ಆದೇಶಗಳು ಮೇಲ್ಕಂಡ ಸಂಸ್ಥೆಗಳಿಂದ ಜಾರಿಯಾಗಿರುವುದಿಲ್ಲ.

ಕಂಪನಿಗಳ ಕಾಯಿದೆ, 2013 ರ ವಿಭಾಗ 148 ರ ಉಪ-ವಿಭಾಗ (1) ರ ಅಡಿಯಲ್ಲಿ ಕೇಂದ್ರ ಸರ್ಕಾರವು ನಿರ್ದಿಷ್ಟಪಡಿಸಿದ ವೆಚ್ಚದ ದಾಖಲೆಗಳ ನಿರ್ವಹಣೆ

ಕಂಪನಿ ಕಾಯಿದೆ, 2013 ರ ಸೆಕ್ಷನ್ 148 ರ ಉಪ ವಿಭಾಗ (1) ರ ಅಡಿಯಲ್ಲಿ ಕೇಂದ್ರ ಸರ್ಕಾರವು ನಿರ್ದಿಷ್ಟಪಡಿಸಿದ ವೆಚ್ಚದ ದಾಖಲೆಗಳನ್ನು ನಿರ್ವಹಿಸುವ ಅಗತ್ಯವಿಲ್ಲ ಮತ್ತು ಅದನ್ನು ನಿರ್ವಹಿಸಲಾಗುತ್ತಿದೆ

ಅರ್ಜಿಯ ವಿವರಗಳು / ದಿವಾಳಿತನ ಮತ್ತು ದಿವಾಳಿತನ ಕೋಡ್, 2016 ರ ಅಡಿಯಲ್ಲಿ ಯಾವುದೇ ಪ್ರಕ್ರಿಯೆ ಬಾಕಿ ಇದೆ.

ಹಣಕಾಸು ವರ್ಷದಲ್ಲಿ ದಿವಾಳಿತನ ಮತ್ತು ದಿವಾಳಿತನ ಕೋಡ್, 2016 (2016 ರ 31) ಅಡಿಯಲ್ಲಿ ಯಾವುದೇ ಅರ್ಜಿಯನ್ನು ಮಾಡಲಾಗಿಲ್ಲ ಅಥವಾ ಯಾವುದೇ ಪ್ರಕ್ರಿಯೆ ಬಾಕಿ ಉಳಿದಿಲ್ಲ.

ಒಂದು ಬಾರಿಯ ಸೆಟಲ್‌ಮೆಂಟ್‌ನ ಸಮಯದಲ್ಲಿ ಮಾಡಿದ ಮೌಲ್ಯಮಾಪನದ ಮೊತ್ತದ ನಡುವಿನ ವ್ಯತ್ಯಾಸದ ವಿವರಗಳು ಮತ್ತು ಬ್ಯಾಂಕ್‌ಗಳು ಅಥವಾ ಇತರ ಹಣಕಾಸು ಸಂಸ್ಥೆಗಳಿಂದ ಸಾಲವನ್ನು ತೆಗೆದುಕೊಳ್ಳುವಾಗ ಮಾಡಿದ ಮೌಲ್ಯಮಾಪನ.

ಪರಿಶೀಲನಾ ವರ್ಷದಲ್ಲಿ ಕಂಪನಿಯು ಯಾವುದೇ ಒಂದು ಬಾರಿ ಪರಿಹಾರವನ್ನು ಮಾಡಿಲ್ಲ ಆದ್ದರಿಂದ ಯಾವುದೇ ಬಹಿರಂಗಪಡಿಸುವಿಕೆಯ ಅಗತ್ಯವಿಲ್ಲ.

ಕೃತಜ್ಞತೆಗಳು

ಬ್ಯಾಂಕರುಗಳಿಗೆ, ವ್ಯವಹಾರದಲ್ಲಿ ಭಾಗಿಗಳಾದ ಸಂಸ್ಥೆಗಳಿಗೆ ಸಮಾಲೋಚಕರಿಗೆ, ವಿವಿಧ ಸರ್ಕಾರಿ ಅಂಗ ಸಂಸ್ಥೆಗಳಿಗೆ ಅವರ ನಿರಂತರ ಸಹಕಾರವನ್ನು ಪ್ರಸ್ತುತ ಆರ್ಥಿಕ ವರ್ಷದಲ್ಲಿಯೂ ಮುಂದುವರಿಸಿದ್ದಕ್ಕಾಗಿ ನಿಮ್ಮ ನಿರ್ದೇಶಕರು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿ ದಾಖಲಿಸಲು ಹರ್ಷಿಸುತ್ತಾರೆ.

ಷೇರುದಾರರು ತಮ್ಮ ಸಹಕಾರವನ್ನು ಮುಂದುವರಿಸಿ ಕಂಪನಿಯ ಮೇಲಿನ ನಂಬಿಕೆ ಮತ್ತು ಭರವಸೆಗಳನ್ನು ದೃಢಪಡಿಸಿರುವುದಕ್ಕಾಗಿ ನಿರ್ದೇಶಕರು ಕೃತಜ್ಞರಾಗಿರುತ್ತಾರೆ.

ಸಿಬ್ಬಂದಿ ವರ್ಗದವರ ನಿಸ್ಪೃಹ ಸೇವೆಯಿಂದ ಕಂಪನಿಯು ಅಭಿವೃದ್ಧಿ ಪಥದಲ್ಲಿ ಮುಂದುವರಿಯುತ್ತಿರುವ ಬಗ್ಗೆ ನಿರ್ದೇಶಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿ ದಾಖಲಿಸಿರುತ್ತಾರೆ.

ನಿರ್ದೇಶಕರ ಮಂಡಳಿಯ ಪರವಾಗಿ ಮತ್ತು ಪರವಾಗಿ
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ

ಸಹಿ/-

ಸೋಮಶೇಖರ್ ಎಸ್.ಜೆ. ಭಾ.ಆ.ಸೇ.

ವ್ಯವಸ್ಥಾಪಕ ನಿರ್ದೇಶಕರು

ಡೀನ್ -

ದಿನಾಂಕ: 28-09-2022

ಸ್ಥಳ: ಬೆಂಗಳೂರು

ಸಹಿ/-

ಪಂಕಜ್ ಕುಮಾರ್ ಪಾಂಡೆ, ಭಾ.ಆ.ಸೇ.

ಸರ್ಕಾರದ ಕಾರ್ಯದರ್ಶಿಗಳು

(ವಾ&ಕೈ) ಇಲಾಖೆ.

ಡೀನ್ - 03376149

ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಚಟುವಟಿಕೆಗಳ ವಾರ್ಷಿಕ ವರದಿ

{ಕಂಪನಿ ಕಾಯಿದೆ, 2013 ರ ವಿಭಾಗ 135 ಮತ್ತು ಕಂಪನಿಗಳು (ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನೀತಿ) ನಿಯಮಗಳು 2014}

1. ಕಂಪನಿಯ ಸಿಎಸ್‌ಆರ್ ನೀತಿಯ ಸಂಕ್ಷಿಪ್ತ ರೂಪರೇಖೆ.

ಕಂಪನಿಗಳ ಕಾಯಿದೆ, 2013 ರ ವಿಭಾಗ 135 ಮತ್ತು ಕಂಪನಿಗಳ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ) ನಿಯಮಗಳು, 2014 ರ ನಿಬಂಧನೆಗಳ ಅನುಸಾರವಾಗಿ, ಕಂಪನಿಯು ಸಿಎಸ್‌ಆರ್ ಚಟುವಟಿಕೆಗಳ ನೀತಿಯನ್ನು ರೂಪಿಸಿದೆ. ಪ್ರಾರಂಭಿಸಲಾದ ಕಾರ್ಯಕ್ರಮಗಳನ್ನು ಕಂಪನಿಗಳ ಕಾಯಿದೆ, 2013 ರ ವೇಳಾಪಟ್ಟಿ-VII ಗೆ ಅನುಗುಣವಾಗಿ ತೆಗೆದುಕೊಳ್ಳಲಾಗಿದೆ, ಇವುಗಳನ್ನು ಸಿಎಸ್‌ಆರ್ ನೀತಿಯಲ್ಲಿ ಸರಿಯಾಗಿ ಸಂಯೋಜಿಸಲಾಗಿದೆ ಮತ್ತು ನಮ್ಮ ಎಲ್ಲಾ ಕಾರ್ಯಕ್ರಮಗಳಿಗೆ ಮಾರ್ಗದರ್ಶಿ ತತ್ವವನ್ನು ರೂಪಿಸುತ್ತದೆ. ಕಂಪನಿಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನೀತಿಯನ್ನು ಕಂಪನಿಯ ವೆಬ್‌ಸೈಟ್ www.kssidc.co.in ನಲ್ಲಿ ಪೋಸ್ಟ್ ಮಾಡಲಾಗಿದೆ.

2. ಸಿಎಸ್‌ಆರ್ ಸಮಿತಿಯ ಸಂಯೋಜನೆ:

ಕ್ರಮ ಸಂಖ್ಯೆ	ನಿರ್ದೇಶಕರ ಹೆಸರು/ ಪದನಾಮ	ಪದನಾಮ	ಈ ವರ್ಷದಲ್ಲಿ ಸಿಎಸ್‌ಆರ್ ಸಮಿತಿ ಚಟುವಟಿಕೆಗಳು	ಈ ವರ್ಷದಲ್ಲಿ ಸಿಎಸ್‌ಆರ್ ಸಮಿತಿ ಹಾಜರಿದ್ದರು
1	ವ್ಯವಸ್ಥಾಪಕ ನಿರ್ದೇಶಕರು, KSSIDC	ಅಧ್ಯಕ್ಷರು	1	1
2	ಅಧ್ಯಕ್ಷರು, KASSIA	ಸದಸ್ಯರು	1	1
3	ನಿರ್ದೇಶಕರು, MSME	ಸದಸ್ಯರು	1	1

3. ಸಿಎಸ್‌ಆರ್ ಸಮಿತಿಯ ಸಂಯೋಜನೆ, ಸಿಎಸ್‌ಆರ್ ನೀತಿ ಮತ್ತು ಮಂಡಳಿಯಿಂದ ಅನುಮೋದಿಸಲಾದ ಸಿಎಸ್‌ಆರ್ ಯೋಜನೆಗಳನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ ಬಹಿರಂಗಪಡಿಸುವ ವೆಬ್-ಲಿಂಕ್ ಅನ್ನು ಒದಗಿಸಿ.

ಸಿಎಸ್‌ಆರ್ ಸಮಿತಿಗಾಗಿ: http://www.kssidc.co.in/doc/csr_09062022.pdf

ಸಿಎಸ್‌ಆರ್ ನೀತಿಗಾಗಿ: http://www.kssidc.co.in/doc/csr_09062022.pdf

ಸಿಎಸ್‌ಆರ್ ಯೋಜನೆಗಳಿಗಾಗಿ: http://www.kssidc.co.in/doc/csr_09062022.pdf

4. ಕಂಪನಿಗಳ (ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನೀತಿ) ನಿಯಮಗಳು, 2014 ರ ನಿಯಮ 8 ರ ಉಪ-ನಿಯಮ (3) ರ ಅನುಸಾರವಾಗಿ ನಡೆಸಲಾದ ಸಿಎಸ್‌ಆರ್ ಯೋಜನೆಗಳ ಪ್ರಭಾವದ ಮೌಲ್ಯಮಾಪನದ ವಿವರಗಳನ್ನು ಒದಗಿಸಿ, ಅನ್ವಯಿಸಿದರೆ (ವರದಿಯನ್ನು ಲಗತ್ತಿಸಿ).

ಸಿಎಸ್‌ಆರ್ ಯೋಜನೆಗಳ ಮೇಲಿನ ಪ್ರಭಾವದ ಮೌಲ್ಯಮಾಪನವು ಕಂಪನಿಗೆ ಅನ್ವಯಿಸುವುದಿಲ್ಲ ಏಕೆಂದರೆ ಕಂಪನಿಯು ಮೂರು ತಕ್ಷಣದ ಆರ್ಥಿಕ ವರ್ಷಗಳಲ್ಲಿ ರೂ 10 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಸಿಎಸ್‌ಆರ್ ಬಾಧ್ಯತೆಯನ್ನು ಹೊಂದಿಲ್ಲ.

5. ಕಂಪನಿಗಳ (ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನೀತಿ) ನಿಯಮಗಳು, 2014 ರ ನಿಯಮ 7 ರ ಉಪ-ನಿಯಮ (3) ರ ಅನುಸಾರವಾಗಿ

ಕ್ರಮ ಸಂ.	ಹಣಕಾಸು ವರ್ಷ	ಸೆಟ್ ಆಫ್ ಮಾಡಲು ಲಭ್ಯವಿರುವ ಮೊತ್ತದ ವಿವರಗಳು	ಯಾವುದಾದರೂ ಇದ್ದರೆ ಹಣಕಾಸು ವರ್ಷಕ್ಕೆ ಸೆಟ್ ಆಫ್ ಮಾಡಲು ಅಗತ್ಯವಿರುವ ಮೊತ್ತ.
1	-	-	-
2	-	-	-
	ಒಟ್ಟು	-	-

6. ಸೆಕ್ಷನ್ 135(5) ಪ್ರಕಾರ ಕಂಪನಿಯ ಸರಾಸರಿ ನಿವ್ವಳ ಲಾಭ. - ರೂ.9,70,54,563/-

7. (ಎ) ಸೆಕ್ಷನ್ 135(5) - ರೂ.19,41,091/- ಪ್ರಕಾರ ಕಂಪನಿಯ ಸರಾಸರಿ ನಿವ್ವಳ ಲಾಭದ ಎರಡು ಪ್ರತಿಶತ.

(ಬಿ) ಹಿಂದಿನ ಹಣಕಾಸು ವರ್ಷಗಳ ಸಿಎಸ್‌ಆರ್ ಯೋಜನೆಗಳು ಅಥವಾ ಕಾರ್ಯಕ್ರಮಗಳು ಅಥವಾ ಚಟುವಟಿಕೆಗಳಿಂದ ಉಂಟಾಗುವ ಹೆಚ್ಚುವರಿ.- ಇಲ್ಲ

(ಸಿ) ಹಣಕಾಸು ವರ್ಷಕ್ಕೆ ಹೊಂದಿಸಲು ಅಗತ್ಯವಿರುವ ಮೊತ್ತ, ಯಾವುದಾದರೂ ಇದ್ದರೆ- ಶೂನ್ಯ

(ಡಿ) ಹಣಕಾಸು ವರ್ಷದ ಒಟ್ಟು ಸಿಎಸ್‌ಆರ್ ಬಾಧ್ಯತೆ (7a+7b-7c).- ರೂ.19,41,091/- (ಮುಖ್ಯಮಂತ್ರಿ ಪರಿಹಾರ ನಿಧಿ ತಡೆಗಟ್ಟುವ ಆರೋಗ್ಯ ರಕ್ಷಣೆ)

8. (ಎ) ಹಣಕಾಸು ವರ್ಷಕ್ಕೆ ಖರ್ಚು ಮಾಡಿದ ಅಥವಾ ಖರ್ಚು ಮಾಡದ ಸಿಎಸ್‌ಆರ್ ಮೊತ್ತ:

ಖರ್ಚು ಮಾಡಿದ ಒಟ್ಟು ಮೊತ್ತ ಹಣಕಾಸು ವರ್ಷ. (ರೂ.ಗಳಲ್ಲಿ)	ಖರ್ಚು ಮಾಡದ ಮೊತ್ತ (ರೂ.ಗಳಲ್ಲಿ)				
	ಒಟ್ಟು ಮೊತ್ತವನ್ನು ವರ್ಗಾಯಿಸಲಾಗಿದೆ ಖರ್ಚು ಮಾಡದ ಸಿಎಸ್‌ಆರ್ ಖಾತೆಗೆ ಪ್ರತಿ ವಿಭಾಗ 135(6).		ಯಾವುದೇ ನಿಧಿಗೆ ವರ್ಗಾಯಿಸಲಾದ ಮೊತ್ತ ಪ್ರಕಾರ ವೇಳಾಪಟ್ಟಿ VII ಅಡಿಯಲ್ಲಿ ನಿರ್ದಿಷ್ಟಪಡಿಸಲಾಗಿದೆ ಸೆಕ್ಷನ್ 135(5) ಗೆ ಎರಡನೇ ನಿಬಂಧನೆ.		
	ಮೊತ್ತ	ದಿನಾಂಕದಂದು ವರ್ಗಾವಣೆ	ನಿಧಿಯ ಹೆಸರು	ಮೊತ್ತ	ದಿನಾಂಕದಂದು ವರ್ಗಾವಣೆ
20,00,000	-	-	-	-	-

(ಬಿ) ಆರ್ಥಿಕ ವರ್ಷಕ್ಕೆ ಚಾಲ್ತಿಯಲ್ಲಿರುವ ಯೋಜನೆಗಳ ವಿರುದ್ಧ ಖರ್ಚು ಮಾಡಿದ ಸಿಎಸ್‌ಆರ್ ಮೊತ್ತದ ವಿವರಗಳು:

(1)	(2)	(3)	(4)	(5)		(6)	(7)	(8)	(9)	(10)	(11)	
ಕ್ರ. ಸಂ.	ಯೋಜನೆಯ ಹೆಸರು.	ಶೆಡ್ಯೂಲ್ VII ರಲ್ಲಿನ ಚಟುವಟಿಕೆಗಳ ಪಟ್ಟಿಯಿಂದ ಕಾಯಿದೆಗೆ ಐಟಂ.	ಸ್ಥಳೀಯ ಪ್ರದೇಶ (ಹೌದು/ಇಲ್ಲ).	ಯೋಜನೆಯ ಸ್ಥಳ.	ರಾಜ್ಯ	ಜಿಲ್ಲೆ	ಯೋಜನೆಯ ಅವಧಿ.	ಯೋಜನೆಗೆ ನಿಗದಿಪಡಿಸಿದ ಮೊತ್ತ (ರೂ.ಗಳಲ್ಲಿ).	ಪ್ರಸಕ್ತ ಹಣಕಾಸು ವರ್ಷದಲ್ಲಿ ಖರ್ಚು ಮಾಡಿದ ಮೊತ್ತ (ರೂ.ಗಳಲ್ಲಿ).	ಸೆಕ್ಷನ್ 135(6) (ರೂ.ಗಳಲ್ಲಿ) ಪ್ರಕಾರ ಯೋಜನೆಗಾಗಿ ಖರ್ಚು ಮಾಡದ CSR ಖಾತೆಗೆ ಮೊತ್ತವನ್ನು ವರ್ಗಾಯಿಸಲಾಗಿದೆ.	ಅನುಷ್ಠಾನದ ವಿಧಾನ - ನೇರ (ಹೌದು/ಇಲ್ಲ).	ಅನುಷ್ಠಾನದ ವಿಧಾನ - ಇಂಪ್ಲಿಮೆಂಟಿಂಗ್ ಏಜೆನ್ಸಿ ಮೂಲಕ
											ಹೆಸರು	ಸಿಎಸ್‌ಆರ್ ನೋಂದಣಿ ಸಂಖ್ಯೆ.
1.	-	-	-	-	-	-	-	-	-	-	-	-
2.	-	-	-	-	-	-	-	-	-	-	-	-
3.	-	-	-	-	-	-	-	-	-	-	-	-
	ಒಟ್ಟು	-	-	-	-	-	-	-	-	-	-	-

(ಸಿ) ಹಣಕಾಸು ವರ್ಷಕ್ಕೆ ಚಾಲ್ತಿಯಲ್ಲಿರುವ ಯೋಜನೆಗಳನ್ನು ಹೊರತುಪಡಿಸಿ ಖರ್ಚು ಮಾಡಿದ ಸಿಎಸ್‌ಆರ್ ಮೊತ್ತದ ವಿವರಗಳು:

(1) ಕ್ರ. ಸಂ.	(2) ಯೋಜನೆಯ ಹೆಸರು.	(3) ಶೆಡ್ಯೂಲ್ VII ರಲ್ಲಿನ ಚಟುವಟಿಕೆಗಳ ಪಟ್ಟಿಯಿಂದ ಕಾಯಿದೆಗೆ ಐಟಂ.	(4) ಸ್ಥಳೀಯ ಪ್ರದೇಶ (ಹೌದು/ಇಲ್ಲ).	(5) ಯೋಜನೆಯ ಸ್ಥಳ.		(6) ಯೋಜನೆಗೆ ನಿಗದಿಪಡಿಸಿದ ಮೊತ್ತ (ರೂ.ಗಳಲ್ಲಿ).	(7) ಅನುಷ್ಠಾನದ ವಿಧಾನ - ನೇರ (ಹೌದು/ಇಲ್ಲ).	(8) ಅನುಷ್ಠಾನದ ವಿಧಾನ - ಇಂಪ್ಲಿಮೆಂಟಿಂಗ್ ಏಜೆನ್ಸಿ ಮೂಲಕ	
				ರಾಜ್ಯ.	ಜಿಲ್ಲೆ			ಹೆಸರು	ಸಿಎಸ್‌ಆರ್ ನೋಂದಣಿ ಸಂಖ್ಯೆ
1.	-	-	-	-	-	-	-	-	-
2.	-	-	-	-	-	-	-	-	-
3.	-	-	-	-	-	-	-	-	-
	ಒಟ್ಟು	-	-	-	-	-	-	-	-

(ಡಿ) ಆಡಳಿತಾತ್ಮಕ ಓವರ್‌ಹೆಡ್‌ಗಳಲ್ಲಿ ಖರ್ಚು ಮಾಡಿದ ಮೊತ್ತ- ಶೂನ್ಯ

(ಇ) ಇಂಪ್ಯಾಕ್ಟ್ ಅಸೆಸ್‌ಮೆಂಟ್‌ಗೆ ಖರ್ಚು ಮಾಡಿದ ಮೊತ್ತ, ಅನ್ವಯಿಸಿದರೆ- ಶೂನ್ಯ

(ಎಫ್) ಹಣಕಾಸು ವರ್ಷಕ್ಕೆ ಖರ್ಚು ಮಾಡಿದ ಒಟ್ಟು ಮೊತ್ತ (8b+8c+8d+8e)- 2000,000/-

(ಜಿ) ಸೆಟ್‌ಆಫ್ ಗೆ ಹೆಚ್ಚುವರಿ ಮೊತ್ತ, ಯಾವುದಾದರೂ ಇದ್ದರೆ- 58,909/-

ಕ. ಸಂ.	ವಿವರ	ಮೊತ್ತ (ರೂ.ಗಳಲ್ಲಿ)
(i)	ಸೆಕ್ಷನ್ 135(5) 19,41,091/- ಪ್ರಕಾರ ಕಂಪನಿಯ ಸರಾಸರಿ ನಿವ್ವಳ ಲಾಭದ ಎರಡು ಪ್ರತಿಶತ	19,41,091/-
(ii)	ಹಣಕಾಸು ವರ್ಷಕ್ಕೆ ಖರ್ಚು ಮಾಡಿದ ಒಟ್ಟು ಮೊತ್ತ	20,00,000/-
(iii)	ಆರ್ಥಿಕ ವರ್ಷಕ್ಕೆ ಖರ್ಚು ಮಾಡಿದ ಹೆಚ್ಚುವರಿ ಮೊತ್ತ [(ii)-(i)]	58,909/-
(iv)	ಹಿಂದಿನ ಹಣಕಾಸು ವರ್ಷಗಳ ಸಿಎಸ್‌ಆರ್ ಯೋಜನೆಗಳು ಅಥವಾ ಕಾರ್ಯಕ್ರಮಗಳು ಅಥವಾ ಚಟುವಟಿಕೆಗಳಿಂದ ಉಂಟಾಗುವ ಹೆಚ್ಚುವರಿ, ಯಾವುದಾದರೂ ಇದ್ದರೆ -	
(v)	ಮುಂದಿನ ಹಣಕಾಸು ವರ್ಷಗಳಲ್ಲಿ ಸೆಟ್ ಆಫ್ ಮಾಡಲು ಲಭ್ಯವಿರುವ ಮೊತ್ತ [(iii)-(iv)]	58,909/-

9. (ಎ) ಹಿಂದಿನ ಮೂರು ಹಣಕಾಸು ವರ್ಷಗಳಲ್ಲಿ ಖರ್ಚು ಮಾಡದ ಸಿಎಸ್‌ಆರ್ ಮೊತ್ತದ ವಿವರಗಳು:

ಕ್ರ. ಸಂ.	ಹಿಂದಿನ ಹಣಕಾಸು ವರ್ಷ.	ಸೆಕ್ಷನ್ 135 (6) ಅಡಿಯಲ್ಲಿ ಖರ್ಚು ಮಾಡದ ಸಿಎಸ್‌ಆರ್ ಖಾತೆಗೆ ವರ್ಗಾಯಿಸಲಾದ ಮೊತ್ತ (ರೂ.ಗಳಲ್ಲಿ)	ವರದಿ ಮಾಡುವ ಹಣಕಾಸು ವರ್ಷದಲ್ಲಿ (ರೂ.ಗಳಲ್ಲಿ) ಖರ್ಚು ಮಾಡಿದ ಮೊತ್ತ.	ಯಾವುದಾದರೂ ಇದ್ದರೆ ಸೆಕ್ಷನ್ 135(6) ಪ್ರಕಾರ ಶೆಡ್ಯೂಲ್ ಸಿಎಸ್‌ಆರ್ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ನಿಧಿಗೆ ಮೊತ್ತವನ್ನು ವರ್ಗಾಯಿಸಲಾಗಿದೆ.			ಮುಂದಿನ ಆರ್ಥಿಕ ವರ್ಷಗಳಲ್ಲಿ ಖರ್ಚು ಮಾಡಬೇಕಾದ ಮೊತ್ತ (ರೂ.ಗಳಲ್ಲಿ)
				ನಿಧಿಯ ಮೊತ್ತದ ಹೆಸರು	ಮೊತ್ತ (ರೂ.ಗಳಲ್ಲಿ)	ವರ್ಗಾವಣೆಯ ದಿನಾಂಕ	
1.	-	-	-	-	-	-	-
2.	-	-	-	-	-	-	-
3.	-	-	-	-	-	-	-
	ಒಟ್ಟು						

(ಬಿ) ಹಿಂದಿನ ಹಣಕಾಸು ವರ್ಷದ (ಗಳು) ನಡೆಯುತ್ತಿರುವ ಯೋಜನೆಗಳಿಗೆ ಹಣಕಾಸು ವರ್ಷದಲ್ಲಿ ಖರ್ಚು ಮಾಡಿದ ಸಿಎಸ್‌ಆರ್ ಮೊತ್ತದ ವಿವರಗಳು:

(1)	(2)	(3)	(4)	(5)	(6)	(7)	(8)	(9)
ಕ್ರ. ಸಂ.	ಪ್ರಾಜೆಕ್ಟ್ ಐಡಿ.	ಯೋಜನೆಯ ಹೆಸರು.	ಯೋಜನೆಯನ್ನು ಪ್ರಾರಂಭಿಸಿದ ಆರ್ಥಿಕ ವರ್ಷ	ಯೋಜನೆಯ ಅವಧಿ.	ಯೋಜನೆಗೆ ನಿಗದಿಪಡಿಸಲಾದ ಒಟ್ಟು ಮೊತ್ತ (ರೂ.ಗಳಲ್ಲಿ)	ವರದಿ ಮಾಡುವ ಹಣಕಾಸು ವರ್ಷದಲ್ಲಿ ಯೋಜನೆಗೆ ಖರ್ಚು ಮಾಡಿದ ಮೊತ್ತ (ರೂ.ಗಳಲ್ಲಿ)	ಹಣಕಾಸಿನ ವರ್ಷದ ವರದಿಯ ಕೊನೆಯಲ್ಲಿ ಖರ್ಚು ಮಾಡಿದ ಸಂಚಿತ ಮೊತ್ತ. (ರೂ.ಗಳಲ್ಲಿ)	ಯೋಜನೆಯ ಸ್ಥಿತಿ - ಪೂರ್ಣಗೊಂಡಿದೆ/ ಪ್ರಗತಿಯಲ್ಲಿದೆ.
1	-	-	-	-	-	-	-	-
2	-	-	-	-	-	-	-	-
3	-	-	-	-	-	-	-	-
	ಒಟ್ಟು							

10. ಬಂಡವಾಳ ಆಸ್ತಿಯ ರಚನೆ ಅಥವಾ ಸ್ವಾಧೀನದ ಸಂದರ್ಭದಲ್ಲಿ, ಆರ್ಥಿಕ ವರ್ಷದಲ್ಲಿ ಖರ್ಚು ಮಾಡಿದ ಸಿಎಸ್‌ಆರ್ ಮೂಲಕ ರಚಿಸಲಾದ ಅಥವಾ ಸ್ವಾಧೀನಪಡಿಸಿಕೊಂಡಿರುವ ಆಸ್ತಿಗೆ ಸಂಬಂಧಿಸಿದ ವಿವರಗಳನ್ನು ಒದಗಿಸಿ (ಆಸ್ತಿವಾರು ವಿವರಗಳು)

ಬಂಡವಾಳ ಆಸ್ತಿ(ಗಳ) ರಚನೆ ಅಥವಾ ಸ್ವಾಧೀನದ ದಿನಾಂಕ	ಅನ್ವಯಿಸುವುದಿಲ್ಲ
ಬಂಡವಾಳ ಆಸ್ತಿಯ ರಚನೆ ಅಥವಾ ಸ್ವಾಧೀನಕ್ಕಾಗಿ ಖರ್ಚು ಮಾಡಿದ ಸಿಎಸ್‌ಆರ್ ಮೊತ್ತ.	ಅನ್ವಯಿಸುವುದಿಲ್ಲ
ಅಂತಹ ಬಂಡವಾಳ ಆಸ್ತಿಯನ್ನು ನೋಂದಾಯಿಸಿದ ಘಟಕ ಅಥವಾ ಸಾರ್ವಜನಿಕ ಪ್ರಾಧಿಕಾರ ಅಥವಾ ಫಲಾನುಭವಿಯ ವಿವರಗಳು, ಅವರ ವಿಳಾಸ ಇತ್ಯಾದಿ.	ಅನ್ವಯಿಸುವುದಿಲ್ಲ
ರಚಿಸಲಾದ ಅಥವಾ ಸ್ವಾಧೀನಪಡಿಸಿಕೊಂಡಿರುವ ಬಂಡವಾಳದ ಆಸ್ತಿಗಳ ವಿವರಗಳನ್ನು ಒದಗಿಸಿ (ಸಂಪೂರ್ಣ ವಿಳಾಸ ಮತ್ತು ಬಂಡವಾಳದ ಆಸ್ತಿಯ ಸ್ಥಳ ಸೇರಿದಂತೆ).	ಅನ್ವಯಿಸುವುದಿಲ್ಲ

11. ಸೆಕ್ಷನ್ 135(5) ಪ್ರಕಾರ ಕಂಪನಿಯು ಸರಾಸರಿ ನಿವ್ವಳ ಲಾಭದ ಶೇಕಡಾ ಎರಡರಷ್ಟು ಖರ್ಚು ಮಾಡಲು ವಿಫಲವಾದರೆ ಕಾರಣಗಳನ್ನು ಸೂಚಿಸಿ.- ಇಲ್ಲ

ಸಹಿ/-
(ವ್ಯವಸ್ಥಾಪಕ ನಿರ್ದೇಶಕ)

ಸಹಿ/-
(ಸಿಎಸ್‌ಆರ್ ಸಮಿತಿಯ ಅಧ್ಯಕ್ಷರು)

ಆಡಳಿತ ಮಂಡಳಿಯು ಚರ್ಚಿಸಿದ ವಿಚಾರಗಳು ಮತ್ತು ಅವುಗಳ ವಿಶ್ಲೇಷಣೆ

ದಿನಾಂಕ 29-07-2022 ರ ತಮ್ಮ ವರದಿಯಲ್ಲಿ ಶಾಸನಬದ್ಧ ಲೆಕ್ಕಪರಿಶೋಧಕರು ಮಾಡಿದ ಅವಲೋಕನಕ್ಕೆ ಪ್ರತ್ಯುತ್ತರಗಳು.

1. ವಿಶ್ವ ಯೋಜನೆಯಡಿಯಲ್ಲಿ ಸರ್ಕಾರದಿಂದ ಸಾಲ (ಆಡಿಟ್-ಪ್ಯಾರಾ-1):31-03-2022 ರಂತೆ ರೂ.1264.63 ಲಕ್ಷಗಳ ಸಾಲದ ಮೊತ್ತವನ್ನು GOK ಗೆ ಪಾವತಿಸಬೇಕು. ಇದಕ್ಕೆ ವಿರುದ್ಧವಾಗಿ ಸರ್ಕಾರದಿಂದ ಬಾಕಿಗಳ ಹೊಂದಾಣಿಕೆಗಾಗಿ ಕಂಪನಿಯು ಹಕ್ಕು ಸಾಧಿಸಿದೆ. 21.06.2022 ರಂದು ಸರ್ಕಾರದ ಕಾರ್ಯದರ್ಶಿ (MSMED ಮತ್ತು ಗಣಿ) ಗೆ ರೂ.719.24 ಲಕ್ಷಗಳನ್ನು ಬಾಡಿಗೆಗೆ ಸಬ್ಸಿಡಿ ಹೊಂದಿಸಲು ಪತ್ರವನ್ನು ಬರೆಯಲಾಗಿದೆ, ಪ್ರತಿ ಚದರ ಅಡಿಗೆ 0.50 ರೂ.ಗೆ ಬಾಡಿಗೆಗೆ ಮತ್ತು 236.09 ಲಕ್ಷ ರೂ.ಗಳನ್ನು ಕೋಯರ್ ಫೆಡರೇಶನ್ ಮತ್ತು ಬಾಡಿಗೆ ಬಾಕಿಗೆ ಪಾವತಿಸಲಾಗಿದೆ. ಮಡಿಕೇರಿ ನಿಗಮ ಮತ್ತು ಮಡಿಕೇರಿ ಅಭಿವೃದ್ಧಿ ನಿಗಮ ಮತ್ತು ಫೆಡರೇಶನ್‌ನಿಂದ ಶೆಡ್‌ಗಳ ಮಾರಾಟದ ಆದಾಯಕ್ಕೆ ರೂ.325.50 ಲಕ್ಷ, ಸರ್ಕಾರ ಮತ್ತು ನಿರ್ದಿಷ್ಟ ಸರ್ಕಾರಿ ಆದೇಶಗಳ ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ ಮತ್ತು ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಇಲ್ಲ.
2. ಅವಧಿಯ ಹೊಣೆಗಾರಿಕೆಗಳು/ವ್ಯಾಪಾರ ಪಾವತಿಗಳು/ಇತರ ಪ್ರಸ್ತುತ ಹೊಣೆಗಾರಿಕೆಗಳು/ಕರಾರುಗಳು/ಸಾಲಗಳು/ಮುಂಗಡಗಳಿಂದ ಬ್ಯಾಲೆನ್ಸ್ ದೃಢೀಕರಣ (ಆಡಿಟ್-ಪ್ಯಾರಾ-2): ಕಚ್ಚಾ ಸಾಮಗ್ರಿಗಳ ಪೂರೈಕೆದಾರರಿಂದ ಖಾತೆಗಳ ಹೇಳಿಕೆಯನ್ನು ಪಡೆಯಲಾಗಿದೆ ಮತ್ತು ಅದನ್ನು ದೃಢೀಕರಣವೆಂದು ಪರಿಗಣಿಸಲಾಗುತ್ತದೆ. ಹಳೆಯ ಖಾತೆಗಳು ಮತ್ತು ಕಾರ್ಯನಿರ್ವಹಿಸದ ಖಾತೆಗಳನ್ನು ಗುರುತಿಸಲಾಗುತ್ತಿದೆ ಮತ್ತು ಅವುಗಳನ್ನು ಹಳೆಯ ಖಾತೆಗಳೆಂದು ಪರಿಗಣಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಮತ್ತು ಕ್ರೆಡಿಟ್ ಬ್ಯಾಲೆನ್ಸ್‌ಗಳನ್ನು ಹಂತ ಹಂತವಾಗಿ ಆದಾಯವೆಂದು ಪರಿಗಣಿಸಲಾಗುತ್ತಿದೆ. ಸರ್ಕಾರದಿಂದ ವಿಶ್ವ ಯೋಜನೆಯಡಿಯಲ್ಲಿ ಸಾಲವನ್ನು ಹೊರತುಪಡಿಸಿ ಯಾವುದೇ ಸಾಲಗಳಿಲ್ಲ.
3. ಸರ್ಕಾರದ ಅನುದಾನಗಳು (ಆಡಿಟ್-ಪ್ಯಾರಾ-3): ಹಳೆಯ ಅನುದಾನದಿಂದ ರೂ.421.85 ಲಕ್ಷಗಳವರೆಗೆ ಮತ್ತು ಇನ್ಸ್ಟಾ-ಸಬ್ಸಿಡಿ/ಅಂಬೇಡ್ಕರ್-ಶತಮಾನದ-ಅನುದಾನ ರೂ.74.26 ಲಕ್ಷಗಳನ್ನು ಆಯಾ ಸರ್ಕಾರಿ ಇಲಾಖೆಗಳಿಗೆ ಮರುಪಾವತಿಸಬೇಕು ಅಥವಾ ಕೈಯಲ್ಲಿರುವ ಇತರ ಯೋಜನೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಇಂಜಿನಿಯರಿಂಗ್ ಇಲಾಖೆಯು ವಿಷಯವನ್ನು ಪರಿಶೀಲಿಸಲು ವಿನಂತಿಸಲಾಗಿದೆ ಮತ್ತು ಅದೇ ಸಮಯದಲ್ಲಿ ಖಾತೆಯ ಮುಖ್ಯಸ್ಥರನ್ನು ಮರು ಕ್ರೆಡಿಟ್ ಮಾಡಲು ಅವಲೋಕನಾ ವೆಬ್‌ಸೈಟ್‌ಗೆ ಮಾಹಿತಿಯನ್ನು ಅಪ್‌ಲೋಡ್ ಮಾಡಲು ಪ್ರಯತ್ನಿಸಲಾಗುತ್ತಿದೆ.
4. ನಿರ್ಮಾಣಕ್ಕಾಗಿ ಅನುದಾನಕ್ಕೆ ಸಂಬಂಧಿಸಿದ ರೂ.1059.00 ಲಕ್ಷಗಳ ಬಾಕಿ -ಎಸ್‌ಸಿಪಿ/ಟಿಎಸ್‌ಪಿ ಯೋಜನೆ (ಆಡಿಟ್-ಪ್ಯಾರಾ-4): ಬೈಕಂಪಾಡಿ ಮತ್ತು ಚಿಕ್ಕಹೊಸಳ್ಳಿಯಲ್ಲಿ ನಿರ್ಮಾಣಕ್ಕೆ ಭೂಮಿ ಲಭ್ಯವಾಗದ ಕಾರಣ ಮತ್ತು ಭೂಮಿಯನ್ನು ಗುರುತಿಸಲಾಗುತ್ತಿದೆ ಮತ್ತು ಚಾಲನೆಯಲ್ಲಿರುವ ಕೆಲಸ-ಬಿಲ್‌ಗಳನ್ನು ಸಲ್ಲಿಸಲಾಗಿಲ್ಲ ಮತ್ತು ಆದ್ದರಿಂದ ನಿರ್ಮಾಣ ವೆಚ್ಚವನ್ನು ಲೆಕ್ಕಹಾಕಲು ವಿಳಂಬವಾಗಿದೆ ಮತ್ತು ಬಾಕಿ ಉಳಿದಿದೆ. ಹುಮನಾಬಾದ್‌ನ ಅಂತಿಮ ಕಾಮಗಾರಿ ಬಿಲ್‌ಗಳು ಇನ್ನೂ ಬಂದಿಲ್ಲ. 1 ಹಂತದಲ್ಲಿ, ದರಗಳನ್ನು ಟೆಂಡರ್‌ನ ಕೆಳಗೆ ನಮೂದಿಸಲಾಗಿದೆ. ಈ ಕಾರಣಗಳಿಗಾಗಿ ಅನುದಾನದ ಮೊತ್ತವನ್ನು ಖರ್ಚು ಮಾಡಲಾಗಿಲ್ಲ ಮತ್ತು ಶೀಘ್ರವಾಗಿ ಲೆಕ್ಕ ಹಾಕಬೇಕು.
5. ಟ್ರೇಡ್ ಡೆಪಾಸಿಟ್‌ಗಳು (ಪ್ರಸ್ತುತವಲ್ಲದ ರೂ.58,90,06,272/- ಮತ್ತು ಪ್ರಸ್ತುತ ರೂ.23,43,54,951/- (ಆಡಿಟ್-ಪ್ಯಾರಾ-5) : ಇದು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ ಮತ್ತು ಕಂಪನಿಯು ವೀಕ್ಷಣೆಗೆ ನೀಡಿರುವ ಟಿಪ್ಪಣಿಗಳು ಹೀಗಿವೆ ಅನುಸರಿಸುತ್ತದೆ::
 (i) ರೂ.22,50,15,170/- (082/8888) : 2017-2018 ರಿಂದ ವಾರ್ಡುಗಳಲ್ಲಿ ಇಂಡಸ್ಟ್ರಿಯಲ್ ಎಸ್ಟೇಟ್‌ವಾರು / ಹಂಚಿಕೆದಾರರ ಪ್ರಕಾರ ಜನರಲ್ ಲೆಡ್ಜರ್ ಖಾತೆಗಳನ್ನು ERP ಸಾಫ್ಟ್‌ವೇರ್‌ನಲ್ಲಿ ನಿರ್ವಹಿಸಲಾಗಿದೆ.. ಹಿಂದಿನ ಅವಧಿಗೆ EMD ಖಾತೆಗಳು 31.03.2022 ರಂತೆ ರೂ.225015170/- ರ ಬಾಕಿಯನ್ನು ಹೊಂದಿರುವ GL 082/8888 ನಲ್ಲಿದೆ. ಹಂಚಿಕೆಗಳನ್ನು ಮಾಡಿದಾಗ ಮತ್ತು ಶಾಖೆಗಳಿಂದ ಫೈಲ್‌ಗಳನ್ನು ಸ್ವೀಕರಿಸಿದಾಗ ಅಗತ್ಯ ಹೊಂದಾಣಿಕೆಗಳನ್ನು ಮಾಡಲಾಗುತ್ತದೆ. ಆದರೂ ಲೆಕ್ಕ ಪರಿಶೋಧನೆ ಸೂಚಿಸಿದಂತೆ ಸಮನ್ವಯ ಕಾರ್ಯ ಕೈಗೊಳ್ಳಲಾಗುವುದು.

(ii) ಹಂಚಿಕೆದಾರರಿಂದ ಮುಂಗಡ: ರೂ.89666311/-(082/9998): ಹಂಚಿಕೆಗಳನ್ನು ಮಾಡಿದಾಗ ಮತ್ತು ಶಾಖೆಗಳಿಂದ ಸ್ವೀಕರಿಸಿದ ಫೈಲ್‌ಗಳು ಅಗತ್ಯ ಹೊಂದಾಣಿಕೆಗಳನ್ನು ಮಾಡಲಾಗುವುದು. ಹಂಚಲಾದ ಶೆಡ್‌ಗಳು/ಪ್ಲಾಟ್‌ಗಳು 6/10 ವರ್ಷಗಳ ಲೀಸ್ ಅವಧಿಯಡಿಯಲ್ಲಿವೆ ಮತ್ತು ಮುಂದೆ, ಕಂಪನಿಯು 2500 ಘಟಕಗಳಿಗೆ ಮರುಸ್ಥಾಪನೆ ನೀತಿಯನ್ನು ಪರಿಚಯಿಸಿದೆ. ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದ ನಂತರ, EMD ಠೇವಣಿಗಳನ್ನು ಶೆಡ್‌ಗಳು/ಪ್ಲಾಟ್‌ಗಳ ಬೆಲೆಗೆ ಸರಿಹೊಂದಿಸಲಾಗುತ್ತದೆ. ಆದರೂ ಲೆಕ್ಕ ಪರಿಶೋಧನೆ ಸೂಚಿಸಿದಂತೆ ಸಮನ್ವಯ ಕಾರ್ಯ ಕೈಗೊಳ್ಳಲಾಗುವುದು

(iii) ಬೇಡಿಕೆ ಸಮೀಕ್ಷೆ ಖಾತೆ: ರೂ.14513926/-(082/9999) : ಹೊಸ ಇಂಡಸ್ಟ್ರಿಯಲ್ ಎಸ್ಟೇಟ್ ರಚನೆಯ ಸಮಯದಲ್ಲಿ ರೂಪಿಸಲು ಉದ್ದೇಶಿಸಿರುವ ಪ್ಲಾಟ್‌ಗಳ ತಕ್ಷಣದ ಹಂಚಿಕೆಗಾಗಿ, ಬೇಡಿಕೆ ಸಮೀಕ್ಷೆಯನ್ನು ನಡೆಸಲಾಗುತ್ತದೆ ಮತ್ತು ನಿಗದಿತ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ಆಸಕ್ತ ಉದ್ಯಮಿಗಳು, ಹಂಚಿಕೆಗಳ ನಂತರ ಶುಲ್ಕವನ್ನು ಶೆಡ್‌ಗಳು/ಪ್ಲಾಟ್‌ಗಳ ಬೆಲೆಗೆ ಸರಿಹೊಂದಿಸಲಾಗುತ್ತದೆ. ವಿಫಲವಾದ ಅರ್ಜಿದಾರರಿಗೆ ಸಂಗ್ರಹಿಸಿದ ಶುಲ್ಕವನ್ನು ಮರುಪಾವತಿಸಲಾಗುತ್ತದೆ.

(iv) ರೂ.3335709/-(362/777/8888/9999) ಗುತ್ತಿಗೆದಾರರ ಟೆಂಡರ್ ಠೇವಣಿಗಳು : ಗುತ್ತಿಗೆದಾರರು ಮಾಡಿದ ಕ್ಲೈಮ್‌ಗಳ ಆಧಾರದ ಮೇಲೆ ಟೆಂಡರ್ ಠೇವಣಿಗಳನ್ನು ಸರಿಹೊಂದಿಸಲಾಗುತ್ತದೆ. ಆದರೂ ಲೆಕ್ಕ ಪರಿಶೋಧನೆ ಸೂಚಿಸಿದಂತೆ ಸಮನ್ವಯ ಸಾಧಿಸಲಾಗುವುದು.

(v) ಗುತ್ತಿಗೆದಾರರ ಮೀಸಲು ಸಾಮಾನ್ಯ ಖಾತೆ ರೂ.2353172/-(366): ಈ ಮೊತ್ತವನ್ನು ಗುತ್ತಿಗೆದಾರರಿಂದ ಒಪ್ಪಂದಗಳ ನಿಯಮಗಳು ಮತ್ತು ಷರತ್ತುಗಳ ಉಲ್ಲಂಘನೆಗಾಗಿ ವಸೂಲಿ ಮಾಡಲಾಗಿದೆ. ರಿಸರ್ವ್ ಮೊತ್ತವನ್ನು ಅಂತಿಮ ಬಿಲ್‌ಗಳಲ್ಲಿ ಅಥವಾ ಗುತ್ತಿಗೆದಾರರು ಮಾಡಿದ ಕ್ಲೈಮ್‌ಗಳ ಪ್ರಕಾರ ಮತ್ತು ಇಂಜಿನಿಯರಿಂಗ್ ವಿಭಾಗದ ಶಿಫಾರಸಿನ ಆಧಾರದ ಮೇಲೆ ಸರಿಹೊಂದಿಸಲಾಗುತ್ತದೆ.. ಆದಾಗ್ಯೂ, ಲೆಕ್ಕಪರಿಶೋಧನೆಯು ಸೂಚಿಸಿದಂತೆ, ಸಮನ್ವಯವನ್ನು ಕೈಗೊಳ್ಳಲಾಗುತ್ತದೆ.

ಖಾತೆ-ಗುಂಪು-ಮುಖ್ಯ ಗುತ್ತಿಗೆದಾರ-ಟೆಂಡರ್-ಠೇವಣಿ ಮತ್ತು ಗುತ್ತಿಗೆದಾರ-ರಿಸರ್ವ್-ಸಾಮಾನ್ಯ ಖಾತೆಯ ಅಡಿಯಲ್ಲಿ ಖಾತೆಗಳು ಚಾಲನೆಯಲ್ಲಿವೆ. 10 ವರ್ಷ ಮೀರಿದ ಹಳೆಯ ಬಾಕಿಗಳನ್ನು ಗುರುತಿಸಲು ಪ್ರಯತ್ನಿಸಲಾಗುವುದು ಮತ್ತು ಅಗತ್ಯ ಗುರುತಿಸಿದ ನಂತರ ಅವುಗಳನ್ನು ಕಂಪನಿಗೆ ಆದಾಯ ಎಂದು ಪರಿಗಣಿಸಲಾಗುತ್ತದೆ.

6. ಆಸ್ತಿ ತೆರಿಗೆ ಹೊಣೆಗಾರಿಕೆಯನ್ನು ಗುರುತಿಸಲು ಸ್ಥಿರ ಸ್ವತ್ತುಗಳು ಅಥವಾ ಪ್ರಸ್ತುತ ಆಸ್ತಿಗಳ ರೂಪದಲ್ಲಿ ಎಲ್ಲಾ ಸ್ಥಿರ ಆಸ್ತಿಗಳಿಗೆ ಸಮನ್ವಯಗೊಳಿಸುವಿಕೆ(ಆಡಿಟ್-ಪ್ಯಾರಾ-6): ಲೆಕ್ಕಪರಿಶೋಧಕರು ಸೂಚಿಸಿದಂತೆ ಪ್ರತಿ ಹಣಕಾಸು ವರ್ಷದಲ್ಲಿ ಪರಿಶೀಲನೆಯನ್ನು ಮಾಡಲಾಗುತ್ತಿದೆ ಮತ್ತು ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ BBMP /ಸ್ಥಳೀಯ ಅಧಿಕಾರಿಗಳು ಮಾಡಿದ ಬೇಡಿಕೆಗಳ ಆಧಾರದ ಮೇಲೆ ಆಸ್ತಿ ತೆರಿಗೆ ಪಾವತಿಗಾಗಿ. ಆದಾಗ್ಯೂ ಸಂಬಂಧಿಸಿದ BBMP /ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಲು ಮತ್ತು ಆಸ್ತಿ ತೆರಿಗೆ ಪಾವತಿಯ ಸರಿಯಾದ ಮೌಲ್ಯಮಾಪನವನ್ನು ಮಾಡಲು ಶಾಖಾ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ.

7. ಹಂಚಿಕೆದಾರರಿಂದ ಮುಂಗಡಗಳು ಇಂಡಸ್ಟ್ರಿಯಲ್ ಎಸ್ಟೇಟ್ - ಹೊಣೆಗಾರಿಕೆಗಳು (ಆಡಿಟ್-ಪ್ಯಾರಾ-7): ಯಾವುದೇ FY ಗಾಗಿ ಖಾತೆಗಳನ್ನು ಮುಚ್ಚುವಾಗ ಹಂಚಿಕೆ ಪ್ಲಾಟ್‌ಗಳಿಗಾಗಿ ಹಂಚಿಕೆದಾರರಿಂದ ಪಡೆದ ಮುಂಗಡಗಳನ್ನು ಕಂಪನಿಯು ಸ್ಥಿರವಾಗಿ ಅನುಸರಿಸಿದೆ, ಅದು ಸ್ವೀಕರಿಸಿದ ಮುಂಗಡದ 70% ದರದಲ್ಲಿ ಹಿಂದಿನ ಲೆಕ್ಕಪತ್ರದ ಆಧಾರದ ಮೇಲೆ ಪ್ರಸ್ತುತವಲ್ಲದ ಮತ್ತು 30% ಅನ್ನು ಪ್ರಸ್ತುತ ಎಂದು ಪರಿಗಣಿಸಲಾಗುತ್ತದೆ. ಕಂಪನಿಯ ಅಕೌಂಟಿಂಗ್ ನೀತಿಯ ಪ್ರಕಾರ ಆದಾಯದ ಗುರುತಿಸುವಿಕೆಯು ಮಾರಾಟದ ಪತ್ರವನ್ನು ನೋಂದಾಯಿಸಿದಾಗ ಮತ್ತು ಅದನ್ನು ಆಧರಿಸಿದೆ, ಆದರೂ ಗುತ್ತಿಗೆ ಅವಧಿಗಳು ಕಳೆದುಹೋದರೂ ಮತ್ತು ಸ್ವೀಕರಿಸಿದ ಮುಂಗಡ ಮೊತ್ತವನ್ನು ಮರುಪಾವತಿಸಲಾಗುವುದಿಲ್ಲ. ಪ್ರಸ್ತುತ ಲೆಕ್ಕಪತ್ರ ನೀತಿಯಂತೆ ಪ್ರಾಯೋಗಿಕವಾಗಿ ಜಮೀನು / ಶೆಡ್‌ನ ಸ್ವಾಧೀನವು ಹಂಚಿಕೆದಾರರ ಬಳಿ ಇರುತ್ತದೆ ಮತ್ತು ಆದ್ದರಿಂದ ಮಾರಾಟ ಪತ್ರವನ್ನು ಕಾರ್ಯಗತಗೊಳಿಸಿದ ಹೊರತು ಕಂಪನಿಯು ಪ್ಲಾಟ್‌ಗಳ ಆದಾಯವನ್ನು ಗುರುತಿಸುವುದಿಲ್ಲ. ಲೆಕ್ಕಪರಿಶೋಧನೆಯ ವೀಕ್ಷಣೆಗಳು ಗುತ್ತಿಗೆ ಅವಧಿಯನ್ನು ಪೂರ್ಣಗೊಳಿಸಿದ ಹಂಚಿಕೆದಾರರಿಂದ ಪಡೆಯಲಾಗುತ್ತದೆ.

ಮೊತ್ತದ ಚಿಕಿತ್ಸೆಗಾಗಿ, ಸಂಗ್ರಹಿಸಿದ ಮುಂಗಡವನ್ನು ಮರುಪಾವತಿಸಲಾಗುವುದಿಲ್ಲವಾದ್ದರಿಂದ AS9 ರ ಪ್ರಕಾರ ಆದಾಯವನ್ನು ಗುರುತಿಸಲಾಗುತ್ತದೆ. ಈ ಕಾರಣಗಳಿಗಾಗಿ ಮತ್ತು ಲೆಕ್ಕಪರಿಶೋಧನೆಯ ಆಕ್ಷೇಪಣೆಯನ್ನು ತಪ್ಪಿಸಲು, ಕಂಪನಿಯು ಸುಮಾರು 2500 ಹಂಚಿಕೆದಾರರಿಗೆ ಮರುಸ್ಥಾಪನೆ ನೀತಿಯನ್ನು ಒದಗಿಸಿದೆ, ಇದರ ಪರಿಣಾಮವಾಗಿ ಕಂಪನಿಯು ಮುಂದಿನ ವರ್ಷದಲ್ಲಿ ಆಡಿಟ್ ಆಕ್ಷೇಪಣೆಯನ್ನು ನಿವಾರಿಸುವ ಮಾರಾಟ ಪತ್ರಗಳನ್ನು ಕಾರ್ಯಗತಗೊಳಿಸಲು ನಿರೀಕ್ಷಿಸುತ್ತದೆ.

8. ಕಂಪನಿಯು ಈ ಕೆಳಗಿನವುಗಳಿಗೆ ಲೆಕ್ಕಪರಿಶೋಧನೆಯ ಸಂಚಯ ವ್ಯವಸ್ಥೆಯನ್ನು ಅನುಸರಿಸುತ್ತಿಲ್ಲ (ಆಡಿಟ್-ಪ್ಯಾರಾ-8): ಹಣಕಾಸಿನ ಹೇಳಿಕೆಗಳ ತಯಾರಿಕೆ ಮತ್ತು ಪ್ರಸ್ತುತಿಯಲ್ಲಿ ಬಳಸಲಾದ ಲೆಕ್ಕಪತ್ರ ನೀತಿಗಳನ್ನು AS-1 ರಲ್ಲಿ ಸೂಚಿಸಲಾದ ರೂಪ ಮತ್ತು ವಸ್ತುವಿನ ಮೇಲೆ ವಿವೇಕ ಮತ್ತು ವಸ್ತುವಿನ ಅನುಸಾರವಾಗಿ ಮಾಡಲಾಗುತ್ತದೆ. ಭವಿಷ್ಯದ ಘಟನೆಗಳ ಅನಿಶ್ಚಿತತೆಯ ದೃಷ್ಟಿಯಿಂದ ಈ ಕೆಳಗಿನ ಪ್ರಕರಣಗಳಿಗೆ ಸಂಬಂಧಿಸಿದಂತೆ; ಲಾಭವನ್ನು ನಿರೀಕ್ಷಿಸಲಾಗುವುದಿಲ್ಲ ಆದರೆ ಗಳಿಸಿದಾಗ ಮಾತ್ರ ಗುರುತಿಸಲಾಗುತ್ತದೆ, ಆದರೂ ನಗದು ರೂಪದಲ್ಲಿ ಅಗತ್ಯವಿಲ್ಲ. ಕಂಪನಿಯು ಈ ಕೆಳಗಿನವುಗಳಿಗಾಗಿ ಸ್ಥಿರವಾಗಿ ನಗದು ಲೆಕ್ಕಪತ್ರ ವ್ಯವಸ್ಥೆಯನ್ನು ಅನುಸರಿಸುತ್ತಿದೆ:
 1. ಇಂಡಸ್ಟ್ರಿಯಲ್ ಎಸ್ಟೇಟ್‌ಗಳಲ್ಲಿ ಹಂಚಿಕೆದಾರರಿಂದ ಪಡೆದ ನೀರಿನ ಶುಲ್ಕಗಳ ಲೆಕ್ಕಪತ್ರ ನಿರ್ವಹಣೆ
 2. ಪ್ರಸ್ತುತ ಆಸ್ತಿಗಳನ್ನು ಒಳಗೊಂಡಂತೆ ಕಂಪನಿಯ ಸ್ವತ್ತುಗಳ ವಿಮಾ ರಕ್ಷಣೆಯ ಮೇಲೆ ಪಾವತಿಸಿದ ಪ್ರೀಮಿಯಂ.
 3. ಕೆಎಸ್‌ಎಫ್‌ಸಿಯಿಂದ ವಶಪಡಿಸಿಕೊಂಡ ಶೆಡ್‌ಗಳಿಗೆ ಸಂಬಂಧಿಸಿದಂತೆ ಪಡೆದ ಕಸ್ಪೋಡಿಯನ್ ಶುಲ್ಕಗಳು.
 4. ಹಂಚಿಕೆದಾರರಿಂದ ಸಂಗ್ರಹಿಸಲಾದ ಸ್ಟಾಂಪ್ ಡ್ಯೂಟಿ ಶುಲ್ಕಗಳನ್ನು ಭವಿಷ್ಯದ ಸ್ಟಾಂಪ್ ಡ್ಯೂಟಿ ಶುಲ್ಕಗಳೊಂದಿಗೆ ಸರಿಹೊಂದಿಸಬೇಕು ಅಥವಾ ಭೂಮಿಯನ್ನು ಖರೀದಿಸಲು ಈಗಾಗಲೇ ಪಾವತಿಸಬೇಕು.
 5. ಲೀಸ್-ಕಮ್-ಸೇಲ್ ಯೋಜನೆಯಡಿ ಮಂಜೂರು ಮಾಡಲಾದ ಕೈಗಾರಿಕಾ ಶೆಡ್‌ಗಳು / ಪ್ಲಾಟ್‌ಗಳಿಗೆ ಸಂಬಂಧಿಸಿದಂತೆ ಬಡ್ಡಿ ಆದಾಯವನ್ನು ನಗದು ಆಧಾರದ ಮೇಲೆ ಗುರುತಿಸಲಾಗುತ್ತದೆ.
 6. ಪವರ್ ಲೈನ್‌ಗಳ ಡ್ರಾಯಿಂಗ್ ವೆಚ್ಚಕ್ಕೆ ಸಂಬಂಧಿಸಿದಂತೆ ಮತ್ತು ESCOMಗಳಿಗೆ ಪಾವತಿಸಿದ ಇತರ ಮೊತ್ತಗಳನ್ನು ಪುಸ್ತಕಗಳಲ್ಲಿ ಆದಾಯ ವೆಚ್ಚವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಈ ವೆಚ್ಚದಿಂದ ರಚಿಸಲಾದ ಸ್ವತ್ತುಗಳನ್ನು ಅಂತಹ ESCOMಗಳಿಗೆ ಉಚಿತವಾಗಿ ವರ್ಗಾಯಿಸಲಾಗುತ್ತದೆ. ಈ ಖಾತೆಯಲ್ಲಿ ಹಂಚಿಕೆದಾರರಿಂದ ಮಾಡಿದ ಯಾವುದೇ ಮರುಪಡೆಯುವಿಕೆ, ಅದೇ ರೀತಿಯಾಗಿ ಆ ವರ್ಷದಲ್ಲಿ ಆದಾಯ ಆದಾಯ ಎಂದು ಪರಿಗಣಿಸಲಾಗುತ್ತದೆ.
 7. ವಾಸ್ತವಿಕ ಖರ್ಚು ಮತ್ತು ಲೆಕ್ಕವನ್ನು ಹೊರತುಪಡಿಸಿ, ವಾರ್ಷಿಕ ರಿಪೋರಿ, ಪ್ರಗತಿಯಲ್ಲಿರುವ ಮತ್ತು ವಿವಿಧ ಯೋಜನೆಗಳ ಅಡಿಯಲ್ಲಿ ಪೂರ್ಣಗೊಂಡಿರುವ ಹೆಚ್ಚುವರಿ ವೆಚ್ಚಗಳನ್ನು ಬ್ಯಾಲೆನ್ಸ್ ಶೀಟ್ ದಿನಾಂಕದಂದು ಇಂಜಿನಿಯರಿಂಗ್ ಇಲಾಖೆಯು ನಿಜವಾಗಿ ಪೂರ್ಣಗೊಳಿಸಿದ ಮತ್ತು ಪ್ರಮಾಣೀಕರಿಸಿದ ಮಟ್ಟಿಗೆ ಲೆಕ್ಕ ಹಾಕಲಾಗುತ್ತದೆ. ಬ್ಯಾಲೆನ್ಸ್ ಶೀಟ್ ದಿನಾಂಕದ ನಂತರ ಪಾವತಿಸಲಾಗಿದೆ.
 8. ನಂತರದ ವರ್ಷದ ಮೇ 31 ರ ನಂತರ ಸ್ವೀಕರಿಸಿದ ರೂ.10000/- ಕ್ಕಿಂತ ಕಡಿಮೆ ಮೌಲ್ಯದ ಕೈಮಗ್ಗಗಳಿಗೆ (ಆದಾಯ ಮತ್ತು ವೆಚ್ಚ ಎರಡೂ) ಸಂಬಂಧಿಸಿದಂತೆ ಯಾವುದೇ ನಿಬಂಧನೆಯನ್ನು ಮಾಡಲಾಗಿಲ್ಲ.
 9. 1.4.2001 ರ ಮೊದಲು ನೀಡಲಾದ ಕೈಗಾರಿಕಾ ಶೆಡ್‌ಗಳ ಮಾರಾಟ ಮತ್ತು ಸ್ವಾಧೀನ ಮತ್ತು ಪ್ಲಾಟ್‌ಗಳ (ಭೂಮಿ) ಮಾರಾಟವನ್ನು ಮಾರಾಟ ಪತ್ರಗಳನ್ನು ಕಾರ್ಯಗತಗೊಳಿಸಿದ ಮತ್ತು ನೋಂದಾಯಿಸಿದ ವರ್ಷದಲ್ಲಿ ಲೆಕ್ಕ ಹಾಕಲಾಗುತ್ತದೆ.
 10. ಸೂಚಿಸಲಾದ ಕೈಗಾರಿಕಾ ಶೆಡ್‌ಗಳು/ಪ್ಲಾಟ್‌ಗಳಿಗೆ ಸಂಬಂಧಿಸಿದಂತೆ, ಗುತ್ತಿಗೆ-ಕಮ್-ಮಾರಾಟ ಯೋಜನೆಯಡಿಯಲ್ಲಿ ಕೈಗಾರಿಕಾ ಶೆಡ್‌ಗಳು/ಪ್ಲಾಟ್‌ಗಳ ಸ್ವಾಧೀನವನ್ನು ಗುತ್ತಿಗೆ-ಕಮ್-ಮಾರಾಟ ಒಪ್ಪಂದದ ಅಡಿಯಲ್ಲಿ ಹಂಚಿಕೆದಾರರಿಗೆ ವಿತರಿಸಲಾಗಿದ್ದರೂ, ಅದೇ ರೀತಿ ತೋರಿಸುವುದನ್ನು ಮುಂದುವರಿಸಲಾಗುತ್ತದೆ ಮಾರಾಟ ಕಾರ್ಯಗಳ ಮರಣದಂಡನೆ ಮತ್ತು ನೋಂದಣಿ ತನಕ ವ್ಯಾಪಾರದಲ್ಲಿ ಸ್ಟಾಕ್.
 11. ಮಾಜಿ-ಹಂಚಿಕೆದಾರರಿಂದ ಯಾವುದೇ ವಿವಾದಗಳು ಬಾಕಿ ಉಳಿದಿರುವ ವಶಪಡಿಸಿಕೊಂಡ ಶೆಡ್‌ಗಳ ಖಾತೆಯಲ್ಲಿ ಉದ್ಭವಿಸುವ ಯಾವುದೇ ಟರ್ಮಿನಲ್ ಆದಾಯಗಳನ್ನು ಅವರ ಮರು-ಹಂಚಿಕೆಯಲ್ಲಿ ಗುರುತಿಸಲಾಗುತ್ತದೆ.
 12. ಮಾರಾಟವಾದ ಶೆಡ್‌ಗಳು ಮತ್ತು ಪ್ಲಾಟ್‌ಗಳಿಗೆ ಸಂಬಂಧಿಸಿದ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಮರುಪಡೆಯ ಬಹುದಾದ ಮೌಲ್ಯಗಳನ್ನು ಕಾಲಕಾಲಕ್ಕೆ ನಿರ್ದೇಶಕರ ಮಂಡಳಿಯು ನಿರ್ದಿಷ್ಟಪಡಿಸಿದ ದರಗಳಲ್ಲಿ ಗುರುತಿಸಲಾಗುತ್ತದೆ.

13. RRC ನೀಡಲಾದ, ಬಾಡಿಗೆ ಸಂಗ್ರಹಗಳಲ್ಲಿನ ಅನಿಶ್ಚಿತತೆ, ಬಾಡಿಗೆ ಮತ್ತು ಇತರ ಆದಾಯಗಳು ವಿವಾದದಲ್ಲಿರುವುದರಿಂದ ಶೆಡ್‌ಗಳ ಹಂಚಿಕೆದಾರರಿಂದ ಪಾವತಿಯಲ್ಲಿ ಡೀಫಾಲ್ಟ್‌ಗಳು ನಿಜವಾದ ರೀತಿಯಲ್ಲಿ ಆಧಾರದ ಮೇಲೆ ಗುರುತಿಸಲ್ಪಡುತ್ತವೆ.

9. ದಾಸ್ತಾನುಗಳ ಮೌಲ್ಯಮಾಪನ (ಆಡಿಟ್-ಪ್ಯಾರಾ-9):

i) ಲೆಕ್ಕಪರಿಶೋಧನೆಯ ಅಭಿಪ್ರಾಯಗಳೆಂದರೆ, ಕೆಲವು ಸಂದರ್ಭಗಳಲ್ಲಿ ಹೀರಿಕೊಳ್ಳುವ ಮಾರಾಟದ ವೆಚ್ಚವು ಮಾರಾಟದ ಮೌಲ್ಯವು ವೆಚ್ಚಕ್ಕಿಂತ ಕಡಿಮೆಯಾಗಿದೆ. ಕಂಪನಿಯು ತನ್ನ ದಾಸ್ತಾನು ವೆಚ್ಚವನ್ನು ಮಾರುಕಟ್ಟೆಯ ವಿರುದ್ಧ ಪ್ರತ್ಯೇಕವಾಗಿ ಮೌಲ್ಯೀಕರಿಸುವುದು ಕಡ್ಡಾಯವಾಗಿದೆ ಮತ್ತು ಅವಶ್ಯಕವಾಗಿದೆ ಅಥವಾ ವಾಸ್ತವಿಕ ಮೌಲ್ಯ ಮತ್ತು ಸಾಗಿಸುವ ವೆಚ್ಚವನ್ನು ವೆಚ್ಚ ಅಥವಾ ಮಾರುಕಟ್ಟೆ ಬೆಲೆಯಲ್ಲಿ ಯಾವುದು ಕಡಿಮೆಯೋ ಅದನ್ನು ನಿರ್ವಹಿಸಬೇಕು. ವಿವಿಧ ಕೈಗಾರಿಕಾ ಎಸ್ಟೇಟ್‌ಗಳಲ್ಲಿ (ವಿದ್ಯುತ್ ಲೈನ್‌ಗಳನ್ನು ಎಳೆಯುವ ವೆಚ್ಚವನ್ನು ಹೊರತುಪಡಿಸಿ) ಒದಗಿಸಲಾದ ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ ಲೆಕ್ಕಪತ್ರ ನೀತಿ ಇದೆ ಎಂದು ಕಂಪನಿಯ ಹೇಳಿಕೆಗಳು ಇದನ್ನು ಪ್ರಗತಿಯಲ್ಲಿದೆ ಎಂದು ಪರಿಗಣಿಸಲಾಗುತ್ತದೆ ಮತ್ತು ಇಡೀ ರಾಜ್ಯಕ್ಕೆ ವೆಚ್ಚವನ್ನು ಪರಿಗಣಿಸಲಾಗುತ್ತದೆ. ಮೌಲ್ಯಮಾಪನದ ಉದ್ದೇಶಗಳಿಗಾಗಿ ಮತ್ತು ಪ್ರಸ್ತುತ ಆಸ್ತಿಯಲ್ಲಿ ಇನ್ವೆಂಟರಿಸ್ ಅಡಿಯಲ್ಲಿ ತೋರಿಸಲಾಗಿದೆ - ಇಂಡಸ್ಟ್ರಿಯಲ್ ಎಸ್ಟೇಟ್ ಆಸ್ತಿ ಮತ್ತು ಕೆಲಸ-ಪ್ರಗತಿಯಲ್ಲಿ. ಮೂಲಸೌಕರ್ಯಗಳನ್ನು ಒದಗಿಸುವುದು ನಿರಂತರ ಪ್ರಕ್ರಿಯೆಯಾಗಿರುವುದರಿಂದ, ವರ್ಷದಲ್ಲಿ ಮಾಡಿದ ವೆಚ್ಚವನ್ನು ಮೌಲ್ಯಕ್ಕೆ ಸೇರಿಸಲಾಗುತ್ತದೆ. ಕೆಲವು ಎಸ್ಟೇಟ್‌ಗಳಲ್ಲಿ ಹಂತಹಂತವಾಗಿ ಮೂಲಸೌಕರ್ಯ ವೆಚ್ಚವನ್ನು ಮಾಡುವುದರಿಂದ ಚೇತರಿಕೆಯ ಪರಿಣಾಮವಾಗಿ ಭವಿಷ್ಯದಲ್ಲಿ ಇನ್‌ಫ್ರಾಸ್ಟ್ರಕ್ಚರ್‌ಗೆ ಮಾಡಬೇಕಾದ ಹೆಚ್ಚಿನ ವೆಚ್ಚವನ್ನು ಹೀರಿಕೊಳ್ಳುವಿಕೆಯ ಮೇಲೆ ಸೂಚಿಸಬಹುದು.

ii) ಸೂಚಿಸಲಾದ ಕೈಗಾರಿಕಾ ಶೆಡ್‌ಗಳು/ಪ್ಲಾಟ್‌ಗಳಿಗೆ ಸಂಬಂಧಿಸಿದಂತೆ, ಗುತ್ತಿಗೆ-ಕಮ್-ಮಾರಾಟ ಯೋಜನೆಯಡಿಯಲ್ಲಿ ಕೈಗಾರಿಕಾ ಶೆಡ್‌ಗಳು/ಪ್ಲಾಟ್‌ಗಳ ಸ್ವಾಧೀನವನ್ನು ಗುತ್ತಿಗೆ-ಕಮ್-ಮಾರಾಟ ಒಪ್ಪಂದದ ಅಡಿಯಲ್ಲಿ ಹಂಚಿಕೆದಾರರಿಗೆ ವಿತರಿಸಲಾಗಿದ್ದರೂ, ಅದನ್ನು ಮಾರಾಟ ಪತ್ರಗಳ ಮತ್ತು ನೋಂದಣಿ ತನಕ ವ್ಯಾಪಾರ ತೋರಿಸುವುದನ್ನು ಮುಂದುವರಿಸಲಾಗುತ್ತದೆ

iii) ಇತ್ತೀಚಿನ ಇಸಿ/ಕಥಾ/ಆರ್‌ಟಿಸಿ/ಇಸಿಯನ್ನು ಪಡೆಯುವ ಮೂಲಕ ಅದರ ದಾಖಲೆಗಳ ನಿಯತಕಾಲಿಕ ನವೀಕರಣ ಮತ್ತು ಪರಿಶೀಲನೆಯನ್ನು ಭೂ ಇಲಾಖೆಯು ಮಾಡುತ್ತಿದೆ.

iv) ಕರ್ನಾಟಕ ಸರ್ಕಾರ ಆದೇಶ ಸಂಖ್ಯೆ CI9CS2017 ದಿನಾಂಕ 28.12.2007 ರ ಪ್ರಕಾರ, ಕೆಐಎಡಿಬಿ 31.03.2022 ರಂತೆ ಕೆಎಸ್‌ಎಸ್‌ಐಡಿ ಪರವಾಗಿ ಬಾಕಿ ಉಳಿದಿರುವ 69 ಸಂಪೂರ್ಣ ಮಾರಾಟ ಪತ್ರವನ್ನು ಕಾರ್ಯಗತಗೊಳಿಸುವ ಅಗತ್ಯವಿದೆ. ಕೆಐಎಡಿಬಿ ಮತ್ತು ಕೆಎಸ್‌ಎಸ್‌ಐಡಿ ಅಧಿಕಾರಿಗಳ ಸಮ್ಮುಖದಲ್ಲಿ ಕೆಐಎಡಿಬಿ, ಸಿಇಒ ಮತ್ತು ಕೆಎಸ್‌ಎಸ್‌ಐಡಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಲಾಗಿದ್ದು, ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವಂತೆ ಕೆಐಎಡಿಬಿಗೆ ಮನವಿ ಮಾಡಲಾಗಿದೆ. ಕೆಐಎಡಿಬಿ ಕೂಡಲೇ ಕ್ರಮ ಕೈಗೊಂಡು ಆದ್ಯತೆ ಮೇರೆಗೆ ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

v) ಸೂಚಿಸಲಾದ ಕೈಗಾರಿಕಾ ಶೆಡ್‌ಗಳು/ಪ್ಲಾಟ್‌ಗಳಿಗೆ ಸಂಬಂಧಿಸಿದಂತೆ, ಗುತ್ತಿಗೆ-ಕಮ್-ಮಾರಾಟ ಯೋಜನೆಯಡಿಯಲ್ಲಿ ಕೈಗಾರಿಕಾ ಶೆಡ್‌ಗಳು/ಪ್ಲಾಟ್‌ಗಳ ಸ್ವಾಧೀನವನ್ನು ಗುತ್ತಿಗೆ-ಕಮ್-ಮಾರಾಟ ಒಪ್ಪಂದದ ಅಡಿಯಲ್ಲಿ ಹಂಚಿಕೆದಾರರಿಗೆ ವಿತರಿಸಲಾಗಿದ್ದರೂ, ಅದೇ ರೀತಿ ಮಾರಾಟ ಕಾರ್ಯಗಳ ಮತ್ತು ನೋಂದಣಿ ತನಕ ವ್ಯಾಪಾರದಲ್ಲಿ ತೋರಿಸುವುದನ್ನು ಮುಂದುವರಿಸಲಾಗುತ್ತದೆ.

10. ಹಣಕಾಸು ಸಂಸ್ಥೆಗಳು ವಶಪಡಿಸಿಕೊಂಡ ಪ್ಲಾಟ್‌ಗಳಿಗೆ ನಿಬಂಧನೆ (ಆಡಿಟ್-ಪ್ಯಾರಾ-10): ಟಿಪ್ಪಣಿ 11(2c) ಅಡಿಯಲ್ಲಿ ತೋರಿಸಿರುವ ಮೌಲ್ಯವು ರೂ 31.54 ಲಕ್ಷಗಳನ್ನು (PY ರೂ.31.54 ಲಕ್ಷಗಳು) ಸಂಸ್ಥೆಗಳಿಂದ ವಶಪಡಿಸಿಕೊಂಡ ಪ್ಲಾಟ್‌ಗಳು / ಶೆಡ್‌ಗಳ ಮೌಲ್ಯವನ್ನು ಒಳಗೊಂಡಿದೆ. ಕರ್ನಾಟಕ ರಾಜ್ಯ ಹಣಕಾಸು ನಿಗಮ (ಕೆಎಸ್‌ಎಫ್‌ಸಿ) ಹೊರತುಪಡಿಸಿ ಕಂಪನಿಯು ಕೆಎಸ್‌ಎಫ್‌ಸಿಯಿಂದ ಮಾಡಲಾದ ಇಂತಹ ರೋಗಗ್ರಸ್ತವಾಗುವಿಕೆಗಳನ್ನು ಎದುರಿಸಲು ಕೆಎಸ್‌ಎಫ್‌ಸಿಯೊಂದಿಗೆ ಎಂಬೆಯು ಮಾಡಿಕೊಂಡಿದೆ. ಪ್ಲಾಟ್‌ಗಳನ್ನು ಖಾಲಿ ಮತ್ತು ದಾಸ್ತಾನು ಎಂದು ಪರಿಗಣಿಸಿರುವುದರಿಂದ ಮತ್ತು ಕೈಗಾರಿಕಾ ಎಸ್ಟೇಟ್ ಇಲಾಖೆಯು ಪ್ಲಾಟ್‌ಗಳನ್ನು ಹಣಕಾಸು ಸಂಸ್ಥೆಯಿಂದ ಸ್ವಾಧೀನಪಡಿಸಿಕೊಳ್ಳುವುದರಿಂದ ನಿಬಂಧನೆಯನ್ನು ಮಾಡಲಾಗಿಲ್ಲ.

11. **ಟ್ರೇಡ್ ಕಾರುಗಳ ಅಡಿಯಲ್ಲಿ ಸಂದೇಹಾಸ್ಪದ ಸಾಲಗಳಿಗೆ ಶೇಕಡಾವಾರು ಆಧಾರದ ಮೇಲೆ ನಿಬಂಧನೆಯನ್ನು ಗುರುತಿಸುವುದು (ಆಡಿಟ್-ಪ್ಯಾರಾ-11):** HPS ಮತ್ತು ಇತರರಿಂದ ಬಾಕಿ ಮತ್ತು HPS ನ್ಯಾಯಾಲಯದ ಪ್ರಕರಣಗಳಿಗೆ ಸಂದೇಹಾಸ್ಪದ ಸಾಲಗಳನ್ನು 80% ರಷ್ಟು ವಿವಾದಿತ ಮತ್ತು ಉತ್ತಮವೆಂದು ಪರಿಗಣಿಸಲಾಗಿದೆ ಆ ಸಂದರ್ಭಗಳಲ್ಲಿ ಸೇಲ್ ಡೀಡ್‌ಗಳನ್ನು ಕಾರ್ಯಗತಗೊಳಿಸಲಾಗಿಲ್ಲ ಮತ್ತು ಬಾಕಿ/ಬಾಕಿಗಳನ್ನು ವಸೂಲಿ ಮಾಡುವ ಭರವಸೆ ಇದೆ. ಇದಲ್ಲದೆ, ಕಂಪನಿಯು ಖಾತೆ ಬಾಡಿಗೆ ಮತ್ತು HPA ಕಂತುಗಳಲ್ಲಿ ಅನುಮಾನಾಸ್ಪದ ಸಾಲಗಳನ್ನು ಒದಗಿಸಲು ಸ್ಥಿರವಾಗಿ ಶೇಕಡಾವಾರು ವಿಧಾನವನ್ನು ಅನುಸರಿಸುತ್ತಿದೆ.
12. **ವರ್ಷಾಶನ-ಸಾಲಗಳ ಅಡಿಯಲ್ಲಿ ಆಸ್ತಿಗಳು (ಆಡಿಟ್-ಪ್ಯಾರಾ-12):** ಕಂಪನಿಯು ತನ್ನ ಶೆಡ್‌ಗಳನ್ನು ವರ್ಷಾಶನ ಯೋಜನೆಯಡಿ 2001 ರಿಂದ ಮಾರಾಟ ಮಾಡಿದೆ. ಶೆಡ್‌ಗಳ ಹಂಚಿಕೆಯ ಮೇಲೆ ಮಾರಾಟವನ್ನು ಗುರುತಿಸಲಾಗುತ್ತದೆ ಮತ್ತು ವಾರ್ಷಿಕ ಕಂತುಗಳ ಅಡಿಯಲ್ಲಿ ಸ್ವೀಕೃತಿಗಳನ್ನು ಬ್ಯಾಲೆನ್‌ಶೀಟ್‌ನಲ್ಲಿ ತೋರಿಸಲಾಗುತ್ತದೆ. ಅನೇಕ ಒಪ್ಪಂದಗಳು ವಾರ್ಷಿಕ ಅವಧಿಯು ಪೂರ್ಣಗೊಂಡಿದೆ ಮತ್ತು ಕಂತುಗಳು ದೀರ್ಘಾವಧಿಯ ನಂತರದ ಪರಿಶೀಲನೆ ಮತ್ತು ಸಮನ್ವಯವನ್ನು ಕೈಗೊಳ್ಳಲಾಗುತ್ತದೆ ಮತ್ತು ERP ಬೇಡಿಕೆಯ ಸೂಚನೆಯನ್ನು ಅವಲಂಬಿಸಿರುವ ಶಾಖೆಯ ಕಚೇರಿಗಳ ಮೂಲಕ ಸಮತೋಲನದ ದೃಢೀಕರಣವನ್ನು ಪಡೆಯಲಾಗುತ್ತದೆ. ಬಾಕಿ ವಸೂಲಿ ಹಾಗೂ ಪ್ರಸಕ್ತ ಅವಧಿಯ ಕಂತುಗಳ ವಸೂಲಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.
13. **ಪ್ರಸ್ತುತ ಸ್ವತ್ತುಗಳ ಅಡಿಯಲ್ಲಿ ರೂ.1,35,90,292/- ಮೌಲ್ಯದ ಮಡಿಕೇರಿಯಲ್ಲಿ ಭೂಮಿ ಮತ್ತು ಭಾಗಶಃ ಪೂರ್ಣಗೊಂಡ ಕಟ್ಟಡ (ಆಡಿಟ್-ಪ್ಯಾರಾ-13):** ಪ್ರಸ್ತುತ ಮಾರುಕಟ್ಟೆ ದರದೊಂದಿಗೆ ಕಟ್ಟಡದ ವಾಸ್ತವಿಕ ವೆಚ್ಚವನ್ನು ಲೆಕ್ಕಾಚಾರ ಮಾಡಿದ ನಂತರ ಕಟ್ಟಡವನ್ನು ಹಂಚಿಕೆ ಮಾಡಲು ಪ್ರಸ್ತಾವನೆಗಳನ್ನು ಪ್ರಾರಂಭಿಸಲಾಗಿದೆ ಮತ್ತು ಆಸಕ್ತ ವಲಯಗಳಿಗೆ ಭೂಮಿ.
14. **ಬಾಕಿ ಇರುವ ವಿವಿಧ ಜಮೀನುಗಳಿಗೆ ರೂ.1025.14 ಲಕ್ಷಗಳ ಮೊತ್ತ (ಆಡಿಟ್-ಪ್ಯಾರಾ-14):**
- ಕಂಪನಿಯು ಶ್ರೀರಾಮನಹಳ್ಳಿ ಮತ್ತು ಚಿಕ್ಕಹೊಸಳ್ಳಿಯಲ್ಲಿ ಭೂಸ್ವಾಧೀನಪಡಿಸಿಕೊಳ್ಳಲು ಸರ್ಕಾರಕ್ಕೆ ರೂ.776.81 ಲಕ್ಷ ಮೊತ್ತವನ್ನು ಮರುಪಾವತಿಸಲು ಅಥವಾ ಪರ್ಯಾಯ ಜಮೀನು ಮಂಜೂರು ಮಾಡಲು ಸರ್ಕಾರಕ್ಕೆ ಸೂಚನೆಯಡಿಯಲ್ಲಿ ಡಿಸಿಗೆ ಹಲವಾರು ಪತ್ರಗಳನ್ನು ಬರೆಯಲಾಗಿದೆ. ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಸರ್ಕಾರದ ಮಟ್ಟದಲ್ಲಿ ಮತ್ತು ಕಂದಾಯ ಇಲಾಖೆಯಲ್ಲಿ ವಿಷಯವನ್ನು ಮುಂದುವರಿಸಲಾಗಿದೆ.
 - ಹಾನಗಲ್ ನಲ್ಲಿ ಭೂಮಿಗೆ ಪಾವತಿಸಿದ 20.98 ಲಕ್ಷ ರೂ. ಕೆಐಎಡಿಬಿ ಮತ್ತು ಕೆಎಸ್‌ಎಸ್‌ಐಡಿ ನಡುವೆ 03.03.2022 ರಂದು ನಡೆದ ಸಭೆಯಲ್ಲಿ ಮರುಪಾವತಿಯನ್ನು ಆದಷ್ಟು ಬೇಗ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಲಾಯಿತು. ವಿಷಯ ಅನುಸರಿಸಲಾಗುತ್ತಿದೆ.
 1. ವಸಂತನರಸಾಪುರ - ರೂ.172.02 ಲಕ್ಷಗಳು - ಕೆಐಎಡಿಬಿ ಮತ್ತು ಕೆಎಸ್‌ಎಸ್‌ಐಡಿ ನಡುವೆ 03-03-2022 ರಂದು ನಡೆದ ಸಭೆಯಲ್ಲಿ ಮುಂದಿನ ಭೂಸ್ವಾಧೀನಕ್ಕಾಗಿ ಮೊತ್ತವನ್ನು ಸರಿಹೊಂದಿಸಲಾಗುವುದು ಎಂದು ತಿಳಿಸಲಾಯಿತು. 2. ಆಳಂದ - ರೂ.2.80 ಲಕ್ಷಗಳು - ಭೂಮಿಯನ್ನು ಪರಿಶೀಲಿಸಲಾಗುತ್ತಿದೆ ಮತ್ತು ವಿಷಯವನ್ನು ಅನುಸರಿಸಲಾಗುತ್ತಿದೆ. 3. ಕಪನೂರು - ರೂ.0.05 ಲಕ್ಷಗಳು - ಪ್ರಕ್ರಿಯೆಯಲ್ಲಿ ಸ್ವಾಧೀನ 4. ಚಿತ್ತಾಪುರ- ರೂ.52.46 ಲಕ್ಷಗಳು - ಅಪ್ರೋಚ್ ರೋಡ್ ಮತ್ತು ಸ್ವಾಧೀನಕ್ಕಾಗಿ 2.02 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆಯಲ್ಲಿದೆ.
15. **ಶೆಡ್‌ಗಳು/ಭೂಮಿಯಿಂದ ಬಾಡಿಗೆ (ಆಡಿಟ್-ಪ್ಯಾರಾ-15):** ಸರ್ಕಾರದ ಆಸ್ತಿಗಳ ಅಡಿಯಲ್ಲಿ ವರ್ಗೀಕರಿಸಲಾದ ಶೆಡ್‌ಗಳು ಸೇರಿದಂತೆ ಎಲ್ಲಾ ಶೆಡ್‌ಗಳು/ಭೂಮಿಗೆ ಬೇಡಿಕೆ/ಸಂಗ್ರಹದ ಆಧಾರದ ಮೇಲೆ ಕಂಪನಿಯು ಬಾಡಿಗೆಯನ್ನು ಗುರುತಿಸುತ್ತಿದೆ. ಡೀಫಾಲ್ಟರ್‌ಗಳಿಂದ ಬಾಡಿಗೆ ವಸೂಲಾತಿ ಸುಧಾರಣೆ ಮತ್ತು ಬಾಡಿಗೆ ಒಪ್ಪಂದಗಳು ಮತ್ತು ಇತರ ಸಂಬಂಧಿತ ದಾಖಲೆಗಳ ನವೀಕರಣಕ್ಕಾಗಿ ಕೈಗಾರಿಕಾ ವಸಾಹತು ಇಲಾಖೆ ನಿಯಂತ್ರಣ ಕಾರ್ಯವಿಧಾನವನ್ನು ಚಲಾಯಿಸಲು ಮತ್ತು ಬಾಡಿಗೆ/ಬಾಕಿ, ದಂಡದ ಬಡ್ಡಿ, ಶುಲ್ಕಗಳು ಮತ್ತು ಸೇವಾ ಶುಲ್ಕಗಳು, ನೀರು ಸಂಗ್ರಹಣೆಯ ಜವಾಬ್ದಾರಿಗಳನ್ನು ನಿಗದಿಪಡಿಸಲು ತಿಳಿಸಲಾಗಿದೆ.

16. ಕೆಐಎಡಿಬಿ - ಉಲರ್ತಿ ಕಾವಲ್ ಠೇವಣಿ ರೂ.3.12 ಕೋಟಿ (ಆಡಿಟ್-ಪ್ಯಾರಾ-16): ಚಳ್ಳಕೆರೆ ತಾಲೂಕು, ಹೋಬಳಿ, ಉಳ್ಳಾರ್ತಿ ಕಾವಲ್‌ನಲ್ಲಿ ಕೆಎಸ್‌ಎಸ್‌ಐಡಿಸಿಯ 125 ಎಕರೆ ಭೂಮಿಗೆ ಕೆಐಎಡಿಬಿಯಿಂದ ಪಡೆದ 312.50 ಲಕ್ಷ ರೂ.ಗಳನ್ನು ವ್ಯಾಪಾರ ಠೇವಣಿ ಅಡಿಯಲ್ಲಿ ಲೆಕ್ಕ ಹಾಕಲಾಗಿದೆ. - ಪ್ರಸ್ತುತ ಹೊಣೆಗಾರಿಕೆಗಳು. ಇದಲ್ಲದೆ, ಈ ಠೇವಣಿಗೆ ವಿರುದ್ಧವಾಗಿ, ಕೆಎಸ್‌ಎಸ್‌ಐಡಿಸಿ 95.67 ಎಕರೆ ಅಭಿವೃದ್ಧಿಯಾಗದ ಭೂಮಿಯನ್ನು 12.04.2022 ರ ಸ್ವಾಧೀನ ಪ್ರಮಾಣಪತ್ರದ ಮೂಲಕ ಎಲ್‌ಇಡಿ ಲೈಟ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ ರಚನೆಗಾಗಿ ಕೆಐಎಡಿಬಿಗೆ ವರ್ಗಾಯಿಸಿದೆ. ಹೇಳಲಾದ ಭೂಮಿಗೆ ದಾಸ್ತಾನು/ಮಾರಾಟದ ಅಗತ್ಯ ಹೊಂದಾಣಿಕೆಯನ್ನು ಇನ್ನೂ ಕೈಗೊಳ್ಳಬೇಕಾಗಿದೆ, ಇದು ಮುಂದಿನ ಆರ್ಥಿಕ ವರ್ಷದಲ್ಲಿ ಮೌಲ್ಯಗಳ ದೃಢೀಕರಣಕ್ಕೆ ಒಳಪಟ್ಟಿರುತ್ತದೆ.
17. ರೂ.2,38,74,160/- ರ 31ನೇ ಮಾರ್ಚ್ 2022 ರಂತೆ ಖಾತೆಗಳ ಪುಸ್ತಕಗಳು ಮತ್ತು ಬ್ಯಾಲೆನ್ಸ್‌ನಲ್ಲಿ ಹೆಚ್ಚುವರಿ ಗ್ರೇಷಿಯಾವನ್ನು ಒದಗಿಸಲಾಗಿದೆ ಇದು ಬೋನಸ್ ಕಾಯಿದೆ/ಕನಿಷ್ಠ ವೇತನ ಕಾಯಿದೆ ಮತ್ತು ಮ್ಯಾನೇಜ್‌ಮೆಂಟ್‌ನ ನಿರ್ಧಾರದ ಪ್ರಕಾರವಾಗಿದೆ ಮತ್ತು FY ಆಧಾರದ ಮೇಲೆ ಯಾವುದೇ ನಿಧಿಗಳನ್ನು ನಿಗದಿಪಡಿಸಲಾಗಿಲ್ಲ. 2013-2014 ರಿಂದ ಪಾವತಿಸಿದ ಮೊತ್ತವು ರೂ 23874160/- ಆಗಿದೆ. ಅಂತಿಮ ಖಾತೆಗಳನ್ನು ಅನುಮೋದಿಸುವಾಗ ಮಂಡಳಿಯಿಂದ ಅನುಮೋದನೆಯನ್ನು ಆಧರಿಸಿ ಮಾಡಲಾದ ನಿಬಂಧನೆಗಳು ಮತ್ತು ಮೊತ್ತಗಳ ಬಿಡುಗಡೆಯು ಕರ್ನಾಟಕ ಸರ್ಕಾರದಿಂದ ಅನುಮೋದನೆಯನ್ನು ಅವಲಂಬಿಸಿರುತ್ತದೆ ಮತ್ತು ಸರ್ಕಾರದಿಂದ ಅನುಮೋದನೆಯನ್ನು ಸ್ವೀಕರಿಸಿದ ವರ್ಷದಲ್ಲಿ ಬಿಡುಗಡೆಗಳನ್ನು ಮಾಡಲಾಗುತ್ತದೆ.



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

ಸ್ವತಂತ್ರ ಲೆಕ್ಕ ಪರಿಶೋಧಕರ ವರದಿ

ಗೆ

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತದ ಸದಸ್ಯರು

ಸ್ವತಂತ್ರ ಹಣಕಾಸು ಹೇಳಿಕೆಗಳ ವರದಿ

ಅರ್ಹವಾದ ಅಭಿಪ್ರಾಯ

1. ಮಾರ್ಚ್ 31, 2022 ರಂತೆ ಬ್ಯಾಲೆನ್ಸ್ ಶೀಟ್, ಲಾಭ ಮತ್ತು ನಷ್ಟದ ಹೇಳಿಕೆ ಮತ್ತು ವರ್ಷದ ನಗದು ಹರಿವಿನ ಹೇಳಿಕೆಯನ್ನು ಒಳಗೊಂಡಿರುವ ಮೆ. ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಲಿಮಿಟೆಡ್‌ನ ಸ್ವತಂತ್ರ ಹಣಕಾಸು ಹೇಳಿಕೆಗಳನ್ನು ನಾವು ಆಡಿಟ್ ಮಾಡಿದ್ದೇವೆ. ನಂತರ ಕೊನೆಗೊಂಡಿತು ಮತ್ತು ಗಮನಾರ್ಹ ಲೆಕ್ಕಪತ್ರ ನೀತಿಗಳ ಸಾರಾಂಶ ಮತ್ತು ಇತರ ವಿವರಣಾತ್ಮಕ ಮಾಹಿತಿ ಸೇರಿದಂತೆ ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿಗಳು (ಇನ್ನು ಮುಂದೆ "ಸ್ವತಂತ್ರ ಹಣಕಾಸು ಹೇಳಿಕೆಗಳು" ಎಂದು ಉಲ್ಲೇಖಿಸಲಾಗುತ್ತದೆ).
2. ನಮ್ಮ ಅಭಿಪ್ರಾಯದಲ್ಲಿ ಮತ್ತು ನಮ್ಮ ಅತ್ಯುತ್ತಮ ಮಾಹಿತಿಗೆ ಮತ್ತು ನಮಗೆ ನೀಡಿದ ವಿವರಣೆಗಳ ಪ್ರಕಾರ, ನಮ್ಮ ವರದಿಯ "ಅರ್ಹವಾದ ಅಭಿಪ್ರಾಯಕ್ಕಾಗಿ ಆಧಾರ" ವಿಭಾಗದಲ್ಲಿ ವಿವರಿಸಿದ ವಿಷಯದ ಪರಿಣಾಮಗಳನ್ನು ಹೊರತುಪಡಿಸಿ, ಮೇಲಿನ ಹಣಕಾಸಿನ ಹೇಳಿಕೆಗಳು ಅಗತ್ಯವಿರುವ ಮಾಹಿತಿಯನ್ನು ನೀಡುತ್ತವೆ ಮಾರ್ಚ್ 31, 2022 ರಂತೆ ಕಂಪನಿಯ ವ್ಯವಹಾರಗಳ ಸ್ಥಿತಿ ಮತ್ತು ಅದರ ಲಾಭ ಮತ್ತು ಅದರ ನಗದು ಹರಿವಿನ ಬಗ್ಗೆ ಭಾರತದಲ್ಲಿ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪತ್ರ ತತ್ವಗಳಿಗೆ ಅನುಗುಣವಾಗಿ ಅಗತ್ಯವಿರುವ ರೀತಿಯಲ್ಲಿ ಕಾಯಿದೆಯ ಮೂಲಕ ನಿಜವಾದ ಮತ್ತು ನ್ಯಾಯೋಚಿತ ದೃಷ್ಟಿಕೋನವನ್ನು ನೀಡಿ, ದಿನಾಂಕ ಮಾರ್ಚ್ 31, 2022ದಂದು ವರ್ಷ ಕೊನೆಗೊಂಡಿತು.

ಅರ್ಹವಾದ ಅಭಿಪ್ರಾಯಕ್ಕೆ ಆಧಾರ

3. ನಾವು ಕಂಪನಿಗಳ ಕಾಯಿದೆ, 2013 ರ ವಿಭಾಗ 143(10) ಅಡಿಯಲ್ಲಿ ನಿರ್ದಿಷ್ಟಪಡಿಸಿದ ಲೆಕ್ಕಪರಿಶೋಧನೆಯ (SA) ಮಾನದಂಡಗಳಿಗೆ ಅನುಗುಣವಾಗಿ ನಮ್ಮ ಲೆಕ್ಕಪರಿಶೋಧನೆಯನ್ನು ನಡೆಸಿದ್ದೇವೆ. ಆ ಮಾನದಂಡಗಳ ಅಡಿಯಲ್ಲಿ ನಮ್ಮ ಜವಾಬ್ದಾರಿಗಳನ್ನು ಹಣಕಾಸು ಹೇಳಿಕೆಗಳ ಲೆಕ್ಕಪರಿಶೋಧನೆಯ ವಿಭಾಗದ ಲೆಕ್ಕಪರಿಶೋಧಕರ ಜವಾಬ್ದಾರಿಗಳಲ್ಲಿ ವಿವರಿಸಲಾಗಿದೆ. ನಮ್ಮ ವರದಿ. ಕಂಪನಿಗಳ ಕಾಯಿದೆ, 2013 ರ ನಿಬಂಧನೆಗಳ ಅಡಿಯಲ್ಲಿ ಹಣಕಾಸು ಹೇಳಿಕೆಗಳ ನಮ್ಮ ಲೆಕ್ಕಪರಿಶೋಧನೆಗೆ ಸಂಬಂಧಿಸಿದ ನೈತಿಕ ಅವಶ್ಯಕತೆಗಳ ಜೊತೆಗೆ, ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸಂಸ್ಥೆಯು ಹೊರಡಿಸಿದ ನೀತಿ ಸಂಹಿತೆಯ ಅನುಸಾರವಾಗಿ ನಾವು ಕಂಪನಿಯಿಂದ ಸ್ವತಂತ್ರರಾಗಿದ್ದೇವೆ. ಮತ್ತು ಈ ಅವಶ್ಯಕತೆಗಳು ಮತ್ತು ICAI ಯ ನೀತಿ ಸಂಹಿತೆಗೆ ಅನುಗುಣವಾಗಿ ನಾವು ನಮ್ಮ ಇತರ ನೈತಿಕ ಜವಾಬ್ದಾರಿಗಳನ್ನು ಪೂರೈಸಿದ್ದೇವೆ. ಸ್ವತಂತ್ರ ಹಣಕಾಸು ಹೇಳಿಕೆಗಳಲ್ಲಿ "ಅನುಬಂಧ-0" ನಲ್ಲಿ ಹೇಳಿರುವಂತೆ ನಮ್ಮ ಅರ್ಹವಾದ ಅಭಿಪ್ರಾಯಕ್ಕೆ ಆಧಾರವನ್ನು ಒದಗಿಸಲು ನಾವು ಪಡೆದ ಆಡಿಟ್ ಪುರಾವೆಗಳು ಸಾಕಷ್ಟು ಮತ್ತು ಸೂಕ್ತವೆಂದು ನಾವು ನಂಬುತ್ತೇವೆ.



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

ಪ್ರಮುಖ ಆಡಿಟ್ ವಿಷಯಗಳು

4. ಪ್ರಮುಖ ಆಡಿಟ್ ವಿಷಯಗಳೆಂದರೆ, ನಮ್ಮ ವೃತ್ತಿಪರ ತೀರ್ಪಿನಲ್ಲಿ, ಪ್ರಸ್ತುತ ಅವಧಿಯ ಹಣಕಾಸಿನ ಹೇಳಿಕೆಗಳ ನಮ್ಮ ಲೆಕ್ಕಪರಿಶೋಧನೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ, ಅರ್ಹ (ಪ್ರತಿಕೂಲ) ಅಭಿಪ್ರಾಯ ವಿಭಾಗದಲ್ಲಿ ವಿವರಿಸಿದ ವಿಷಯವನ್ನು ಹೊರತುಪಡಿಸಿ, ನಾವು ನಿರ್ದರಿಸಿದ್ದೇವೆ ನಮ್ಮ ವರದಿಯಲ್ಲಿ ಸಂವಹನ ಮಾಡಲು ಯಾವುದೇ ಪ್ರಮುಖ ಆಡಿಟ್ ವಿಷಯಗಳಿಲ್ಲ ಮತ್ತು ಈ ವಿಷಯಗಳ ಬಗ್ಗೆ ನಾವು ಪ್ರತ್ಯೇಕ ಅಭಿಪ್ರಾಯವನ್ನು ನೀಡುವುದಿಲ್ಲ.

ಹಣಕಾಸಿನ ಹೇಳಿಕೆಗಳು ಮತ್ತು ಲೆಕ್ಕಪರಿಶೋಧಕರ ವರದಿಯನ್ನು ಹೊರತುಪಡಿಸಿ ಇತರ ಮಾಹಿತಿ

5. ಕಂಪನಿಯ ನಿರ್ದೇಶಕರ ಮಂಡಳಿಯು ಇತರ ಮಾಹಿತಿಗೆ ಜವಾಬ್ದಾರವಾಗಿರುತ್ತದೆ. ಇತರ ಮಾಹಿತಿಯು ನಿರ್ವಹಣಾ ಚರ್ಚೆ ಮತ್ತು ವಿಶ್ಲೇಷಣೆಯಲ್ಲಿ ಒಳಗೊಂಡಿರುವ ಮಾಹಿತಿಯನ್ನು ಒಳಗೊಂಡಿರುತ್ತದೆ, ಮಂಡಳಿಯ ವರದಿಗೆ ಅನುಬಂಧ, ವ್ಯವಹಾರ ಜವಾಬ್ದಾರಿ ವರದಿ, ಕಾರ್ಪೊರೇಟ್ ಆಡಳಿತ ಮತ್ತು ಷೇರುದಾರರ ಮಾಹಿತಿ ಸೇರಿದಂತೆ ಮಂಡಳಿಯ ವರದಿ, ಆದರೆ ಸ್ವತಂತ್ರ ಹಣಕಾಸು ಹೇಳಿಕೆಗಳು ಮತ್ತು ನಮ್ಮ ಲೆಕ್ಕಪರಿಶೋಧಕರ ವರದಿಯನ್ನು ಒಳಗೊಂಡಿಲ್ಲ.

ಹಣಕಾಸಿನ ಹೇಳಿಕೆಗಳ ಮೇಲಿನ ನಮ್ಮ ಅಭಿಪ್ರಾಯವು ಇತರ ಮಾಹಿತಿಯನ್ನು ಒಳಗೊಂಡಿರುವುದಿಲ್ಲ ಮತ್ತು ನಾವು ಯಾವುದೇ ರೀತಿಯ ಭರವಸೆಯ ತೀರ್ಮಾನವನ್ನು ವ್ಯಕ್ತಪಡಿಸುವುದಿಲ್ಲ.

ಸ್ವತಂತ್ರ ಹಣಕಾಸು ಹೇಳಿಕೆಗಳ ನಮ್ಮ ಲೆಕ್ಕಪರಿಶೋಧನೆಗೆ ಸಂಬಂಧಿಸಿದಂತೆ, ಮೇಲೆ ಗುರುತಿಸಲಾದ ಇತರ ಮಾಹಿತಿಯು ಲಭ್ಯವಾದಾಗ ಅದನ್ನು ಓದುವುದು ನಮ್ಮ ಜವಾಬ್ದಾರಿಯಾಗಿದೆ ಮತ್ತು ಹಾಗೆ ಮಾಡುವಾಗ, ಇತರ ಮಾಹಿತಿಯು ಹಣಕಾಸಿನ ಹೇಳಿಕೆಗಳಿಗೆ ಅಥವಾ ಆಡಿಟ್‌ನಲ್ಲಿ ಪಡೆದ ನಮ್ಮ ಜ್ಞಾನಕ್ಕೆ ವಸ್ತುವಾಗಿ ಅಸಮಂಜಸವಾಗಿದೆಯೇ ಅಥವಾ ಇಲ್ಲದಿದ್ದರೆ ವಸ್ತುತಃ ತಪ್ಪಾಗಿ ತೋರಿಬರುತ್ತದೆ. ನಾವು ನಿರ್ವಹಿಸಿದ ಕೆಲಸದ ಆಧಾರದ ಮೇಲೆ, ಈ ಇತರ ಮಾಹಿತಿಯ ವಸ್ತು ತಪ್ಪು ಹೇಳಿಕೆ ಇದೆ ಎಂದು ನಾವು ತೀರ್ಮಾನಿಸಿದರೆ; ನಾವು ಆ ಸತ್ಯವನ್ನು ವರದಿ ಮಾಡಬೇಕಾಗಿದೆ. ಮೇಲಿನ ಅರ್ಹ ಅಭಿಪ್ರಾಯಗಳ ಆಧಾರದ ವಿಭಾಗದಲ್ಲಿ ವಿವರಿಸಿದಂತೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಇತರ ಮಾಹಿತಿಯು ವಸ್ತುತಃ ತಪ್ಪಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತೀರ್ಮಾನಿಸಲು ನಮಗೆ ಸಾಧ್ಯವಾಗುತ್ತಿಲ್ಲ..

ಸ್ವತಂತ್ರ ಹಣಕಾಸು ಹೇಳಿಕೆಗಳಿಗೆ ನಿರ್ವಹಣೆಯ ಜವಾಬ್ದಾರಿ

6. ಕಂಪನಿಯ ನಿರ್ದೇಶಕರ ಮಂಡಳಿಯು ಕಂಪನಿಗಳ ಕಾಯಿದೆ, 2013 ("ದಿ ಆಕ್ಟ್") ಸೆಕ್ಷನ್ 134(5) ನಲ್ಲಿ ಹೇಳಲಾದ ವಿಷಯಗಳಿಗೆ ಈ ಸ್ವತಂತ್ರ ಹಣಕಾಸು ಹೇಳಿಕೆಗಳ ತಯಾರಿಕೆಗೆ ಸಂಬಂಧಿಸಿದಂತೆ ನಿಜವಾದ ಮತ್ತು ನ್ಯಾಯೋಚಿತ ದೃಷ್ಟಿಕೋನವನ್ನು ನೀಡುತ್ತದೆ ಕಾಯಿದೆಯ ಸೆಕ್ಷನ್ 133 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಲೆಕ್ಕಪತ್ರ ಮಾನದಂಡಗಳನ್ನು ಒಳಗೊಂಡಂತೆ ಭಾರತದಲ್ಲಿ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪತ್ರ ತತ್ವಗಳಿಗೆ



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

ಅನುಗುಣವಾಗಿ ಕಂಪನಿಯ ಹಣಕಾಸಿನ ಸ್ಥಿತಿ, ಹಣಕಾಸಿನ ಕಾರ್ಯಕ್ಷಮತೆ, ಇಕ್ಷಿತಿ ಮತ್ತು ನಗದು ಹರಿವಿನ ಬದಲಾವಣೆಗಳು. ಈ ಜವಾಬ್ದಾರಿಯು ಕಂಪನಿಯ ಆಸ್ತಿಗಳನ್ನು ರಕ್ಷಿಸಲು ಮತ್ತು ವಂಚನೆಗಳು ಮತ್ತು ಇತರ ಅಕ್ರಮಗಳನ್ನು ತಡೆಗಟ್ಟಲು ಮತ್ತು ಪತ್ತೆಹಚ್ಚಲು ಕಾಯಿದೆಯ ನಿಬಂಧನೆಗಳಿಗೆ ಅನುಗುಣವಾಗಿ ಸಾಕಷ್ಟು ಲೆಕ್ಕಪತ್ರ ದಾಖಲೆಗಳ ನಿರ್ವಹಣೆಯನ್ನು ಒಳಗೊಂಡಿದೆ; ಲೆಕ್ಕಪತ್ರ ನೀತಿಗಳ ಸೂಕ್ತ ಅನುಷ್ಠಾನ ಮತ್ತು ನಿರ್ವಹಣೆಯ ಆಯ್ಕೆ ಮತ್ತು ಅಪ್ಲಿಕೇಶನ್ ಸಮಂಜಸವಾದ ಮತ್ತು ವಿವೇಕಯುತವಾದ ತೀರ್ಪುಗಳು ಮತ್ತು ಅಂದಾಜುಗಳನ್ನು ಮಾಡುವುದು; ಮತ್ತು ಸಮರ್ಪಕವಾದ ಆಂತರಿಕ ಹಣಕಾಸು ನಿಯಂತ್ರಣಗಳ ವಿನ್ಯಾಸ, ಅನುಷ್ಠಾನ ಮತ್ತು ನಿರ್ವಹಣೆ, ಲೆಕ್ಕಪತ್ರ ದಾಖಲೆಗಳ ನಿಖರತೆ ಮತ್ತು ಸಂಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದವು, ಹಣಕಾಸು ಹೇಳಿಕೆಯ ತಯಾರಿಕೆ ಮತ್ತು ಪ್ರಸ್ತುತಿಗೆ ಸಂಬಂಧಿಸಿದೆ, ಇದು ನಿಜವಾದ ಮತ್ತು ನ್ಯಾಯೋಚಿತ ದೃಷ್ಟಿಕೋನವನ್ನು ನೀಡುತ್ತದೆ ಮತ್ತು ವಸ್ತು ತಪ್ಪು ಹೇಳಿಕೆಯಿಂದ ಮುಕ್ತವಾಗಿದೆ, ವಂಚನೆ ಅಥವಾ ದೋಷದಿಂದಾಗಿ.

7. ಹಣಕಾಸಿನ ಹೇಳಿಕೆಗಳನ್ನು ಸಿದ್ಧಪಡಿಸುವಲ್ಲಿ, ನಿರ್ವಹಣೆಯು ಕಂಪನಿಯನ್ನು ದಿವಾಳಿ ಮಾಡಲು ಉದ್ದೇಶಿಸದ ಹೊರತು, ನಡೆಯುತ್ತಿರುವ ಕಾಳಜಿಯಾಗಿ ಮುಂದುವರಿಯುವ ಕಂಪನಿಯ ಸಾಮರ್ಥ್ಯವನ್ನು ನಿರ್ಣಯಿಸಲು, ಅನ್ವಯವಾಗುವ ಕಾಳಜಿಗೆ ಸಂಬಂಧಿಸಿದ ವಿಷಯಗಳನ್ನು ಬಹಿರಂಗಪಡಿಸಲು ಮತ್ತು ಲೆಕ್ಕಪರಿಶೋಧನೆಯ ಗೋಯಿಂಗ್ ಕಾಳಜಿಯ ಆಧಾರವನ್ನು ಬಳಸಲು ನಿರ್ವಹಣೆಯು ಜವಾಬ್ದಾರನಾಗಿರುತ್ತಾನೆ ಅಥವಾ ಕಾರ್ಯಾಚರಣೆಯನ್ನು ನಿಲ್ಲಿಸಲು, ಅಥವಾ ಹಾಗೆ ಮಾಡುವುದನ್ನು ಬಿಟ್ಟು ವಾಸ್ತವಿಕ ಪರ್ಯಾಯವಿಲ್ಲ. ಕಂಪನಿಯ ಹಣಕಾಸು ವರದಿ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ನಿರ್ದೇಶಕರ ಮಂಡಳಿಯು ಹೊಂದಿದೆ.

ಸ್ವತಂತ್ರ ಹಣಕಾಸು ಹೇಳಿಕೆಗಳ ಲೆಕ್ಕಪರಿಶೋಧನೆಗೆ ಲೆಕ್ಕಪರಿಶೋಧಕರ ಜವಾಬ್ದಾರಿ

8. ನಮ್ಮ ಉದ್ದೇಶಗಳು ಒಟ್ಟಾರೆಯಾಗಿ ಹಣಕಾಸಿನ ಹೇಳಿಕೆಗಳು ವಸ್ತು ತಪ್ಪು ಹೇಳಿಕೆಯಿಂದ ಮುಕ್ತವಾಗಿವೆಯೇ ಎಂಬುದರ ಕುರಿತು ಸಮಂಜಸವಾದ ಭರವಸೆಯನ್ನು ಪಡೆಯುವುದು, ವಂಚನೆ ಅಥವಾ ದೋಷದಿಂದಾಗಿ ಮತ್ತು ನಮ್ಮ ಅಭಿಪ್ರಾಯವನ್ನು ಒಳಗೊಂಡಿರುವ ಲೆಕ್ಕಪರಿಶೋಧಕರ ವರದಿಯನ್ನು ನೀಡುವುದು. ಸಮಂಜಸವಾದ ಭರವಸೆಯು ಉನ್ನತ ಮಟ್ಟದ ಭರವಸೆಯಾಗಿದೆ, ಆದರೆ SA ಗಳಿಗೆ ಅನುಗುಣವಾಗಿ ನಡೆಸಲಾದ ಲೆಕ್ಕಪರಿಶೋಧನೆಯು ಅಸ್ತಿತ್ವದಲ್ಲಿರುವ ಯಾವಾಗಲೂ ವಸ್ತು ತಪ್ಪು ಹೇಳಿಕೆಯನ್ನು ಪತ್ತೆ ಮಾಡುತ್ತದೆ ಎಂಬುದಕ್ಕೆ ಖಾತರಿಯಿಲ್ಲ. ತಪ್ಪು ಹೇಳಿಕೆಗಳು ವಂಚನೆ ಅಥವಾ ದೋಷದಿಂದ ಉಂಟಾಗಬಹುದು ಮತ್ತು ವೈಯಕ್ತಿಕವಾಗಿ ಅಥವಾ ಒಟ್ಟಾರೆಯಾಗಿ, ಈ ಹಣಕಾಸಿನ ಹೇಳಿಕೆಗಳ ಆಧಾರದ ಮೇಲೆ ತೆಗೆದುಕೊಳ್ಳುವ ಬಳಕೆದಾರರ ಆರ್ಥಿಕ ನಿರ್ಧಾರಗಳ ಮೇಲೆ ಅವು ಪ್ರಭಾವ ಬೀರುತ್ತವೆ ಎಂದು ಸಮಂಜಸವಾಗಿ ನಿರೀಕ್ಷಿಸಬಹುದು.

SA ಗಳಿಗೆ ಅನುಗುಣವಾಗಿ ಆಡಿಟ್‌ನ ಭಾಗವಾಗಿ, ನಾವು ವೃತ್ತಿಪರ ತೀರ್ಪುಗಳನ್ನು ನಿರ್ವಹಿಸುತ್ತೇವೆ ಮತ್ತು ಆಡಿಟ್‌ನ ಉದ್ದಕ್ಕೂ ವೃತ್ತಿಪರ ಸಂದೇಹವನ್ನು ನಿರ್ವಹಿಸುತ್ತೇವೆ. ನಾವು ಕೂಡ:



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

- ವಂಚನೆ ಅಥವಾ ದೋಷದ ಕಾರಣದಿಂದಾಗಿ ಹಣಕಾಸಿನ ಹೇಳಿಕೆಗಳ ವಸ್ತು ತಪ್ಪು ಹೇಳಿಕೆಯ ಅಪಾಯಗಳನ್ನು ಗುರುತಿಸಿ ಮತ್ತು ನಿರ್ಣಯಿಸಿ, ಆ ಅಪಾಯಗಳಿಗೆ ಸ್ಪಂದಿಸುವ ಆಡಿಟ್ ಕಾರ್ಯವಿಧಾನಗಳನ್ನು ವಿನ್ಯಾಸಗೊಳಿಸಿ ಮತ್ತು ನಿರ್ವಹಿಸಿ ಮತ್ತು ನಮ್ಮ ಅಭಿಪ್ರಾಯಕ್ಕೆ ಆಧಾರವನ್ನು ಒದಗಿಸಲು ಸಾಕಷ್ಟು ಮತ್ತು ಸೂಕ್ತವಾದ ಆಡಿಟ್ ಪುರಾವೆಗಳನ್ನು ಪಡೆದುಕೊಳ್ಳಿ. ವಂಚನೆ, ನಕಲಿ, ಉದ್ದೇಶಪೂರ್ವಕ ಲೋಪಗಳು, ತಪ್ಪು ನಿರೂಪಣೆಗಳು ಅಥವಾ ಆಂತರಿಕ ನಿಯಂತ್ರಣದ ಅತಿಕ್ರಮಣವನ್ನು ಒಳಗೊಂಡಿರುವುದರಿಂದ ವಂಚನೆಯಿಂದ ಉಂಟಾಗುವ ವಸ್ತು ತಪ್ಪು ಹೇಳಿಕೆಯನ್ನು ಕಂಡುಹಿಡಿಯದಿರುವ ಅಪಾಯವು ದೋಷದಿಂದ ಉಂಟಾಗುವ ಒಂದಕ್ಕಿಂತ ಹೆಚ್ಚಾಗಿರುತ್ತದೆ.
- ಸಂದರ್ಭಗಳಲ್ಲಿ ಸೂಕ್ತವಾದ ಆಡಿಟ್ ಕಾರ್ಯವಿಧಾನಗಳನ್ನು ವಿನ್ಯಾಸಗೊಳಿಸಲು ಆಡಿಟ್‌ಗೆ ಸಂಬಂಧಿಸಿದ ಆಂತರಿಕ ನಿಯಂತ್ರಣದ ತಿಳುವಳಿಕೆಯನ್ನು ಪಡೆದುಕೊಳ್ಳಿ. ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 143(3)(i) ಅಡಿಯಲ್ಲಿ, ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆಯೇ ಮತ್ತು ಅಂತಹ ನಿಯಂತ್ರಣಗಳ ಕಾರ್ಯಾಚರಣೆಯ ಪರಿಣಾಮಕಾರಿತ್ವದ ಬಗ್ಗೆ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ನಾವು ಜವಾಬ್ದಾರಾಗಿರಬೇಕು.
- ಬಳಸಿದ ಲೆಕ್ಕಪತ್ರ ನೀತಿಗಳ ಸೂಕ್ತತೆ ಮತ್ತು ಲೆಕ್ಕಪರಿಶೋಧಕ ಅಂದಾಜುಗಳ ಸಮಂಜಸತೆ ಮತ್ತು ನಿರ್ವಹಣೆಯಿಂದ ಮಾಡಿದ ಸಂಬಂಧಿತ ಬಹಿರಂಗಪಡಿಸುವಿಕೆಗಳನ್ನು ಮೌಲ್ಯಮಾಪನ ಮಾಡಿ.
- ಲೆಕ್ಕಪರಿಶೋಧನೆಯ ಆಧಾರದ ಮೇಲೆ ನಿರ್ವಹಣೆಯ ಬಳಕೆಯ ಸೂಕ್ತತೆಯ ಬಗ್ಗೆ ತೀರ್ಮಾನಿಸಿ ಮತ್ತು ಪಡೆದ ಆಡಿಟ್ ಪುರಾವೆಗಳ ಆಧಾರದ ಮೇಲೆ, ಘಟನೆಗಳು ಅಥವಾ ಪರಿಸ್ಥಿತಿಗಳಿಗೆ ಸಂಬಂಧಿಸಿದ ವಸ್ತು ಅನಿಶ್ಚಿತತೆಯು ಅಸ್ತಿತ್ವದಲ್ಲಿದೆಯೇ ಅಥವಾ ಕಂಪನಿಯು ಮುಂದುವರಿಯುವ ಕಾಳಜಿಯಾಗಿ ಮುಂದುವರಿಯುವ ಸಾಮರ್ಥ್ಯದ ಮೇಲೆ ಗಮನಾರ್ಹವಾದ ಅನುಮಾನವನ್ನು ಉಂಟುಮಾಡಬಹುದು. ವಸ್ತು ಅನಿಶ್ಚಿತತೆ ಅಸ್ತಿತ್ವದಲ್ಲಿದೆ ಎಂದು ನಾವು ತೀರ್ಮಾನಿಸಿದರೆ, ಹಣಕಾಸಿನ ಹೇಳಿಕೆಗಳಲ್ಲಿನ ಸಂಬಂಧಿತ ಬಹಿರಂಗಪಡಿಸುವಿಕೆಗಳಿಗೆ ಅಥವಾ ಅಂತಹ ಬಹಿರಂಗಪಡಿಸುವಿಕೆಗಳು ಅಸಮರ್ಪಕವಾಗಿದ್ದರೆ, ನಮ್ಮ ಅಭಿಪ್ರಾಯವನ್ನು ಮಾರ್ಪಡಿಸಲು ನಾವು ನಮ್ಮ ಲೆಕ್ಕಪರಿಶೋಧಕರ ವರದಿಯಲ್ಲಿ ಗಮನ ಸೆಳೆಯುವ ಅಗತ್ಯವಿದೆ. ನಮ್ಮ ತೀರ್ಮಾನಗಳು ನಮ್ಮ ಲೆಕ್ಕಪರಿಶೋಧಕರ ವರದಿಯ ದಿನಾಂಕದವರೆಗೆ ಪಡೆದ ಆಡಿಟ್ ಪುರಾವೆಗಳನ್ನು ಆಧರಿಸಿವೆ. ಆದಾಗ್ಯೂ, ಭವಿಷ್ಯದ ಈವೆಂಟ್‌ಗಳು ಅಥವಾ ಷರತ್ತುಗಳು ಕಂಪನಿಯು ನಡೆಯುತ್ತಿರುವ ಕಾಳಜಿಯಾಗಿ ಮುಂದುವರಿಯುವುದನ್ನು ನಿಲ್ಲಿಸಲು ಕಾರಣವಾಗಬಹುದು.
- ಬಹಿರಂಗಪಡಿಸುವಿಕೆಗಳನ್ನು ಒಳಗೊಂಡಂತೆ ಹಣಕಾಸು ಹೇಳಿಕೆಗಳ ಒಟ್ಟಾರೆ ಪ್ರಸ್ತುತಿ, ರಚನೆ ಮತ್ತು ವಿಷಯವನ್ನು ಮೌಲ್ಯಮಾಪನ ಮಾಡಿ ಮತ್ತು ಹಣಕಾಸಿನ ಹೇಳಿಕೆಗಳು ನ್ಯಾಯಯುತ ಪ್ರಸ್ತುತಿಯನ್ನು ಸಾಧಿಸುವ ರೀತಿಯಲ್ಲಿ ಆಧಾರವಾಗಿರುವ ವಹಿವಾಟುಗಳು ಮತ್ತು ಘಟನೆಗಳನ್ನು ಪ್ರತಿನಿಧಿಸುತ್ತವೆಯೇ.

ಭೌತಿಕತೆಯು ಹಣಕಾಸಿನ ಹೇಳಿಕೆಗಳಲ್ಲಿನ ತಪ್ಪು ಹೇಳಿಕೆಗಳ ಪ್ರಮಾಣವಾಗಿದೆ, ಅದು ವೈಯಕ್ತಿಕವಾಗಿ ಅಥವಾ ಒಟ್ಟಾರೆಯಾಗಿ, ಹಣಕಾಸಿನ ಹೇಳಿಕೆಗಳ ಸಮಂಜಸವಾದ ಜ್ಞಾನವುಳ್ಳ ಬಳಕೆದಾರರ ಆರ್ಥಿಕ ನಿರ್ಧಾರಗಳು



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

ಪ್ರಭಾವಕ್ಕೊಳಗಾಗಬಹುದು. (i) ನಮ್ಮ ಆಡಿಟ್ ಕೆಲಸದ ವ್ಯಾಪ್ತಿಯನ್ನು ಯೋಜಿಸುವುದು ಮತ್ತು ನಮ್ಮ ಕೆಲಸದ ಫಲಿತಾಂಶಗಳನ್ನು ಮೌಲ್ಯಮಾಪನ ಮಾಡುವಲ್ಲಿ ನಾವು ಪರಿಮಾಣಾತ್ಮಕ ವಸ್ತು ಮತ್ತು ಗುಣಾತ್ಮಕ ಅಂಶಗಳನ್ನು ಪರಿಗಣಿಸುತ್ತೇವೆ; ಮತ್ತು (ii) ಹಣಕಾಸಿನ ಹೇಳಿಕೆಗಳಲ್ಲಿ ಗುರುತಿಸಲಾದ ಯಾವುದೇ ತಪ್ಪು ಹೇಳಿಕೆಗಳ ಪರಿಣಾಮವನ್ನು ಮೌಲ್ಯಮಾಪನ ಮಾಡುತ್ತೇವೆ.

ನಮ್ಮ ಲೆಕ್ಕಪರಿಶೋಧನೆಯ ಸಮಯದಲ್ಲಿ ನಾವು ಗುರುತಿಸುವ ಆಂತರಿಕ ನಿಯಂತ್ರಣದಲ್ಲಿನ ಯಾವುದೇ ಗಮನಾರ್ಹ ನ್ಯೂನತೆಗಳನ್ನು ಒಳಗೊಂಡಂತೆ, ಇತರ ವಿಷಯಗಳ ಜೊತೆಗೆ, ಲೆಕ್ಕಪರಿಶೋಧನೆಯ ಯೋಜಿತ ವ್ಯಾಪ್ತಿ ಮತ್ತು ಸಮಯ ಮತ್ತು ಗಮನಾರ್ಹವಾದ ಲೆಕ್ಕಪರಿಶೋಧನೆಯ ಸಂಶೋಧನೆಗಳಿಗೆ ಸಂಬಂಧಿಸಿದಂತೆ ಆಡಳಿತದ ಆರೋಪ ಹೊತ್ತಿರುವವರೊಂದಿಗೆ ನಾವು ಸಂವಹನ ನಡೆಸುತ್ತೇವೆ. ನಾವು ಸ್ವಾತಂತ್ರ್ಯದ ಬಗ್ಗೆ ಸಂಬಂಧಿತ ನೈತಿಕ ಅವಶ್ಯಕತೆಗಳನ್ನು ಅನುಸರಿಸಿದ್ದೇವೆ ಎಂಬ ಹೇಳಿಕೆಯೊಂದಿಗೆ ಆಡಳಿತದ ಆರೋಪ ಹೊತ್ತಿರುವವರಿಗೆ ನಾವು ಒದಗಿಸುತ್ತೇವೆ ಮತ್ತು ನಮ್ಮ ಸ್ವಾತಂತ್ರ್ಯದ ಮೇಲೆ ಸಮಂಜಸವಾಗಿ ಭಾವಿಸಬಹುದಾದ ಎಲ್ಲಾ ಸಂಬಂಧಗಳು ಮತ್ತು ಇತರ ವಿಷಯಗಳು ಮತ್ತು ಅನ್ವಯಿಸುವ, ಸಂಬಂಧಿತ ಸುರಕ್ಷತೆಗಳನ್ನು ಅವರೊಂದಿಗೆ ಸಂವಹನ ಮಾಡುತ್ತೇವೆ.

ಆಡಳಿತದ ಹೊಣೆ ಹೊತ್ತಿರುವವರೊಂದಿಗೆ ಸಂವಹಿಸಿದ ವಿಷಯಗಳಿಂದ, ಪ್ರಸ್ತುತ ಅವಧಿಯ ಹಣಕಾಸು ಹೇಳಿಕೆಗಳ ಲೆಕ್ಕಪರಿಶೋಧನೆಯಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿರುವ ವಿಷಯಗಳನ್ನು ನಾವು ನಿರ್ಧರಿಸುತ್ತೇವೆ ಮತ್ತು ಆದ್ದರಿಂದ ಪ್ರಮುಖ ಆಡಿಟ್ ವಿಷಯಗಳಾಗಿವೆ. ಕಾನೂನು ಅಥವಾ ನಿಯಂತ್ರಣವು ಈ ವಿಷಯದ ಬಗ್ಗೆ ಸಾರ್ವಜನಿಕ ಬಹಿರಂಗಪಡಿಸುವಿಕೆಯನ್ನು ತಡೆಯದ ಹೊರತು ನಾವು ಈ ವಿಷಯಗಳನ್ನು ನಮ್ಮ ಲೆಕ್ಕಪರಿಶೋಧಕರ ವರದಿಯಲ್ಲಿ ವಿವರಿಸುತ್ತೇವೆ ಅಥವಾ ಅತ್ಯಂತ ಅಪರೂಪದ ಸಂದರ್ಭಗಳಲ್ಲಿ, ನಮ್ಮ ವರದಿಯಲ್ಲಿ ವಿಷಯವನ್ನು ತಿಳಿಸಬಾರದು ಎಂದು ನಾವು ನಿರ್ಧರಿಸುತ್ತೇವೆ ಏಕೆಂದರೆ ಹಾಗೆ ಮಾಡುವುದರಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ಸಮಂಜಸವಾಗಿ ನಿರೀಕ್ಷಿಸಬಹುದು. ಅಂತಹ ಸಂವಹನದ ಸಾರ್ವಜನಿಕ ಹಿತಾಸಕ್ತಿ ಪ್ರಯೋಜನಗಳನ್ನು ಮೀರಿಸುತ್ತದೆ. ಇತರ ಕಾನೂನು ಮತ್ತು ನಿಯಂತ್ರಕ ಅಗತ್ಯತೆಗಳ ಕುರಿತು ವರದಿ ಮಾಡಿ

ಇತರ ಕಾನೂನು ಮತ್ತು ನಿಯಂತ್ರಕ ಅಗತ್ಯತೆಗಳ ಕುರಿತು ವರದಿ ಮಾಡಿ

9. ಕಂಪನಿಗಳ ಕಾಯಿದೆಯ ಸೆಕ್ಷನ್ 143ರ ಉಪ-ವಿಭಾಗ 11ರ ಪ್ರಕಾರ ಭಾರತದ ಕೇಂದ್ರ ಸರ್ಕಾರವು ಹೊರಡಿಸಿದ ಕಂಪನಿಗಳ (ಲೆಕ್ಕ ಪರಿಶೋಧಕರ ವರದಿ) ಆದೇಶ, 2020 ("ದಿ ಆರ್ಡರ್") ಗೆ ಅಗತ್ಯವಿರುವಂತೆ, ನಾವು ಅನುಬಂಧ-ಬಿ, ಅನ್ವಯವಾಗುವ ಮಟ್ಟಿಗೆ ಆದೇಶದ ಪ್ಯಾರಾಗ್ರಾಫ್ 3 ಮತ್ತು 4 ರಲ್ಲಿ ನಿರ್ದಿಷ್ಟಪಡಿಸಿದ ವಿಷಯಗಳ ಕುರಿತು ಹೇಳಿಕೆ.
10. ಕಾಯಿದೆಯ ಸೆಕ್ಷನ್ 143(3) ಗೆ ಅಗತ್ಯವಿರುವಂತೆ, ಅನುಬಂಧ ಡಿ ಯಲ್ಲಿನ ನಮ್ಮ ಕಾಮೆಂಟ್‌ಗಳಿಗೆ, ನಾವು ಇದನ್ನು ವರದಿ ಮಾಡುತ್ತೇವೆ:



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

- a) ನಮ್ಮ ಲೆಕ್ಕಪರಿಶೋಧನೆಯ ಉದ್ದೇಶಗಳಿಗಾಗಿ ನಮಗೆ ತಿಳಿದಿರುವ ಮತ್ತು ನಂಬಿಕೆಯ ಅತ್ಯುತ್ತಮವಾದ ಎಲ್ಲಾ ಮಾಹಿತಿ ಮತ್ತು ವಿವರಣೆಗಳನ್ನು ನಾವು ಹುಡುಕಿದ್ದೇವೆ ಮತ್ತು ಪಡೆದುಕೊಂಡಿದ್ದೇವೆ.
- b) ನಮ್ಮ ಅಭಿಪ್ರಾಯದಲ್ಲಿ, **ಅನುಬಂಧ ಎ** ಯಲ್ಲಿ ಉಲ್ಲೇಖಿಸಲಾದ ವಿಷಯಗಳಿಗೆ ಸಂಬಂಧಿಸಿದಂತೆ, ಕಾನೂನಿನಿಂದ ಅಗತ್ಯವಿರುವಂತೆ ಸರಿಯಾದ ಖಾತೆಯ ಪುಸ್ತಕಗಳನ್ನು ಕಂಪನಿಯು ಆ ಪುಸ್ತಕಗಳ ಪರಿಶೀಲನೆಯಿಂದ ತೋರುವವರೆಗೆ ಇರಿಸಿದೆ.
- c) ಬ್ಯಾಲೆನ್ಸ್ ಶೀಟ್, ಲಾಭ ಮತ್ತು ನಷ್ಟದ ಹೇಳಿಕೆ ಮತ್ತು ಈ ವರದಿಯಿಂದ ವ್ಯವಹರಿಸಿದ ನಗದು ಹರಿವಿನ ಹೇಳಿಕೆಯು ಖಾತೆಯ ಪುಸ್ತಕಗಳೊಂದಿಗೆ ಒಪ್ಪಂದದಲ್ಲಿದೆ.
- d) ನಮ್ಮ ಅಭಿಪ್ರಾಯದಲ್ಲಿ, **ಅನುಬಂಧ ಎ** ಯಲ್ಲಿ ಉಲ್ಲೇಖಿಸಲಾದ ವಿಷಯಗಳಿಗೆ ಸಂಬಂಧಿಸಿದಂತೆ, ಮೇಲೆ ಹೇಳಿದ ಸ್ವತಂತ್ರ ಹಣಕಾಸು ಹೇಳಿಕೆಗಳು ಕಂಪನಿಗಳ ಕಾಯಿದೆ, 2013ರ ಸೆಕ್ಷನ್ 133ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಲೆಕ್ಕಪರಿಶೋಧಕ ಮಾನದಂಡಗಳಿಗೆ ಅನುಗುಣವಾಗಿರುತ್ತವೆ, ಕಂಪನಿಗಳ (ಖಾತೆಗಳು) ನಿಯಮಗಳು, 2014 ರ ನಿಯಮ 7 ರೊಂದಿಗೆ ಓದಲಾಗುತ್ತದೆ.
- e) ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ದಿನಾಂಕ 05-06-2015 ರ ಅಧಿಸೂಚನೆ ಸಂಖ್ಯೆ GSR 463 (E) ಪ್ರಕಾರ, ನಿರ್ವಾಹಕ ಸಂಭಾವನೆಗೆ ಸಂಬಂಧಿಸಿದಂತೆ ವಿಭಾಗ 197ರ ನಿಬಂಧನೆಗಳು ಅದು ಸರ್ಕಾರಿ ಕಂಪನಿಯಾಗಿರುವುದರಿಂದ ಕಂಪನಿಗೆ ಅನ್ವಯಿಸುವುದಿಲ್ಲ.
- f) ಕಂಪನಿಯ ಹಣಕಾಸು ಹೇಳಿಕೆ ಮತ್ತು ಅಂತಹ ನಿಯಂತ್ರಣಗಳ ಕಾರ್ಯನಿರ್ವಹಣೆಯ ಪರಿಣಾಮಕಾರಿತ್ವವನ್ನು ಉಲ್ಲೇಖಿಸಿ ಆಂತರಿಕ ಹಣಕಾಸು ನಿಯಂತ್ರಣಗಳ ಸಮರ್ಪಕತೆಗೆ ಸಂಬಂಧಿಸಿದಂತೆ ಸೆಕ್ಷನ್ 143(3)(i) ನ ನಿಬಂಧನೆಗಳು, **ಅನುಬಂಧ ಸಿ** ಯಲ್ಲಿನ ನಮ್ಮ ಪ್ರತ್ಯೇಕ ವರದಿಯನ್ನು ಉಲ್ಲೇಖಿಸಿ.
- g) ಕಂಪನಿಗಳ (ಆಡಿಟ್ ಮತ್ತು ಆಡಿಟರ್ಸ್) ನಿಯಮಗಳು, 2020 ರ ನಿಯಮ 11ರ ಪ್ರಕಾರ ಲೆಕ್ಕಪರಿಶೋಧಕರ ವರದಿಯಲ್ಲಿ ಸೇರಿಸಬೇಕಾದ ಇತರ ವಿಷಯಗಳಿಗೆ ಸಂಬಂಧಿಸಿದಂತೆ, ನಮ್ಮ ಅಭಿಪ್ರಾಯದಲ್ಲಿ ಮತ್ತು ನಮ್ಮ ಅತ್ಯುತ್ತಮ ಮಾಹಿತಿ ಮತ್ತು ನಮಗೆ ನೀಡಿದ ವಿವರಣೆಗಳ ಪ್ರಕಾರ:
 - i) ಕಂಪನಿಯು ತನ್ನ ಹಣಕಾಸಿನ ಸ್ಥಿತಿಯ ಮೇಲೆ ಬಾಕಿ ಉಳಿದಿರುವ ವ್ಯಾಜ್ಯಗಳ ಪರಿಣಾಮವನ್ನು ತನ್ನ ಹಣಕಾಸಿನ ಹೇಳಿಕೆಗಳಲ್ಲಿ ಬಹಿರಂಗಪಡಿಸಿದೆ (ನೋಟ್ 33, 34 ಮತ್ತು 35 ಅನ್ನು ನೋಡಿ) ಖಾತೆಗಳ ಮೇಲೆ. ಆದಾಗ್ಯೂ, ವರದಿಯಲ್ಲಿ ಹಿಂದೆ ಹೇಳಲಾದ ಅರ್ಹ ಅಭಿಪ್ರಾಯದ ಆಧಾರದ ಮೇಲೆ **ಅನುಬಂಧ ಅ** ಮತ್ತು ಪ್ಯಾರಾಗ್ರಾಫ್‌ಗಳಿಗೆ ಸಹ ಗಮನ ಸೆಳೆಯಲಾಗಿದೆ.
 - ii) ಕಂಪನಿಯು ಯಾವುದೇ ವಸ್ತು ನಿರೀಕ್ಷಿತ ನಷ್ಟಗಳಿರುವ ಉತ್ಪನ್ನ ಒಪ್ಪಂದಗಳನ್ನು ಒಳಗೊಂಡಂತೆ ಯಾವುದೇ ದೀರ್ಘಾವಧಿಯ ಒಪ್ಪಂದಗಳನ್ನು ಹೊಂದಿಲ್ಲ.
 - iii) ಕಂಪನಿಯು ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿಗೆ ವರ್ಗಾಯಿಸಬೇಕಾದ ಯಾವುದೇ ಮೊತ್ತಗಳಿಲ್ಲ.



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

- iv) ಸ್ವತಂತ್ರ ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 38ರಲ್ಲಿ ಬಹಿರಂಗಪಡಿಸಿದಂತೆ ತನ್ನ ಜ್ಞಾನ ಮತ್ತು ನಂಬಿಕೆಗೆ ಅನುಗುಣವಾಗಿ, ಯಾವುದೇ ಹಣವನ್ನು ಮುಂಗಡ ಅಥವಾ ಸಾಲ ಅಥವಾ ಹೂಡಿಕೆ ಮಾಡಲಾಗಿಲ್ಲ (ಎರವಲು ಪಡೆದ ನಿಧಿಗಳು ಅಥವಾ ಷೇರು ಪ್ರೀಮಿಯಂ ಅಥವಾ ಯಾವುದೇ ಇತರ ಮೂಲಗಳಿಂದ) ಅಥವಾ ವಿದೇಶಿ ಘಟಕಗಳು ("ಮಧ್ಯವರ್ತಿಗಳು") ಸೇರಿದಂತೆ ಕಂಪನಿಯಿಂದ ಅಥವಾ ಯಾವುದೇ ಇತರ ವ್ಯಕ್ತಿ (ಗಳು) ಅಥವಾ ಘಟಕಗಳಲ್ಲಿ ("ಮಧ್ಯವರ್ತಿಗಳು"), ಲಿಖಿತವಾಗಿ ಅಥವಾ ಇನ್ನಾವುದೇ ರೀತಿಯಲ್ಲಿ, ಮಧ್ಯವರ್ತಿಯು ನೇರವಾಗಿ ಅಥವಾ ಕಂಪನಿಯಿಂದ ಅಥವಾ ಪರವಾಗಿ ("ಅಂತಿಮ ಫಲಾನುಭವಿಗಳು") ಯಾವುದೇ ರೀತಿಯಲ್ಲಿ ಗುರುತಿಸಲಾದ ಇತರ ವ್ಯಕ್ತಿಗಳು ಅಥವಾ ಘಟಕಗಳಿಗೆ ಪರೋಕ್ಷವಾಗಿ ಸಾಲ ನೀಡಿ ಅಥವಾ ಹೂಡಿಕೆ ಮಾಡಿ ಅಥವಾ ಅಂತಿಮ ಫಲಾನುಭವಿಗಳ ಪರವಾಗಿ ಯಾವುದೇ ಗ್ಯಾರಂಟಿ, ಭದ್ರತೆ ಅಥವಾ ಹಾಗೆ ಒದಗಿಸಿ.
- v) ಮ್ಯಾನೇಜ್‌ಮೆಂಟ್ ಪ್ರತಿನಿಧಿಸುತ್ತದೆ, ತನ್ನ ಜ್ಞಾನ ಮತ್ತು ನಂಬಿಕೆಗೆ, ಟಿಪ್ಪಣಿ 39ರಲ್ಲಿ ಖಾತೆಗಳಿಗೆ ಬಹಿರಂಗಪಡಿಸಿದಂತೆ, ವಿದೇಶಿ ಸೇರಿದಂತೆ ಯಾವುದೇ ವ್ಯಕ್ತಿ(ಗಳು) ಅಥವಾ ಘಟಕಗಳಿಂದ ಕಂಪನಿಯು ಯಾವುದೇ ಹಣವನ್ನು ಸ್ವೀಕರಿಸಿಲ್ಲ ಸಂಸ್ಥೆಗಳು ("ಫಂಡಿಂಗ್ ಪಾರ್ಟಿಗಳು"), ಕಂಪನಿಯು ನೇರವಾಗಿ ಅಥವಾ ಪರೋಕ್ಷವಾಗಿ, ಯಾವುದೇ ರೀತಿಯಲ್ಲಿ ಗುರುತಿಸಲಾದ ಇತರ ವ್ಯಕ್ತಿಗಳು ಅಥವಾ ಘಟಕಗಳಿಗೆ ಫಂಡಿಂಗ್ ಪಾರ್ಟಿಯಿಂದ ಅಥವಾ ಪರವಾಗಿ ಯಾವುದೇ ರೀತಿಯಲ್ಲಿ ಸಾಲ ನೀಡುವುದು ಅಥವಾ ಹೂಡಿಕೆ ಮಾಡುವುದು ಎಂಬ ತಿಳುವಳಿಕೆಯೊಂದಿಗೆ. "ಅಂತಿಮ ಫಲಾನುಭವಿಗಳು") ಅಥವಾ ಅಂತಿಮ ಫಲಾನುಭವಿಗಳ ಪರವಾಗಿ ಯಾವುದೇ ಗ್ಯಾರಂಟಿ, ಭದ್ರತೆ ಅಥವಾ ಮುಂತಾದವುಗಳನ್ನು ಒದಗಿಸಿ.
- vi) ಸಂದರ್ಭಗಳಲ್ಲಿ ಸಮಂಜಸ ಮತ್ತು ಸೂಕ್ತವೆಂದು ಪರಿಗಣಿಸಲಾದ ಆಡಿಟ್ ಕಾರ್ಯವಿಧಾನಗಳ ಆಧಾರದ ಮೇಲೆ, ನಿಯಮ 11 (e) ನ ಉಪ-ಕಲಂ (i) ಮತ್ತು (ii) ಅಡಿಯಲ್ಲಿನ ಪ್ರಾತಿನಿಧ್ಯಗಳನ್ನು ನಾವು ನಂಬುವಂತೆ ನಮ್ಮ ಗಮನಕ್ಕೆ ಬಂದಿಲ್ಲ) ಯಾವುದೇ ವಸ್ತು ತಪ್ಪು ಹೇಳಿಕೆಯನ್ನು ಒಳಗೊಂಡಿರುತ್ತದೆ.
- vii) ಕಂಪನಿಯು 2020-21 ಹಣಕಾಸು ವರ್ಷಕ್ಕೆ ಮತ್ತು 2021-22 ಹಣಕಾಸು ವರ್ಷಕ್ಕೆ ಲಾಭಾಂಶವನ್ನು ಘೋಷಿಸಿದೆ ಅಥವಾ ಪಾವತಿಸಿದೆ, ನೀಡಿರುವ ಮಾಹಿತಿ ಮತ್ತು ವಿವರಣೆಗಳು ಮತ್ತು ಪುಸ್ತಕಗಳು ಮತ್ತು ದಾಖಲೆಗಳ ಪ್ರಕಾರ ನಾವು ಇಲ್ಲಿಯವರೆಗೆ ಯಾವುದೇ ಲಾಭಾಂಶವನ್ನು ಪ್ರಸ್ತಾಪಿಸಿಲ್ಲ / ಘೋಷಿಸಿಲ್ಲ ಮತ್ತು ಪಾವತಿಸಲಾಗಿದೆ.
11. ಕಂಪನಿಯ ದಾಖಲೆಗಳ ಪರಿಶೀಲನೆಯ ಆಧಾರದ ಮೇಲೆ ಮತ್ತು ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಆಧಾರದ ಮೇಲೆ, ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರು ನೀಡಿದ ನಿರ್ದೇಶನಗಳು ಮತ್ತು ಹೆಚ್ಚುವರಿ ಕಂಪನಿಯ ನಿರ್ದಿಷ್ಟ ನಿರ್ದೇಶನಗಳಿಗೆ ನಾವು ಅನುಬಂಧ ಡಿ ಯಲ್ಲಿ ವರದಿಯನ್ನು ನೀಡುತ್ತೇವೆ. ಕಾಯಿದೆಯ ಸೆಕ್ಷನ್ 143(5).

ಸ್ಥಳ: ಬೆಂಗಳೂರು
ದಿನಾಂಕ: 29-07-2022

ರಾಮ್‌ರಾಜ್ & ಕಂ., ಅವರಿಗೆ
ಚಾರ್ಟೆಡ್ ಅಕೌಂಟೆಂಟ್ಸ್
ಸಂಸ್ಥೆಯ ನೋಂದಣಿ ಸಂಖ್ಯೆ 0002839S
ಸಿಎ ಎ. ಅಮರನಾಥ ರೆಡ್ಡಿ
ಪಾಲುದಾರ
ಎಂ.ಎನ್. ಸಂಖ್ಯೆ 213102
UDIN: 22213102ANVUHZ5460



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಕಾರ್ಪೊರೇಷನ್ ಲಿಮಿಟೆಡ್

ಅನುಬಂಧ -ಎ- ಸಮ ದಿನಾಂಕದ ನಮ್ಮ ಆಡಿಟ್ ವರದಿಯ ಪ್ಯಾರಾಗ್ರಾಫ್ 3 ರಲ್ಲಿ ಉಲ್ಲೇಖಿಸಲಾಗಿದೆ

ಅರ್ಹವಾದ ಅಭಿಪ್ರಾಯಕ್ಕೆ ಆಧಾರ

1. ಕಂಪನಿಯು ವಿಶ್ವ ಯೋಜನೆಯಡಿಯಲ್ಲಿ ಶೆಡ್‌ಗಳ ನಿರ್ಮಾಣಕ್ಕಾಗಿ ಮಾರ್ಚ್ ಹಣಕ್ಕೆ ರೂ.12,98,00,000/- ಮೊತ್ತವನ್ನು ಕರ್ನಾಟಕ ಸರ್ಕಾರದಿಂದ ಸಾಲವನ್ನು ಪಡೆದುಕೊಂಡಿದೆ ಮತ್ತು 31.03.2022 ರ ವರ್ಷಾಂತ್ಯದಲ್ಲಿ ಬಾಕಿಯು ರೂ.12,64,62,930 ಆಗಿದೆ, ಇದು ಸಮತೋಲನದ ದೃಢೀಕರಣಕ್ಕೆ ಒಳಪಟ್ಟಿರುತ್ತದೆ. ಇದಲ್ಲದೆ ಕಂಪನಿಯು ವಿಶ್ವ ಯೋಜನೆಯಡಿ ನಿರ್ಮಿಸಲಾದ ಅಂತಹ ಶೆಡ್‌ಗಳ ಬಾಡಿಗೆಯ ಭಾಗವನ್ನು ಫಲಾನುಭವಿಗಳಿಂದ ಆದಾಯವೆಂದು ಗುರುತಿಸಲ್ಪಟ್ಟ ಫಲಾನುಭವಿಗಳಿಂದ ಸಂಗ್ರಹಿಸುತ್ತದೆ. 4,89,981/- ನಗದು ಆಧಾರದ ಮೇಲೆ (ಪ್ರತಿ ಚದರ ಅಡಿಗೆ ರೂ. 0.35). ಬಾಕಿ ಬಾಡಿಗೆ @ ರೂ. 0.50 ಪ್ರತಿ ಚ.ಅಡಿಗೆ 2021-22 ಹಣಕಾಸು ವರ್ಗಕ್ಕೆ ರೂ.35,44,200/- ಮತ್ತು 31.03.2022 ರವರೆಗಿನ ಎಲ್ಲಾ ವರ್ಗಗಳಿಗೆ ರೂ.7,19,24,520/- ರ ಒಟ್ಟು ಮೊತ್ತವು ಸರ್ಕಾರದಿಂದ ಸಬ್ಸಿಡಿಯಾಗಿ ಸ್ವೀಕರಿಸಲ್ಪಡುತ್ತದೆ. ಕರ್ನಾಟಕವನ್ನು ಗುರುತಿಸಲಾಗಿಲ್ಲ ಮತ್ತು ಲೆಕ್ಕ ಹಾಕಿಲ್ಲ ಮತ್ತು ಅದರ ಪ್ರಕಾರ ವರ್ಷದ ಲಾಭವನ್ನು ರೂ.35,44,200/- ರಷ್ಟು ಕಡಿಮೆ ಮಾಡಲಾಗಿದೆ ಮತ್ತು ಮೀಸಲು ಮತ್ತು ಹೆಚ್ಚುವರಿ ಮತ್ತು ಸ್ವೀಕೃತಿಗಳು ರೂ.7,19,24,520/- ರಷ್ಟು ಕಡಿಮೆಯಾಗಿದೆ. ಟಿಪ್ಪಣಿ ಸಂಖ್ಯೆ. 4, 4.1 ಮತ್ತು 4.2.
2. ಕಂಪನಿಯು ತನ್ನ ಅವಧಿಯ ಹೊಣೆಗಾರಿಕೆಗಳು / ವ್ಯಾಪಾರ ಪಾವತಿಗಳು / ಇತರ ಪ್ರಸ್ತುತ ಹೊಣೆಗಾರಿಕೆಗಳು / ಸ್ವೀಕೃತಿಗಳು / ಸಾಲಗಳು ಮತ್ತು ಮುಂಗಡಗಳಿಂದ ಬ್ಯಾಲೆನ್ಸ್ ದೃಢೀಕರಣಗಳನ್ನು ಪಡೆಯುತ್ತಿಲ್ಲ. ಸಮನ್ವಯದ ಅಗತ್ಯವಿರುವ ಅವಧಿಯಲ್ಲಿ ಹಲವಾರು ಬ್ಯಾಲೆನ್ಸ್‌ಗಳನ್ನು ಮುಂದಕ್ಕೆ ಸಾಗಿಸುವುದರಿಂದ, ಖಾತೆಗಳ ಮೇಲೆ ಅದರ ಪರಿಣಾಮವು ಖಚಿತವಾಗಿರುವುದಿಲ್ಲ.
3. ಸರ್ಕಾರದ ಅನುದಾನವು ಸರ್ಕಾರದಿಂದ ಪಡೆದ ಅನುದಾನದ ಖರ್ಚು ಮಾಡದ ಬಾಕಿಗಳನ್ನು ಒಳಗೊಂಡಿದೆ. ಖರ್ಚು ಮಾಡದಿರುವ ಕಾರಣಗಳು ಮತ್ತು ಖರ್ಚು ಮಾಡದ ಬಾಕಿಗಳ ಚಿಕಿತ್ಸೆಗಾಗಿ ಷರತ್ತುಗಳು ಲಭ್ಯವಾಗದಿರುವ ವಿವಿಧ ಯೋಜನೆಗಳ ಕುರಿತು ಕರ್ನಾಟಕದ ವಿವಿಧ ಯೋಜನೆಗಳು ಮತ್ತು ಆದ್ದರಿಂದ ಖಾತೆಗಳ ಮೇಲೆ ಅದೇ ಪರಿಣಾಮವನ್ನು ಕಂಡುಹಿಡಿಯಲಾಗುವುದಿಲ್ಲ. ಗಮನಿಸಿ 5 - ಅನುಬಂಧ ಎ
4. ಇತರ ದೀರ್ಘಾವಧಿ ಮತ್ತು ಪ್ರಸ್ತುತ ಹೊಣೆಗಾರಿಕೆಗಳು ಸರ್ಕಾರದಿಂದ ಪಡೆದ ಸಬ್ಸಿಡಿಗಳನ್ನು ಒಳಗೊಂಡಿರುತ್ತದೆ. ಕರ್ನಾಟಕ ರಾಜ್ಯದ ವಿವಿಧ ಸ್ಥಳಗಳಲ್ಲಿ ಪ್ರಾಜೆಕ್ಟ್‌ಗಳ ನಿರ್ಮಾಣಕ್ಕಾಗಿ, ಇದನ್ನು ಉದ್ಯಮಿಗಳಿಗೆ ಸಬ್ಸಿಡಿ ಯೋಜನೆಗಳ ಅಡಿಯಲ್ಲಿ (ಎಸ್‌ಸಿಪಿ/ಟಿಎಸ್‌ಪಿ) ಮಂಜೂರು ಮಾಡಿದ ಶೆಡ್‌ಗಳಿಗೆ ಸಂಬಂಧಿಸಿದಂತೆ ಭೂಮಿ ವೆಚ್ಚಕ್ಕೆ ವರ್ಗಾಯಿಸಬೇಕು. ರೂ.10,59,00,921/- ಸಮನ್ವಯವಾಗದೆ ಮತ್ತು ಸರಿಹೊಂದಿಸದೆ ಉಳಿದಿದೆ ಮತ್ತು ಆದ್ದರಿಂದ ಹೇಳಲಾದ ಮೊತ್ತವು ಕರ್ನಾಟಕ ಸರ್ಕಾರಕ್ಕೆ ಮರುಪಾವತಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ.



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

5. ಟ್ರೇಡ್ ಡೆಪಾಸಿಟ್‌ಗಳು (ಪ್ರಸ್ತುತವಲ್ಲದ ರೂ.58,90,06,272/- ಮತ್ತು ಪ್ರಸ್ತುತ ರೂ.23,43,54,951/-) ಇಎಮ್‌ಡಿಯಲ್ಲಿ ಸಮನ್ವಯಗೊಳಿಸದ ಮತ್ತು ದೃಢೀಕರಿಸದ ಬಾಕಿಗಳನ್ನು ರೂ.22,50,15,170/-, ಶೆಡ್‌ಗಳು ಮತ್ತು ನಿವೇಶನಗಳ ಹಂಚಿಕೆದಾರರಿಂದ ಮುಂಗಡ ರೂ.8,96,66,311/-, ಬೇಡಿಕೆ ಸಮೀಕ್ಷೆ ಖಾತೆ ರೂ.1,45,13,926/-, ಗುತ್ತಿಗೆದಾರರ ಟೆಂಡರ್ ಠೇವಣಿ ರೂ.33, 35,709/- ಗುತ್ತಿಗೆದಾರರ ಮೀಸಲು ಸಾಮಾನ್ಯ ಖಾತೆ ರೂ. 23,53,172/- ಮತ್ತು ಆದ್ದರಿಂದ ಖಾತೆಗಳ ಮೇಲೆ ಅದ ಪರಿಣಾಮವು ಖಚಿತವಾಗಿಲ್ಲ.
6. ಕಂಪನಿಯು ಆಸ್ತಿ ತೆರಿಗೆ ಹೊಣೆಗಾರಿಕೆಯನ್ನು ಗುರುತಿಸಲು ಸ್ಥಿರ ಆಸ್ತಿ ಅಥವಾ ಪ್ರಸ್ತುತ ಆಸ್ತಿಯ ರೂಪದಲ್ಲಿ ತನ್ನ ಎಲ್ಲಾ ಸ್ಥಿರ ಆಸ್ತಿಗಳಿಗೆ ಸಮನ್ವಯವನ್ನು ಹೊಂದಿಲ್ಲ ಮತ್ತು ಆದ್ದರಿಂದ ಮಾಡಿದ ಆಸ್ತಿ ತೆರಿಗೆ ನಿಬಂಧನೆಯ ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ.
7. ಹಂಚಿಕೆದಾರರಿಂದ ಮುಂಗಡ ಇಂಡಸ್ಟ್ರಿಯಲ್ ಎಸ್ಟೇಟ್‌ಗಳು - ಹೊಣೆಗಾರಿಕೆಗಳು: ಟಿಪ್ಪಣಿ 5 ಅನ್ನು ನೋಡಿ. ಕೈಗಾರಿಕಾ ಎಸ್ಟೇಟ್‌ಗಳಿಂದ ಮುಂಗಡದ ಪ್ರಸ್ತುತ/ನಾನ್‌ಕರೆಂಟ್ ವರ್ಗೀಕರಣವನ್ನು ಅಡ್ಡಾಕ್ ಆಧಾರದ ಮೇಲೆ ಸ್ವೀಕರಿಸಿದ ಮುಂಗಡದ 70% ನಾನ್-ಕರೆಂಟ್ ಮತ್ತು 30% ಪ್ರಸ್ತುತ ಎಂದು ಮಾಡಲಾಗಿದೆ ಮತ್ತು ಆದ್ದರಿಂದ ಪ್ರಸ್ತುತ ಮತ್ತು ನಾನ್-ಕರೆಂಟ್ ಎಂದು ಮಾಡಲಾದ ವರ್ಗೀಕರಣದ ಸರಿಯಾದತೆಯ ಬಗ್ಗೆ ನಾವು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಟಿಪ್ಪಣಿ 5.3 ನೋಡಿ.
8. ಕಂಪನಿಯು ಈ ಕೆಳಗಿನವುಗಳಿಗೆ ಸಂಬಂಧಿಸಿದಂತೆ ಲೆಕ್ಕಪರಿಶೋಧನೆಯ ಸಂಚಯ ವ್ಯವಸ್ಥೆಯನ್ನು ಅನುಸರಿಸುತ್ತಿಲ್ಲ ಮತ್ತು ಆದ್ದರಿಂದ ಖಾತೆಗಳ ಮೇಲೆ ಅದೇ ಪರಿಣಾಮವನ್ನು ಕಂಡುಹಿಡಿಯಲಾಗುವುದಿಲ್ಲ.
 - a) ಕೈಗಾರಿಕಾ ವಸಾಹತುಗಳಲ್ಲಿ ಹಂಚಿಕೆದಾರರಿಂದ ಪಡೆದ ನೀರಿನ ಶುಲ್ಕಗಳ ಲೆಕ್ಕಪತ್ರ.
 - b) ವಿಮಾ ಪ್ರೀಮಿಯಂ ಪಾವತಿಸಲಾಗಿದೆ.
 - c) ವಶಪಡಿಸಿಕೊಂಡ ಶೆಡ್‌ಗಳಿಗೆ ಸಂಬಂಧಿಸಿದಂತೆ ಕೆಎಸ್‌ಎಫ್‌ಸಿಯಿಂದ ಪಡೆದ ಕಸ್ಟೋಡಿಯನ್ ಶುಲ್ಕಗಳು.
 - d) ಮಂಜೂರಾತಿದಾರರಿಂದ ಸಂಗ್ರಹಿಸಲಾದ ಸ್ಟಾಂಪ್ ಡ್ಯೂಟಿ ಶುಲ್ಕಗಳನ್ನು ಭವಿಷ್ಯದ ಸ್ಟಾಂಪ್ ಡ್ಯೂಟಿ ಶುಲ್ಕಗಳೊಂದಿಗೆ ಸರಿಹೊಂದಿಸಬೇಕು ಅಥವಾ ಭೂಮಿಯನ್ನು ಖರೀದಿಸಲು ಈಗಾಗಲೇ ಪಾವತಿಸಬೇಕು.
 - e) ಲೀಸ್-ಕಮ್-ಸೇಲ್ ಯೋಜನೆಯಡಿ ಮಂಜೂರು ಮಾಡಲಾದ ಕೈಗಾರಿಕಾ ಶೆಡ್‌ಗಳು / ಪ್ಲಾಟ್‌ಗಳಿಗೆ ಸಂಬಂಧಿಸಿದಂತೆ ಬಡ್ಡಿ ಆದಾಯವನ್ನು ಆಧಾರದ ಮೇಲೆ ಗುರುತಿಸಲಾಗುತ್ತದೆ.
 - f) ವಿದ್ಯುತ್ ಲೈನ್‌ಗಳ ಡ್ರಾಯಿಂಗ್ ವೆಚ್ಚ ಮತ್ತು ಎಸ್ಕಾಂಗಳಿಗೆ ಪಾವತಿಸಿದ ಇತರ ಮೊತ್ತಗಳನ್ನು ಪುಸ್ತಕಗಳಲ್ಲಿ ಮಾಡಿದ ವೆಚ್ಚದ ವರ್ಷದಲ್ಲಿ ಆದಾಯ ವೆಚ್ಚವೆಂದು ಲೆಕ್ಕಹಾಕಲಾಗುತ್ತದೆ ಮತ್ತು ಈ ಖಾತೆಯಲ್ಲಿ ಹಂಚಿಕೆದಾರರಿಂದ ಮಾಡಿದ ವಸೂಲಾತಿಯನ್ನು ರಶೀದಿಯ ವರ್ಷದಲ್ಲಿ ಆದಾಯವೆಂದು ಪರಿಗಣಿಸಲಾಗುತ್ತದೆ.



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

- g) ವಿವಿಧ ಯೋಜನೆಗಳ ಅಡಿಯಲ್ಲಿ ವಾರ್ಷಿಕ ರಿಪೋರಿ, ಪ್ರಗತಿಯಲ್ಲಿರುವ ಮತ್ತು ಪೂರ್ಣಗೊಂಡ ಕೆಲಸಗಳಿಗೆ ಹೆಚ್ಚುವರಿ ವೆಚ್ಚವನ್ನು ಬ್ಯಾಲೆನ್ಸ್ ಶೀಟ್ ದಿನಾಂಕದ ನಂತರ ಪಾವತಿಸಿದ್ದರೂ, ಬ್ಯಾಲೆನ್ಸ್ ಶೀಟ್ ದಿನಾಂಕದಂದು ಇಂಜಿನಿಯರಿಂಗ್ ಇಲಾಖೆಯು ನಿಜವಾಗಿ ಪೂರ್ಣಗೊಳಿಸಿದ ಮತ್ತು ಪ್ರಮಾಣೀಕರಿಸಿದ ಮಟ್ಟಿಗೆ ಲೆಕ್ಕ ಹಾಕಲಾಗುತ್ತದೆ. .
- h) ನಂತರದ ವರ್ಷದ ಮೇ 31 ರ ನಂತರ ಸ್ವೀಕರಿಸಿದ ರೂ.10,000/- ಕ್ಕಿಂತ ಕಡಿಮೆ ಮೌಲ್ಯದ ಕೈಮಗ್ಗಗಳಿಗೆ (ಆದಾಯ ಮತ್ತು ವೆಚ್ಚ ಎರಡೂ) ಸಂಬಂಧಿಸಿದಂತೆ ಯಾವುದೇ ನಿಬಂಧನೆಯನ್ನು ಮಾಡಲಾಗಿಲ್ಲ.
- l) ಇಂಡಸ್ಟ್ರಿಯಲ್ ಶೆಡ್‌ಗಳ ಮಾರಾಟ / ಪ್ಲಾಟ್‌ಗಳ ಮಾರಾಟ (ಭೂಮಿ) ಮಾರಾಟ ಪತ್ರಗಳನ್ನು ಕಾರ್ಯಗತಗೊಳಿಸಿದ ಮತ್ತು ನೋಂದಾಯಿಸಿದ ವರ್ಷದಲ್ಲಿ ಲೆಕ್ಕ ಹಾಕಲಾಗುತ್ತದೆ.
- j) ಕೈಗಾರಿಕಾ ಪ್ಲಾಟ್‌ಗಳಿಗೆ ಸಂಬಂಧಿಸಿದಂತೆ ಲೀಸ್-ಕಮ್-ಸೇಲ್ ಯೋಜನೆಯಡಿಯಲ್ಲಿ ಕೈಗಾರಿಕಾ ಪ್ಲಾಟ್‌ಗಳ ಸ್ವಾಧೀನವನ್ನು ಗುತ್ತಿಗೆ-ಕಮ್-ಮಾರಾಟ ಒಪ್ಪಂದದ ಅಡಿಯಲ್ಲಿ ಹಂಚಿಕೆದಾರರಿಗೆ ತಲುಪಿಸಲಾಗಿದ್ದರೂ, ಸಂಪೂರ್ಣವನ್ನು ಕಾರ್ಯಗತಗೊಳಿಸುವ ಮತ್ತು ನೋಂದಣಿ ಮಾಡುವವರೆಗೆ ಆದಾಯದ ಗುರುತಿಸುವಿಕೆಯನ್ನು ಮಾಡಲಾಗುವುದಿಲ್ಲ. ಮಾರಾಟ ಪತ್ರಗಳು.
- k) ವಶಪಡಿಸಿಕೊಂಡ ಶೆಡ್‌ಗಳ ಖಾತೆಯಲ್ಲಿ ಉದ್ಭವಿಸುವ ಯಾವುದೇ ಟರ್ಮಿನಲ್ ಆದಾಯಗಳು, ಯಾವುದೇ ವಿವಾದಗಳು ಬಾಕಿ ಉಳಿದಿದ್ದರೆ, ಮಾಜಿ-ಹಂಚಿಕೆದಾರರಿಂದ ಅವರ ಮರು-ಹಂಚಿಕೆಯಲ್ಲಿ ಗುರುತಿಸಲಾಗುತ್ತದೆ
- l) ಮಾರಾಟ ಮಾಡಿದ ಶೆಡ್‌ಗಳು ಮತ್ತು ಪ್ಲಾಟ್‌ಗಳಿಗೆ ಸಂಬಂಧಿಸಿದ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಮರುಪಡೆಯಬಹುದಾದ ಮೌಲ್ಯಗಳನ್ನು ಕಾಲಕಾಲಕ್ಕೆ ನಿರ್ದೇಶಕರ ಮಂಡಳಿಯು ನಿರ್ದಿಷ್ಟಪಡಿಸಿದ ದರಗಳಲ್ಲಿ ಗುರುತಿಸಲಾಗುತ್ತದೆ.
- m) ಶೆಡ್‌ಗಳ ಡೀಫಾಲ್ಟ್ ಹಂಚಿಕೆದಾರರಿಗೆ (ಆರ್‌ಆರ್‌ಸಿ) ನೀಡಲಾದ ರೆವಿನ್ಯೂ ರಿಕವರಿ ಪ್ರಮಾಣಪತ್ರದ ಸಂದರ್ಭದಲ್ಲಿ ಮತ್ತು ವಿವಾದಗಳ ಮೇಲಿನ ಬಾಡಿಗೆ ಸಂಗ್ರಹಗಳಲ್ಲಿನ ಅನಿಶ್ಚಿತತೆ ಅಥವಾ ಬಾಡಿಗೆ ಮತ್ತು ಇತರ ಆದಾಯವನ್ನು ನಿಜವಾದ ರಸೀದಿ ಆಧಾರದ ಮೇಲೆ ಗುರುತಿಸಲಾಗುತ್ತದೆ.

9. ದಾಸ್ತಾನುಗಳ ಮೌಲ್ಯಮಾಪನ:

- i) ಮಾರಾಟದ ಕೆಲವು ಹೀರಿಕೊಳ್ಳುವ ವೆಚ್ಚದಲ್ಲಿ, ಮಾರಾಟದ ಮೌಲ್ಯವು ವೆಚ್ಚಕ್ಕಿಂತ ಕಡಿಮೆಯಾಗಿದೆ ಎಂದು ಗಮನಿಸಲಾಗಿದೆ. ಮತ್ತು ಬೆಲೆ ಅಥವಾ ಮಾರುಕಟ್ಟೆ ಬೆಲೆ ಯಾವುದು ಕಡಿಮೆಯೋ ಅದಕ್ಕೆ ಬದಲಾಗಿ ವೆಚ್ಚದ ಆಧಾರದ ಮೇಲೆ ಮೌಲ್ಯಮಾಪನವನ್ನು ಕೈಗೊಳ್ಳಲಾಗುತ್ತದೆ.



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

- ii. ಭೂಮಿ, WIP ಮತ್ತು ಇನ್‌ಫ್ರಾ ಮತ್ತು ಪೂರ್ಣಗೊಂಡ ಶೆಡ್‌ಗಳ ದಾಸ್ತಾನು ಸಾಗಿಸುವ ವೆಚ್ಚವು ಹೆಚ್ಚು ನಿರ್ದಿಷ್ಟವಾಗಿ ಲೀಸ್ ಕಮ್ ಸೇಲ್ ಅನ್ನು ಒಳಗೊಂಡಿರುತ್ತದೆ, ಅಲ್ಲಿ ಗುತ್ತಿಗೆ ಅವಧಿಯು ಸ್ಪರ್ಧಿಸುವ ಹಂಚಿಕೆದಾರರು ಮಾರಾಟ ಪತ್ರದ ಆಸ್ತಿಯ ವೆಚ್ಚದ ಪಾವತಿಯ ಮೇಲೆ ಸಂಪೂರ್ಣ ಹಕ್ಕನ್ನು ಹೊಂದಿರುತ್ತಾರೆ.
- iii. ಇತ್ತೀಚಿನ ಇಸಿ/ಕಥಾ/ಆರ್‌ಟಿಸಿ/ಇಸಿ ಪಡೆಯುವ ಮೂಲಕ ಕಂದಾಯ ಮತ್ತು ಭೂ ಇಲಾಖೆಗಳಲ್ಲಿ ಅದರ ದಾಖಲೆಗಳ ನಿಯತಕಾಲಿಕ ನವೀಕರಣ ಮತ್ತು ಪರಿಶೀಲನೆ ನಡೆಯುತ್ತಿಲ್ಲ.
- iv. ಕಂಪನಿಯು ತಮ್ಮ ಸ್ವಾಧೀನದಲ್ಲಿರುವ ಜಮೀನುಗಳನ್ನು ದಾಸ್ತಾನು, ಶೀರ್ಷಿಕೆಗಳನ್ನು ಮಾರಾಟ ಪತ್ರಗಳ ಅನುಷ್ಠಾನದ ಮೂಲಕ ಕೆಐಎಡಿಬಿಯಿಂದ ಕಂಪನಿಗೆ ವರ್ಗಾಯಿಸಬೇಕಾಗಿದೆ.
- v. ಕೈಗಾರಿಕಾ ಪ್ಲಾಟ್‌ಗಳಿಗೆ ಸಂಬಂಧಿಸಿದಂತೆ ಗುತ್ತಿಗೆ-ಕಮ್-ಮಾರಾಟ ಯೋಜನೆಯಡಿಯಲ್ಲಿ ಕೈಗಾರಿಕಾ ಪ್ಲಾಟ್‌ಗಳ ಸ್ವಾಧೀನವನ್ನು ಗುತ್ತಿಗೆ-ಕಮ್-ಮಾರಾಟ ಒಪ್ಪಂದದ ಅಡಿಯಲ್ಲಿ ಹಂಚಿಕೆದಾರರಿಗೆ ತಲುಪಿಸಲಾಗಿದ್ದರೂ, ಅದನ್ನು ಕಾರ್ಯಗತಗೊಳಿಸುವವರೆಗೆ ವ್ಯಾಪಾರದಲ್ಲಿ ಸ್ಪಾಕ್‌ನಂತೆ ತೋರಿಸಲಾಗುತ್ತದೆ ಮತ್ತು ಮಾರಾಟ ಪತ್ರಗಳ ನೋಂದಣಿ.

ಮೇಲಿನವುಗಳ ದೃಷ್ಟಿಯಿಂದ ಮತ್ತು ಹೇಳಲಾದ ದಾಸ್ತಾನುಗಳ ಬಗ್ಗೆ ಸಾಕಷ್ಟು ಮಾಹಿತಿಯ ಕೊರತೆಯಿಂದಾಗಿ, ಮೌಲ್ಯಮಾಪನದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ.

AS-2 ರ ಪ್ರಕಾರ ದಾಸ್ತಾನು ಮತ್ತು ಈ ನಿಟ್ಟಿನಲ್ಲಿ ದಾಸ್ತಾನು ಮತ್ತು ಆದಾಯದ ಕಡಿಮೆ ಹೇಳಿಕೆಯ ಪ್ರಮಾಣ.

10. ಟಿಪ್ಪಣಿ 11(2c) ಅಡಿಯಲ್ಲಿ ತೋರಿಸಿರುವ ಮೌಲ್ಯವು ರೂ. 31,54,521/- (PY ರೂ. 31,54,521/-) ಮೌಲ್ಯವನ್ನು ಒಳಗೊಂಡಿರುತ್ತದೆ, ಇದು ಕರ್ನಾಟಕ ರಾಜ್ಯ ಹಣಕಾಸು ನಿಗಮ (KSFC) ಮತ್ತು ಇತರ ಸಂಸ್ಥೆಗಳು ವಶಪಡಿಸಿಕೊಂಡಿರುವ ಪ್ಲಾಟ್‌ಗಳು / ಶೆಡ್‌ಗಳ ಮೌಲ್ಯವಾಗಿದೆ. ಕಂಪನಿಯು ಹೇಳಿದ್ದಕ್ಕೆ ನಿಬಂಧನೆಯನ್ನು ಮಾಡಿಲ್ಲ ಮತ್ತು ಆದ್ದರಿಂದ ಲಾಭ, ಮೀಸಲು ಮತ್ತು ಹೆಚ್ಚುವರಿ ಮತ್ತು ದಾಸ್ತಾನು ಆ ಮಟ್ಟಿಗೆ ಅತಿಯಾಗಿ ಹೇಳಲಾಗಿದೆ.
11. ವ್ಯಾಪಾರ ಕರಾರುಗಳು ನಿರ್ವಿವಾದ ಮತ್ತು ಪರಿಗಣಿಸಲಾಗುತ್ತದೆ ಉತ್ತಮ ರೂ. 1,26,90,360/- ಮತ್ತು ವಿವಾದಿತ ಮತ್ತು ಉತ್ತಮವೆಂದು ಪರಿಗಣಿಸಲಾಗಿದೆ ರೂ. 71,39,081/- ಮೂರು ವರ್ಷಗಳಿಗಿಂತಲೂ ಹೆಚ್ಚಿನ ಅವಧಿಗೆ ಈ ನಿಟ್ಟಿನಲ್ಲಿ ಅಗತ್ಯವಿರುವ ವಸೂಲಾತಿ ಮತ್ತು ನಿಬಂಧನೆಯನ್ನು ಖಚಿತಪಡಿಸಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಶೇಕಡಾವಾರು ಆಧಾರದ ಮೇಲೆ ಕೆಲವು ಸಂದರ್ಭಗಳಲ್ಲಿ ಕಂಪನಿಯಿಂದ ಗುರುತಿಸಲ್ಪಟ್ಟ ನಿಬಂಧನೆ. ಮೇಲಿನ ಅಂಶಗಳ ದೃಷ್ಟಿಯಿಂದ, ಕಂಪನಿಯು ಒದಗಿಸಿದ ಸಾಕಷ್ಟು ಪ್ರಮಾಣದ ಬಗ್ಗೆ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಟಿಪ್ಪಣಿ ಸಂಖ್ಯೆ 12.2 ಅನ್ನು ನೋಡಿ



ರಾಮ್ ರಾಜ್ ಅಂಡ್ ಕಂ.

ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

12. 2001 ರಿಂದ ವರ್ಷಾಶನ ಯೋಜನೆಯಡಿಯಲ್ಲಿ ಮಾರಾಟವಾದ ಶೆಡ್‌ಗಳಿಗೆ ಸಂಬಂಧಿಸಿದಂತೆ ಹಲವು ಒಪ್ಪಂದಗಳು, ವರ್ಷಾಶನ ಅವಧಿ ಮತ್ತು ಕಂತುಗಳು ಪೂರ್ಣಗೊಂಡಿದ್ದರೂ, ಸಾಕಷ್ಟು ಮಾಹಿತಿ ಮತ್ತು ಸಮತೋಲನ ದೃಢೀಕರಣದ ಕೊರತೆಯಿಂದಾಗಿ, ಮಾರಾಟ ಪತ್ರಗಳನ್ನು ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಕಾರ್ಯಗತಗೊಳಿಸಲಾಗಿದೆ ಮತ್ತು ಆದಾಯವನ್ನು ಸೂಕ್ತವಾಗಿ ಗುರುತಿಸಲಾಗಿದೆ.
13. ಪ್ರಸ್ತುತ ಸ್ವತ್ತಿನ ಅಡಿಯಲ್ಲಿ ರೂ.1,35,90,292/- ಮೌಲ್ಯದ ಮಡಿಕೇರಿಯಲ್ಲಿ ಭೂಮಿ ಮತ್ತು ಭಾಗಶಃ ಪೂರ್ಣಗೊಂಡ ಕಟ್ಟಡವನ್ನು ಕಟ್ಟಡದ ವಯಸ್ಸಿನ ದೃಷ್ಟಿಯಿಂದ ದುರ್ಬಲವೆಂದು ಪರಿಗಣಿಸಬೇಕು ಮತ್ತು ಮಾಹಿತಿಯ ಪ್ರಕಾರ 2009-10 ರಿಂದ ಭಾಗಶಃ ಪೂರ್ಣಗೊಂಡಿದೆ ಎಂದು ತೋರಿಸಲಾಗಿದೆ. ಮತ್ತು ವಿವರಣೆಗಳನ್ನು ನೀಡಲಾಗಿದೆ, ಇದರ ಪರಿಣಾಮವಾಗಿ ದಾಸ್ತಾನುಗಳ ಅತಿಯಾಗಿ ಹೇಳುವಿಕೆ ಮತ್ತು ಆ ಮಟ್ಟಿಗೆ ಲಾಭದ ಮಿತಿಮೀರಿದೆ.
14. ಪೂರೈಕೆದಾರರಿಗೆ ಮುಂಗಡವಾಗಿ ಕರ್ನಾಟಕ ಸರ್ಕಾರಕ್ಕೆ ಮಾಡಿದ ಮುಂಗಡಗಳು ರೂ. ಶ್ರೀರಾಮನಹಳ್ಳಿ ಮತ್ತು ಚಿಕ್ಕಹೊಸಳ್ಳಿಯಲ್ಲಿ ಭೂಸ್ವಾಧೀನಪಡಿಸಿಕೊಳ್ಳಲು ರೂ.7,76,80,780/- ಹಾಗೂ ಕೆಐಎಡಿಬಿ ಹಾನಗಲ್ ಭೂಮಿಗೆ ರೂ.20,97,901/-, ವಸಂತನರಸಾಪುರದ ಜಮೀನಿಗೆ ರೂ.1,72,02,000/-, ರೂ.2,80,500/ - ಆಳಂದದಲ್ಲಿ ಭೂಮಿಗೆ ರೂ. 5775/- ಕಪನೂರಿನಲ್ಲಿರುವ ಜಮೀನಿಗೆ ರೂ. ಚಿತ್ತಾಪುರದ ಜಮೀನಿಗೆ ರೂ.52,46,817/- ದೀರ್ಘಾವಧಿಯವರೆಗೆ ಬಾಕಿ ಉಳಿದಿರುವ ಕಾರಣದಿಂದ ಮರುಪಡೆಯುವಿಕೆ ಹೊಂದಾಣಿಕೆಯನ್ನು ಖಚಿತಪಡಿಸಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ ಮತ್ತು ದೃಢೀಕರಣದ ಸಮತೋಲನಗಳು ಅಥವಾ ಜಮೀನುಗಳ ಹಂಚಿಕೆಯನ್ನು ಮಾಡಲಾಗುತ್ತಿಲ್ಲ. ಟಿಪ್ಪಣಿ ಸಂಖ್ಯೆ 10.3(ಎ),(ಬಿ),(ಸಿ)
15. ಶೆಡ್‌ಗಳು/ಭೂಮಿಯಿಂದ ಬಾಡಿಗೆಯ ಸಂದರ್ಭದಲ್ಲಿ, ಬಾಡಿಗೆ ಒಪ್ಪಂದಗಳ ನವೀಕರಣದ ಅಸಮರ್ಪಕ ಆಂತರಿಕ ನಿಯಂತ್ರಣ ವ್ಯವಸ್ಥೆ, ಬಾಡಿಗೆ ಹೆಚ್ಚಳ, ಬಾಡಿಗೆ ಬೇಡಿಕೆಯ ಸ್ವೀಕೃತಿ, ಗ್ರಾಹಕರಿಂದ ಬಾಕಿ ದೃಢೀಕರಣ, ಸರ್ಕಾರಿ ಶೆಡ್‌ಗಳ ಪರವಾಗಿ ಸಂಗ್ರಹಿಸಲಾದ ಬಾಡಿಗೆಗೆ ಮೇಲ್ವಿಚಾರಣಾ ಶುಲ್ಕಗಳ ಸಂಗ್ರಹ, ವೈಯಕ್ತಿಕ ಲೆಡ್ಜರ್‌ಗಳೊಂದಿಗೆ DCB ಯ ಸಮನ್ವಯ, ಬಾಡಿಗೆ ಬೇಡಿಕೆಯನ್ನು ಕೆಲವೇ ವಿಭಾಗಗಳ ಲೆಕ್ಕಪತ್ರ ನಿರ್ವಹಣೆ, ದಂಡದ ಬಡ್ಡಿ, ನೀರಿನ ಶುಲ್ಕಗಳು ಮತ್ತು ಸೇವಾ ಶುಲ್ಕಗಳು ಮತ್ತು ಬೇಡಿಕೆಗಳನ್ನು ಹೆಚ್ಚಿಸಿದಾಗ ಮಾತ್ರ ಆದಾಯ ಮತ್ತು ಕರಾರುಗಳ ಕಡಿಮೆ ವರದಿಯಾಗಿದೆ. ಸಾಕಷ್ಟು ಮಾಹಿತಿಯ ಅನುಪಸ್ಥಿತಿಯಲ್ಲಿ ನಾವು ಅದನ್ನು ಪ್ರಮಾಣೀಕರಿಸಲು ಸಾಧ್ಯವಾಗುವುದಿಲ್ಲ.
16. ಚಳ್ಳಕೆರೆ ತಾಲೂಕು, ತಾಳಕು ಹೋಬಳಿ, ಉಳ್ಳಾರ್ತಿಕಾವಲ್‌ನಲ್ಲಿ ಕಂಪನಿಯು 125 ಎಕರೆ ಭೂಮಿಯನ್ನು ವರ್ಗಾಯಿಸಲು ಕೆಐಎಡಿಬಿಯಿಂದ ಠೇವಣಿಯಾಗಿ ಸ್ವೀಕರಿಸಿದ 312.50 ಲಕ್ಷ ರೂ.ಗಳಿಗೆ ಸಂಬಂಧಿಸಿದಂತೆ 95.67 ಎಕರೆ ಭೂಮಿಯನ್ನು ದಿನಾಂಕ 12-04-2022 ರ ಸ್ವಾಧೀನ ಪ್ರಮಾಣ ಪತ್ರದ ಪ್ರಕಾರ ವರ್ಗಾಯಿಸಲಾಗಿದೆ. ಎಲ್‌ಇಡಿ ಲೈಟ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ ರಚನೆಗಾಗಿ ಏರ್ಪಾಟು ಗೆ, ಆಸ್ತಿಗೆ ಅಗತ್ಯವಾದ ಮೌಲ್ಯಮಾಪನಗಳ ಕೊರತೆಯಿಂದಾಗಿ ಖಾತೆಯ ಪುಸ್ತಕಗಳಲ್ಲಿ ಗುರುತಿಸಲಾಗಿಲ್ಲ ಮತ್ತು ಆದ್ದರಿಂದ ನಾವು ಅದರ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಟಿಪ್ಪಣಿ ಸಂಖ್ಯೆ 5.4 ಅನ್ನು ನೋಡಿ.



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

17. ಕಂಪನಿಯು 2013-14 ರ ಆರ್ಥಿಕ ವರ್ಷದಿಂದ ಉದ್ಯೋಗಿಗಳಿಗೆ ಎಕ್ಸ್-ಗ್ರೇಷಿಯಾ ರೂ.2,38,74,160/- ಮೊತ್ತವನ್ನು ಒದಗಿಸಿದೆ ಮತ್ತು 2021-22 ಹಣಕಾಸು ವರ್ಷದಲ್ಲಿ ರೂ.15,70,800/- ಕರ್ನಾಟಕ ಸರ್ಕಾರದಿಂದ ಆನುಮೋದನೆ ಅಗತ್ಯವಿದೆ.

ಸ್ಥಳ: ಬೆಂಗಳೂರು
ದಿನಾಂಕ: 29-07-2022

ರಾಮ್‌ರಾಜ್ & ಕಂ., ಅವರಿಗೆ
ಚಾರ್ಟೆಡ್ ಅಕೌಂಟೆಂಟ್ಸ್
ಸಂಸ್ಥೆಯ ನೋಂದಣಿ ಸಂಖ್ಯೆ 0002839S

ಸಿಎ ಎ. ಅಮರನಾಥ ರೆಡ್ಡಿ
ಪಾಲುದಾರ
ಎಂ.ಎನ್. ಸಂಖ್ಯೆ 213102
UDIN: 22213102ANVUHZ5460



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಕಾರ್ಪೊರೇಷನ್ ಲಿಮಿಟೆಡ್

"ಅನುಬಂಧ - ಬಿ" ಸ್ವತಂತ್ರ ಲೆಕ್ಕ ಪರಿಶೋಧಕರ ವರದಿಗೆ

[2022ರ ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷಕ್ಕೆ ಕಂಪನಿಯ ಖಾತೆಗಳ ಮೇಲೆ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಲಿಮಿಟೆಡ್‌ನ ಸದಸ್ಯರಿಗೆ ಸಮ ದಿನಾಂಕದ ನಮ್ಮ ವರದಿಯ "ಇತರ ಕಾನೂನು ಮತ್ತು ನಿಯಂತ್ರಕ ಅಗತ್ಯತೆಗಳ ಕುರಿತು ವರದಿ" ಪ್ಯಾರಾಗ್ರಾಫ್ 9 ರಲ್ಲಿ ಉಲ್ಲೇಖಿಸಲಾಗಿದೆ]

ಕಂಪನಿಯ ಹಣಕಾಸು ಹೇಳಿಕೆಗಳ ಮೇಲೆ ನಿಜವಾದ ಮತ್ತು ನ್ಯಾಯೋಚಿತ ದೃಷ್ಟಿಕೋನವನ್ನು ವರದಿ ಮಾಡುವ ಉದ್ದೇಶಕ್ಕಾಗಿ ನಡೆಸಿದ ಆಡಿಟ್ ಕಾರ್ಯವಿಧಾನಗಳ ಆಧಾರದ ಮೇಲೆ ಮತ್ತು ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳು ಮತ್ತು ಖಾತೆಯ ಪುಸ್ತಕಗಳು ಮತ್ತು ಇತರ ದಾಖಲೆಗಳನ್ನು ನಾವು ಸಾಮಾನ್ಯ ಅವಧಿಯಲ್ಲಿ ಪರಿಶೀಲಿಸಿದ್ದೇವೆ. ಆಡಿಟ್, ಮತ್ತು ನಮ್ಮ ಜ್ಞಾನ ಮತ್ತು ನಂಬಿಕೆಗೆ ಅನುಗುಣವಾಗಿ, ನಾವು ಇದನ್ನು ವರದಿ ಮಾಡುತ್ತೇವೆ:

- i) ಕಂಪನಿಯ ಆಸ್ತಿ, ಸ್ಥಾವರ ಮತ್ತು ಸಲಕರಣೆಗಳಿಗೆ ಸಂಬಂಧಿಸಿದಂತೆ;
 - a. ಆಸ್ತಿ, ಸ್ಥಾವರ ಮತ್ತು ಸಲಕರಣೆಗಳು ಮತ್ತು ಅಮೂರ್ತ ಆಸ್ತಿಗಳ ಪರಿಮಾಣಾತ್ಮಕ ವಿವರಗಳು ಮತ್ತು ಪರಿಸ್ಥಿತಿ ಸೇರಿದಂತೆ ಪೂರ್ಣ ವಿವರಗಳನ್ನು ತೋರಿಸುವ ಸರಿಯಾದ ದಾಖಲೆಗಳನ್ನು ಕಂಪನಿಯು ನಿರ್ವಹಿಸಿಲ್ಲ.
 - b. ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳು ಮತ್ತು ನಾವು ಪರಿಶೀಲಿಸಿದ ಕಂಪನಿಯ ದಾಖಲೆಗಳ ಪ್ರಕಾರ, ಎಲ್ಲಾ ಆಸ್ತಿ, ಸ್ಥಾವರ ಮತ್ತು ಸಲಕರಣೆಗಳನ್ನು ವರ್ಷದಲ್ಲಿ ನಿರ್ವಹಣೆಯಿಂದ ಭೌತಿಕವಾಗಿ ಪರಿಶೀಲಿಸಲಾಗಿಲ್ಲ, ಕಂಪನಿಯು ನಮ್ಮ ಅಭಿಪ್ರಾಯದಲ್ಲಿ ನಿಯಮಿತ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಕಂಪನಿಯ ಗಾತ್ರ ಮತ್ತು ಅದರ ಸ್ವತ್ತುಗಳ ಸ್ವರೂಪಕ್ಕೆ ಸಂಬಂಧಿಸಿದಂತೆ ಪರಿಶೀಲನೆ. ಕಂಪನಿಯು ಕೆಲವು ವಿಭಾಗಗಳು ಸಲ್ಲಿಸಿದ ವರದಿಗಳ ಪ್ರಕಾರ, ಅಂತಹ ಪರಿಶೀಲನೆಯಲ್ಲಿ ವ್ಯತ್ಯಾಸಗಳನ್ನು ಗಮನಿಸಲಾಗಿದೆ ಮತ್ತು ಅವುಗಳು ಇನ್ನೂ ಸಮನ್ವಯಗೊಳಿಸಬೇಕಾಗಿದೆ.
 - c. ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಯ ಪ್ರಕಾರ ಮತ್ತು ನಾವು ಪರಿಶೀಲಿಸಿದ ಕಂಪನಿಯ ದಾಖಲೆಗಳ ಪ್ರಕಾರ, ಸ್ಥಿರಾಸ್ತಿಗಳ ಎಲ್ಲಾ ಹಕ್ಕು ಪತ್ರಗಳು ನಮಗೆ ಲಭ್ಯವಾಗಲಿಲ್ಲ ಮತ್ತು ಆದ್ದರಿಂದ ಅವುಗಳನ್ನು ಕಂಪನಿಯ ಹೆಸರಿನಲ್ಲಿ ಇರಿಸಲಾಗಿದೆ ಎಂದು ವ್ಯಕ್ತಪಡಿಸಲು ನಮಗೆ ಸಾಧ್ಯವಾಗುತ್ತಿಲ್ಲ.
 - d. ಕಂಪನಿಯು ವರ್ಷದಲ್ಲಿ ತನ್ನ ಯಾವುದೇ ಆಸ್ತಿ, ಸ್ಥಾವರ ಮತ್ತು ಸಲಕರಣೆ (ಬಳಕೆಯ ಹಕ್ಕು ಸ್ವತ್ತುಗಳನ್ನು ಒಳಗೊಂಡಂತೆ) ಮತ್ತು ಅಮೂರ್ತ ಸ್ವತ್ತುಗಳನ್ನು ಮರುಮೌಲ್ಯಮಾಪನ ಮಾಡಿಲ್ಲ.
 - e. ಮ್ಯಾನೇಜ್‌ಮೆಂಟ್‌ನಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಕಂಪನಿಯು ಯಾವುದೇ ಬೇನಾಮಿ ಆಸ್ತಿಯನ್ನು ಹೊಂದಿಲ್ಲ ಅಥವಾ ಬೇನಾಮಿ ವಹಿವಾಟು (ನಿಷೇಧ) ಕಾಯಿದೆ, 1988 ಮತ್ತು ಅದರ ಅಡಿಯಲ್ಲಿ ಮಾಡಿದ ನಿಯಮಗಳ ಅಡಿಯಲ್ಲಿ ಯಾವುದೇ ಬೇನಾಮಿ ವಹಿವಾಟು ನಡೆಸುವುದಿಲ್ಲ.
- ii)
 - a. ಲಭ್ಯವಿರುವ ಮಾಹಿತಿಯ ಪ್ರಕಾರ ಮತ್ತು ನಾವು ಪರಿಶೀಲಿಸಿದ ದಾಖಲೆಗಳ ಆಧಾರದ ಮೇಲೆ, ದಾಸ್ತಾನು ಭೂಮಿ ಮತ್ತು ಶೆಡ್‌ಗಳಾಗಿರುವುದರಿಂದ ಕಂಪನಿಯು ಸಮಂಜಸವಾದ ಮಧ್ಯಂತರದಲ್ಲಿ ದಾಸ್ತಾನುಗಳ ಭೌತಿಕ ಪರಿಶೀಲನೆಯನ್ನು ನಡೆಸುತ್ತಿಲ್ಲ.



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

- b. ಕಂಪನಿಯು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ನಗದು ಕ್ರೆಡಿಟ್‌ಗಳ ರೂಪದಲ್ಲಿ ಯಾವುದೇ ಕಾರ್ಯನಿರತ ಬಂಡವಾಳದ ಮಿತಿಗಳನ್ನು ಅನುಭವಿಸುತ್ತಿಲ್ಲ ಮತ್ತು ಆದ್ದರಿಂದ ಆದೇಶದ ಪ್ಯಾರಾಗ್ರಾಫ್ 3 ರ ಷರತ್ತು (ii) (b) ಕಂಪನಿಗೆ ಅನ್ವಯಿಸುವುದಿಲ್ಲ.
- iii) ಕಂಪನಿಯು ಒದಗಿಸಿದ ಮಾಹಿತಿ ಮತ್ತು ವಿವರಣೆಯ ಪ್ರಕಾರ, ಕಂಪನಿಯು ಯಾವುದೇ ಹೂಡಿಕೆಗಳನ್ನು ಮಾಡಿಲ್ಲ, ಯಾವುದೇ ಗ್ಯಾರಂಟಿ ಅಥವಾ ಭದ್ರತೆಯನ್ನು ಒದಗಿಸಿಲ್ಲ ಅಥವಾ ಕಂಪನಿಗಳು, ಸಂಸ್ಥೆಗಳು, ಸೀಮಿತ ಹೊಣೆಗಾರಿಕೆ ಪಾಲುದಾರಿಕೆಗಳಿಗೆ ಸುರಕ್ಷಿತ ಅಥವಾ ಅಸುರಕ್ಷಿತ ಸಾಲಗಳ ಸ್ವರೂಪದಲ್ಲಿ ಯಾವುದೇ ಸಾಲಗಳು ಅಥವಾ ಮುಂಗಡಗಳನ್ನು ನೀಡಿಲ್ಲ ಅಥವಾ ವರ್ಷದಲ್ಲಿ ಯಾವುದೇ ಇತರ ಪಕ್ಷಗಳು ಮತ್ತು ಆದ್ದರಿಂದ ಆದೇಶದ ಪ್ಯಾರಾಗ್ರಾಫ್ 3 ರ (iii) {(a) ನಿಂದ (f)} ನಿಬಂಧನೆಗಳು ಕಂಪನಿಗೆ ಅನ್ವಯಿಸುವುದಿಲ್ಲ.
- iv) ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಯ ಪ್ರಕಾರ, ಕಂಪನಿಯು ಯಾವುದೇ ಸಾಲಗಳನ್ನು ನೀಡಿಲ್ಲ ಅಥವಾ ಯಾವುದೇ ಗ್ಯಾರಂಟಿಗಳನ್ನು ನೀಡಿಲ್ಲ ಅಥವಾ ಯಾವುದೇ ಭದ್ರತೆಯನ್ನು ನೀಡಿಲ್ಲ ಅಥವಾ ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 185 ಮತ್ತು 186 ರ ನಿಬಂಧನೆಗಳ ಪ್ರಕಾರ ಯಾವುದೇ ಹೂಡಿಕೆಗಳನ್ನು ಮಾಡಿಲ್ಲ. ಆದೇಶದ ಪ್ಯಾರಾಗ್ರಾಫ್ 3 ರ ಷರತ್ತು (iv) ನಿಬಂಧನೆಗಳು ಕಂಪನಿಗೆ ಅನ್ವಯಿಸುವುದಿಲ್ಲ.
- v) ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, ಕಂಪನಿಯು ಯಾವುದೇ ಠೇವಣಿಗಳನ್ನು ಅಥವಾ ಮೊತ್ತವನ್ನು ಠೇವಣಿ ಎಂದು ಪರಿಗಣಿಸಿರುವ ಸೆಕ್ಷನ್ 73 ರಿಂದ 76 ಅಥವಾ ಕಂಪನಿ ಕಾಯ್ದೆಯ ಯಾವುದೇ ಸಂಬಂಧಿತ ನಿಬಂಧನೆಗಳು ಮತ್ತು ಅದರ ಅಡಿಯಲ್ಲಿ ಮಾಡಿದ ನಿಯಮಗಳ ಅರ್ಥದಲ್ಲಿ ಸ್ವೀಕರಿಸಿಲ್ಲ ಆದ್ದರಿಂದ, ಆದೇಶದ ಪ್ಯಾರಾಗ್ರಾಫ್ 3 ರ ಷರತ್ತು. (vi) ನಿಬಂಧನೆಗಳು ಕಂಪನಿಗೆ ಅನ್ವಯಿಸುವುದಿಲ್ಲ.
- vi) ಭಾರತದ ಕೇಂದ್ರ ಸರ್ಕಾರವು ಕಂಪನಿಯ ಯಾವುದೇ ಚಟುವಟಿಕೆಗಳಿಗೆ ಕಾಯಿದೆಯ 148 ರ ಉಪ-ವಿಭಾಗ (1) ರ ಅಡಿಯಲ್ಲಿ ವೆಚ್ಚದ ದಾಖಲೆಗಳ ನಿರ್ವಹಣೆಯನ್ನು ಸೂಚಿಸಿಲ್ಲ ಮತ್ತು ಅದರ ಪ್ರಕಾರ ಪ್ಯಾರಾಗ್ರಾಫ್ 3 ರ ಷರತ್ತು (vi) ನಿಬಂಧನೆಗಳು ಆದೇಶವು ಕಂಪನಿಗೆ ಅನ್ವಯಿಸುವುದಿಲ್ಲ.
- vii) ಶಾಸನಬದ್ಧ ಬಾಕಿಗಳಿಗೆ ಸಂಬಂಧಿಸಿದಂತೆ
- a. ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳು ಮತ್ತು ನಾವು ಪರಿಶೀಲಿಸಿದ ಕಂಪನಿಯ ದಾಖಲೆಗಳ ಪ್ರಕಾರ, ನಮ್ಮ ಅಭಿಪ್ರಾಯದಲ್ಲಿ, ಭವಿಷ್ಯ ನಿಧಿ, ಆದಾಯ ತೆರಿಗೆ, ಮಾರಾಟ ತೆರಿಗೆ, ಅಬಕಾರಿ ಸುಂಕ ಮತ್ತು ಇತರ ಶಾಸನಬದ್ಧ ಬಾಕಿಗಳು ಸೇರಿದಂತೆ ನಿರ್ಮಿತವಾದ ಶಾಸನಬದ್ಧ ಬಾಕಿಗಳನ್ನು ಠೇವಣಿ ಮಾಡುವಲ್ಲಿ ಕಂಪನಿಯು ಸಾಮಾನ್ಯವಾಗಿ ನಿಯಮಿತವಾಗಿದೆ. ರೂ.66,83,611/- ಆದಾಯದ ಷೇರುಗಳ ಮೇಲೆ ಸರಕು ಸೇವಾ ತೆರಿಗೆಯನ್ನು ನಿರ್ಧರಿಸದ ಹೊರತು. ರೂ.3,71,31,172/- ಜಂಟಿ ಸಹಭಾಗಿತ್ವದ KSIIDC ಯಲ್ಲಿನ ವಾಣಿಜ್ಯ ಸಂಕೀರ್ಣದ ಮೇಲೆ ಸೂಕ್ತ ಅಧಿಕಾರಿಗಳೊಂದಿಗೆ ವರ್ಷದಲ್ಲಿ ಅನ್ವಯಿಸುತ್ತದೆ.



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

ಭವಿಷ್ಯ ನಿಧಿ, ಆದಾಯ ತೆರಿಗೆ, ಸರಕು ಮತ್ತು ಸೇವಾ ತೆರಿಗೆ, ಮಾರಾಟ ತೆರಿಗೆ, ಅಬಕಾರಿ ಸುಂಕ ಮತ್ತು ಇತರ ಶಾಸನಬದ್ಧ ಬಾಕಿಗಳಿಗೆ ಸಂಬಂಧಿಸಿದಂತೆ 31ನೇ ಮಾರ್ಚ್, 2022 ಕ್ಕೆ ಆರು ತಿಂಗಳಿಗಿಂತ ಹೆಚ್ಚು ಅವಧಿಗೆ ಬಾಕಿ ಉಳಿದಿರುವ ಯಾವುದೇ ವಿವಾದಾತೀತ ಮೊತ್ತಗಳಿಲ್ಲ ಎಂದು ನಾವು ವರದಿ ಮಾಡುತ್ತೇವೆ. ಅವರು ಪಾವತಿಸಬೇಕಾದ ದಿನಾಂಕದಿಂದ ಹೊರತುಪಡಿಸಿ:

ಕ್ರಮ ಸಂ.	ಯಾವುದೇ ಪಾವತಿಯ ಸ್ವರೂಪ	ಅವಧಿಯ ಮೊತ್ತಕ್ಕೆ ಸಂಬಂಧಿಸಿದೆ	(ರೂ)	ಟಿಪ್ಪಣಿಗಳು
1	ಸೇವಾ ತೆರಿಗೆ - ಗುತ್ತಿಗೆದಾರರು	5 ವರ್ಷಕ್ಕಿಂತ ಮೇಲ್ಪಟ್ಟವರು	42,31,511	ಗುತ್ತಿಗೆದಾರರಿಂದ ಕಡಿತ ಮಾಡಿದ ಮೊತ್ತಗಳಿಗೆ ಸಂಬಂಧಿಸಿದೆ.
2	ಪಾವತಿಸಬೇಕಾದ GST ಮೇಲಿನ ಬಡ್ಡಿಗಾಗಿ ನಿಬಂಧನೆ	2018-19	18,95,000	ಮೊತ್ತವು ಪಾವತಿಸಬೇಕಾದ GST ಮೇಲಿನ ಬಡ್ಡಿಗಾಗಿ ಮಾಡಿದ ನಿಬಂಧನೆಗೆ ಸಂಬಂಧಿಸಿದೆ
3	ಆಸ್ತಿ ತೆರಿಗೆ	2008-09-2021-22	78,00,000	ಬೇಡಿಕೆಯನ್ನು 2015-16 ರವರೆಗೆ ಮಾತ್ರ ಸ್ವೀಕರಿಸಲಾಗಿದೆ.

- a. ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ ಮತ್ತು ಕಂಪನಿಯ ದಾಖಲೆಗಳ ನಮ್ಮ ಪರಿಶೀಲನೆಯ ಪ್ರಕಾರ, ಮೇಲಿನ ಉಪ-ಕಲಂ (ಎ) ನಲ್ಲಿ ಉಲ್ಲೇಖಿಸಲಾದ ಶಾಸನಬದ್ಧ ಬಾಕಿಗಳನ್ನು 31 ಮಾರ್ಚ್ 2022 ರಂತೆ ಸೂಕ್ತ ಅಧಿಕಾರಿಗಳಲ್ಲಿ ಠೇವಣಿ ಮಾಡಲಾಗಿಲ್ಲ ವಿವಾದಗಳನ್ನು ಕೆಳಗೆ ನೀಡಲಾಗಿದೆ.

ಕ್ರಮ ಸಂ.	ಯಾವುದೇ ಶಾಸನದ ಹೆಸರು ಬಾಕಿ ಮೊತ್ತದ	ಸ್ವರೂಪ	ರೂ ಮೊತ್ತವು	ಫೋರಂಗೆ ಸಂಬಂಧಿಸಿದ ಅವಧಿ	ಎಲ್ಲಿ ವಿವಾದ ಇದೆ ಪ್ರಸ್ತುತ ಸ್ಥಿತಿ ಬಾಕಿಯಿದೆ
			ಇಲ್ಲ		

- viii) ನಮ್ಮ ಪರಿಶೀಲನೆಯಲ್ಲಿ ಮತ್ತು ನಮಗೆ ಲಭ್ಯವಾಗಿರುವ ಮಾಹಿತಿಯ ಆಧಾರದ ಮೇಲೆ, ಆದಾಯ ತೆರಿಗೆ ಕಾಯಿದೆ, 1961 ರ ಅಡಿಯಲ್ಲಿ ತೆರಿಗೆ ಮೌಲ್ಯಮಾಪನಕ್ಕಾಗಿ ವರ್ಷದಲ್ಲಿ ಸರೇಂಡರ್ ಮಾಡಿದ/ ಆದಾಯವೆಂದು ಬಹಿರಂಗಪಡಿಸಿದ ಖಾತೆಗಳ ಪುಸ್ತಕಗಳಲ್ಲಿ ವಹಿವಾಟುಗಳನ್ನು ದಾಖಲಿಸದಿರುವ ಯಾವುದೇ ನಿದರ್ಶನಗಳಿಲ್ಲ.

- ix) ಸಾಲಗಳಿಗೆ ಸಂಬಂಧಿಸಿದಂತೆ, ಸಾಲಗಳ ಮರುಪಾವತಿಯಲ್ಲಿ ಡೀಫಾಲ್ಟ್ ಕಂಪನಿಯ ಹಣಕಾಸು ಹೇಳಿಕೆಯ ಒಟ್ಟಾರೆ ಪರಿಶೀಲನೆಯಲ್ಲಿ, ವರ್ಷದಲ್ಲಿ ಯಾವುದೇ ಹಣಕಾಸು ಸಂಸ್ಥೆ / ಬ್ಯಾಂಕ್ / ಯಾವುದೇ ಇತರ ಸಾಲದಾತರಿಂದ ಯಾವುದೇ ಸಾಲಗಳನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಆದ್ದರಿಂದ ಆದೇಶದ ಪ್ಯಾರಾಗ್ರಾಫ್ 3 ರ (ix) (a to f) ನಿಬಂಧನೆಗಳು ಅಲ್ಲ ಕಂಪನಿಗೆ ಅನ್ವಯಿಸುತ್ತದೆ.



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

- x) ಸಾರ್ವಜನಿಕ ಕೊಡುಗೆಗೆ ಸಂಬಂಧಿಸಿದಂತೆ ಕಂಪನಿಯು ಆರಂಭಿಕ ಸಾರ್ವಜನಿಕ ಕೊಡುಗೆ ಅಥವಾ ಹೆಚ್ಚಿನ ಸಾರ್ವಜನಿಕ ಕೊಡುಗೆ (ಸಾಲ ಉಪಕರಣಗಳನ್ನು ಒಳಗೊಂಡಂತೆ) ಮೂಲಕ ಹಣವನ್ನು ಸಂಗ್ರಹಿಸಿಲ್ಲ ಮತ್ತು ವರ್ಷದಲ್ಲಿ ಯಾವುದೇ ಆದ್ಯತೆಯ ಹಂಚಿಕೆ ಅಥವಾ ಷೇರುಗಳ ಖಾಸಗಿ ನಿಯೋಜನೆ ಅಥವಾ ಕನ್ವರ್ಟಿಬಲ್ ಡಿಬೆಂಚರ್‌ಗಳನ್ನು (ಸಂಪೂರ್ಣವಾಗಿ ಅಥವಾ ಭಾಗಶಃ ಅಥವಾ ಐಚ್ಛಿಕವಾಗಿ) ಮಾಡಿಲ್ಲ ಮತ್ತು ಆದ್ದರಿಂದ ಷರತ್ತು ಅಡಿಯಲ್ಲಿ ವರದಿ ಮಾಡಿದ ಆದೇಶದ 3 (x)(a and b) ಅನ್ವಯಿಸುವುದಿಲ್ಲ.
- xi) ವಂಚನೆಗೆ ಸಂಬಂಧಿಸಿದಂತೆ
- ಒದಗಿಸಿದ ಮಾಹಿತಿ ಮತ್ತು ವಿವರಣೆಯ ಪ್ರಕಾರ, ಕಂಪನಿಯಿಂದ ಯಾವುದೇ ವಂಚನೆ ಅಥವಾ ಕಂಪನಿಯ ಮೇಲೆ ಯಾವುದೇ ವಂಚನೆಯು ವರ್ಷದಲ್ಲಿ ಗಮನಕ್ಕೆ ಬಂದಿಲ್ಲ ಅಥವಾ ವರದಿಯಾಗಿಲ್ಲ.
 - ಕಂಪನಿಗಳ ಕಾಯಿದೆಯ 143 ರ ಉಪ-ವಿಭಾಗ (12) ರ ಅಡಿಯಲ್ಲಿ ಯಾವುದೇ ವರದಿಯನ್ನು ಕಂಪನಿಗಳ (ಆಡಿಟ್ ಮತ್ತು ಆಡಿಟರ್ಸ್) ನಿಯಮಗಳು, 2014 ರ ನಿಯಮ 13 ರ ಅಡಿಯಲ್ಲಿ ಸೂಚಿಸಿದಂತೆ ನಮೂನೆ ೦೮ಬಿ-4 ರಲ್ಲಿ ವರ್ಷ ಮತ್ತು ವರೆಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿಲ್ಲ ಈ ವರದಿಯ ದಿನಾಂಕ.
 - ಒದಗಿಸಿದ ಮಾಹಿತಿ ಮತ್ತು ವಿವರಣೆಯ ಪ್ರಕಾರ, ವರ್ಷದಲ್ಲಿ ಕಂಪನಿಯು ಯಾವುದೇ ವಿನ್ಸ್ ಬ್ಲೋವರ್ ದೂರುಗಳನ್ನು ಸ್ವೀಕರಿಸಿಲ್ಲ.
- xii) ಕಂಪನಿಯು ನಿಧಿ ಕಂಪನಿಯಲ್ಲ ಮತ್ತು ಆದ್ದರಿಂದ ಆದೇಶದ ಪ್ಯಾರಾಗ್ರಾಫ್ 3 ರ ಷರತ್ತು (ಥು) ಅಡಿಯಲ್ಲಿ ವರದಿ ಮಾಡುವುದು ಕಂಪನಿಗೆ ಅನ್ವಯಿಸುವುದಿಲ್ಲ.
- xiii) ಕಂಪನಿಯು ಕಂಪನಿ ಕಾಯ್ದೆಯ ಸೆಕ್ಷನ್ 177 ಮತ್ತು 188 ರ ನಿಬಂಧನೆಗಳಿಗೆ ಅನುಸಾರವಾಗಿ ಸಂಬಂಧಿತ ಪಕ್ಷಗಳೊಂದಿಗೆ ವಹಿವಾಟುಗಳನ್ನು ಮಾಡಿದೆ. ಅಂತಹ ಸಂಬಂಧಿತ ಪಕ್ಷದ ವಹಿವಾಟುಗಳ ವಿವರಗಳನ್ನು ಅನ್ವಯಿಸುವ ಲೆಕ್ಕಪತ್ರ ಮಾನದಂಡಗಳಿಗೆ ಅಗತ್ಯವಿರುವಂತೆ ಹಣಕಾಸಿನ ಹೇಳಿಕೆಗಳಲ್ಲಿ ಬಹಿರಂಗಪಡಿಸಲಾಗಿದೆ.
- xiv) ಆಂತರಿಕ ಲೆಕ್ಕಪರಿಶೋಧನೆಗೆ ಸಂಬಂಧಿಸಿದಂತೆ
- ನಮ್ಮ ಅಭಿಪ್ರಾಯದಲ್ಲಿ ಕಂಪನಿಯು ಆಂತರಿಕ ಲೆಕ್ಕಪರಿಶೋಧನಾ ವ್ಯವಸ್ಥೆಯನ್ನು ಹೊಂದಿದೆ, ನಮ್ಮ ಅಭಿಪ್ರಾಯದಲ್ಲಿ ಅದರ ವ್ಯವಹಾರದ ಗಾತ್ರ ಮತ್ತು ಸ್ವರೂಪಕ್ಕೆ ಅನುಗುಣವಾಗಿ ಬಲಪಡಿಸಬೇಕಾಗಿದೆ.
 - ಈ ವರದಿಯನ್ನು ರೂಪಿಸುವಾಗ ವರ್ಷದಲ್ಲಿ ಮತ್ತು ಇಲ್ಲಿಯವರೆಗೆ ಕಂಪನಿಗೆ ನೀಡಿದ ಆಂತರಿಕ ಲೆಕ್ಕ ಪರಿಶೋಧಕರ ವರದಿಗಳನ್ನು ನಾವು ಪರಿಗಣಿಸಿದ್ದೇವೆ.
- xv) ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, ವರ್ಷದಲ್ಲಿ ನಿರ್ದೇಶಕರು ಅಥವಾ ನಿರ್ದೇಶಕರೊಂದಿಗೆ ಸಂಪರ್ಕ ಹೊಂದಿದ ವ್ಯಕ್ತಿಗಳೊಂದಿಗೆ ಕಂಪನಿಯು ಯಾವುದೇ ನಗದುರಹಿತ ವಹಿವಾಟುಗಳನ್ನು ಮಾಡಿಲ್ಲ. ಆದ್ದರಿಂದ, ಕಂಪನಿ ಕಾಯ್ದೆಯ ಸೆಕ್ಷನ್ 192 ರ ನಿಬಂಧನೆಗಳು ಕಂಪನಿಗೆ ಅನ್ವಯಿಸುವುದಿಲ್ಲ.



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

- xvi) ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, ಕಂಪನಿಯು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಕ್ಟ್, 1934 ರ ಸೆಕ್ಷನ್ 45-IA ಅಡಿಯಲ್ಲಿ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ. ಅಲ್ಲದೆ ಕಂಪನಿಯು ಯಾವುದೇ ಬ್ಯಾಂಕಿಂಗ್ ಅಲ್ಲದ ಹಣಕಾಸು ಅಥವಾ ವಸತಿ ಹಣಕಾಸು ಚಟುವಟಿಕೆಗಳನ್ನು ನಡೆಸಿಲ್ಲ ಮಾನ್ಯವಾದ ನೋಂದಣಿ ಪ್ರಮಾಣಪತ್ರವಿಲ್ಲದೆ (CoR). ಅಂತೆಯೇ, ಆದೇಶದ ಪ್ಯಾರಾಗ್ರಾಫ್ 3 ರ ಷರತ್ತು
- (xvi) ಅಡಿಯಲ್ಲಿ ವರದಿ ಮಾಡುವುದು ಕಂಪನಿಗೆ ಅನ್ವಯಿಸುವುದಿಲ್ಲ.
- xvii) ಹಿಂದಿನ ವರ್ಷ ಅಥವಾ ಪ್ರಸಕ್ತ ವರ್ಷದಲ್ಲಿ ಕಂಪನಿಯು ನಗದು ನಷ್ಟವನ್ನು ಅನುಭವಿಸಿಲ್ಲ.
- xviii) ವರ್ಷದಲ್ಲಿ ಕಂಪನಿಯ ಶಾಸನಬದ್ಧ ಲೆಕ್ಕ ಪರಿಶೋಧಕರು ಯಾವುದೇ ರಾಜೀನಾಮೆ ನೀಡಿಲ್ಲ.
- xix) ಹಣಕಾಸಿನ ಅನುಪಾತಗಳು, ವಯಸ್ಸಾದ ಮತ್ತು ಹಣಕಾಸಿನ ಸ್ವತ್ತುಗಳ ಸಾಕ್ಷಾತ್ಕಾರದ ನಿರೀಕ್ಷಿತ ದಿನಾಂಕಗಳು ಮತ್ತು ಹೊಣೆಗಾರಿಕೆಗಳ ಪಾವತಿಗೆ ಸಂಬಂಧಿಸಿದ ಮಾಹಿತಿಯ ವಿಶ್ಲೇಷಣೆಯ ಆಧಾರದ ಮೇಲೆ, ಹಣಕಾಸಿನ ಹೇಳಿಕೆಗಳ ಜೊತೆಗೆ ಇತರ ಮಾಹಿತಿ, ನಿರ್ದೇಶಕರ ಮಂಡಳಿ ಮತ್ತು ನಿರ್ವಹಣಾ ಯೋಜನೆಯ ನಮ್ಮ ಜ್ಞಾನ ಮತ್ತು ನಮ್ಮ ಪರಿಶೀಲನೆಯ ಆಧಾರದ ಮೇಲೆ ಪುರಾವೆಗಳು ಮತ್ತು ಪೋಷಕ ಊಹೆಗಳು, ಲೆಕ್ಕಪರಿಶೋಧನಾ ವರದಿಯ ದಿನಾಂಕದಂದು ಯಾವುದೇ ವಸ್ತು ಅನಿಶ್ಚಿತತೆ ಅಸ್ತಿತ್ವದಲ್ಲಿಲ್ಲ ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ ಮತ್ತು ದಿನಾಂಕದಿಂದ ಒಂದು ವರ್ಷದೊಳಗೆ ಬಾಕಿ ಉಳಿದಿರುವ ದಿನಾಂಕದ ಬ್ಯಾಲೆನ್ಸ್ ಶೀಟ್‌ನಂತೆ ಕಂಪನಿಯು ತನ್ನ ಅಸ್ತಿತ್ವದಲ್ಲಿರುವ ಹೊಣೆಗಾರಿಕೆಗಳನ್ನು ಪೂರೈಸಲು ಸಮರ್ಥವಾಗಿದೆ.
- xx) ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಗೆ ಸಂಬಂಧಿಸಿದಂತೆ ಒದಗಿಸಿದ ಮಾಹಿತಿ ಮತ್ತು ವಿವರಣೆಯ ಪ್ರಕಾರ ಮತ್ತು ಚಾಲ್ತಿಯಲ್ಲಿರುವ ಪ್ರಾಜೆಕ್ಟ್‌ಗಳನ್ನು ಹೊರತುಪಡಿಸಿ ನಮ್ಮ ದಾಖಲೆಗಳ ಪರಿಶೀಲನೆಯ ಆಧಾರದ ಮೇಲೆ, ಕಂಪನಿಯು ಅವಧಿ ಮುಗಿದ ಆರು ತಿಂಗಳ ಅವಧಿಯೊಳಗೆ ಕಂಪನಿಗಳ ಕಾಯಿದೆಗೆ ವೇಳಾಪಟ್ಟಿ VII ರಲ್ಲಿ ನಿರ್ದಿಷ್ಟಪಡಿಸಿದ ನಿಧಿಗೆ ಖರ್ಚು ಮಾಡದ ಮೊತ್ತವನ್ನು ವರ್ಗಾಯಿಸಿಲ್ಲ. ಆರ್ಥಿಕ ವರ್ಷದಲ್ಲಿ ಸದರಿ ಕಾಯಿದೆಯ ಸೆಕ್ಷನ್ 135 ರ ಉಪ-ವಿಭಾಗ (5) ರ ಎರಡನೇ ನಿಬಂಧನೆಗೆ ಅನುಗುಣವಾಗಿದೆ.



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

ಮೊತ್ತದಲ್ಲಿ ರೂ. ಸಂಬಂಧಿತ ಹಣಕಾಸು	ವರ್ಷ * ಮೊತ್ತ ಗುರುತಿಸಲಾಗಿದೆ ಫಾರ್ ಖರ್ಚು ಮೇಲೆ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಚಟುವಟಿಕೆಗಳು "ಬೇರೆ ಜಾಲ್ತಿಯಲ್ಲಿದೆ ಯೋಜನೆಗಳು"	ಖರ್ಚು ಮಾಡಿಲ್ಲ ಮೊತ್ತ (ಬಿ) ಮೊತ್ತ	ವರ್ಗಾವಣೆ ಮಾಡಲಾಗಿದೆ ಗೆನಿಧಿ ನಿರ್ದಿಷ್ಟಪಡಿಸ ಲಾಗಿದೆ ಒಳಗೆ ವೇಳಾಪಟ್ಟಿ VII ಗೆ ಕಾಯಿದೆಯ	ಅಂತಿಮ ದಿನಾಂಕ ವರ್ಗಾವಣೆಗೆ ನಿರ್ದಿಷ್ಟಪಡಿಸ ಲಾಗಿದೆ	ನಿಧಿಯ ನಿಜವಾದ ದಿನಾಂಕ ವರ್ಗಾವಣೆಗೆ ನಿರ್ದಿಷ್ಟಪಡಿಸ ಲಾಗಿದೆ	ವಿಳಂಬದ ದಿನಗಳ ಸಂಖ್ಯೆ	ಯಾವುದೇ ಟೀಕೆಗಳಿದ್ದರೆ
2019- 2020	3281211	3281211	0	0	0	0	ಕಂಪನಿಯು ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ. 25,00,000/-
2021- 2022	1941091	1941091					ಕಂಪನಿಯು ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ. 20,00,000/-

ಸ್ಥಳ: ಬೆಂಗಳೂರು
ದಿನಾಂಕ: 29-07-2022

ರಾಮ್‌ರಾಜ್ & ಕಂ., ಅವರಿಗೆ
ಚಾರ್ಟೆಡ್ ಅಕೌಂಟೆಂಟ್ಸ್
ಸಂಸ್ಥೆಯ ನೋಂದಣಿ ಸಂಖ್ಯೆ 0002839S

ಸಿವಿ ಎ. ಅಮರನಾಥ ರೆಡ್ಡಿ
ಪಾಲುದಾರ
ಎಂ.ಎನ್. ಸಂಖ್ಯೆ 213102
UDIN: 22213102ANVUH5460



ರಾಮ್ ರಾಜ್ ಅಂಡ್ ಕಂ.

ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಕಾರ್ಪೊರೇಷನ್ ಲಿಮಿಟೆಡ್

"ಅನುಬಂಧ - ಸಿ" ಸ್ವತಂತ್ರ ಲೆಕ್ಕ ಪರಿಶೋಧಕರ ವರದಿಗೆ

ನಮ್ಮ ಸ್ವತಂತ್ರ ಲೆಕ್ಕಪರಿಶೋಧಕರ ವರದಿಯು "ಇತರ ಕಾನೂನು ಮತ್ತು ನಿಯಂತ್ರಕ ಅವಶ್ಯಕತೆಗಳ ವರದಿ" ಎಂಬ ಶೀರ್ಷಿಕೆಯಡಿಯಲ್ಲಿ ಪ್ಯಾರಾಗ್ರಾಫ್ 10 (ಎಫ್) ನಲ್ಲಿ ಉಲ್ಲೇಖಿಸಲಾಗಿದೆ, ಕರ್ನಾಟಕ ರಾಜ್ಯ ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ 31 ನೇ ಮಾರ್ಚ್ 2022 ಕ್ಕೆ ಲಿಮಿಟೆಡ್.

ಕಂಪನಿಗಳ ಕಾಯಿದೆ, 2013 ("ದಿ ಆಕ್ಟ್") ಸೆಕ್ಷನ್ 143 ರ ಉಪ-ವಿಭಾಗ 3 ರ ಷರತ್ತು (i) ಅಡಿಯಲ್ಲಿ ಈ ಸ್ವತಂತ್ರ ಹಣಕಾಸು ಹೇಳಿಕೆಗಳನ್ನು ಉಲ್ಲೇಖಿಸಿ ಆಂತರಿಕ ಹಣಕಾಸು ನಿಯಂತ್ರಣಗಳ ಕುರಿತು ವರದಿ ಮಾಡಿ 2022 ರ ಮಾರ್ಚ್ 31 ರಂತೆ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತದ ("ಕಂಪನಿ") ಸ್ವತಂತ್ರ ಹಣಕಾಸು ಹೇಳಿಕೆಗಳ ವರದಿಯನ್ನು ಉಲ್ಲೇಖಿಸಿ ನಾವು ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯನ್ನು ಲೆಕ್ಕಪರಿಶೋಧನೆ ಮಾಡಿದ್ದೇವೆ. ಆ ದಿನಾಂಕದಂದು ಕೊನೆಗೊಂಡಿತು.

ಆಂತರಿಕ ಹಣಕಾಸು ನಿಯಂತ್ರಣಗಳಿಗೆ ನಿರ್ವಹಣೆಯ ಜವಾಬ್ದಾರಿ

ಕಂಪನಿಯ ನಿರ್ವಹಣೆಯು ಆಂತರಿಕ ನಿಯಂತ್ರಣಗಳ ಆಧಾರದ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ, ಕಂಪನಿಯು ಸ್ಥಾಪಿಸಿದ ಹಣಕಾಸು ವರದಿ ಮಾನದಂಡಗಳನ್ನು ಉಲ್ಲೇಖಿಸಿ ಆಂತರಿಕ ನಿಯಂತ್ರಣದ ಅಗತ್ಯ ಅಂಶಗಳನ್ನು ಪರಿಗಣಿಸಿ ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕಪರಿಶೋಧನೆಯ ಕುರಿತು ಮಾರ್ಗದರ್ಶನ ಟಿಪ್ಪಣಿಯಲ್ಲಿ ತಿಳಿಸಲಾಗಿದೆ. ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ('ICAI'). ಈ ಜವಾಬ್ದಾರಿಗಳಲ್ಲಿ ಕಂಪನಿಯ ನೀತಿಗಳ ಅನುಸರಣೆ, ಅದರ ಸ್ವತ್ತುಗಳ ರಕ್ಷಣೆ, ವಂಚನೆಗಳು ಮತ್ತು ದೋಷಗಳ ತಡೆಗಟ್ಟುವಿಕೆ ಮತ್ತು ಪತ್ತೆ ಸೇರಿದಂತೆ ಅದರ ವ್ಯವಹಾರದ ಕ್ರಮಬದ್ಧ ಮತ್ತು ಪರಿಣಾಮಕಾರಿ ನಡವಳಿಕೆಯನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣಗಳ ವಿನ್ಯಾಸ, ಅನುಷ್ಠಾನ ಮತ್ತು ನಿರ್ವಹಣೆ ಸೇರಿವೆ. ಲೆಕ್ಕಪತ್ರ ದಾಖಲೆಗಳ ನಿಖರತೆ ಮತ್ತು ಸಂಪೂರ್ಣತೆ ಮತ್ತು ಕಂಪನಿಗಳ ಕಾಯಿದೆ, 2013 ರ ಅಡಿಯಲ್ಲಿ ಅಗತ್ಯವಿರುವಂತೆ ವಿಶ್ವಾಸಾರ್ಹ ಹಣಕಾಸು ಮಾಹಿತಿಯನ್ನು ಸಮಯೋಚಿತವಾಗಿ ಸಿದ್ಧಪಡಿಸುವುದು.

ಲೆಕ್ಕ ಪರಿಶೋಧಕರ ಜವಾಬ್ದಾರಿ

ನಮ್ಮ ಲೆಕ್ಕಪರಿಶೋಧನೆಯ ಆಧಾರದ ಮೇಲೆ ಸ್ವತಂತ್ರ ಹಣಕಾಸು ಹೇಳಿಕೆಗಳ ವರದಿಯನ್ನು ಉಲ್ಲೇಖಿಸಿ ಕಂಪನಿಯ ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯ ಕುರಿತು ಅಭಿಪ್ರಾಯವನ್ನು ವ್ಯಕ್ತಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ. ಏಕೆಂದರೆ ಹೊರಡಿಸಿದ ಮತ್ತು ಕಂಪನಿಗಳ ಕಾಯಿದೆಯ 2013 ಸೆಕ್ಷನ್ 143(10) ಅಡಿಯಲ್ಲಿ ಸೂಚಿಸಲಾಗಿದೆ, ಎಂದು ಪರಿಗಣಿಸಲಾದ ಹಣಕಾಸು ವರದಿ ("ಮಾರ್ಗದರ್ಶನ ಟಿಪ್ಪಣಿ") ಮತ್ತು ಲೆಕ್ಕಪರಿಶೋಧನೆಯ ಮೇಲಿನ ಮಾನದಂಡಗಳ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕಪರಿಶೋಧನೆಯ ಮಾರ್ಗದರ್ಶಿ ಟಿಪ್ಪಣಿಗೆ ಅನುಗುಣವಾಗಿ ನಾವು ನಮ್ಮ ಲೆಕ್ಕಪರಿಶೋಧನೆಯನ್ನು ನಡೆಸಿದ್ದೇವೆ. ಹಣಕಾಸಿನ ಉಲ್ಲೇಖದೊಂದಿಗೆ ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕಪರಿಶೋಧನೆಗೆ ಅನ್ವಯಿಸುವ ಹೇಳಿಕೆಗಳು.

ಆ ಮಾನದಂಡಗಳು ಮತ್ತು ಮಾರ್ಗದರ್ಶಿ ಸೂಚನೆಯು ನಾವು ನೈತಿಕ ಅವಶ್ಯಕತೆಗಳನ್ನು ಅನುಸರಿಸಬೇಕು ಮತ್ತು ಈ ಸ್ವತಂತ್ರ ಹಣಕಾಸು ಹೇಳಿಕೆಗಳನ್ನು ಉಲ್ಲೇಖಿಸಿ ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ ಮತ್ತು ನಿರ್ವಹಿಸಲಾಗಿದೆ ಮತ್ತು ಅಂತಹ ನಿಯಂತ್ರಣಗಳು ಎಲ್ಲಾ ವಸ್ತುಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ ಬಗ್ಗೆ ಸಮಂಜಸವಾದ ಭರವಸೆಯನ್ನು ಪಡೆಯಲು ಲೆಕ್ಕಪರಿಶೋಧನೆಯನ್ನು ಯೋಜಿಸಬೇಕು ಮತ್ತು ನಿರ್ವಹಿಸಬೇಕು.



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

ನಮ್ಮ ಲೆಕ್ಕಪರಿಶೋಧನೆಯು ಈ ಸ್ವತಂತ್ರ ಹಣಕಾಸು ಹೇಳಿಕೆಗಳ ವರದಿ ಮತ್ತು ಅವುಗಳ ಕಾರ್ಯಾಚರಣೆಯ ಪರಿಣಾಮಕಾರಿತ್ವವನ್ನು ಉಲ್ಲೇಖಿಸಿ ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯ ಸಮರ್ಪಕತೆಯ ಬಗ್ಗೆ ಆಡಿಟ್ ಪುರಾವೆಗಳನ್ನು ಪಡೆಯುವ ಕಾರ್ಯವಿಧಾನಗಳನ್ನು ಒಳಗೊಂಡಿರುತ್ತದೆ. ಸ್ವತಂತ್ರ ಹಣಕಾಸು ಹೇಳಿಕೆಗಳನ್ನು ಉಲ್ಲೇಖಿಸಿ ಆಂತರಿಕ ಹಣಕಾಸು ನಿಯಂತ್ರಣಗಳ ನಮ್ಮ ಲೆಕ್ಕಪರಿಶೋಧನೆಯು ಹಣಕಾಸಿನ ಹೇಳಿಕೆಗಳನ್ನು ಉಲ್ಲೇಖಿಸಿ ಆಂತರಿಕ ಹಣಕಾಸು ನಿಯಂತ್ರಣಗಳ ತಿಳುವಳಿಕೆಯನ್ನು ಪಡೆಯುವುದು, ವಸ್ತು ದೌರ್ಬಲ್ಯವು ಇರುವ ಅಪಾಯವನ್ನು ನಿರ್ಣಯಿಸುವುದು ಮತ್ತು ಆಂತರಿಕ ನಿಯಂತ್ರಣದ ವಿನ್ಯಾಸ ಮತ್ತು ಕಾರ್ಯಾಚರಣೆಯ ಪರಿಣಾಮಕಾರಿತ್ವವನ್ನು ಪರಿಶೀಲಿಸುವುದು ಮತ್ತು ಮೌಲ್ಯಮಾಪನ ಮಾಡುವುದು ಅಂದಾಜು ಅಪಾಯ. ಆಯ್ಕೆಮಾಡಲಾದ ಕಾರ್ಯವಿಧಾನಗಳು ಲೆಕ್ಕಪರಿಶೋಧಕರ ತೀರ್ಪಿನ ಮೇಲೆ ಅವಲಂಬಿತವಾಗಿದೆ, ವಂಚನೆ ಅಥವಾ ದೋಷದಿಂದಾಗಿ ಹಣಕಾಸಿನ ಹೇಳಿಕೆಗಳ ವಸ್ತು ತಪ್ಪು ಹೇಳಿಕೆಯ ಅಪಾಯಗಳ ಮೌಲ್ಯಮಾಪನವನ್ನು ಒಳಗೊಂಡಿರುತ್ತದೆ.

ಕೆಳಗಿನ "ಇತರ ವಿಷಯಗಳು" ಪ್ಯಾರಾಗ್ರಾಫ್‌ನಲ್ಲಿ ಉಲ್ಲೇಖಿಸಲಾದ ಅವರ ವರದಿಗಳ ಪ್ರಕಾರ ನಾವು ಪಡೆದ ಆಡಿಟ್ ಪುರಾವೆಗಳು ಮತ್ತು ಇತರ ಲೆಕ್ಕಪರಿಶೋಧಕರು ಪಡೆದ ಆಡಿಟ್ ಪುರಾವೆಗಳು ಕಂಪನಿಯ ಆಂತರಿಕ ಹಣಕಾಸಿನ ಬಗ್ಗೆ ನಮ್ಮ ಆಡಿಟ್ ಅಭಿಪ್ರಾಯಕ್ಕೆ ಆಧಾರವನ್ನು ಒದಗಿಸಲು ಸಾಕಷ್ಟು ಮತ್ತು ಸೂಕ್ತವೆಂದು ನಾವು ನಂಬುತ್ತೇವೆ. ಈ ಹಣಕಾಸು ಹೇಳಿಕೆಗಳನ್ನು ಉಲ್ಲೇಖಿಸಿ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ.

ಈ ಹಣಕಾಸು ಹೇಳಿಕೆಗಳನ್ನು ಉಲ್ಲೇಖಿಸಿ ಆಂತರಿಕ ಹಣಕಾಸು ನಿಯಂತ್ರಣಗಳ ಅರ್ಥ

ಈ ಸ್ವತಂತ್ರ ಹಣಕಾಸು ಹೇಳಿಕೆಗಳನ್ನು ಉಲ್ಲೇಖಿಸಿ ಕಂಪನಿಯ ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯು ಹಣಕಾಸಿನ ವರದಿಯ ವಿಶ್ವಾಸಾರ್ಹತೆಯ ಬಗ್ಗೆ ಸಮಂಜಸವಾದ ಭರವಸೆಯನ್ನು ಒದಗಿಸಲು ಮತ್ತು ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪತ್ರ ತತ್ವಗಳಿಗೆ ಅನುಗುಣವಾಗಿ ಬಾಹ್ಯ ಉದ್ದೇಶಗಳಿಗಾಗಿ ಸ್ವತಂತ್ರ ಹಣಕಾಸು ಹೇಳಿಕೆಗಳನ್ನು ಸಿದ್ಧಪಡಿಸುವ ಪ್ರಕ್ರಿಯೆಯಾಗಿದೆ. ಸ್ವತಂತ್ರ ಹಣಕಾಸು ಹೇಳಿಕೆಗಳ ವರದಿಯನ್ನು ಉಲ್ಲೇಖಿಸಿ ಕಂಪನಿಯ ಆಂತರಿಕ ಹಣಕಾಸು ನಿಯಂತ್ರಣಗಳು ಆ ನೀತಿಗಳು ಮತ್ತು ಕಾರ್ಯವಿಧಾನಗಳನ್ನು ಒಳಗೊಂಡಿರುತ್ತದೆ

- (1) ಕಂಪನಿಯ ಸ್ವತ್ತುಗಳ ವಹಿವಾಟುಗಳು ಮತ್ತು ವಿಲೇವಾರಿಗಳನ್ನು ಸಮಂಜಸವಾದ ವಿವರಗಳಲ್ಲಿ ನಿಖರವಾಗಿ ಮತ್ತು ತಕ್ಕಮಟ್ಟಿಗೆ ಪ್ರತಿಬಿಂಬಿಸುವ ದಾಖಲೆಗಳ ನಿರ್ವಹಣೆಗೆ ಸಂಬಂಧಿಸಿದೆ;
- (2) ಅನುಸಾರವಾಗಿ ಸ್ವತಂತ್ರ ಹಣಕಾಸು ಹೇಳಿಕೆಗಳನ್ನು ತಯಾರಿಸಲು ಅನುಮತಿ ನೀಡಲು ಅಗತ್ಯವಿರುವಂತೆ ವಹಿವಾಟುಗಳನ್ನು ದಾಖಲಿಸಲಾಗಿದೆ ಎಂದು ಸಮಂಜಸವಾದ ಭರವಸೆಯನ್ನು ಒದಗಿಸಿ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪತ್ರ ತತ್ವಗಳು, ಮತ್ತು ಕಂಪನಿಯ ರಸೀದಿಗಳು ಮತ್ತು ವೆಚ್ಚಗಳನ್ನು ನಿರ್ವಹಣೆ ಮತ್ತು ಕಂಪನಿಯ ನಿರ್ದೇಶಕರ ಅಧಿಕಾರಕ್ಕೆ ಅನುಗುಣವಾಗಿ ಮಾತ್ರ ಮಾಡಲಾಗುತ್ತದೆ.



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

(3) ಹಣಕಾಸಿನ ಹೇಳಿಕೆಗಳ ಮೇಲೆ ವಸ್ತು ಪರಿಣಾಮ ಬೀರಬಹುದಾದ ಕಂಪನಿಯ ಸ್ವತ್ತುಗಳ ಅನಧಿಕೃತ ಸ್ವಾಧೀನ, ಬಳಕೆ ಅಥವಾ ವಿಲೇವಾರಿ ತಡೆಗಟ್ಟುವಿಕೆ ಅಥವಾ ಸಮಯೋಚಿತ ಪತ್ತೆಗೆ ಸಂಬಂಧಿಸಿದಂತೆ ಸಮಂಜಸವಾದ ಭರವಸೆಯನ್ನು ಒದಗಿಸಿ.

ಸ್ವತಂತ್ರ ಹಣಕಾಸು ಹೇಳಿಕೆಗಳನ್ನು ಉಲ್ಲೇಖಿಸಿ ಆಂತರಿಕ ಹಣಕಾಸು ನಿಯಂತ್ರಣಗಳ ಅಂತರ್ಗತ ಮಿತಿಗಳು

ಹಣಕಾಸಿನ ಹೇಳಿಕೆಗಳನ್ನು ಉಲ್ಲೇಖಿಸಿ ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯ ಅಂತರ್ಗತ ಮಿತಿಗಳ ಕಾರಣದಿಂದಾಗಿ, ನಿಯಂತ್ರಣಗಳ ಹೊಂದಾಣಿಕೆ ಅಥವಾ ಅಸಮರ್ಪಕ ನಿರ್ವಹಣೆಯ ಅತಿಕ್ರಮಣದ ಸಾಧ್ಯತೆಯೂ ಸೇರಿದಂತೆ, ದೋಷ ಅಥವಾ ವಂಚನೆಯಿಂದ ವಸ್ತು ತಪ್ಪು ಹೇಳಿಕೆಗಳು ಸಂಭವಿಸಬಹುದು ಮತ್ತು ಪತ್ತೆಹಚ್ಚಲಾಗುವುದಿಲ್ಲ. ಅಲ್ಲದೆ, ಭವಿಷ್ಯದ ಅವಧಿಗಳಿಗೆ ಸ್ವತಂತ್ರ ಹಣಕಾಸು ಹೇಳಿಕೆಗಳನ್ನು ಉಲ್ಲೇಖಿಸಿ ಆಂತರಿಕ ಹಣಕಾಸು ನಿಯಂತ್ರಣಗಳ ಯಾವುದೇ ಮೌಲ್ಯಮಾಪನದ ಪ್ರಕ್ಷೇಪಣೆಗಳು ಸ್ವತಂತ್ರ ಹಣಕಾಸು ಹೇಳಿಕೆಗಳನ್ನು ಉಲ್ಲೇಖಿಸುವ ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯು ಪರಿಸ್ಥಿತಿಗಳಲ್ಲಿನ ಬದಲಾವಣೆಗಳಿಂದಾಗಿ ಅಸಮರ್ಪಕವಾಗಬಹುದಾದ ಅಪಾಯಕ್ಕೆ ಒಳಪಟ್ಟಿರುತ್ತದೆ ಅಥವಾ ಪದವಿ ನೀತಿಗಳು ಅಥವಾ ಕಾರ್ಯವಿಧಾನಗಳ ಅನುಸರಣೆ ಹದಗೆಡಬಹುದು.

ಪ್ರತಿಕೂಲ ಅಭಿಪ್ರಾಯ

ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ ಮತ್ತು ನಮ್ಮ ಲೆಕ್ಕಪರಿಶೋಧನೆಯ ಆಧಾರದ ಮೇಲೆ, ಮಾರ್ಚ್ 31, 2022 ರಂತೆ ಕೆಳಗಿನ ವಸ್ತು ದೌರ್ಬಲ್ಯಗಳನ್ನು ಗುರುತಿಸಲಾಗಿದೆ:

- ಮಾಪನ ಪುಸ್ತಕಗಳಲ್ಲಿ ಸಮಯೋಚಿತ ಪರಿಶೀಲನೆ/ದಾಖಲೆಗೆ ಸಂಬಂಧಿಸಿದಂತೆ ಕಂಪನಿಯ ಆಂತರಿಕ ನಿಯಂತ್ರಣ ವ್ಯವಸ್ಥೆಯು ದುರ್ಬಲವಾಗಿದೆ. ಇದು ಕಂಪನಿಯ ಹೊಣೆಗಾರಿಕೆಗಳು ಮತ್ತು ನಿಬಂಧನೆಗಳು, ಸ್ಥಿರ ಸ್ವತ್ತುಗಳು ಮತ್ತು ಸವಕಳಿಯಲ್ಲಿ ವಸ್ತು ತಪ್ಪು ಹೇಳಿಕೆಗೆ ಕಾರಣವಾಗಬಹುದು.
- ಬಾಡಿಗೆ ಬೇಡಿಕೆ ಮತ್ತು ಸಂಗ್ರಹಣಾ ಕಾರ್ಯವಿಧಾನ, ಸೇವಾ ಶುಲ್ಕ ಸಂಗ್ರಹಣೆಗಳು, ಕೈಗಾರಿಕಾ ವಸಾಹತು ಹಂಚಿಕೆದಾರರಿಂದ ನೀರಿನ ಶುಲ್ಕ ಸಂಗ್ರಹಣೆ, ಬಾಡಿಗೆ ಖರೀದಿ ಕಂತುಗಳ ಸಂಗ್ರಹಣೆಗಳು, ವಿದ್ಯುತ್ ಲೈನ್ ಶುಲ್ಕ ವಸೂಲಾತಿಗೆ ಸಂಬಂಧಿಸಿದಂತೆ ಕಂಪನಿಯ ಆಂತರಿಕ ನಿಯಂತ್ರಣ ವ್ಯವಸ್ಥೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದಲ್ಲದೆ, ಕಂಪನಿಯು ಶೇಕಡಾವಾರು ಆಧಾರದ ಮೇಲೆ ವಸೂಲಾತಿ ಸಂದೇಹಾಸ್ಪದ ಸಾಲಗಳನ್ನು ಒದಗಿಸುವ ವ್ಯವಸ್ಥೆಯನ್ನು ಹೊಂದಿದ್ದರೂ, ಅದನ್ನು ಪರಿಶೀಲಿಸಬೇಕಾಗಿದೆ ಮತ್ತು ಸಮತೋಲನದ ದೃಢೀಕರಣವನ್ನು ಪಡೆಯುವ ವ್ಯವಸ್ಥೆಯನ್ನು ಹೊಂದಿದೆ, ವಿಭಾಗೀಯ ದಾಖಲೆಗಳ ಪ್ರಕಾರ ಬಾಕಿ ಇರುವ ಬಾಕಿಗಳ ಆವರ್ತಕ ಸಮನ್ವಯವನ್ನು ಆದಾಯ ದಾಖಲೆಗಳಲ್ಲಿ ದಾಖಲಿಸಿದ ಆದಾಯದೊಂದಿಗೆ ಸಾಮಾನ್ಯ ಲೆಡ್ಜರ್ ಬ್ಯಾಲೆನ್ಸ್. ಇವುಗಳು ಸಂಗ್ರಹಣೆಯ/ವಿಳಂಬವಾಗದ ರೆಕಾರ್ಡಿಂಗ್ ಮತ್ತು ವ್ಯಾಪಾರ ಸ್ವೀಕಾರ/ಆದಾಯದ ವಸ್ತು ತಪ್ಪು ಹೇಳಿಕೆಗೆ ಕಾರಣವಾಗಬಹುದು.



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

- (c) ಕಂಪನಿಯು ಮುಂಗಡಗಳನ್ನು ಮೇಲ್ವಿಚಾರಣೆ ಮಾಡುವ ಪರಿಣಾಮಕಾರಿ ವ್ಯವಸ್ಥೆಯನ್ನು ಹೊಂದಿಲ್ಲ, ಇದು ಖರ್ಚು/ಆಸ್ತಿಗಳ ಕಡಿಮೆ ಹೇಳಿಕೆಗೆ ಮತ್ತು ಆ ಮಟ್ಟಿಗೆ ಪ್ರಸ್ತುತ ಸ್ವತ್ತುಗಳ ಹೇಳಿಕೆಗೆ ಕಾರಣವಾಗಬಹುದು.
- (d) ಬಜೆಟ್ ಸಂಗ್ರಹಣೆಗಳು, ಮಾರಾಟಗಳು ಮತ್ತು ಯೋಜನೆಗಳ ಪೂರ್ಣಗೊಳಿಸುವಿಕೆಯನ್ನು ನಿರ್ಧರಿಸಲು ಕಂಪನಿಯು ಕಾರ್ಯಾಚರಣೆಯ ಕಾರ್ಯಗಳನ್ನು ಹೊಂದಿಲ್ಲ.
- (e) ಕಂಪನಿಯು ಹಲವಾರು ಇಲಾಖೆಗಳಲ್ಲಿ ಮಾನವ ಸಂಪನ್ಮೂಲ ದಕ್ಷತೆಯ ಹಂಚಿಕೆಗಳನ್ನು ಹೊಂದಿಲ್ಲ.
- (f) ಕಂಪನಿಯು ಎಲ್ಲಾ ಪ್ರಮುಖ ಕ್ಷೇತ್ರಗಳನ್ನು ವ್ಯಾಪಕ ವ್ಯಾಪ್ತಿಯೊಂದಿಗೆ ಒಳಗೊಳ್ಳಲು ಪರಿಣಾಮಕಾರಿ ಆಂತರಿಕ ಆಡಿಟ್ ವ್ಯವಸ್ಥೆಯನ್ನು ಹೊಂದಿಲ್ಲ. ಇದು ದುರ್ಬಲ ಚೆಕ್ ಮತ್ತು ಬ್ಯಾಲೆನ್ಸ್‌ಗಳಿಗೆ ಮತ್ತು ವರದಿಯಾಗದ ಹಣಕಾಸಿನ ಅಕ್ರಮಗಳಿಗೆ ಕಾರಣವಾಗಬಹುದು, ಅಂತಿಮವಾಗಿ ದುರ್ಬಲ ಹಣಕಾಸು ವರದಿಗೆ ಕಾರಣವಾಗುತ್ತದೆ.
- (g) ಕಂಪನಿಯು ಗುತ್ತಿಗೆ ಅವಧಿಯ ಮುಕ್ತಾಯದ ಮೇಲ್ವಿಚಾರಣೆಯಲ್ಲಿ ಪರಿಣಾಮಕಾರಿ ಆಂತರಿಕ ನಿಯಂತ್ರಣವನ್ನು ಹೊಂದಿಲ್ಲ ಮತ್ತು ಮಾರಾಟದ ಪತ್ರಗಳ ಸಕಾಲಿಕ ಮರಣದಂಡನೆ, ಲೆಕ್ಕಪತ್ರ ನಿರ್ವಹಣೆ ಮತ್ತು ಆದಾಯದ ಗುರುತಿಸುವಿಕೆಗಾಗಿ ವಿಭಾಗದಿಂದ ಕಾರ್ಯಗತಗೊಳಿಸಿದ ಮಾರಾಟ ಪತ್ರಗಳನ್ನು ರವಾನಿಸುತ್ತದೆ.
- (h) ಲೀಸ್ ಕಮ್ ಸೇಲ್ ಡೀಡ್‌ಗಳ ದಂಡದ ಷರತ್ತುಗಳಲ್ಲಿ ವ್ಯಾಯಾಮ ಮಾಡುವಲ್ಲಿ ಕಂಪನಿಯು ನಿಯಂತ್ರಣಗಳನ್ನು ಹೊಂದಿಲ್ಲ, ಇದರಲ್ಲಿ ಅನೇಕ ಲೀಸ್ ಡೀಡ್‌ಗಳು ಮತ್ತು ಬಾಡಿಗೆ ಖರೀದಿ ಕರಾರುಗಳ ಅವಧಿಗಳು ಪೂರ್ಣಗೊಂಡಿವೆ ಮತ್ತು ಇನ್ನೂ ಅಂತಿಮ ಮಾರಾಟ ಪತ್ರಗಳನ್ನು ಕಾರ್ಯಗತಗೊಳಿಸಲಾಗಿಲ್ಲ.
- (i) ಕಂಪನಿಯು ಕಾರ್ಪೊರೇಟ್ ಆಡಳಿತ ಮತ್ತು ಕಂಪನಿಗಳ ಕಾಯಿದೆ ಅಗತ್ಯತೆಗಳಿಗೆ ಸಂಬಂಧಿಸಿದಂತೆ ದಾಖಲಾತಿಗಳೊಂದಿಗೆ ಆಂತರಿಕ ಹಣಕಾಸು ನಿಯಂತ್ರಣ ಕೈಪಿಡಿಯನ್ನು ಹೊಂದಿಲ್ಲ.
- (j) ಕಂಪನಿಯ ಅಧಿಕಾರಗಳ ನಿಯೋಗದ ನಿಯತಕಾಲಿಕ ವಿಮರ್ಶೆಯಲ್ಲಿ ಅಂತರ್ಗತ ದೌರ್ಬಲ್ಯ, ಕಂಪನಿಯ ಆಂತರಿಕ ನಿಯಂತ್ರಣಗಳ ಅಪಾಯ ನಿಯಂತ್ರಣ ಮ್ಯಾಟ್ರಿಕ್ಸ್ ಅನ್ನು ದಾಖಲಿಸಲಾಗಿಲ್ಲ ಮತ್ತು ಸ್ಥಳದಲ್ಲಿ ಉತ್ತಮವಾಗಿ ವ್ಯಾಖ್ಯಾನಿಸಲಾದ.
- (k) ಆಂತರಿಕ ನಿಯಂತ್ರಣ ವ್ಯವಸ್ಥೆಗಳಿಲ್ಲ.



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

(I) ಕೆಲಸದ ಒಪ್ಪಂದಗಳನ್ನು ಹಂಚಲು ಟೆಂಡರ್ ದಾಖಲೆಗಳ ಸಂದರ್ಭದಲ್ಲಿ ಆಂತರಿಕ ನಿಯಂತ್ರಣಗಳಿಗೆ ಸಂಬಂಧಿಸಿದಂತೆ ಹಲವಾರು ವ್ಯತ್ಯಾಸಗಳನ್ನು ಗಮನಿಸಲಾಗಿದೆ, ಅದನ್ನು ಈ ಕೆಳಗಿನಂತೆ ವಿವರಿಸಲಾಗಿದೆ:

1. ಕಾಮಗಾರಿ ಟೆಂಡರ್‌ಗಳಿಗೆ ಒಬ್ಬರೇ ಗುತ್ತಿಗೆದಾರರು ಇರುವಲ್ಲಿ ಮರುಟೆಂಡರ್ ಕರೆಯಲಾಗಿಲ್ಲ.
2. ಎಲ್ಲಾ ಹಂಚಿಕೆದಾರರೊಂದಿಗೆ ಬೆಲೆ ಮಾತುಕತೆಗಳನ್ನು ನಡೆಸಲಾಗಿಲ್ಲ. ಎಲ್ಲೆಲ್ಲಿ ಮಾತುಕತೆ ನಡೆದರೂ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡಿಲ್ಲ.
3. ವಿವರವಾದ ಅಂದಾಜಿನ ಪ್ರಕಾರ ಯೋಜನೆಯ ತಾಂತ್ರಿಕ ಮಂಜೂರಾತಿ ಮತ್ತು ಅಲ್ಪಾವಧಿಯ ಟೆಂಡರ್ ಅಧಿಸೂಚನೆಯ ನಡುವಿನ ಮೌಲ್ಯಗಳಲ್ಲಿನ ವ್ಯತ್ಯಾಸ.
4. ತಾಂತ್ರಿಕ ಅನರ್ಹತೆಯ ಕಾರಣವನ್ನು ತಾಂತ್ರಿಕ ಮೌಲ್ಯಮಾಪನ ವರದಿಯಲ್ಲಿ ನಿರ್ದಿಷ್ಟಪಡಿಸಲಾಗಿಲ್ಲ.
5. ಗುತ್ತಿಗೆದಾರರೊಂದಿಗೆ ಮಾತುಕತೆಯ ನಿಮಿಷಗಳು ಲಭ್ಯವಿಲ್ಲ.
6. ಪತ್ರಿಕೆಯ ಜಾಹೀರಾತಿನ ನಂತರ ಮತ್ತು ಇ ಪೋರ್ಟಲ್‌ನಲ್ಲಿ ಪ್ರಕಟಿಸಿದ ನಂತರ ಟೆಂಡರ್‌ನ ವ್ಯಾಪ್ತಿಯನ್ನು ಬದಲಾಯಿಸಲಾಗಿದೆ.
7. ತಾಂತ್ರಿಕ ಸಮಿತಿಗಳನ್ನು ತಿರುಗಿಸಲಾಗಿಲ್ಲ ಮತ್ತು ಕೆಲವು ವಿಭಾಗದ ಮುಖ್ಯಸ್ಥರು ನಿರ್ವಹಿಸಿದ ದ್ವಿಪಾತ್ರಗಳನ್ನು ಗಮನಿಸಿಲ್ಲ.
8. ಕೆಎಸ್‌ಎಸ್‌ಐಡಿಸಿಯ ಹಣಕಾಸು ಇಲಾಖೆಯು ಗುತ್ತಿಗೆದಾರರಿಂದ ನಿಯಮಿತವಾಗಿ ಇಎಸ್‌ಐ/ಪಿಎಫ್ ಬಾಕಿಗಳನ್ನು ಠೇವಣಿ ಇಡುವುದನ್ನು ಖಚಿತಪಡಿಸಿಕೊಳ್ಳಬೇಕು.
9. ಕಂಪನಿಯು ಮೇಲ್ವಿಚಾರಣೆ ಮಾಡದ ಗುತ್ತಿಗೆದಾರರಿಂದ ತೆಗೆದುಕೊಳ್ಳಬೇಕಾದ ಕೆಲಸಗಾರರ ಪರಿಹಾರ ನೀತಿ.

ವಸ್ತು ದೌರ್ಬಲ್ಯ ಎನ್ನುವುದು ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣದಲ್ಲಿನ ಕೊರತೆ ಅಥವಾ ಕೊರತೆಗಳ ಸಂಯೋಜನೆಯಾಗಿದ್ದು, ಕಂಪನಿಯ ವಾರ್ಷಿಕ ಅಥವಾ ಮಧ್ಯಂತರ ಹಣಕಾಸು ಹೇಳಿಕೆಗಳ ವಸ್ತು ತಪ್ಪು ಹೇಳಿಕೆಯನ್ನು ತಡೆಗಟ್ಟಲು ಅಥವಾ ಸಕಾಲಿಕ ಆಧಾರದ ಮೇಲೆ ಪತ್ತೆಹಚ್ಚಲು ಸಾಧ್ಯವಾಗದಿರುವ ಒಂದು ಸಮಂಜಸವಾದ ಸಾಧ್ಯತೆಯಿದೆ.

ನಮ್ಮ ಅಭಿಪ್ರಾಯದಲ್ಲಿ, ನಿಯಂತ್ರಣ ಮಾನದಂಡಗಳ ಗುರಿಗಳ ಸಾಧನೆಯ ಮೇಲೆ ವಿವರಿಸಿದ ವಸ್ತು ದೌರ್ಬಲ್ಯಗಳ ಪರಿಣಾಮದಿಂದಾಗಿ, ಕಂಪನಿಯು ಮಾರ್ಚ್ 31, 2022 ರಂತೆ ಆಂತರಿಕ ಆಧಾರದ ಮೇಲೆ ಹಣಕಾಸು ವರದಿಯ ಮೇಲೆ ಸಾಕಷ್ಟು ಮತ್ತು ಪರಿಣಾಮಕಾರಿ ಆಂತರಿಕ ಹಣಕಾಸು ನಿಯಂತ್ರಣಗಳನ್ನು ನಿರ್ವಹಿಸಿಲ್ಲ. ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಹೊರಡಿಸಿದ ಹಣಕಾಸು ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಆಡಿಟ್‌ನಲ್ಲಿನ ಮಾರ್ಗದರ್ಶಿ ಟಿಪ್ಪಣಿಯಲ್ಲಿ ಹೇಳಲಾದ ಆಂತರಿಕ ನಿಯಂತ್ರಣದ ಅಗತ್ಯ ಅಂಶಗಳನ್ನು ಪರಿಗಣಿಸಿ ಕಂಪನಿಯು ಸ್ಥಾಪಿಸಿದ ಹಣಕಾಸು ವರದಿ ಮಾನದಂಡಗಳ ಮೇಲಿನ ನಿಯಂತ್ರಣ. ಕಂಪನಿಯ ಮಾರ್ಚ್ 31, 2022 ರ ಹಣಕಾಸು ಹೇಳಿಕೆಗಳು.



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

ನಮ್ಮ ಲೆಕ್ಕಪರಿಶೋಧನೆಯಲ್ಲಿ ಅನ್ವಯಿಸಲಾದ ಆಡಿಟ್ ಪರಿಶೀಲನೆಗಳ ಸ್ವರೂಪ, ಸಮಯ ಮತ್ತು ವ್ಯಾಪ್ತಿಯನ್ನು ನಿರ್ಧರಿಸುವಲ್ಲಿ ನಾವು ಗುರುತಿಸಿದ ಮತ್ತು ಮೇಲೆ ವರದಿ ಮಾಡಿದ ವಸ್ತು ದೌರ್ಬಲ್ಯಗಳನ್ನು ಪರಿಗಣಿಸಿದ್ದೇವೆ ಮತ್ತು ಈ ವಸ್ತು ದೌರ್ಬಲ್ಯಗಳು ಹಣಕಾಸಿನ ಹೇಳಿಕೆಗಳ ಮೇಲಿನ ನಮ್ಮ ಅಭಿಪ್ರಾಯದ ಮೇಲೆ ಪರಿಣಾಮ ಬೀರಿವೆ. ಕಂಪನಿಯ ಮತ್ತು ನಾವು ಹಣಕಾಸಿನ ಹೇಳಿಕೆಗಳ ಬಗ್ಗೆ ಅರ್ಹವಾದ ಅಭಿಪ್ರಾಯವನ್ನು ನೀಡಿದ್ದೇವೆ.

ನಮ್ಮ ಅಭಿಪ್ರಾಯದಲ್ಲಿ, ನಮ್ಮ ಅತ್ಯುತ್ತಮ ಮಾಹಿತಿಗೆ ಮತ್ತು ನಮಗೆ ನೀಡಿದ ವಿವರಣೆಗಳ ಪ್ರಕಾರ, ಕಂಪನಿಯು ಎಲ್ಲಾ ವಸ್ತು ವಿಷಯಗಳಲ್ಲಿ, ಈ ಸ್ವತಂತ್ರ ಹಣಕಾಸು ಹೇಳಿಕೆಗಳಿಗೆ ಮತ್ತು ಅಂತಹ ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯನ್ನು ಉಲ್ಲೇಖಿಸಿ ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಗಳನ್ನು ಹೊಂದಿದೆ. ಈ ಸ್ವತಂತ್ರ ಹಣಕಾಸು ಹೇಳಿಕೆಗಳು 31 ಮಾರ್ಚ್ 2022 ರಂತೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ, ಆಂತರಿಕ ನಿಯಂತ್ರಣದ ಅಗತ್ಯ ಅಂಶಗಳನ್ನು ಪರಿಗಣಿಸಿ ಕಂಪನಿಯು ಸ್ಥಾಪಿಸಿದ ಈ ಸ್ವತಂತ್ರ ಹಣಕಾಸು ಹೇಳಿಕೆಗಳ ಮಾನದಂಡಗಳನ್ನು ಉಲ್ಲೇಖಿಸಿ ಆಂತರಿಕ ನಿಯಂತ್ರಣದ ಆಧಾರದ ಮೇಲೆ ಹಣಕಾಸು ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕಪರಿಶೋಧನೆಯ ಮಾರ್ಗದರ್ಶಿ ಟಿಪ್ಪಣಿ ಇನ್ವಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನೀಡಿದ ವರದಿ.

ಸ್ಥಳ: ಬೆಂಗಳೂರು
ದಿನಾಂಕ: 29-07-2022

ರಾಮ್ ರಾಜ್ & ಕಂ., ಅವರಿಗೆ
ಚಾರ್ಟೆಡ್ ಅಕೌಂಟೆಂಟ್ಸ್
ಸಂಸ್ಥೆಯ ನೋಂದಣಿ ಸಂಖ್ಯೆ 0002839S

ಸಿಎ ಎ. ಅಮರನಾಥ ರೆಡ್ಡಿ
ಪಾಲುದಾರ
ಎಂ.ಎನ್. ಸಂಖ್ಯೆ 213102
UDIN: 22213102ANVUH25460



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಕಾರ್ಪೊರೇಷನ್ ಲಿಮಿಟೆಡ್

ಅನುಬಂಧ-ಡಿ - ನಮ್ಮ ಸ್ವತಂತ್ರ ಆಡಿಟ್ ವರದಿಯ ಪ್ರಾರಾಂಭ 13 ರಲ್ಲಿ ಉಲ್ಲೇಖಿಸಲಾಗಿದೆ

ಕ್ರ. ಸಂ.	ನಿರ್ದೇಶನಗಳು	ಪ್ರತ್ಯುತ್ತರಗಳು
1	ಐಟಿ ವ್ಯವಸ್ಥೆಯ ಮೂಲಕ ಎಲ್ಲಾ ಲೆಕ್ಕಪತ್ರ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲು ಕಂಪನಿಯು ವ್ಯವಸ್ಥೆಯನ್ನು ಹೊಂದಿದೆಯೇ?	ಹೌದು ಎಂದಾದರೆ, ಐಟಿ ವ್ಯವಸ್ಥೆಯ ಹೊರಗಿನ ಲೆಕ್ಕಪರಿಶೋಧಕ ವಹಿವಾಟುಗಳ ಪ್ರಕ್ರಿಯೆಯ ಪರಿಣಾಮಗಳು ಖಾತೆಗಳ ಸಮಗ್ರತೆಯ ಮೇಲೆ ಹಣಕಾಸಿನ ಪರಿಣಾಮಗಳ ಜೊತೆಗೆ ಯಾವುದಾದರೂ ಇದ್ದರೆ, ಹೇಳಬಹುದು. ಕಂಪನಿಯು ತನ್ನ ಖಾತೆಗಳನ್ನು ERP ಅಕೌಂಟಿಂಗ್ ಸಾಫ್ಟ್‌ವೇರ್ ಸಿಸ್ಟಮ್‌ನಲ್ಲಿ ನಿರ್ವಹಿಸುತ್ತದೆ, ಅಲ್ಲಿ ಎಲ್ಲಾ ಹಣಕಾಸಿನ ವಹಿವಾಟುಗಳನ್ನು ದಾಖಲಿಸಲಾಗುತ್ತದೆ. ಆದಾಗ್ಯೂ, ಕಾಮಗಾರಿ ಮಾಪನ ವ್ಯವಸ್ಥೆಗಳು, ಶೀರ್ಷಿಕೆ ಪತ್ರಗಳ ದಾಖಲೆ ಸೇರಿದಂತೆ ಸ್ಥಿರ ಆಸ್ತಿ ನೋಂದಣಿ, ಭೂಮಿ ಮತ್ತು ಕಟ್ಟಡಗಳ ದಾಸ್ತಾನು ಐಟಿ ವ್ಯವಸ್ಥೆಯ ಹೊರಗೆ ಮಾಡಲಾಗುತ್ತದೆ. ನಮ್ಮ ಜ್ಞಾನದ ಮಟ್ಟಿಗೆ, ERP ಗೆ ಕೆಲವು ಹೊಂದಾಣಿಕೆ ಯಾಗದ ಡೇಟಾ ಇರುವುದರಿಂದ ಖಾತೆಗಳ ಸಮಗ್ರತೆಯ ಮೇಲೆ ಪ್ರಭಾವವಿದೆ.
2	ಅಸ್ತಿತ್ವದಲ್ಲಿರುವ ಸಾಲದ ಯಾವುದೇ ಪುನರ್‌ಚನೆ ಅಥವಾ ಸಾಲವನ್ನು ಮರುಪಾವತಿಸಲು ಕಂಪನಿಯ ಅಸಮರ್ಥತೆ ಯಿಂದಾಗಿ ಕಂಪನಿಗೆ ಸಾಲದಾತರಿಂದ ಮಾಡಿದ ಸಾಲಗಳು / ಸಾಲಗಳು/ಬಡ್ಡಿ ಇತ್ಯಾದಿಗಳನ್ನು ಮನ್ನಾ ಮಾಡುವ ಪ್ರಕರಣಗಳು ಇವೆಯೇ? ಹೌದು ಎಂದಾದರೆ, ಹಣಕಾಸಿನ ಪ್ರಭಾವವನ್ನು ಹೇಳಬಹುದು. ಅಂತಹ ಪ್ರಕರಣಗಳನ್ನು ಸರಿಯಾಗಿ ಪರಿಗಣಿಸಲಾಗಿದೆಯೇ? (ಒಂದು ವೇಳೆ, ಸಾಲದಾತನು ಸರ್ಕಾರಿ ಕಂಪನಿಯಾಗಿದ್ದರೆ, ಈ ನಿರ್ದೇಶನವು ಸಾಲ ನೀಡುವ ಕಂಪನಿಯ ಶಾಸನಬದ್ಧ ಲೆಕ್ಕಪರಿಶೋಧಕರಿಗೂ ಅನ್ವಯಿಸುತ್ತದೆ.)	'ವಿಶ್ವ' ಯೋಜನೆಯಡಿಯಲ್ಲಿ ಕರ್ನಾಟಕ ಸರ್ಕಾರದಿಂದ ರೂ.1264.63 ಲಕ್ಷಗಳ ಬಡ್ಡಿರಹಿತ ಸಾಲವನ್ನು ಹೊರತುಪಡಿಸಿ ಯಾವುದೇ ಹಣಕಾಸು ಸಂಸ್ಥೆ / ಬ್ಯಾಂಕ್‌ಗಳಿಂದ ಯಾವುದೇ ಸಾಲಗಳಿಲ್ಲ. . ದಾಖಲೆಗಳ ಪ್ರಕಾರ ಅಂತಹ ಸಾಲಗಳನ್ನು ಪುನರ್‌ಚಿಸಲಾಗಿಲ್ಲ.



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

ಕ್ರ. ಸಂ.	ನಿರ್ದೇಶನಗಳು	ಪ್ರತ್ಯುತ್ತರಗಳು
3	ಕೇಂದ್ರ/ರಾಜ್ಯ ಸರ್ಕಾರ ಅಥವಾ ಅದರ ಏಜೆನ್ಸಿಗಳಿಂದ ನಿರ್ದಿಷ್ಟ ಯೋಜನೆಗಳಿಗೆ ನಿಧಿಗಳು (ಅನುದಾನಗಳು / ಸಬ್ಸಿಡಿ) ಸ್ವೀಕರಿಸಲಾಗಿದೆಯೇ ಅಥವಾ ಅದರ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಸರಿಯಾಗಿ ಲೆಕ್ಕ ಹಾಕಲಾಗಿದೆಯೇ / ಬಳಸಲಾಗಿದೆಯೇ? ವಿಚಲನ ಪ್ರಕರಣಗಳನ್ನು ಪಟ್ಟಿ ಮಾಡಿ.	ಕೇಂದ್ರ/ರಾಜ್ಯ ಏಜೆನ್ಸಿಗಳಿಂದ ನಿರ್ದಿಷ್ಟ ಸ್ಕೀಮ್‌ಗಳಿಗೆ ಸ್ವೀಕರಿಸಿದ /ಸ್ವೀಕರಿಸಬಹುದಾದ ಹಣವನ್ನು ಯೋಜನೆಯ ನಿಯಮ ಮತ್ತು ಷರತ್ತುಗಳ ಪ್ರಕಾರ ಲೆಕ್ಕ ಹಾಕಲಾಗುತ್ತದೆ/ ಬಳಸಲಾಗುತ್ತದೆ, ಕೆಲವು ಖರ್ಚು ಮಾಡದ ಬಾಕಿಗಳನ್ನು ಹೊರತುಪಡಿಸಿ ಅದನ್ನು ಕರ್ನಾಟಕ ಸರ್ಕಾರದಿಂದ ದೃಢೀಕರಿಸಬೇಕಾಗಿದೆ.
ಕ್ರ. ಸಂ.	ನಿರ್ದೇಶನಗಳು	ಪ್ರತ್ಯುತ್ತರಗಳು
a	ಹೆಚ್ಚುವರಿ ಕಂಪನಿಯ ನಿರ್ದಿಷ್ಟ ನಿರ್ದೇಶನಗಳು: ಅನುಬಂಧ 1 ರಲ್ಲಿ ಲಗತ್ತಿಸಲಾದ ನಗದು ಮತ್ತು ಬ್ಯಾಂಕ್ ಬ್ಯಾಲೆನ್ಸ್‌ಗಳಿಗೆ ಸಂಬಂಧಿಸಿದಂತೆ ಲೆಕ್ಕಪರಿಶೋಧಕರು ಎಲ್ಲಾ ವಸ್ತುಗಳನ್ನು ಪರಿಶೀಲಿಸಿದ್ದಾರೆಯೇ. ನಿರ್ದಿಷ್ಟ ಅನುಸರಣೆಗಳ ಸಂದರ್ಭದಲ್ಲಿ, ಅದೇ ರೀತಿ ವರದಿ ಮಾಡಲಾಗಿದೆಯೇ?	ಹೌದು
b	ಕಂಪನಿಯಲ್ಲಿ ಯಾವುದೇ ವಿವರಿಸಲಾಗದ ಸಂಶಯಾಸ್ಪದ ಬ್ಯಾಲೆನ್ಸ್ ಮತ್ತು ಖಾತೆಗಳನ್ನು ಹೊಂದಿದೆಯೇ.	ಯಾವುದೇ ಸಂಶಯಾಸ್ಪದ ಇಲ್ಲ
c	ಹಂಚಿಕೆದಾರರಿಂದ ಕಂಪನಿಗಳನ್ನು ವಸೂಲಿ ಮಾಡುವುದು ಮತ್ತು ಹಂಚಿಕೆಗೆ ವಿರುದ್ಧವಾಗಿ ಸಬ್ಸಿಡಿ ಮೊತ್ತವನ್ನು ಸರಿಹೊಂದಿಸುವುದು ಸೇರಿದಂತೆ ಕೈಗಾರಿಕಾ ಪ್ಲಾಟ್‌ಗಳು / ಶೆಡ್‌ಗಳ ಮೇಲಿನ ಹಂಚಿಕೆಯ ವ್ಯವಸ್ಥೆಯನ್ನು ಪರಿಶೀಲಿಸಿ ಮತ್ತು ತಿಳಿಸಿ. ಹಂಚಿಕೆ ಮಾಡಲಾದ ವ್ಯವಹಾರವನ್ನು ಹೊರತುಪಡಿಸಿ ವ್ಯಾಪಾರವನ್ನು ಸ್ಥಾಪಿಸಲು ಅಥವಾ ವ್ಯವಹಾರವನ್ನು ಪ್ರಾರಂಭಿಸಲು ವಿಳಂಬವಾದ ಕಾರಣ ದಂಡವನ್ನು ವಿಧಿಸುವ ವ್ಯವಸ್ಥೆ ಯಾವುದು?	ಕಂಪನಿಗಳನ್ನು ವಸೂಲಿ ಮಾಡುವುದು, ದಂಡವನ್ನು ವಿಧಿಸುವುದು ಮತ್ತು ಹಂಚಿಕೆಗೆ ವಿರುದ್ಧವಾಗಿ ಸಬ್ಸಿಡಿ ಮೊತ್ತವನ್ನು ಸರಿಹೊಂದಿಸುವುದು ವ್ಯವಸ್ಥೆಯಲ್ಲಿ ಅಂತರ್ಗತ ದೌರ್ಬಲ್ಯವಿದೆ. ಕಂಪನಿಯು ಮರುಸ್ಥಾಪನೆ ನೀತಿಯನ್ನು ಪರಿಚಯಿಸಿದೆ ಮತ್ತು ನಿಗದಿತ ಅವಧಿಯೊಳಗೆ ವ್ಯವಹಾರವನ್ನು ಸ್ಥಾಪಿಸಲು ವಿಫಲವಾದ ಉದ್ಯಮಿಗಳಿಗೆ ಸೂಕ್ತವಾದ ದಂಡವನ್ನು ವಿಧಿಸಿದೆ.



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

ಕ್ರ. ಸಂ.	ನಿರ್ದೇಶನಗಳು	ಪ್ರತ್ಯುತ್ತರಗಳು
d	ಡೀಫಾಲ್ಟ್ ಪ್ರಕರಣಗಳನ್ನು ನಿರ್ವಹಿಸುವ ವ್ಯವಸ್ಥೆಯನ್ನು ಪರಿಶೀಲಿಸಲಾಗುತ್ತದೆ. ನಿಗದಿತ ಸಮಯದ ಮಿತಿಯೊಳಗೆ ಪರಿಷ್ಕರಿಸುವ ಸರಿಪಡಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ?	ಸ್ಥಾಪಿತ ವ್ಯವಸ್ಥೆಯನ್ನು ಅನುಸರಿಸದ ಪ್ರಕರಣಗಳನ್ನು ತಡೆಹಿಡಿಯಲಾಗುತ್ತದೆ. ನಮ್ಮ ಅಭಿಪ್ರಾಯದಲ್ಲಿ, ಲೀಸ್ ಅವಧಿ ಮುಗಿದ ಕೆಲವು ಪ್ರಕರಣಗಳು, ಮಾರಾಟ ಪತ್ರಗಳನ್ನು ಕಾರ್ಯಗತಗೊಳಿಸಿದ ಮತ್ತು ಸರಿಯಾದ ದಾಖಲೆಗಳನ್ನು ನಿರ್ವಹಿಸದಿರುವ ಕಾರಣ ಡೀಫಾಲ್ಟ್ ಪ್ರಕರಣಗಳ ಮೇಲ್ವಿಚಾರಣೆಯ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ.
e	ಹಂಚಿಕೆದಾರರಿಗೆ ಹಸ್ತಾಂತರಿಸುವಲ್ಲಿನ ವಿಳಂಬ ಮತ್ತು ಅದರ ಪರಿಣಾಮವಾಗಿ ಲೆಕ್ಕಪತ್ರ ನಿರ್ವಹಣೆಯ ಕಾರಣದಿಂದ ಯಾವುದೇ ಹೊಣೆಗಾರಿಕೆಯ ವಿವರಗಳನ್ನು ಪರಿಶೀಲಿಸಿ ಮತ್ತು ಒದಗಿಸಿ.	ಖಚಿತವಾಗಿಲ್ಲ.
	ಪರಿಶೀಲನಾ ಪಟ್ಟಿಯಲ್ಲಿರುವ ಐಟಂಗಳು	
1	ಎಲ್ಲಾ ಬ್ಯಾಂಕ್ ಖಾತೆಗಳು / ಸ್ಥಿರ ಠೇವಣಿಗಳನ್ನು ಬ್ಯಾಂಕುಗಳು / ಸರಿಯಾದ ಅಧಿಕಾರ ಮತ್ತು ಅನುಮೋದನೆಯೊಂದಿಗೆ ತೆರೆಯಲಾಗಿದೆಯೇ?	ಹೌದು
2	ಬ್ಯಾಂಕ್ ಸಮನ್ವಯ ಹೇಳಿಕೆಯನ್ನು ಸಿದ್ಧಪಡಿಸುವ ನಿಯತಕಾಲಿಕ ವ್ಯವಸ್ಥೆ ಇದೆಯೇ ಮತ್ತು ಅವುಗಳನ್ನು ಪರಿಶೀಲನೆಗಾಗಿ ಲೆಕ್ಕಪರಿಶೋಧನೆಗಾಗಿ ಸಲ್ಲಿಸಲಾಗಿದೆಯೇ?	ಹೌದು
3	ಮುಖ್ಯ ಖಾತೆ ಮತ್ತು ಎಲ್ಲಾ ಅಧೀನ ಬ್ಯಾಂಕ್ ಖಾತೆಗಳ ಬ್ಯಾಂಕ್ ಸಮನ್ವಯವನ್ನು ಮಾಡಲಾಗಿದೆಯೇ?	ಹೌದು
4	ಬ್ಯಾಂಕ್ ಖಾತೆಯನ್ನು ನಿರ್ವಹಿಸುವ ಅಧಿಕಾರವನ್ನು ಒಬ್ಬನೇ ಸಹಿದಾರನಿಗೆ ನೀಡಲಾಗಿದೆಯೇ?	ಸಂಖ್ಯೆ. ಅಧಿಕಾರದ ನಿಯೋಗವನ್ನು ಮಂಡಳಿಯು ಜಂಟಿ ಸಹಿದಾರರೊಂದಿಗೆ ಸಾಮಾನ್ಯ ವ್ಯವಸ್ಥಾಪಕರವರೆಗಿನ ಮಿತಿಗಳೊಂದಿಗೆ ಮತ್ತು ಅನಿಯಮಿತವಾಗಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಅನುಮೋದಿಸಿದೆ
5	ಫಿಕ್ಸ್ಡ್ ಡೆಪಾಸಿಟ್‌ಗಳ ಸಂಪೂರ್ಣ ಅವಧಿಯ ಬಡ್ಡಿಯನ್ನು ಖಾತೆಗಳ ಪುಸ್ತಕಗಳಲ್ಲಿ ಲೆಕ್ಕ ಹಾಕಲಾಗಿದೆಯೇ?	ಹೌದು
6	ನಗದಿನ ಭೌತಿಕ ಪರಿಶೀಲನೆಯು ನಿಯತಕಾಲಿಕವಾಗಿ ನಡೆದಿದೆಯೇ?	ಹೌದು



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

ಕ್ರ. ಸಂ.	ನಿರ್ದೇಶನಗಳು	ಪ್ರತ್ಯುತ್ತರಗಳು
7	ಬ್ಯಾಲೆನ್ಸ್ ಶೀಟ್‌ನಲ್ಲಿ ತೋರಿಸಿರುವಂತೆ ಕೈಯಲ್ಲಿ ನಗದು ಹಣದ ಭೌತಿಕ ಪರಿಶೀಲನೆಯು ಪ್ರಮಾಣಪತ್ರದೊಂದಿಗೆ ತಾಳೆಯಾಗುತ್ತದೆಯೇ?	ಹೌದು
8	ಮೊತ್ತ, ಮುಕ್ತಾಯ ದಿನಾಂಕಗಳು, ಬಡ್ಡಿದರಗಳು ಮತ್ತು ಬಡ್ಡಿ ಪಾವತಿಯ ದಿನಾಂಕಗಳನ್ನು ತೋರಿಸುವ ಸ್ಥಿರ ಠೇವಣಿಯ ರಿಜಿಸ್ಟರ್ ಇದೆಯೇ?	MS Excel ನಲ್ಲಿ ನಿರ್ವಹಿಸಲಾದ ERP ವ್ಯವಸ್ಥೆಯಿಂದ ಮತ್ತು ಪ್ರಿಂಟ್‌ಅನ್ನು ನಿಯತಕಾಲಿಕವಾಗಿ ಸಂಗ್ರಹಿಸಲಾಗುತ್ತದೆ.
9	ನಿಗದಿತ ಠೇವಣಿಯ ಬಡ್ಡಿಯನ್ನು ನಿಗದಿತ ದಿನಾಂಕಗಳಲ್ಲಿ ಸ್ವೀಕರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅನುಸರಣಾ ವ್ಯವಸ್ಥೆ ಇದೆಯೇ?	ಹೌದು
10	ಸ್ಥಿರ ಠೇವಣಿಯ ಪ್ರಬುದ್ಧ ಮೊತ್ತದ ವರ್ಗಾವಣೆಯನ್ನು ಯಾವುದೇ ವಿಳಂಬವಿಲ್ಲದೆ ಮಾಡಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಅನುಸರಣಾ ವ್ಯವಸ್ಥೆ ಇದೆಯೇ?	ಹೌದು
11	ಎಲ್ಲಾ ಖಾತೆಗಳು, ಎಸ್‌ಬಿ ಖಾತೆಗಳು, ಚಾಲ್ತಿ ಖಾತೆಗಳು ಮತ್ತು ಸ್ಥಿರ ಠೇವಣಿಗಳಿಗಾಗಿ ಬ್ಯಾಂಕ್‌ಗಳಿಂದ ನಿಯತಕಾಲಿಕವಾಗಿ ಬ್ಯಾಂಕ್ ದೃಢೀಕರಣ ಹೇಳಿಕೆಯನ್ನು ಪಡೆಯಲಾಗಿದೆಯೇ?	ವರ್ಷಾಂತದ ದೃಢೀಕರಣವನ್ನು ಪಡೆಯಲಾಗಿದೆ. ಹೇಳಲಾದ ಸ್ಥಿರ ಠೇವಣಿಯು ವಾಗ್ದಾನ ಮುಕ್ತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ.
12	ಬ್ಯಾಂಕ್ ಸ್ಟೇಟ್‌ಮೆಂಟ್‌ನೊಂದಿಗೆ ಎಲ್ಲಾ ಬ್ಯಾಂಕ್‌ಗಳ ಬ್ಯಾಲೆನ್ಸ್ ಲೆಕ್ಕಕ್ಕೆ ಸಂಬಂಧಿಸಿದಂತೆ ಬ್ಯಾಲೆನ್ಸ್‌ಗಳ ದೃಢೀಕರಣವೇ?	ಹೌದು
13	ಬ್ಯಾಂಕ್ ನೀಡಿದ ದೃಢೀಕರಣ / ಪ್ರಮಾಣಪತ್ರದೊಂದಿಗೆ ಫಿಕ್ಸ್‌ಡ್ ಡೆಪಾಸಿಟ್ ರಿಜಿಸ್ಟರ್ ಲೆಕ್ಕಾಚಾರದ ಪ್ರಕಾರ ಸ್ಥಿರ ಠೇವಣಿ ಮತ್ತು ಬಡ್ಡಿ ಇದೆಯೇ?	ಹೌದು
14	ಬ್ಯಾಂಕ್‌ಗಳಿಂದ ಸ್ವೀಕರಿಸಿದ ದೃಢೀಕರಣ ಹೇಳಿಕೆಯು ದೃಢೀಕರಿಸಲ್ಪಟ್ಟಿದೆಯೇ ಮತ್ತು ಬ್ಯಾಂಕ್‌ನಿಂದ ಲೆಟರ್ ಹೆಡ್‌ನಲ್ಲಿದೆಯೇ?	ಹೌದು



ರಾಮ್ ರಾಜ್ ಅಂಡ್ ಕಂ.
ಚಾರ್ಟೆಡ್ ಅಕೌಂಟೆಂಟ್ಸ್

65, 4ನೇ ಮಹಡಿ, 29ನೇ ಎ ರಸ್ತೆ,
ಗೀತಾ ಕಾಲೋನಿ, 4ನೇ ಹಂತ,
ಜಯನಗರ, ಬೆಂಗಳೂರು-560011.
ದೂರವಾಣಿ: 080-48504727
ಇ-ಮೇಲ್: ramraj12@gmail.com

ಕ್ರ. ಸಂ.	ನಿರ್ದೇಶನಗಳು	ಪ್ರತ್ಯುತ್ತರಗಳು
15	ಮೇಲಿನ ಪರಿಶೀಲನೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ, ನಂತರದ ವರ್ಷದಲ್ಲಿ ಅದನ್ನು ಸರಿಹೊಂದಿಸಲಾಗಿದೆಯೇ?	ಅನ್ವಯಿಸುವುದಿಲ್ಲ
16	ಪರಿಶೀಲಿಸಿದ ಪರಿಶೀಲನೆಯಲ್ಲಿ ಬ್ಯಾಂಕ್‌ಗಳಿಂದ ಪಡೆದ ಬಾಹ್ಯ ದೃಢೀಕರಣದ ವಿವರಗಳು, ಹಾಗಿದ್ದಲ್ಲಿ ಅದರ ವಿವರಗಳು.	ಕಂಪನಿಯು ನಮಗೆ ನೇರವಾಗಿ ದೃಢೀಕರಣವನ್ನು ಕಳುಹಿಸಿದೆ. ಎರಡು ಬ್ಯಾಂಕ್‌ಗಳನ್ನು ಹೊರತುಪಡಿಸಿ ಇತರ ಬ್ಯಾಂಕ್‌ಗಳು ನಮಗೆ ಕಳುಹಿಸಿಲ್ಲ. ಕಂಪನಿಯಿಂದ ಪಡೆದ ದೃಢೀಕರಣಗಳನ್ನು ಅವಲಂಬಿಸಿದೆ.
17	ಶಾಸನಬದ್ಧ ಲೆಕ್ಕಪರಿಶೋಧಕರಿಂದ ಆಂತರಿಕ ಹಣಕಾಸು ನಿಯಂತ್ರಣದ ವರದಿಯಲ್ಲಿ ಮೇಲೆ ಹೇಳಲಾದ ಯಾವುದೇ ಲೋಪಗಳನ್ನು ಹೊರತರಲಾಗಿದೆಯೇ, ಇಲ್ಲದಿದ್ದರೆ, ಆಡಿಟ್ ವಿಚಾರಣೆಯನ್ನು ಹೊರಡಿಸಲಾಗಿದೆಯೇ?	ಹೌದು

ಸ್ಥಳ: ಬೆಂಗಳೂರು
ದಿನಾಂಕ: 29-07-2022

ರಾಮ್‌ರಾಜ್ & ಕಂ., ಅವರಿಗೆ
ಚಾರ್ಟೆಡ್ ಅಕೌಂಟೆಂಟ್ಸ್
ಸಂಸ್ಥೆಯ ನೋಂದಣಿ ಸಂಖ್ಯೆ 0002839S

ಸಿಎ ಎ. ಅಮರನಾಥ ರೆಡ್ಡಿ
ಪಾಲುದಾರ
ಎಂ.ಎನ್. ಸಂಖ್ಯೆ 213102
UDIN: 22213102ANVUH5460

ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ
भारतीय लेखापरीक्षा और लेखा विभाग
Indian Audit & Accounts Department



ಮಹಾಲೇಖಾಪಾಲಕ (ಲೆಕ್ಕಪರಿಶೋಧನೆ-II) ಕಛೇರಿ, ಕರ್ನಾಟಕ, ಬೆಂಗಳೂರು
महालेखाकार का कार्यालय (लेखापरीक्षा-II) कर्नाटक, बेंगलूरु
Office of the Accountant General (Audit-II)
Karnataka, Bengaluru.

AGENDA NO : 04

**BY REGISTERED POST
CONFIDENTIAL**

No. AG (Audit-II)/AMG-II/CA-II/G-5(193)/2022-23/69

Date: 27.09.2022

To

The Managing Director
Karnataka State Small Industries Development Corporation Limited,
A.O Building, Industrial Estate,
Rajajinagar
Bengaluru-560 010.

Subject: Comments of the Comptroller and Auditor General of India under Section 143(6) (b) of the Companies Act, 2013 on the accounts of Karnataka State Small Industries Development Corporation Limited, Bangalore for the year ended 31 March 2022.

Sir,

I forward herewith Comments under section 143(6)(b) of the Companies Act, 2013 on the financial statements of Karnataka State Small Industries Development Corporation Limited, Bangalore for the year ended 31 March 2022.

2. A copy of the proceedings of the Annual General Meeting adopting the certified financial statements, Auditors Report thereon and the Comments of the Comptroller and Auditor General of India may be forwarded to this office immediately after the conclusion of the Annual General Meeting. Six copies of the printed Annual Reports may also be sent to this office.

3. Receipt of the letter and the enclosures may please be acknowledged.

Yours faithfully

(SHANTHI PRIYA S.)
Pr. ACCOUNTANT GENERAL (AUDIT- II)
KARNATAKA, BENGALURU

ಆಡಿಟರ್ ಭವನ, 3ನೇ ಮಹಡಿ, "ಸಿ" ಬ್ಲಾಕ್, ಅಂಚೆ ಪೆಟ್ಟಿಗೆ ಸಂಖ್ಯೆ 5398, ಬೆಂಗಳೂರು-560 001

ऑडिट भवन ; द्वितीय तल, सी ब्लॉक, डाक घेची सं. 5398, बेंगलूरु - 560 001. / Audit Bhavan, 3rd Floor, 'C' Block, P.D. No. 5398, Bengaluru - 560 001.
Ph.:080-22289101 Fax:080-22253753, E-mail :agaukarnataka2@cag.gov.in, Web://www.c-a-g.gov.in/६३२, 'karnataka/e


COMMENTS OF THE COMPTROLLER AND AUDITOR GENERAL OF INDIA UNDER SECTION 143(6)(b) OF THE COMPANIES ACT, 2013 ON THE FINANCIAL STATEMENTS OF KARNATAKA STATE SMALL INDUSTRIES DEVELOPMENT CORPORATION LIMITED, BANGALORE FOR THE YEAR ENDED 31 MARCH 2022

The preparation of financial statements of Karnataka State Small Industries Development Corporation Limited, Bangalore for the year ended 31 March 2022 in accordance with the financial reporting framework prescribed under the Companies Act, 2013 is the responsibility of the management of the company. The statutory auditor appointed by the Comptroller and Auditor General of India under section 139(5) of the Act is responsible for expressing opinion on the financial statements under section 143 of the Act based on independent audit in accordance with the standards on auditing prescribed under section 143(10) of the Act. This is stated to have been done by them vide their Audit Report dated 29 July 2022.

I, on behalf of the Comptroller and Auditor General of India, have conducted a supplementary audit of the financial statements of Karnataka State Small Industries Development Corporation Limited, Bangalore for the year ended 31 March 2022 under Section 143(6)(a) of the Act. This supplementary audit has been carried out independently without access to the working papers of the statutory auditors and is limited primarily to inquiries of the statutory auditors and company personnel and a selective examination of some of the accounting records.

On the basis of my supplementary audit nothing significant has come to my knowledge which would give rise to any comments upon or supplement to the statutory auditor's report under section 143(6)(b) of the Act

For and on behalf of the
Comptroller & Auditor General of India



(SHANTHI PRIYA S.)
Pr. ACCOUNTANT GENERAL (AUDIT- II)
KARNATAKA, BENGALURU

BENGALURU
DATE: 27.09.2022

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ

31 ಮಾರ್ಚ್ 2022ರ ಆಸ್ತಿ ಹೊಣೆ ತಃಖ್ತೆ

ರೂ. ಲಕ್ಷಗಳಲ್ಲಿ

ವಿವರಗಳು	ಟಿಪ್ಪಣಿ ಸಂಖ್ಯೆ	31ನೇ ಮಾರ್ಚ್ 2022 ರಂತೆ		31ನೇ ಮಾರ್ಚ್ 2021 ರಂತೆ	
I. ಇಕ್ವಿಟಿ ಮತ್ತು ಹೊಣೆಗಾರಿಕೆಗಳು					
1. ಷೇರುದಾರರ ನಿಧಿ					
a. ಷೇರು ಬಂಡವಾಳ	2	2,602.36		2,602.36	
b. ಮೀಸಲು ಮತ್ತು ಹೆಚ್ಚುವರಿ	3	17,913.63	20,515.99	16,737.61	19,339.97
2. ಪ್ರಸ್ತುತವಲ್ಲದ ಹೊಣೆಗಾರಿಕೆಗಳು					
a. ದೀರ್ಘಾವಧಿಯ ಸಾಲಗಳು	4	1,264.63		1,264.63	
b. ಇತರ ದೀರ್ಘಾವಧಿಯ ಹೊಣೆಗಾರಿಕೆಗಳು	5	49,596.60		47,748.78	
c. ದೀರ್ಘಾವಧಿಯ ನಿಬಂಧನೆಗಳು	6	372.08	51,233.31	577.21	49,590.62
3. ಪ್ರಸ್ತುತ ಹೊಣೆಗಾರಿಕೆಗಳು					
a. ವ್ಯಾಪಾರ ಸಂದಾಯಗಳು					
-ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಬಾಕಿ ಇರುವ ಬಾಕಿಗಳು	7	-		-	
-MSME ಹೊರತುಪಡಿಸಿ ಇತರ ಪಕ್ಷಗಳಿಗೆ ಬಾಕಿ ಇರುವ ಬಾಕಿಗಳು	7	-		1.92	
b. ಇತರ ಪ್ರಸ್ತುತ ಹೊಣೆಗಾರಿಕೆಗಳು	5	18,737.97		21,519.61	
c. ಅಲ್ಪಾವಧಿಯ ನಿಬಂಧನೆಗಳು	6	233.25	18,971.22	311.81	21,833.34
ಒಟ್ಟು			90,720.52		90,763.93
II. ಆಸ್ತಿಗಳು					
1. ನಾನ್-ಕರೆಂಟ್ ಸ್ವತ್ತುಗಳು					
a. ಆಸ್ತಿ, ಸ್ಥಾವರ ಮತ್ತು ಸಲಕರಣೆಗಳು ಮತ್ತು ಅಮೂರ್ತ ಸ್ವತ್ತುಗಳು		8			
i. ಆಸ್ತಿ, ಸ್ಥಾವರ ಮತ್ತು ಸಲಕರಣೆ		1,153.19		974.21	
ii. ಅಮೂರ್ತ ಸ್ವತ್ತುಗಳು		9.68		-	
iii. ಬಂಡವಾಳ ಕೆಲಸ ಪ್ರಗತಿಯಲ್ಲಿದೆ		443.59		463.75	
iv. ಅಮೂರ್ತ ಸ್ವತ್ತುಗಳು ಅಭಿವೃದ್ಧಿ ಹಂತದಲ್ಲಿವೆ		-		-	
b. ಮುಂದೂಡಲ್ಪಟ್ಟ ತೆರಿಗೆ ಆಸ್ತಿಗಳು(ನಿವ್ವಳ)	9	649.74		723.28	
c. ದೀರ್ಘಾವಧಿಯ ಸಾಲಗಳು ಮತ್ತು ಮುಂಗಡಗಳು	10	1,049.43	3,305.63	1,536.57	3,697.81
2. ಪ್ರಸ್ತುತ ಆಸ್ತಿಗಳು					
a. ದಾಸ್ತಾನುಗಳು	11	37,754.23		37,896.03	
b. ವ್ಯಾಪಾರದ ಕರಾರು	12	752.79		1,227.15	
c. ನಗದು ಮತ್ತು ನಗದಿಗೆ ಸಮನಾದ	13	47,213.14		46,028.45	
d. ಅಲ್ಪಾವಧಿ ಸಾಲಗಳು ಮತ್ತು ಮುಂಗಡಗಳು	10	378.38		565.35	
e. ಇತರ ಪ್ರಸ್ತುತ ಸ್ವತ್ತುಗಳು	14	1,316.36	87,414.90	1,349.14	87,066.12
ಒಟ್ಟು			90,720.52	90,763.93	
ಪ್ರಮುಖ ಲೆಕ್ಕಪತ್ರ ನೀತಿ(ಸಿಗ್ನಿಫಿಕೆಂಟ್ ಅಕೌಂಟಿಂಗ್ ಪಾಲಿಸಿ) ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿಗಳು	1 II ಒಂಪ 34				

ಮೇಲೆ ಉಲ್ಲೇಖಿಸಲಾದ ಟಿಪ್ಪಣಿಗಳು ಮತ್ತು ಇತರ ಟಿಪ್ಪಣಿಗಳು ಹಣಕಾಸಿನ ಹೇಳಿಕೆಗಳ ಅವಿಭಾಜ್ಯ ಅಂಗವಾಗಿದೆ

ಇದೇ ದಿನಾಂಕದ ನಮ್ಮ ವರದಿ ಅನುಸಾರ

ರಾಮ್ ರಾಜ್ & ಕಂ. ಪರವಾಗಿ

ಎಫ್ ಆರ್ ನಂ. 0002839S

ಸಹಿ-

ಸಿ.ಎ. ಅಮರನಾಥ ರೆಡ್ಡಿ

ಎಂ.ನಂ. 213102

ಸ್ಥಳ: ಬೆಂಗಳೂರು

ದಿನಾಂಕ: 29-07-2022

ಸಹಿ/-

ಎಸ್.ಜಿ. ಸೋಮಶೇಖರ್ ಭಾ.ಆ.ಸೇ.

ವ್ಯವಸ್ಥಾಪಕ ನಿರ್ದೇಶಕರು

ಸಹಿ/-

(ಪಂಕಜ್ ಕುಮಾರ್ ಪಾಂಡೆ, ಐ.ಎ.ಎಸ್)

ಸರ್ಕಾರದ ಕಾರ್ಯದರ್ಶಿ(ಸಿ & ಐ) & ನಿರ್ದೇಶಕರು

ಸಹಿ/-

ಎನ್.ಪಿ. ಧೀರೇನ್

ಕಂಪನಿ ಕಾರ್ಯದರ್ಶಿ

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ

31.03.2022ರ ದಿನಾಂಕದ ಲಾಭ ನಷ್ಟದ ತಃಖ್ತೆ

ರೂ. ಲಕ್ಷಗಳಲ್ಲಿ

ವಿವರಗಳು	ಟಿಪ್ಪಣಿ ಸಂಖ್ಯೆ	31ನೇ ಮಾರ್ಚ್ 2022ರಂತೆ	31ನೇ ಮಾರ್ಚ್ 2021 ರಂತೆ
i ಕಾರ್ಯಾಚರಣೆಗಳಿಂದ ಆದಾಯ	15	3,626.58	4,922.62
ii ಇತರೆ ಆದಾಯ	16	3,375.94	3,948.27
iii ಒಟ್ಟು ಆದಾಯ (I+II)		7,002.52	8,870.89
iv ವೆಚ್ಚಗಳು			
ವ್ಯಾಪಾರದ ವಸ್ತುಗಳ ಖರೀದಿ / ಕೈಗಾರಿಕಾ ಎಸ್ಟೇಟ್ ವೆಚ್ಚಗಳು	17	1,913.78	4,038.38
ದಾಸ್ತಾನುಗಳಲ್ಲಿನ ಬದಲಾವಣೆಗಳು - (ಹೆಚ್ಚಳ) / ಇಳಿಕೆ	18	141.80	(479.33)
ನೌಕರರ ಲಾಭ ವೆಚ್ಚಗಳು	19	1,138.84	1,623.16
ಸವಕಳಿ ಮತ್ತು ಭೋಗ್ಯ ವೆಚ್ಚಗಳು	20	116.47	113.79
ಇತರೆ ವೆಚ್ಚಗಳು	21	1,079.30	2,016.82
ಒಟ್ಟು ಖರ್ಚು		4,390.19	3,274.44
v ಅಸಾಧಾರಣ, ಅಸಾಧಾರಣ ಮತ್ತು ತೆರಿಗೆಯ ಮೊದಲು ಲಾಭ (III-IV)		2,612.33	5,596.45
vi ಅಸಾಧಾರಣ ವಸ್ತುಗಳು			
ಸೇರಿಸಿ (ಕಡಿಮೆ) - ಹಿಂದಿನ ಅವಧಿಯ ಐಟಂಗಳು (ನಿವ್ವಳ)	22	(13.81)	14.37
vii ಅಸಾಧಾರಣ ಮತ್ತು ತೆರಿಗೆಯ ಮೊದಲು ಲಾಭ (V -VI)		2,598.52	5,610.82
viii ಅಸಾಧಾರಣ ವಸ್ತುಗಳು		(473.37)	-
ix ತೆರಿಗೆಯ ಹಿಂದಿನ ವರ್ಷದ ಲಾಭ		2,125.15	5,610.82
x ತೆರಿಗೆ ವೆಚ್ಚ	23		
a. ಪ್ರಸ್ತುತ ತೆರಿಗೆ		510.00	400.00
b. ಹಿಂದಿನ ವರ್ಷಗಳ ತೆರಿಗೆಗಳು		-	-
c. ಮುಂದೂಡಲ್ಪಟ್ಟ ತೆರಿಗೆ ಹೊಂದಾಣಿಕೆ		73.54	(41.45)
xi ತೆರಿಗೆಯ ನಂತರದ ವರ್ಷಕ್ಕೆ ಲಾಭ (IX - X)		1,541.62	1,213.91
ಪ್ರತಿ ಷೇರಿಗೆ ಗಳಿಕೆ (ಈ ಕ್ಷಿತಿಪ್ಪಣಿ ಷೇರು ಮೌಲ್ಯ ರೂ 100/-)	24		
ಮೂಲಭೂತ ಮತ್ತು ದುರ್ಬಲಗೊಳಿಸಲಾಗಿದೆ		59	47
ಪ್ರಮುಖ ಲೆಕ್ಕಪತ್ರ ನೀತಿ(ಸಿಗ್ನಿಫಿಕೆಂಟ್ ಅಕೌಂಟಿಂಗ್ ಪಾಲಿಸಿ)	1		
ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿಗಳು	2 ರಿಂದ 41		

ಮೇಲೆ ಉಲ್ಲೇಖಿಸಿರುವ ಟಿಪ್ಪಣಿಗಳು ಮತ್ತು ಇತರ ಟಿಪ್ಪಣಿಗಳು ಹಣಕಾಸಿನ ಪಟ್ಟಿಯ ಅವಿಭಾಜ್ಯ ಭಾಗವಾಗಿರುತ್ತವೆ.

ಇದೇ ದಿನಾಂಕದ ನಮ್ಮ ವರದಿ ಅನುಸಾರ

ರಾಮ್ ರಾಜ್ & ಕಂ. ಪರವಾಗಿ

ಎಫ್ ಆರ್ ನಂ. 0002839S

ಸಹಿ-

ಸಿಎ ಎ. ಅಮರನಾಥ ರೆಡ್ಡಿ

ಎಂ.ನಂ. 213102

ಸ್ಥಳ: ಬೆಂಗಳೂರು

ದಿನಾಂಕ: 29-07-2022

ಸಹಿ/-

ಎಸ್.ಜಿ. ಸೋಮಶೇಖರ್ ಭಾ.ಆ.ಸೇ.

ವ್ಯವಸ್ಥಾಪಕ ನಿರ್ದೇಶಕರು

ಸಹಿ/-

(ಪಂಕಜ್ ಕುಮಾರ್ ಪಾಂಡೆ, ಐ.ಎ.ಎಸ್)

ಸರ್ಕಾರದ ಕಾರ್ಯದರ್ಶಿ(ಸಿ & ಐ) & ನಿರ್ದೇಶಕರು

ಸಹಿ/-

ಎನ್.ಪಿ. ಧೀರೇನ್

ಕಂಪನಿ ಕಾರ್ಯದರ್ಶಿ

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ

31.03.2022ರ ನಗದು ಹರಿವಿನ ಪಟ್ಟಿ

ರೂ. ಲಕ್ಷಗಳಲ್ಲಿ

ವಿವರಗಳು		2020-2022		2019-2021	
A.	ಕಾರ್ಯಾಚರಣೆಯ ಚಟುವಟಿಕೆಗಳಿಂದ ನಗದು ಹರಿವು ನಿವ್ವಳ ಲಾಭ / (ನಷ್ಟ) ತೆರಿಗೆಗೆ ಮೊದಲು ಇದಕ್ಕಾಗಿ ಹೊಂದಾಣಿಕೆಗಳು: ಸವಕಳಿ / ಭೋಗ್ಯ ಸ್ಥಿರ ಸ್ವತ್ತುಗಳಿಂದ ಹಿಂತೆಗೆದುಕೊಳ್ಳಲಾದ ಶೆಡ್‌ಗಳು (WDV) ವರ್ಷದಲ್ಲಿ ಮಾರಾಟವಾದ ಸ್ಥಿರ ಆಸ್ತಿಗಳ ಮೇಲಿನ ಲಾಭ ಸವಕಳಿ - ಹಿಂದಿನ ಅವಧಿಯ ಹೊಂದಾಣಿಕೆಗಳು ಹಿಂದಿನ ಅವಧಿಯ ಹೊಂದಾಣಿಕೆಗಳು (NET) ಬಡ್ಡಿ ಆದಾಯ (ಬ್ಯಾಂಕ್ ಏಫ್‌ಡಿಆರ್‌ಗಳು ಮತ್ತು ಎಸ್‌ಬಿ ಖಾತೆಗಳ ಮೇಲಿನ ಬಡ್ಡಿ)		2125.15		1572.46
		73.41		87.66	
		0.00		0.00	
		0.00		0.00	
		0.00		0.00	
		0.00		0.00	
		(1,992.09)	(1,918.68)	(2,094.74)	(2,007.08)
	ವಕೀಟ್ ಕ್ಯಾಪಿಟಲ್ ಬದಲಾವಣೆಗಳು ಮತ್ತು ತೆರಿಗೆಗಳ ಮೊದಲು ಕಾರ್ಯಾಚರಣೆಯ ಲಾಭ		206.47		(434.62)
	ವಕೀಟ್ ಕ್ಯಾಪಿಟಲ್‌ನಲ್ಲಿ ಬದಲಾವಣೆಗಳು ಇದಕ್ಕಾಗಿ ಹೊಂದಾಣಿಕೆಗಳು: ಇತರೆ ಕರಾರುಗಳನ್ನು ವ್ಯಾಪಾರ ಮಾಡಿ ದಾಸ್ತಾನುಗಳು ವ್ಯಾಪಾರ ಮತ್ತು ಇತರ ಪಾವತಿಗಳು	(4,112.74)		1108.74	
		141.80		(294.80)	
		(1,219.42)		1377.83	
			(5,190.36)		2191.77
	ಕಾರ್ಯಾಚರಣೆಗಳಿಂದ ನಗದು ಉತ್ಪತ್ತಿಯಾಗುತ್ತದೆ		(4,983.89)		1757.15
	ಪಾವತಿಸಿದ ತೆರಿಗೆಗಳು (ನಿವ್ವಳ)		(510.00)		(400.00)
	ಆಪರೇಟಿಂಗ್ ಚಟುವಟಿಕೆಗಳಿಂದ ನಿವ್ವಳ ನಗದು	A	(5,493.89)		1357.15
B.	ಹೂಡಿಕೆ ಚಟುವಟಿಕೆಗಳಿಂದ ನಗದು ಹರಿವು ಬಡ್ಡಿ ಆದಾಯ ಸ್ಥಿರ ಆಸ್ತಿಗಳ ಮಾರಾಟ ಸ್ಥಿರ ಸ್ವತ್ತುಗಳಿಗೆ ಸೇರ್ಪಡೆಗಳ ವೆಚ್ಚಗಳು (ಅನುದಾನದ ಹೊಂದಾಣಿಕೆಯ ನಂತರ ನಿವ್ವಳ)		1992.09		2094.74
			0.00		0.00
			(243.33)		(542.37)
	ಹೂಡಿಕೆ ಚಟುವಟಿಕೆಗಳಿಂದ ನಿವ್ವಳ ನಗದು	B	1748.76		1552.37
C.	ಹಣಕಾಸು ಚಟುವಟಿಕೆಗಳಿಂದ ನಗದು ಹರಿವು ಡಿವಿಡೆಂಡ್ ಪಾವತಿಸಲಾಗಿದೆ ಡಿವಿಡೆಂಡ್ ವಿತರಣೆ ತೆರಿಗೆ ಪಾವತಿಸಲಾಗಿದೆ		(364.17)		(81.83)
			0.00		(14.30)
	ಹಣಕಾಸು ಚಟುವಟಿಕೆಗಳಿಂದ ನಿವ್ವಳ ನಗದು	C	(364.17)		(96.12)
D.	ನಗದು ಮತ್ತು ನಗದು ಸಮಾನಗಳಲ್ಲಿ ನಿವ್ವಳ ಹೆಚ್ಚಳ / (ಕಡಿಮೆ) (A+B+C)		(4,109.31)		2813.40
	ನಗದು ಮತ್ತು ನಗದು ಸಮಾನ - ಆರಂಭಿಕ ಬ್ಯಾಲೆನ್ಸ್		27628.45		24815.05
	ನಗದು ಮತ್ತು ನಗದು ಸಮಾನತೆಯ ಮುಕ್ತಾಯದ ಬಾಕಿ		23519.14		27628.45
	ನಗದು ಮತ್ತು ನಗದು ಸಮಾನತೆಯ ಮುಕ್ತಾಯದ ಬಾಕಿ (ಸೂಚನೆ 13)		23519.14		27628.45

ಟಿಪ್ಪಣಿ-1 () ರಲ್ಲಿ ಸೂಚಿಸಿರುವ ಅಂಕಿ-ಅಂಶಗಳು ಹೊರಹರಿವಿಗೆ ಸಂಬಂಧಿಸಿವೆ.

ಟಿಪ್ಪಣಿ-2 ಮೇಲೆ ನೀಡಿರುವ ನಗದು ಹರಿವಿನ ಪಟ್ಟಿಯು ಕಂಪನಿ ಕಾಯಿದೆ 2013ರ ವಿಭಾಗ ಎ.ಎಸ್. 3ರ ಸೆಕ್ಷನ್ 133ರಲ್ಲಿ ಹೇಳಿರುವಂತೆ 'ಬಳಸುವಿಧಾನ' (ಇಂಡ್ಯಾಲೆಕ್ಸ್ ಮೆಥಡ್) ನಲ್ಲಿ ನಿರೂಪಿಸಲಾಗಿದೆ.

ಟಿಪ್ಪಣಿ-3 ಹಿಂದಿನ ವರ್ಷದ ಅಂಕಿ ಅಂಶಗಳನ್ನು ಈ ವರ್ಷದ ವರ್ಗೀಕರಣಕ್ಕೆ ಅನುಸಾರವಾಗಿ ಅಗತ್ಯವಿರುವ ಕಡೆಗಳಲ್ಲಿ ಮರುವರ್ಗೀಕರಣ ಮಾಡಲಾಗಿದೆ.

ಇದೇ ದಿನಾಂಕದ ನಮ್ಮ ವರದಿ ಅನುಸಾರ

ರಾಮ್ ರಾಜ್ & ಕಂ. ಪರವಾಗಿ

ಎಫ್ ಆರ್ ನಂ. 0002839S

ಸಹಿ-

ಸಿಎ ಎ. ಅಮರನಾಥ ರೆಡ್ಡಿ

ಎಂ.ನಂ. 213102

ಸ್ಥಳ: ಬೆಂಗಳೂರು

ದಿನಾಂಕ: 29-07-2022

ಸಹಿ/-

ಎಸ್.ಜಿ. ಸೋಮಶೇಖರ್ ಭಾ.ಆ.ಸೇ.

ವ್ಯವಸ್ಥಾಪಕ ನಿರ್ದೇಶಕರು

ಸಹಿ/-

(ಪಂಕಜ್ ಕುಮಾರ್ ಪಾಂಡೆ, ಐ.ಎ.ಎಸ್)

ಸರ್ಕಾರದ ಕಾರ್ಯದರ್ಶಿ(ಸಿ & ಐ) & ನಿರ್ದೇಶಕರು

ಸಹಿ/-

ಎನ್.ಪಿ. ಧೀರೇನ್

ಕಂಪನಿ ಕಾರ್ಯದರ್ಶಿ

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ 31ನೇ ಮಾರ್ಚ್ 2022ರ ವರ್ಷಾಂತ್ಯಕ್ಕೆ ಹಣಕಾಸಿನ ಪಟ್ಟಿಯ ಮೇಲಿನ ಟಿಪ್ಪಣಿ

ಪ್ರಧಾನ ಲೆಕ್ಕಪತ್ರ ನೀತಿ:

ಎ-1 ಲೆಕ್ಕಪತ್ರ ನಿರ್ವಹಣೆಯ ಕ್ರಮ

- 1 ಖಾತೆಯ ಪುಸ್ತಕಗಳನ್ನು ಲೆಕ್ಕಪತ್ರ ನಿರ್ವಹಣೆಯ ಸಂಚಯ ವ್ಯವಸ್ಥೆಯಲ್ಲಿ ನಿರ್ವಹಿಸಲಾಗುತ್ತದೆ ಮತ್ತು ಆದಾಯ ಮತ್ತು ವೆಚ್ಚದ ಗಮನಾರ್ಹ ವಸ್ತುಗಳನ್ನು ಸಂಚಯ ಆಧಾರದ ಮೇಲೆ ಗುರುತಿಸಲಾಗುತ್ತದೆ. ಹಣಕಾಸಿನ ಹೇಳಿಕೆಗಳನ್ನು ಐತಿಹಾಸಿಕ ವೆಚ್ಚದ ಕನ್ಸೆನ್ಸಸ್ ಅಡಿಯಲ್ಲಿ ಮತ್ತು ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪತ್ರ ತತ್ವಗಳು ಮತ್ತು ಕಂಪನಿಗಳ ಕಾಯಿದೆ 2013 ರ ನಿಬಂಧನೆಗಳಿಗೆ ಅನುಸಾರವಾಗಿ ತಯಾರಿಸಲಾಗುತ್ತದೆ. ಕಂಪನಿಗಳು (ಲೆಕ್ಕಪತ್ರ ಮಾನದಂಡಗಳು) ನಿಯಮಗಳು 2006 ರಿಂದ ಸೂಚಿಸಲಾದ ಸಂಬಂಧಿತ ಲೆಕ್ಕಪರಿಶೋಧಕ ಮಾನದಂಡಗಳನ್ನು ಇಟ್ಟುಕೊಂಡು ಖಾತೆಗಳನ್ನು ಸಾಮಾನ್ಯವಾಗಿ ಸಿದ್ಧಪಡಿಸಲಾಗುತ್ತದೆ. ಕಂಪನಿಯ ಚಟುವಟಿಕೆಗಳು, ಆದಾಗ್ಯೂ, ಹಣಕಾಸಿನ ಹೇಳಿಕೆಗಳ ತಯಾರಿಕೆ ಮತ್ತು ಪ್ರಸ್ತುತಿಯಲ್ಲಿ ಬಳಸಲಾದ ಲೆಕ್ಕಪರಿಶೋಧಕ ನೀತಿಗಳನ್ನು ಭವಿಷ್ಯದ ಘಟನೆಗಳ ಅನಿಶ್ಚಿತತೆಯ ದೃಷ್ಟಿಯಿಂದ ಈ ಕೆಳಗಿನ ಪ್ರಕರಣಗಳಿಗೆ ಸಂಬಂಧಿಸಿದಂತೆ AS-1 ರಲ್ಲಿ ಸೂಚಿಸಲಾದ ರೂಪ ಮತ್ತು ವಸ್ತುವಿನ ಮೇಲೆ ವಿವೇಕ ಮತ್ತು ವಸ್ತುವಿನ ಅನುಸಾರವಾಗಿ ಮಾಡಲಾಗುತ್ತದೆ, ಲಾಭವನ್ನು ನಿರೀಕ್ಷಿಸಲಾಗುವುದಿಲ್ಲ ಆದರೆ ಗುರುತಿಸಲಾಗುತ್ತದೆ. ಗಳಿಸಿದಾಗ ಮಾತ್ರ, ಹಣದಲ್ಲಿ ಅಗತ್ಯವಿಲ್ಲದಿದ್ದರೂ:
 - a) ಕೈಗಾರಿಕಾ ಎಸ್ಟೇಟ್‌ಗಳಲ್ಲಿ ಹಂಚಿಕೆದಾರರಿಂದ ಪಡೆದ ನೀರಿನ ಶುಲ್ಕಗಳ ಲೆಕ್ಕಪತ್ರ.
 - b) ಪ್ರಸ್ತುತ ಆಸ್ತಿಗಳನ್ನು ಒಳಗೊಂಡಂತೆ ಕಂಪನಿಯ ಸ್ವತ್ತುಗಳ ವಿಮಾ ರಕ್ಷಣೆಯ ಮೇಲೆ ಪಾವತಿಸಿದ ಪ್ರೀಮಿಯಂ.
 - c) ಅವರು ವಶಪಡಿಸಿಕೊಂಡ ಶೆಡ್‌ಗಳಿಗೆ ಸಂಬಂಧಿಸಿದಂತೆ ಕೆಎಸ್‌ಎಫ್‌ಸಿಯಿಂದ ಪಡೆದ ಕಸ್ಪೋಡಿಯನ್ ಶುಲ್ಕಗಳು.
 - d) ಹಂಚಿಕೆದಾರರಿಂದ ಸಂಗ್ರಹಿಸಲಾದ ಸ್ಟಾಂಪ್ ಡ್ಯೂಟಿ ಶುಲ್ಕಗಳನ್ನು ಭವಿಷ್ಯದ ಸ್ಟಾಂಪ್ ಡ್ಯೂಟಿ ಶುಲ್ಕಗಳೊಂದಿಗೆ ಸರಿಹೊಂದಿಸಬೇಕು ಅಥವಾ ಭೂಮಿಯನ್ನು ಖರೀದಿಸಲು ಈಗಾಗಲೇ ಪಾವತಿಸಲಾಗುತ್ತದೆ.
 - e) ಲೀಸ್-ಕಮ್-ಸೇಲ್ ಯೋಜನೆಯಡಿ ಮಂಜೂರು ಮಾಡಲಾದ ಕೈಗಾರಿಕಾ ಶೆಡ್‌ಗಳು / ಪ್ಲಾಟ್‌ಗಳಿಗೆ ಸಂಬಂಧಿಸಿದಂತೆ ಬಡ್ಡಿ ಆದಾಯವನ್ನು ನಗದು ಆಧಾರದ ಮೇಲೆ ಗುರುತಿಸಲಾಗುತ್ತದೆ.
 - f) ವಿದ್ಯುತ್ ಮಾರ್ಗಗಳ ಡ್ರಾಯಿಂಗ್ ವೆಚ್ಚಗಳಿಗೆ ಸಂಬಂಧಿಸಿದಂತೆ ಮತ್ತು ESCOMಗಳಿಗೆ ಪಾವತಿಸಿದ ಇತರ ಮೊತ್ತಗಳನ್ನು ಪುಸ್ತಕಗಳಲ್ಲಿ ಆದಾಯ ವೆಚ್ಚವೆಂದು ಲೆಕ್ಕಹಾಕಲಾಗುತ್ತದೆ, ಏಕೆಂದರೆ ಈ ವೆಚ್ಚದಿಂದ ರಚಿಸಲಾದ ಸ್ವತ್ತುಗಳನ್ನು ಅಂತಹ ESCOMಗಳಿಗೆ ಉಚಿತವಾಗಿ ವರ್ಗಾಯಿಸಲಾಗುತ್ತದೆ. ಈ ಖಾತೆಯಲ್ಲಿ ಹಂಚಿಕೆದಾರರಿಂದ ಮಾಡಿದ ಯಾವುದೇ ಮರುಪಡೆಯುವಿಕೆ, ಅದೇ ರೀತಿಯಾಗಿ ಆ ವರ್ಷದಲ್ಲಿ ಆದಾಯ ಆದಾಯ ಎಂದು ಪರಿಗಣಿಸಲಾಗುತ್ತದೆ.
- 2 ವಾಸ್ತವಿಕ ಖರ್ಚು ಮತ್ತು ಲೆಕ್ಕಕ್ಕೆ ಹೊರತಾಗಿ, ವಾರ್ಷಿಕ ರಿಪೋರಿ, ಪ್ರಗತಿಯಲ್ಲಿರುವ ಮತ್ತು ವಿವಿಧ ಯೋಜನೆಗಳ ಅಡಿಯಲ್ಲಿ ಪೂರ್ಣಗೊಂಡ ಕಾಮಗಾರಿಗಳಿಗೆ ಹೆಚ್ಚುವರಿ ವೆಚ್ಚವನ್ನು ಲೆಕ್ಕಹಾಕಲಾಗುತ್ತದೆ, ನಂತರ ಬ್ಯಾಲೆನ್ಸ್ ಶೀಟ್ ದಿನಾಂಕದಂದು ಇಂಜಿನಿಯರಿಂಗ್ ಇಲಾಖೆಯಿಂದ ನಿಜವಾಗಿ ಪೂರ್ಣಗೊಂಡ ಮತ್ತು ಪ್ರಮಾಣೀಕರಿಸಲಾಗಿದೆ. ಬ್ಯಾಲೆನ್ಸ್ ಶೀಟ್ ದಿನಾಂಕದವರೆಗೆ.
- 3 ನಂತರದ ವರ್ಷದ ಮೇ 31 ರ ನಂತರ ಸ್ವೀಕರಿಸಿದ ರೂ.10,000/- ಕ್ಕಿಂತ ಕಡಿಮೆ ಮೌಲ್ಯದ ಕೈಮಗ್ಗಗಳಿಗೆ (ಆದಾಯ ಮತ್ತು ವೆಚ್ಚ ಎರಡೂ) ಸಂಬಂಧಿಸಿದಂತೆ ಯಾವುದೇ ನಿಬಂಧನೆಯನ್ನು ಮಾಡಲಾಗಿಲ್ಲ.
- 4 a) 1.4.2001 ರ ಮೊದಲು ನೀಡಲಾದ ಕೈಗಾರಿಕಾ ಶೆಡ್‌ಗಳ ಮಾರಾಟ ಮತ್ತು ಸ್ವಾಧೀನ ಮತ್ತು ಪ್ಲಾಟ್‌ಗಳ (ಭೂಮಿ) ಮಾರಾಟವನ್ನು ಮಾರಾಟ ಪತ್ರಗಳನ್ನು ಕಾರ್ಯಗತಗೊಳಿಸಿದ ಮತ್ತು ನೋಂದಾಯಿಸಿದ ವರ್ಷದಲ್ಲಿ ಲೆಕ್ಕಹಾಕಲಾಗುತ್ತದೆ.
 - b) ಮೇಲಿನ (ಎ) ರಲ್ಲಿ ಸೂಚಿಸಲಾದ ಕೈಗಾರಿಕಾ ಶೆಡ್‌ಗಳು/ಪ್ಲಾಟ್‌ಗಳಿಗೆ ಸಂಬಂಧಿಸಿದಂತೆ, ಗುತ್ತಿಗೆ-ಕಮ್-ಮಾರಾಟ ಯೋಜನೆಯಡಿಯಲ್ಲಿ ಕೈಗಾರಿಕಾ ಶೆಡ್‌ಗಳು/ಪ್ಲಾಟ್‌ಗಳ ಸ್ವಾಧೀನವನ್ನು ಗುತ್ತಿಗೆ-ಕಮ್-ಮಾರಾಟ ಒಪ್ಪಂದದ ಅಡಿಯಲ್ಲಿ ಹಂಚಿಕೆದಾರರಿಗೆ ವಿತರಿಸಲಾಗಿದ್ದರೂ, ಅದನ್ನು ಮುಂದುವರಿಸಲಾಗುತ್ತದೆ ಮಾರಾಟ ಪತ್ರಗಳ ಮರಣದಂಡನೆ ಮತ್ತು ನೋಂದಣಿ ತನಕ ವ್ಯಾಪಾರದಲ್ಲಿ ಸ್ಟಾಕ್ ಎಂದು ತೋರಿಸಲಾಗುತ್ತದೆ.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ

31ನೇ ಮಾರ್ಚ್ 2022ರ ವರ್ಷಾಂತ್ಯಕ್ಕೆ ಹಣಕಾಸಿನ ಪಟ್ಟಿಯ ಮೇಲಿನ ಟಿಪ್ಪಣಿ-1

(ಮುಂದುವರೆದಿದ್ದು)

- c) ಶೆಡ್‌ಗಳು/ಫ್ಲಾಟ್‌ಗಳು/ಕಟ್ಟಡಗಳ ಹಂಚಿಕೆ ಮತ್ತು ಲೀಸ್ ಕಮ್ ಸೇಲ್ ಆಧಾರದ ಮೇಲೆ ನೀಡಲಾದ ಸ್ವಾಧೀನಕ್ಕೆ ಸಂಬಂಧಿಸಿದಂತೆ "ಲೀಸ್‌ಗಳಿಗೆ" ಲೆಕ್ಕಪತ್ರ ನಿರ್ವಹಣೆಗೆ ಸಂಬಂಧಿಸಿದ ಲೆಕ್ಕಪರಿಶೋಧಕ ಮಾನದಂಡವನ್ನು (AS19) ಗಮನದಲ್ಲಿಟ್ಟುಕೊಂಡು, ಕಂಪನಿಯು ಶೆಡ್‌ಗಳು/ಫ್ಲಾಟ್‌ಗಳು/ಕಟ್ಟಡಗಳ ಮಾರಾಟವನ್ನು ಲೆಕ್ಕ ಹಾಕುತ್ತದೆ. 1.4.2001 ರಂದು ಅಥವಾ ನಂತರ ಸ್ವಾಧೀನವನ್ನು ನೀಡಿದ ವರ್ಷ ಮತ್ತು ಕೈಗಾರಿಕಾ ಎಸ್ಟೇಟ್ ಆಸ್ತಿಯ ದಾಸ್ತಾನು ಅನುಪಾತದ ಮೂಲಸೌಕರ್ಯ ಮೌಲ್ಯ ಮತ್ತು ಮುಚ್ಚುವ ಸ್ಟಾಕ್ ಸೇರಿದಂತೆ ಅಂತಹ ಸ್ವತ್ತುಗಳ ವೆಚ್ಚವನ್ನು ಉಲ್ಲೇಖಿಸಿ ಸರಿಹೊಂದಿಸಲಾಗುತ್ತದೆ.
- d) ಮೇಲೆ ತಿಳಿಸಿದ ಆಸ್ತಿಗಳ ಮಾರಾಟ ಮತ್ತು ಮಾರಾಟದ ವೆಚ್ಚವನ್ನು ಮೇಲಿನ ರೀತಿಯಲ್ಲಿ ಲೆಕ್ಕ ಹಾಕಲಾಗಿದ್ದರೂ, ಅಂತಹ ಆಸ್ತಿಗಳನ್ನು ದೀರ್ಘಾವಧಿಯ ಗುತ್ತಿಗೆ ಆಧಾರದ ಮೇಲೆ ಹಂಚಲಾಗುತ್ತದೆ ಎಂಬ ಅಂಶವನ್ನು ಪರಿಗಣಿಸಿ, ಹಾಗೆಯೇ ಗುತ್ತಿಗೆ ಒಪ್ಪಂದದಲ್ಲಿ ಒದಗಿಸಲಾದ ನಿರ್ಗಮನ ನೀತಿ ಗುತ್ತಿಗೆ ಅವಧಿಯಲ್ಲಿ ಯಾವುದೇ ಸಮಯದಲ್ಲಿ ನಿರ್ಗಮನ ನೀತಿಯನ್ನು ಆರಿಸಿಕೊಳ್ಳಿ ಮತ್ತು ಯಾವುದೇ ಸಮಯದಲ್ಲಿ ಹಂಚಿಕೆಯನ್ನು ಒಪ್ಪಿಸಿ, ಕಂಪನಿಯು ಅಂತಹ ಮಾರಾಟದ ಖಾತೆಯಲ್ಲಿ ಕೇವಲ 60% ಆದಾಯವನ್ನು ಮಾತ್ರ ಗುರುತಿಸುತ್ತದೆ, ಅಂದರೆ, ಮಾರಾಟದ ಬೆಲೆ ಕಡಿಮೆ (ಮಾರಾಟದ ವೆಚ್ಚ ಮತ್ತು ಸಬ್ಸಿಡಿ ಅನುಮತಿಸಲಾಗಿದೆ, ಯಾವುದಾದರೂ ಇದ್ದರೆ) ನೀಡಲಾದ ಸ್ವಾಧೀನದ ವರ್ಷ ಮತ್ತು ಬಾಕಿ 40% ಗಾಗಿ ಸೂಕ್ತ ನಿಬಂಧನೆಗಳನ್ನು ಮಾಡಬೇಕು ಮತ್ತು ಅದಕ್ಕೆ ಅನುಗುಣವಾಗಿ ಖಾತೆಗಳಲ್ಲಿ ತೋರಿಸಬೇಕು. ಈ ನಿಬಂಧನೆಯನ್ನು ಸರಿಹೊಂದಿಸಲಾಗುತ್ತದೆ ಮತ್ತು ನಿಜವಾದ ಸೇಲ್ ಡೀಡ್‌ಗಳನ್ನು ಕಾರ್ಯಗತಗೊಳಿಸಿದಾಗ ಅಥವಾ ಪೂರ್ಣ ಪರಿಗಣನೆಯ ರಸೀದಿಯನ್ನು ಸ್ವೀಕರಿಸಿದಾಗ ಸಮತೋಲನ ಆದಾಯವನ್ನು ಗುರುತಿಸಲಾಗುತ್ತದೆ. ಸರ್ಕಾರಿ ಇಲಾಖೆಗಳು/ಸರ್ಕಾರಿ ಸಂಸ್ಥೆಗಳು ಮತ್ತು ಸಂಪೂರ್ಣ ಮೌಲ್ಯವನ್ನು ಪಾವತಿಸಿದ ಇತರ ಹಂಚಿಕೆದಾರರಿಗೆ (ಡಿಟ್ ರೈಟ್ ಸೇಲ್ ಆಧಾರದ ಮೇಲೆ) ಮಂಜೂರು ಮಾಡಲಾದ ಅಂತಹ ಆಸ್ತಿಗಳಿಗೆ ಸಂಬಂಧಿಸಿದಂತೆ ಅಂತಹ ಯಾವುದೇ ನಿಬಂಧನೆಗಳನ್ನು ಮಾಡಲಾಗುತ್ತಿಲ್ಲ.
- e) 10 ವರ್ಷಗಳ ಒಳಗಿನ ಶೆಡ್‌ಗಳು/ಫ್ಲಾಟ್‌ಗಳ ಹಂಚಿಕೆಗಾಗಿ ಗುತ್ತಿಗೆ ಕಮ್ ಮಾರಾಟವನ್ನು ಪೂರ್ಣ ಭೋಗ್ಯದಲ್ಲಿ ಸ್ವೀಕರಿಸಿದಾಗ ಗುತ್ತಿಗೆ ಕರಾರುಗಳನ್ನು ಕಾರ್ಯಗತಗೊಳಿಸಿ ನೋಂದಾಯಿಸಿದ ವರ್ಷದಲ್ಲಿ ಗುರುತಿಸಲಾಗುತ್ತದೆ.
- f) ಗುತ್ತಿಗೆ ಚಟುವಟಿಕೆಗೆ ಸಂಬಂಧಿಸಿದಂತೆ ಆರಂಭಿಕ ನೇರ ವೆಚ್ಚಗಳು ಮತ್ತು ಅದು ಸಂಭವಿಸಿದಾಗ ವರ್ಷದಲ್ಲಿ ಆದಾಯ ವೆಚ್ಚವೆಂದು ಗುರುತಿಸಲಾಗುತ್ತದೆ.
- g) ಈ ಹಿಂದೆ ಮಾರಾಟದ ಅಡಿಯಲ್ಲಿ ಪರಿಗಣಿಸಲಾದ ಆಸ್ತಿಗೆ ಸಂಬಂಧಿಸಿದಂತೆ (ಆದರೆ ಯಾವುದೇ ಮಾರಾಟ ಪತ್ರವನ್ನು ಕಾರ್ಯಗತಗೊಳಿಸದ/ನೋಂದಾಯಿತ) ಶರಣಾಗತಿ, ವಶಪಡಿಸಿಕೊಳ್ಳಲಾಗಿದೆ ಅಥವಾ ರದ್ದುಗೊಳಿಸಲಾಗಿದೆ ಮತ್ತು ಸ್ವಾಧೀನಪಡಿಸಿಕೊಳ್ಳಲಾಗಿದೆ, ಆದಾಯದ ಲೆಕ್ಕಪತ್ರ ಮತ್ತು ಹಿಂದಿನ ವರ್ಷಗಳಲ್ಲಿ ಮಾಡಿದ ನಿಬಂಧನೆಗಳನ್ನು ಸೂಕ್ತವಾಗಿ ಸರಿಹೊಂದಿಸಲಾಗುತ್ತದೆ.
- h) ಮರುಸ್ಥಾಪನೆ-ನೀತಿ: ಕೈಗಾರಿಕಾ ಶೆಡ್‌ಗಳು/ಫ್ಲಾಟ್‌ಗಳಿಗೆ ಸಂಬಂಧಿಸಿದಂತೆ ಅಗತ್ಯ ಲೀಸ್-ಕಮ್-ಸೇಲ್ ಡೀಡ್ ಅನ್ನು ಕಾರ್ಯಗತಗೊಳಿಸಿದ ನಂತರ, ಕೈಗಾರಿಕಾ ಶೆಡ್‌ಗಳು/ಫ್ಲಾಟ್‌ಗಳ ಸ್ವಾಧೀನವನ್ನು ಗುತ್ತಿಗೆ-ಕಮ್-ಮಾರಾಟ ಒಪ್ಪಂದದ ಅಡಿಯಲ್ಲಿ ಹಂಚಿಕೆದಾರರಿಗೆ ಹಸ್ತಾಂತರಿಸಲಾಗಿದೆ. ಹಂಚಿಕೆ ಪತ್ರದಲ್ಲಿ ಸೂಚಿಸಲಾದ ಕಾಲಮಿತಿಯೊಳಗೆ ಮತ್ತು ಗುತ್ತಿಗೆ-ಕಮ್-ಮಾರಾಟ ಒಪ್ಪಂದದ ಪ್ರಕಾರ ಘಟಕಗಳು ಕಾರ್ಯನಿರ್ವಹಿಸಲು ಅವಶ್ಯಕವಾಗಿದೆ. ಕಳೆದ ಹಲವಾರು ವರ್ಷಗಳಿಂದ, ಕೈಗಾರಿಕಾ ಅಭಿವೃದ್ಧಿಗಾಗಿ ಕಂಪನಿಯು ಎಲ್ಲಾ ಪ್ರಯತ್ನಗಳನ್ನು ಮಾಡಿದ ನಂತರವೂ ಸರಿಸುಮಾರು 2500 ಘಟಕಗಳು ಕಾರ್ಯನಿರ್ವಹಿಸದಿರುವುದು ಗಮನಕ್ಕೆ ಬಂದಿದೆ. 28-01-2020 ರಂದು ನಡೆದ 357 ನೇ ಮಂಡಳಿ ಸಭೆಯಲ್ಲಿ, 22.05.2015 ರಂದು ನಡೆದ 334 ನೇ ಮಂಡಳಿಯ ಸಭೆಯಲ್ಲಿ ನೀಡಲಾದ ಹಿಂದಿನ ನಿರ್ದೇಶನಗಳನ್ನು ಪರಿಶೀಲಿಸಿದ ನಂತರ ಪರಿಶೀಲಿಸಲಾಗಿದೆ. ಉದ್ದೇಶಕ್ಕಾಗಿ ರಚಿಸಲಾದ ಉಪ-ಸಮಿತಿಯ ಶಿಫಾರಸುಗಳನ್ನು ಪರಿಗಣಿಸಿದ ನಂತರ ಮತ್ತು ದಂಡವನ್ನು ಕಡಿಮೆ ಮಾಡಲು ಏಂಖಖಫಂ ಯ ವಿನಂತಿಯನ್ನು ಪರಿಗಣಿಸಿದ ನಂತರ ದಂಡದ ಪ್ರಮಾಣವನ್ನು ಪರಿಷ್ಕರಿಸಲು ಮತ್ತು ಒಬಿಒಇ ಅಭಿವೃದ್ಧಿಯ ಕಾರ್ಯಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಧರಿಸಲಾಯಿತು. 8ನೇ ಮೇ 2020 ಮತ್ತು 1ನೇ ಅಕ್ಟೋಬರ್ 2020ರ ದಿನಾಂಕದಂದು ಫ್ಲಾಟ್‌ಗಳ ಮೇಲೆ ಶೆಡ್‌ಗಳ ನಿರ್ಮಾಣ, ಯೋಜನೆಗಳ ಅನುಷ್ಠಾನಕ್ಕಾಗಿ ಸಮಯ ಮಿತಿಯನ್ನು ನಿಗದಿಪಡಿಸಿ, ಕಚೇರಿಯ ಆದೇಶ ಸಂಖ್ಯೆ IE/adMINPOLICY/GUIDELINES/2020/1-23 ರ ಪ್ರಕಾರ ಆಡಳಿತಾತ್ಮಕ ಆದೇಶಗಳನ್ನು ನೀಡಲಾಗಿದೆ. ಮತ್ತು ಪೆನಾಲ್ಟಿಗಳ ಜೊತೆಗೆ ಕೆಲವು ಷರತ್ತುಗಳೊಂದಿಗೆ ಉತ್ಪಾದನೆಯ ಪ್ರಾರಂಭ. ಮರುಸ್ಥಾಪನೆ ಸಂಭವಿಸಿದಾಗ ಮತ್ತು ಕಂಪನಿಯು ಅಂತಹ ದಂಡ ಶುಲ್ಕಗಳನ್ನು ಗುರುತಿಸಿದೆ.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ

31ನೇ ಮಾರ್ಚ್ 2022ರ ವರ್ಷಾಂತ್ಯಕ್ಕೆ ಹಣಕಾಸಿನ ಪಟ್ಟಿಯ ಮೇಲಿನ ಟಿಪ್ಪಣಿ

- 5 ಖಾತೆಗಳಲ್ಲಿ ತೋರಿಸಿರುವ ಕೈಗಾರಿಕಾ ಸಾಮಗ್ರಿಗಳ ಮಾರಾಟವು ಉಖಖಿ ಅನ್ನು ಹೊರತುಪಡಿಸುತ್ತದೆ, ಗ್ರಾಹಕರಿಗೆ ನೀಡಲಾಗುವ ವ್ಯಾಪಾರ ರಿಯಾಯಿತಿ ಮತ್ತು ಮಾರಾಟದ ಆದಾಯವನ್ನು ಮಾರಾಟಕ್ಕೆ ಅನುಗುಣವಾಗಿ ಸರಿಹೊಂದಿಸಲಾಗುತ್ತದೆ / ಲೆಕ್ಕಹಾಕಲಾಗುತ್ತದೆ. ಅದೇ ರೀತಿ, ಸ್ಥಳೀಯ ಖರೀದಿಗಳನ್ನು ಟ್ರೇಡ್ ಡಿಸ್ಕೌಂಟ್‌ಗಳು ಮತ್ತು ಖರೀದಿ ರಿಟರ್ನ್‌ಗಳನ್ನು ಸರಿಹೊಂದಿಸಿದ ನಂತರ ಜಿಎಸ್‌ಟಿ ಮತ್ತು ಅಂತರರಾಜ್ಯ ಖರೀದಿಗಳನ್ನು ಐಜಿಎಸ್‌ಟಿ ಹೊರತುಪಡಿಸಿ ಲೆಕ್ಕ ಹಾಕಲಾಗುತ್ತದೆ.
- 6 ಯಾವುದೇ IGST ಹೊಂದಾಣಿಕೆ ಇಲ್ಲದೆ, ಕೈಗಾರಿಕಾ ಕಚ್ಚಾ ಸಾಮಗ್ರಿಗಳ ಪೂರೈಕೆದಾರರು ಅನುಮತಿಸುವ ವಹಿವಾಟಿನ ರಿಯಾಯಿತಿಗೆ ಸಂಬಂಧಿಸಿದಂತೆ ಪ್ರತ್ಯೇಕ ವ್ಯಾಪಾರ ಆದಾಯವೆಂದು ಪರಿಗಣಿಸಲಾಗುತ್ತದೆ.
- 7 ವಿಶ್ವ ಸ್ವೀಮ್ ಶೆಡ್‌ಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದಿಂದ ಸಬ್ಸಿಡಿಯನ್ನು ಕರ್ನಾಟಕ ಸರ್ಕಾರವು ಮಂಜೂರು ಮಾಡಿದ ಮತ್ತು ಬಿಡುಗಡೆ ಮಾಡಿದ ಮಟ್ಟಿಗೆ ಲೆಕ್ಕ ಹಾಕಲಾಗುತ್ತದೆ.
- 8 ವಿದ್ಯುತ್ ಮಾರ್ಗಗಳ ಡ್ರಾಯಿಂಗ್ ವೆಚ್ಚಗಳಿಗೆ ಸಂಬಂಧಿಸಿದಂತೆ ಮತ್ತು ಇಖಅಐಒಗಳಿಗೆ ಪಾವತಿಸಿದ ಇತರ ಮೊತ್ತಗಳನ್ನು ಪುಸ್ತಕಗಳಲ್ಲಿ ಆದಾಯ ವೆಚ್ಚವೆಂದು ಲೆಕ್ಕಹಾಕಲಾಗುತ್ತದೆ, ಏಕೆಂದರೆ ಈ ವೆಚ್ಚದಿಂದ ರಚಿಸಲಾದ ಸ್ವತ್ತುಗಳನ್ನು ಅಂತಹ ಇಖಅಐಒಗಳಿಗೆ ಉಚಿತವಾಗಿ ವರ್ಗಾಯಿಸಲಾಗುತ್ತದೆ. ಈ ಖಾತೆಯಲ್ಲಿ ಹಂಚಿಕೆದಾರರಿಂದ ಮಾಡಿದ ಯಾವುದೇ ಮರುಪಡೆಯುವಿಕೆ, ಅದೇ ರೀತಿಯಾಗಿ ಆ ವರ್ಷದಲ್ಲಿ ಆದಾಯ ಆದಾಯ ಎಂದು ಪರಿಗಣಿಸಲಾಗುತ್ತದೆ.
- 9 ಕಂಪನಿಯು ಮಾನವಶಕ್ತಿಯನ್ನು ಬಳಸಿಕೊಳ್ಳುವ ಸಲುವಾಗಿ ನಿರ್ಮಾಣ ಗುತ್ತಿಗೆಗಳನ್ನು ಕೈಗೊಳ್ಳುತ್ತಿದೆ ಮತ್ತು ಕರ್ನಾಟಕ ರಾಜ್ಯದ ವಿವಿಧ ಏಜೆನ್ಸಿಗಳು ಕರೆಯುವ ಟೆಂಡರ್‌ಗಳಲ್ಲಿ ಭಾಗವಹಿಸುತ್ತಿದೆ. ಅಂತಹ ನಿರ್ಮಾಣ ಕಾರ್ಯಗಳಿಂದ ಬರುವ ಆದಾಯವನ್ನು ಪೂರ್ಣಗೊಳಿಸುವ ವಿಧಾನದ ಶೇಕಡಾವಾರು ಪ್ರಮಾಣದಲ್ಲಿ ಗುರುತಿಸಲಾಗುತ್ತದೆ. ಆದಾಗ್ಯೂ, ಕಾಮಗಾರಿಗಳ ಪ್ರಗತಿಯು 25% ಕ್ವಿಂಟ್ ಕಡಿಮೆಯಿದ್ದರೆ ಅಂತಹ ಕಾಮಗಾರಿಗಳಿಗೆ ಯಾವುದೇ ಆದಾಯವನ್ನು ಗುರುತಿಸಲಾಗುವುದಿಲ್ಲ.
- 10 ಮೇಲಿನ (9) ರಲ್ಲಿ ಸೂಚಿಸಿದಂತೆ ಕಾಲಕಾಲಕ್ಕೆ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳುವುದರ ಹೊರತಾಗಿ, ಠೇವಣಿ ಕೊಡುಗೆ ಕಾರ್ಯಗಳ ಆಧಾರದ ಮೇಲೆ (ಆಫಫ) ಸರ್ಕಾರಿ ಇಲಾಖೆಗಳು / ಅಂಡರ್‌ಟೇಕಿಂಗ್‌ಗಳು / ಸಂಸ್ಥೆಗಳು ವಹಿಸಿಕೊಡುವ ಕೆಲಸಗಳನ್ನು ಸಹ ಕಂಪನಿಯು ಕೈಗೆತ್ತಿಕೊಳ್ಳುತ್ತಿದೆ. ಠೇವಣಿ ಕೊಡುಗೆ ಕಾರ್ಯಗಳ ಆಧಾರದ ಮೇಲೆ (ಡಿಪಿಡಬ್ಲ್ಯೂ) ಕೈಗೊಳ್ಳಲಾದ ಅಂತಹ ಗುತ್ತಿಗೆ ಕಾರ್ಯಗಳಿಗೆ ಸಂಬಂಧಿಸಿದಂತೆ ಶೇಕಡಾವಾರು ಆಧಾರದ ಮೇಲೆ ಆದಾಯವನ್ನು 25% ಕ್ವಿಂಟ್ ಕಡಿಮೆ ಪ್ರಗತಿಗೆ ಸಂಬಂಧಿಸಿದಂತೆ ಗುರುತಿಸಲಾಗುತ್ತದೆ. ಆದಾಗ್ಯೂ, ಅಂತಹ ಆದಾಯದ ಗುರುತಿಸುವಿಕೆಯು ಗಳಿಸಿದ ಆದಾಯದ ಕಡಿಮೆ ಅಥವಾ ಅಂತಹ ಇಲಾಖೆ/ಅಂಡರ್‌ಟೇಕಿಂಗ್/ಸಂಸ್ಥೆಯ ಖಾತೆಗಳಲ್ಲಿ ಲಭ್ಯವಿರುವ ಮೊತ್ತಕ್ಕೆ ಸೀಮಿತವಾಗಿರುತ್ತದೆ (ಆದಾಯವನ್ನು ಒದಗಿಸುವ ಮೊದಲು ಕೆಲಸಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಸರಿಹೊಂದಿಸಿದ ನಂತರ). ಆಯಾ ಖಾತೆಗಳಲ್ಲಿ ಸಾಕಷ್ಟು ಮೊತ್ತಗಳು ಲಭ್ಯವಿದ್ದಾಗ ಅಂತಹ ಆದಾಯದ ಕೊರತೆಯನ್ನು ನಂತರದ ವರ್ಷ(ಗಳಲ್ಲಿ) ಲೆಕ್ಕ ಹಾಕಲಾಗುತ್ತದೆ. ವರ್ಷದಲ್ಲಿ ಲೆಕ್ಕ ಹಾಕಿದ ಆದಾಯದ ಮೊತ್ತ ಮತ್ತು ಅಂತಹ ಸ್ವರೂಪದ ಸಂಚಿತ ಆದಾಯವನ್ನು ಸೂಚಿಸುವ ಸೂಕ್ತ ಬಹಿರಂಗಪಡಿಸುವಿಕೆ ಮಾಡಲಾಗುತ್ತಿದೆ.

A-II ಆದಾಯ ಗುರುತಿಸುವಿಕೆ (AS 9):

- 1 ಲೀಸ್-ಕಮ್-ಸೇಲ್ ಸ್ವೀಮ್ / 10 ವರ್ಷಗಳ ಲೀಸ್-ಕಮ್-ಸೇಲ್ ಅಡಿಯಲ್ಲಿ ಮಂಜೂರು ಮಾಡಲಾದ ಆಸ್ತಿಗಳಿಗೆ ಸಂಬಂಧಿಸಿದಂತೆ ಬಡ್ಡಿ ಆದಾಯವನ್ನು ನಗದು ಆಧಾರದ ಮೇಲೆ ಗುರುತಿಸಲಾಗುತ್ತದೆ.
- 2 ಟರ್ಮಿನಲ್ ಆದಾಯಗಳು ಯಾವುದಾದರೂ ಇದ್ದರೆ, ವಶಪಡಿಸಿಕೊಂಡ ಶೆಡ್‌ಗಳ ಖಾತೆಯಲ್ಲಿ ಉದ್ಭವಿಸಿದರೆ, ಅಲ್ಲಿ ಮಾಜಿ-ಹಂಚಿಕೆದಾರರಿಂದ ಯಾವುದೇ ವಿವಾದಗಳು ಬಾಕಿ ಉಳಿದಿಲ್ಲ, ಅವುಗಳ ಮರು-ಹಂಚಿಕೆಯಲ್ಲಿ ಗುರುತಿಸಲಾಗುತ್ತದೆ.
- 3 ಮಾರಾಟ ಮಾಡಿದ ಶೆಡ್‌ಗಳು ಮತ್ತು ಪ್ಲಾಟ್‌ಗಳಿಗೆ ಸಂಬಂಧಿಸಿದ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಮರುಪಡೆಯಬಹುದಾದ ಮೌಲ್ಯಗಳನ್ನು ಕಾಲಕಾಲಕ್ಕೆ ನಿರ್ದೇಶಕರ ಮಂಡಳಿಯು ನಿರ್ದಿಷ್ಟಪಡಿಸಿದ ದರಗಳಲ್ಲಿ ಗುರುತಿಸಲಾಗುತ್ತದೆ.
- 4 ಶೆಡ್‌ಗಳ ಡೀಫಾಲ್ಟ್ ಹಂಚಿಕೆದಾರರಿಗೆ ನೀಡಲಾದ ಖಿಖಿ ಸಂದರ್ಭದಲ್ಲಿ ಮತ್ತು ವಿವಾದಗಳ ಮೇಲಿನ ಬಾಡಿಗೆ ಸಂಗ್ರಹಗಳಲ್ಲಿನ ಅನಿಶ್ಚಿತ ಅಥವಾ ಬಾಡಿಗೆ ಮತ್ತು ಇತರ ಆದಾಯಗಳನ್ನು ನಿಜವಾದ ರೀತಿಯಲ್ಲಿ ಆಧಾರದ ಮೇಲೆ ಗುರುತಿಸಲಾಗುತ್ತದೆ.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ

31ನೇ ಮಾರ್ಚ್ 2022ರ ವರ್ಷಾಂತ್ಯಕ್ಕೆ ಹಣಕಾಸಿನ ಪಟ್ಟಿಯ ಮೇಲಿನ ಟಿಪ್ಪಣಿ

- 5 ಹಂಚಿಕೆದಾರರಿಂದ ಬಾಡಿಗೆ/ಕಂತುಗಳ ವಿಳಂಬ ಪಾವತಿಗಳ ಮೇಲಿನ ಬಡ್ಡಿ (ದಂಡದ ಬಡ್ಡಿ) ಸಂಚಯದ ಆಧಾರದ ಮೇಲೆ ಗುರುತಿಸಲ್ಪಡುತ್ತದೆ.
- 6 ಕೈಗಾರಿಕಾ ಕಚ್ಚಾ ಸಾಮಗ್ರಿಗಳ ಕ್ರೆಡಿಟ್ ಮಾರಾಟದ ಮೇಲಿನ ಬಡ್ಡಿಗೇ ಸಂಬಂಧಿಸಿದಂತೆ, ಎಸ್‌ಎಸ್‌ಐ ಘಟಕಗಳಿಗೆ (ವರ್ಷದಲ್ಲಿ ಯಾವುದೇ ವಹಿವಾಟು ನಡೆಸದಿರುವವರು ಅಥವಾ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸಿರುವ ಘಟಕಗಳು) ವರ್ಷದಲ್ಲಿ ಯಾವುದೇ ಅಸಲು ಮೊತ್ತವನ್ನು ಸ್ವೀಕರಿಸುವುದಿಲ್ಲ, ಯಾವುದೇ ಬಡ್ಡಿ ಆದಾಯವಿಲ್ಲ ಗುರುತಿಸಲ್ಪಟ್ಟಿದೆ.

B-I ಅಂದಾಜುಗಳ ಬಳಕೆ

ಭಾರತೀಯ GAAP ಗೆ ಅನುಗುಣವಾಗಿ ಹಣಕಾಸು ಹೇಳಿಕೆಗಳನ್ನು ಸಿದ್ಧಪಡಿಸಲು ತೀರ್ಪುಗಳು, ಅಂದಾಜುಗಳು ಮತ್ತು ಊಹೆಗಳು ವರದಿ ಮಾಡಲಾದ ಆಸ್ತಿಗಳು ಮತ್ತು ಹೊಣೆಗಾರಿಕೆಗಳ ಮೇಲೆ ಪರಿಣಾಮ ಬೀರುವ ಅಗತ್ಯವಿದೆ ಮತ್ತು ಹಣಕಾಸಿನ ಹೇಳಿಕೆಗಳ ದಿನಾಂಕದಂದು ಅನಿಶ್ಚಿತ ಹೊಣೆಗಾರಿಕೆಗಳ ಬಹಿರಂಗಪಡಿಸುವಿಕೆ ಮತ್ತು ಆದಾಯಗಳು ಮತ್ತು ವೆಚ್ಚಗಳ ವರದಿಯ ಮೊತ್ತ ವರದಿ ಮಾಡುವ ಅವಧಿ ನಿಜವಾದ ಫಲಿತಾಂಶಗಳು ಮತ್ತು ಅಂದಾಜುಗಳ ನಡುವಿನ ವ್ಯತ್ಯಾಸವನ್ನು ಫಲಿತಾಂಶಗಳು ತಿಳಿದಿರುವ/ವಸ್ತುರೂಪದ ಅವಧಿಯಲ್ಲಿ ಗುರುತಿಸಲಾಗುತ್ತದೆ.

B-II ಆಸ್ತಿ, ಸಸ್ಯ ಮತ್ತು ಸಲಕರಣೆಗಳು ಮತ್ತು ಅಮೂರ್ತ ಸ್ವತ್ತುಗಳು:

1 ಆಸ್ತಿ, ಸ್ಥಾವರ ಮತ್ತು ಸಲಕರಣೆಗಳು (AS-10):

ಆಸ್ತಿ, ಸ್ಥಾವರ ಮತ್ತು ಸಲಕರಣೆಗಳನ್ನು ವೆಚ್ಚದಲ್ಲಿ ಹೇಳಲಾಗುತ್ತದೆ ಮತ್ತು ಮರುಮೌಲ್ಯಮಾಪನದ ಮೇಲೆ ಸೇರಿಸಲಾದ ಮೊತ್ತಗಳು, ಮೈನಸ್ ಸಂಚಿತ ಸವಕಳಿ ಮತ್ತು ದುರ್ಬಲತೆ ನಷ್ಟಗಳು ಯಾವುದಾದರೂ ಇದ್ದರೆ. ಆಸ್ತಿ, ಸ್ಥಾವರ ಮತ್ತು ಸಲಕರಣೆಗಳ ವೆಚ್ಚ ತೆರಿಗೆಗಳು ಮತ್ತು ಸುಂಕಗಳನ್ನು ಒಳಗೊಂಡಂತೆ ಅದರ ಖರೀದಿ ಬೆಲೆಯನ್ನು ಒಳಗೊಂಡಿರುತ್ತದೆ ಕಡಿಮೆ ವ್ಯಾಪಾರದ ರಿಯಾಯಿತಿಗಳು ಯಾವುದಾದರೂ ಇದ್ದರೆ, ಎರವಲು ವೆಚ್ಚ ಮತ್ತು ಅದರ ಉದ್ದೇಶಿತ ಬಳಕೆಗಾಗಿ ಆಸ್ತಿಯನ್ನು ಅದರ ಕೆಲಸದ ಸ್ಥಿತಿಗೆ ತರಲು ನೇರವಾಗಿ ಕಾರಣವಾಗುವ ಯಾವುದೇ ವೆಚ್ಚ ಯಾವುದೇ ಆಸ್ತಿ, ಸ್ಥಾವರ ಮತ್ತು ಸಲಕರಣೆಗಳಿಗೆ ಸಂಬಂಧಿಸಿದ ನಂತರದ ವೆಚ್ಚವನ್ನು ಅದರ ಪುಸ್ತಕ ಮೌಲ್ಯಕ್ಕೆ ಸೇರಿಸಲಾಗುತ್ತದೆ, ಅದು ಅಸ್ತಿತ್ವದಲ್ಲಿರುವ ಆಸ್ತಿಯಿಂದ ಭವಿಷ್ಯದ ಪ್ರಯೋಜನಗಳನ್ನು ಅದರ ಹಿಂದೆ ಮೌಲ್ಯಮಾಪನ ಮಾಡಿದ ಕೆಲಸದ ಕಾರ್ಯಕ್ಷಮತೆಯನ್ನು ಮೀರಿ ಹೆಚ್ಚಿಸಿದರೆ ಮಾತ್ರ.

- 2 a) ಫ್ಯಾಕ್ಟರಿ ಶೆಡ್‌ಗಳು/ಫ್ಲಾಟ್‌ಗಳು/ಕಟ್ಟಡಗಳು, ಬಾಡಿಗೆ ಆಧಾರದ ಮೇಲೆ ಅಥವಾ KSSIDC ನಿಂದ ಬಳಸಲ್ಪಡುತ್ತವೆ, ಅವುಗಳನ್ನು ಸ್ಥಿರ ಆಸ್ತಿಗಳೆಂದು ಪರಿಗಣಿಸಲಾಗುತ್ತದೆ ಮತ್ತು ವೆಚ್ಚವು ಇತರ ಉದ್ಯಮಿಗಳಿಗೆ ವಿಧಿಸುವ ರೀತಿಯಲ್ಲಿಯೇ ಪ್ರೋರಾಟಾ ಮೂಲಸೌಕರ್ಯ ವೆಚ್ಚವನ್ನು ಒಳಗೊಂಡಿರುತ್ತದೆ.
- b) ಅಂತಹ ಯಾವುದೇ ಶೆಡ್‌ಗಳು/ಫ್ಲಾಟ್‌ಗಳು/ಕಟ್ಟಡಗಳನ್ನು ತರುವಾಯ ಲೀಸ್ ಕಮ್ ಸೇಲ್ ಆಧಾರದ ಮೇಲೆ/ಔಟ್ ರೈಟ್ ಸೇಲ್ ಆಧಾರದ ಮೇಲೆ/10 ವರ್ಷಗಳ ಲೀಸ್ ಕಮ್ ಸೇಲ್‌ನಲ್ಲಿ ಹಂಚಿಕೆ ಮಾಡಲಾಗಿದ್ದರೆ, ಅದರ ಲಿಖಿತ ಮೌಲ್ಯವನ್ನು ಪೂರ್ಣಗೊಂಡ ಶೆಡ್‌ಗಳು/ಫ್ಲಾಟ್‌ಗಳ ಖಾತೆಗೆ ವರ್ಗಾಯಿಸಲಾಗುತ್ತದೆ (ಪರಿವರ್ತಿಸಲಾಗಿದೆ ಪ್ರಸ್ತುತ ಆಸ್ತಿಗಳು). ಅಂತಹ ಸಂದರ್ಭಗಳಲ್ಲಿ ಮಾರಾಟದ ಮೌಲ್ಯವನ್ನು ಮಾರಾಟದಲ್ಲಿ ಸೇರಿಸಲಾಗುತ್ತದೆ ಮತ್ತು ಅಂತಹ ಮಾರಾಟದ ಲಾಭ/ನಷ್ಟವನ್ನು ಪ್ರತ್ಯೇಕವಾಗಿ ಬಹಿರಂಗಪಡಿಸಲಾಗುತ್ತದೆ.

3 ಅಮೂರ್ತ ಸ್ವತ್ತುಗಳು (AS 26):

- a) ಅಮೂರ್ತ ಸ್ವತ್ತುಗಳನ್ನು ಸ್ವಾಧೀನದ ವೆಚ್ಚದಲ್ಲಿ ಹೇಳಲಾಗುತ್ತದೆ, ಯಾವುದಾದರೂ ಇದ್ದರೆ ಸಂಚಿತ ಭೋಗ್ಯ / ಸವಕಳಿ ಮತ್ತು ದುರ್ಬಲತೆಯ ನಷ್ಟ. ವೆಚ್ಚವು ಎಲ್ಲಾ ತೆರಿಗೆಗಳು/ಸುಂಕಗಳನ್ನು ಒಳಗೊಂಡಂತೆ ಖರೀದಿ ಬೆಲೆಯನ್ನು ಒಳಗೊಂಡಿರುತ್ತದೆ, ಯಾವುದಾದರೂ ಇದ್ದರೆ ವ್ಯಾಪಾರ ರಿಯಾಯಿತಿಗಳು, ಎರವಲು ವೆಚ್ಚಗಳು ಮತ್ತು ಉದ್ದೇಶಿತ ಬಳಕೆಗಾಗಿ ಸ್ವತ್ತನ್ನು ಅದರ ಕೆಲಸದ ಸ್ಥಿತಿಗೆ ತರಲು ನೇರವಾಗಿ ಕಾರಣವಾಗುವ ಯಾವುದೇ ವೆಚ್ಚ ಸ್ವೀಕರಿಸಿದ ಯಾವುದೇ ಅನುದಾನ ಅಥವಾ ಸಹಾಯಧನವನ್ನು ಸೂಕ್ತ ಬಹಿರಂಗಪಡಿಸುವಿಕೆಯೊಂದಿಗೆ ವೆಚ್ಚದಿಂದ ಕಡಿಮೆಗೊಳಿಸಲಾಗುತ್ತದೆ.
- b) ಅಭಿವೃದ್ಧಿ ಹಂತದಲ್ಲಿರುವ ಅಮೂರ್ತ ಸ್ವತ್ತುಗಳು ಮತ್ತು ವರದಿ ಮಾಡುವ ದಿನಾಂಕದ ಅಂತ್ಯದ ವೇಳೆಗೆ ಅವುಗಳ ಉದ್ದೇಶಿತ ಬಳಕೆಗೆ

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ 31ನೇ ಮಾರ್ಚ್ 2022ರ ವರ್ಷಾಂತ್ಯಕ್ಕೆ ಹಣಕಾಸಿನ ಪಟ್ಟಿಯ ಮೇಲಿನ ಟಿಪ್ಪಣಿ

- 4 ಬಂಡವಾಳ ಕಾಮಗಾರಿಗಳು ಪ್ರಗತಿಯಲ್ಲಿವೆ: ನಿರ್ಮಾಣ ಹಂತದಲ್ಲಿರುವ ಆಸ್ತಿ, ಸ್ಥಾವರ ಮತ್ತು ಸಲಕರಣೆಗಳು ಮತ್ತು ಅವುಗಳ ಉದ್ದೇಶಿತ ಬಳಕೆಗೆ ಸಿದ್ಧವಾಗಿಲ್ಲ ಮತ್ತು ವರದಿ ಮಾಡುವ ದಿನಾಂಕದ ಕೊನೆಯಲ್ಲಿ ಇಂಜಿನಿಯರಿಂಗ್ ಇಲಾಖೆಯಿಂದ ಸರಿಯಾಗಿ ಪ್ರಮಾಣೀಕರಿಸಲಾಗಿದೆ ಬಂಡವಾಳದ ಕೆಲಸ-ಪ್ರಗತಿಯ ಅಡಿಯಲ್ಲಿ ಬಹಿರಂಗಪಡಿಸಲಾಗಿದೆ.

C-I ಸವಕಳಿ ಮತ್ತು ಭೋಗ್ಯ

1 ಆಸ್ತಿ, ಸ್ಥಾವರ ಮತ್ತು ಸಲಕರಣೆಗಳು:

ಖಾತೆಗಳಲ್ಲಿ ಕಂಡುಬರುವ ಸ್ಥಿರ ಸ್ವತ್ತುಗಳಿಗೆ ಸಂಬಂಧಿಸಿದಂತೆ (ಬಾಡಿಗೆ ಆಧಾರದ ಮೇಲೆ ಹಂಚಿಕೆಯ ಪರಿಣಾಮವಾಗಿ ಪ್ರಸ್ತುತ ಸ್ವತ್ತುಗಳಿಂದ ವರ್ಗಾಯಿಸಲಾದ ಸ್ವತ್ತುಗಳನ್ನು ಒಳಗೊಂಡಂತೆ, ಕಂಪನಿಯ ಉಪಯುಕ್ತ ಜೀವನದ ಆಧಾರದ ಮೇಲೆ ನೇರ-ಸಾಲಿನ ವಿಧಾನದಲ್ಲಿ ಆಸ್ತಿಗಳ ಮೂಲ ವೆಚ್ಚದ ಮೇಲೆ (ಬಂಡವಾಳೀಕರಣದ ದಿನಾಂಕದಿಂದ) ಸವಕಳಿಯನ್ನು ವಿಧಿಸುತ್ತಿದೆ. ಕಂಪನಿಗಳ ಕಾಯಿದೆ 2013 ರ ಶೆಡ್ಯೂಲ್ II ರಲ್ಲಿ ಸೂಚಿಸಲಾದ ಆಸ್ತಿಯ ಸ್ವತ್ತುಗಳ ಬಳಕೆ ಮತ್ತು ತ್ವರಿತ ತಾಂತ್ರಿಕ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಅನುಸೂಚಿ II ರಲ್ಲಿ ಸೂಚಿಸಲಾದ ಜೀವಿತಾವಧಿಯ ಬದಲಿಗೆ ಐದು ವರ್ಷಗಳ ಉಪಯುಕ್ತ ಜೀವನವನ್ನು ನಿರ್ಧರಿಸಿದ ಕೆಳಗಿನ ಸ್ವತ್ತುಗಳಿಗೆ ಸಂಬಂಧಿಸಿದಂತೆ ಹೊರತುಪಡಿಸಿ ನಡೆಯುತ್ತಿದೆ:

1. ಮೊಬೈಲ್ ಹ್ಯಾಂಡ್ ಸೆಟ್‌ಗಳು, ದೂರವಾಣಿ ಉಪಕರಣಗಳು ಮತ್ತು EPABX
2. ಹವಾನಿಯಂತ್ರಣಗಳು ಮತ್ತು ಮೈಕ್ರೋ ಓವನ್
3. ಗೀಸರ್‌ಗಳು ಮತ್ತು ಸೌರ ಬೆಳಕಿನ ವ್ಯವಸ್ಥೆಗಳು
4. ಲಿಫ್ಟ್‌ಗಳು ಮತ್ತು ಪ್ಲಾಟ್‌ಫಾರ್ಮ್ ಮಾಪಕಗಳು
5. ಕಲರ್ ಟಿವಿ ಮತ್ತು ಸ್ಟೇಬಿಲೈಸರ್‌ಗಳು, ಸಿಸಿಟಿವಿ ಮತ್ತು ಎಮ್‌ಎಫ್ ಸಾಧನಗಳು
6. ಯುಪಿಎಸ್, ಬ್ಯಾಟರಿಗಳು ಮತ್ತು ಇನ್ವರ್ಟರ್‌ಗಳು
7. ಸೋಫಾ ಸೆಟ್‌ಗಳು

2 ಅಮೂರ್ತ ಸ್ವತ್ತುಗಳು:

ಇವುಗಳನ್ನು ಈ ಕೆಳಗಿನಂತೆ ಭೋಗ್ಯಗೊಳಿಸಲಾಗಿದೆ:

ಕ್ರಮ ಸಂಖ್ಯೆ	ವಿವರಗಳು	ಅಮಾರ್ಟೈಸೇಷನ್/ಬಳಕೆಗಳು
1	ತಾಂತ್ರಿಕ ಜ್ಞಾನ-ಹೇಗೆ ಆಧಾರವಾಗಿರುವ	ಸ್ವತ್ತುಗಳ ಉಪಯುಕ್ತ ಜೀವನ.
2	ಕಂಪ್ಯೂಟರ್ ಸಾಫ್ಟ್‌ವೇರ್ / ವೆಬ್-ಸೈಟ್ ಅಭಿವೃದ್ಧಿ ಅಂತಹ ಆಸ್ತಿಯ ಅಸ್ತಿತ್ವದ	ವರ್ಷದಿಂದ ಪ್ರತಿ ವರ್ಷ 1/5.
3	ಇತರೆ	ಬಳಕೆಯ ಹಕ್ಕಿನ ಒಪ್ಪಂದದ ಅವಧಿಯಲ್ಲಿ.

C-II ದುರ್ಬಲತೆ (AS 28)

ಸ್ವತ್ತಿನ ಒಯ್ಯುವ ವೆಚ್ಚವು ಅದರ ಚೇತರಿಸಿಕೊಳ್ಳುವ ಮೌಲ್ಯವನ್ನು ಮೀರಿದಾಗ ಆಸ್ತಿಯನ್ನು ದುರ್ಬಲಗೊಳಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಒಂದು ಸ್ವತ್ತನ್ನು ದುರ್ಬಲವೆಂದು ಗುರುತಿಸಿದ ವರ್ಷದಲ್ಲಿ ಲಾಭ ಮತ್ತು ನಷ್ಟದ ಹೇಳಿಕೆಗೆ ದುರ್ಬಲತೆಯ ನಷ್ಟವನ್ನು ವಿಧಿಸಲಾಗುತ್ತದೆ. ವಸೂಲಿ ಮಾಡಬಹುದಾದ ಮೊತ್ತದ ಅಂದಾಜಿನಲ್ಲಿ ಬದಲಾವಣೆಯಾಗಿದ್ದರೆ ಹಿಂದಿನ ಲೆಕ್ಕಪತ್ರದ ಅವಧಿಯಲ್ಲಿ ಗುರುತಿಸಲಾದ ದುರ್ಬಲತೆಯ ನಷ್ಟವನ್ನು ಹಿಂತಿರುಗಿಸಲಾಗುತ್ತದೆ.

D ದಾಸ್ತಾನುಗಳು (AS 13)

ಪ್ರಸ್ತುತ ಹೂಡಿಕೆಗಳನ್ನು ಕಡಿಮೆ ವೆಚ್ಚದಲ್ಲಿ ಮತ್ತು ನ್ಯಾಯಯುತ ಮೌಲ್ಯದಲ್ಲಿ, ವರ್ಗವಾರು ಲೆಕ್ಕಹಾಕಲಾಗುತ್ತದೆ. ಪ್ರಸ್ತುತವಲ್ಲದ ಹೂಡಿಕೆಗಳನ್ನು ವೆಚ್ಚದಲ್ಲಿ ತೋರಿಸಲಾಗಿದೆ. ನಿರ್ವಹಣೆಯ ಅಭಿಪ್ರಾಯದಲ್ಲಿ ಅಂತಹ ಕುಸಿತವು ತಾತ್ಕಾಲಿಕವಲ್ಲದಿದ್ದಲ್ಲಿ ಮಾತ್ರ ಅಂತಹ ಪ್ರಸ್ತುತವಲ್ಲದ ಹೂಡಿಕೆಗಳ ಮೌಲ್ಯದಲ್ಲಿ ಇಳಿಕೆಗೆ ಅವಕಾಶವನ್ನು ನೀಡಲಾಗುತ್ತದೆ.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ 31ನೇ ಮಾರ್ಚ್ 2022ರ ವರ್ಷಾಂತ್ಯಕ್ಕೆ ಹಣಕಾಸಿನ ಪಟ್ಟಿಯ ಮೇಲಿನ ಟಿಪ್ಪಣಿ

E-1 ದಾಸ್ತಾನುಗಳು (AS 2)

ಈ ಕೆಳಗಿನಂತೆ ದಾಸ್ತಾನುಗಳನ್ನು ಮೌಲ್ಯೀಕರಿಸಲಾಗುತ್ತದೆ:

- 1 (i) ಕೈಗಾರಿಕಾ ಕಚ್ಚಾ ಸಾಮಗ್ರಿಗಳು (ಸ್ಟಾಕ್-ಇನ್-ಟ್ರೇಡ್) ಕಡಿಮೆ ವೆಚ್ಚದಲ್ಲಿ ಅಥವಾ ಯಾವುದಾದರೂ ಬಳಕೆಯಲ್ಲಿಲ್ಲದಿದ್ದಲ್ಲಿ ಒದಗಿಸಿದ ನಂತರ ನಿವ್ವಳ ವಾಸ್ತವಿಕ ಮೌಲ್ಯದಲ್ಲಿ.
 - (ii) ಕಂಪನಿಯು ಕೈಗಾರಿಕಾ ಕಚ್ಚಾ ವಸ್ತುಗಳ ಮೌಲ್ಯಮಾಪನದ ಉದ್ದೇಶಕ್ಕಾಗಿ FIFO ವಿಧಾನವನ್ನು ಅಳವಡಿಸಿಕೊಂಡಿದೆ.
 - 2 a) ಪೂರ್ಣಗೊಂಡಿರುವ ಶೆಡ್‌ಗಳು/ಫ್ಲಾಟ್‌ಗಳು/ಕಟ್ಟಡಗಳು, ಶೆಡ್‌ಗಳು/ಫ್ಲಾಟ್‌ಗಳು/ಕಟ್ಟಡಗಳು ಪ್ರಗತಿಯಲ್ಲಿವೆ ಮತ್ತು ಭೂಮಿಯನ್ನು ವೆಚ್ಚದಲ್ಲಿ ಅಥವಾ ನಿವ್ವಳ ವಾಸ್ತವಿಕ ಮೌಲ್ಯದಲ್ಲಿ ಮೌಲ್ಯೀಕರಿಸಲಾಗುತ್ತದೆ, AS-2 "ದಾಸ್ತಾನುಗಳ ಮೌಲ್ಯಮಾಪನ" ಗೆ ಅನುಗುಣವಾಗಿ ಕಡಿಮೆಯಾಗಿದೆ.
 - b) 1. ವಿವಿಧ ಕೈಗಾರಿಕಾ ಎಸ್ಟೇಟ್‌ಗಳಲ್ಲಿ ಒದಗಿಸಲಾದ ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ (ವಿದ್ಯುತ್ ಮಾರ್ಗಗಳ ರೇಖಾಚಿತ್ರದ ವೆಚ್ಚವನ್ನು ಹೊರತುಪಡಿಸಿ) ಇಡೀ ರಾಜ್ಯದ ವೆಚ್ಚವನ್ನು ಮೌಲ್ಯಮಾಪನದ ಉದ್ದೇಶಗಳಿಗಾಗಿ ಪರಿಗಣಿಸಲಾಗುತ್ತದೆ ಮತ್ತು ಪ್ರಸ್ತುತ ಆಸ್ತಿಯಲ್ಲಿ ದಾಸ್ತಾನುಗಳ ಅಡಿಯಲ್ಲಿ ಪ್ರಸ್ತುತ ಆಸ್ತಿಯಲ್ಲಿ ತೋರಿಸಲಾಗಿದೆ - ಕೈಗಾರಿಕಾ ಎಸ್ಟೇಟ್ ಆಸ್ತಿ ಮತ್ತು ಕೆಲಸ- ಪ್ರಗತಿ. ಮೂಲಸೌಕರ್ಯಗಳನ್ನು ಒದಗಿಸುವುದು ನಿರಂತರ ಪ್ರಕ್ರಿಯೆಯಾಗಿರುವುದರಿಂದ, ವರ್ಷದಲ್ಲಿ ಮಾಡಿದ ವೆಚ್ಚವನ್ನು ಮೌಲ್ಯಕ್ಕೆ ಸೇರಿಸಲಾಗುತ್ತದೆ. ಇದಲ್ಲದೆ, ಕೆಲವು ಎಸ್ಟೇಟ್‌ಗಳಲ್ಲಿ ಹಂತಹಂತವಾಗಿ ಮೂಲಸೌಕರ್ಯ ವೆಚ್ಚವನ್ನು ಮಾಡಲಾಗುತ್ತದೆ. ಶೆಡ್‌ಗಳು/ಫ್ಲಾಟ್‌ಗಳು/ಕಟ್ಟಡಗಳು ಮತ್ತು ಫ್ಲಾಟ್‌ಗಳು ಮಾರಾಟವಾದ ಅಥವಾ ಸ್ಥಿರ ಸ್ವತ್ತುಗಳಿಗೆ ವರ್ಗಾಯಿಸಲಾದ ಫ್ಲಾಟ್‌ಗಳಿಗೆ ಸಂಬಂಧಿಸಿದಂತೆ ಮಂಡಳಿಯು ಕಾಲಕಾಲಕ್ಕೆ ನಿರ್ದರಿಸಿದಂತೆ ಮೂಲಸೌಕರ್ಯದ ಪ್ರಮಾಣಾನುಗುಣ ಮೌಲ್ಯವನ್ನು ಮುಚ್ಚುವ ಸ್ಟಾಕ್‌ನಲ್ಲಿ ಮತ್ತು ಪುಸ್ತಕಗಳಲ್ಲಿ ತೋರಿಸಿರುವ ಸಂಪೂರ್ಣ ಸ್ಟಾಕ್‌ಗೆ ಬ್ಯಾಲೆನ್ಸ್ ಮೌಲ್ಯವನ್ನು ಕಡಿಮೆ ಮಾಡುತ್ತದೆ.
 2. ವಿವಿಧ ಕೈಗಾರಿಕಾ ಎಸ್ಟೇಟ್‌ಗಳಲ್ಲಿ ಒದಗಿಸಲಾದ ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ (ವಿದ್ಯುತ್ ಮಾರ್ಗಗಳ ರೇಖಾಚಿತ್ರದ ವೆಚ್ಚವನ್ನು ಹೊರತುಪಡಿಸಿ) ಇಡೀ ರಾಜ್ಯದ ವೆಚ್ಚವನ್ನು ಮೌಲ್ಯಮಾಪನದ ಉದ್ದೇಶಗಳಿಗಾಗಿ ಪರಿಗಣಿಸಲಾಗುತ್ತದೆ ಮತ್ತು ಪ್ರಸ್ತುತ ಆಸ್ತಿಯಲ್ಲಿ ದಾಸ್ತಾನುಗಳ ಅಡಿಯಲ್ಲಿ ಪ್ರಸ್ತುತ ಆಸ್ತಿಯಲ್ಲಿ ತೋರಿಸಲಾಗಿದೆ - ಕೈಗಾರಿಕಾ ಎಸ್ಟೇಟ್ ಆಸ್ತಿ ಮತ್ತು ಕೆಲಸ- ಪ್ರಗತಿ. ಮೂಲಸೌಕರ್ಯಗಳನ್ನು ಒದಗಿಸುವುದು ನಿರಂತರ ಪ್ರಕ್ರಿಯೆಯಾಗಿರುವುದರಿಂದ, ವರ್ಷದಲ್ಲಿ ಮಾಡಿದ ವೆಚ್ಚವನ್ನು ಮೌಲ್ಯಕ್ಕೆ ಸೇರಿಸಲಾಗುತ್ತದೆ. ಇದಲ್ಲದೆ, ಕೆಲವು ಎಸ್ಟೇಟ್‌ಗಳಲ್ಲಿ ಹಂತಹಂತವಾಗಿ ಮೂಲಸೌಕರ್ಯ ವೆಚ್ಚವನ್ನು ಮಾಡಲಾಗುತ್ತದೆ. ಶೆಡ್‌ಗಳು/ಫ್ಲಾಟ್‌ಗಳು/ಕಟ್ಟಡಗಳು ಮತ್ತು ಫ್ಲಾಟ್‌ಗಳು ಮಾರಾಟವಾದ ಅಥವಾ ಸ್ಥಿರ ಸ್ವತ್ತುಗಳಿಗೆ ವರ್ಗಾಯಿಸಲಾದ ಫ್ಲಾಟ್‌ಗಳಿಗೆ ಸಂಬಂಧಿಸಿದಂತೆ ಮಂಡಳಿಯು ಕಾಲಕಾಲಕ್ಕೆ ನಿರ್ದರಿಸಿದಂತೆ ಮೂಲಸೌಕರ್ಯದ ಪ್ರಮಾಣಾನುಗುಣ ಮೌಲ್ಯವನ್ನು ಮುಚ್ಚುವ ಸ್ಟಾಕ್‌ನಲ್ಲಿ ಮತ್ತು ಪುಸ್ತಕಗಳಲ್ಲಿ ತೋರಿಸಿರುವ ಸಂಪೂರ್ಣ ಸ್ಟಾಕ್‌ಗೆ ಬ್ಯಾಲೆನ್ಸ್ ಮೌಲ್ಯವನ್ನು ಕಡಿಮೆ ಮಾಡುತ್ತದೆ.
- ಮಾಲೀಕ ಎಸ್ಟೇಟ್‌ಗಳಿಗೆ ಸಂಬಂಧಿಸಿದಂತೆ AS-2 ನ ಅಗತ್ಯವನ್ನು ಇಟ್ಟುಕೊಳ್ಳುವುದು, ಅಲ್ಲಿ ಭೂಮಿಯ ಮಾರಾಟದ ಬೆಲೆಗಳು ಕಡಿಮೆ ಇರುವಲ್ಲಿ ಅಥವಾ ನಿರ್ದಿಷ್ಟ ಎಸ್ಟೇಟ್‌ನಲ್ಲಿ ಈಗಾಗಲೇ ಮಾಡಿದ ವೆಚ್ಚದ ಚೇತರಿಕೆಯ ಸಾಧ್ಯತೆಯು ಭವಿಷ್ಯದಲ್ಲಿ ಮರುಪಡೆಯಲು ಸಾಧ್ಯವಾಗದಿದ್ದಲ್ಲಿ ನಿರ್ವಹಣೆಯು ಕಾಲಕಾಲಕ್ಕೆ ಅಂತಹ ಪ್ರಕರಣಗಳನ್ನು ಪರಿಶೀಲಿಸುತ್ತದೆ. ಸಮಯ ಮತ್ತು ಸಂಭವನೀಯ ಸಾಕ್ಷಾತ್ಕಾರದ ಆಧಾರದ ಮೇಲೆ ಸೂಕ್ತವಾದ ಕಡಿತವನ್ನು ಮಾಡಲಾಗುವುದು ಮತ್ತು ಅದರ ಪ್ರಕಾರ ಮೌಲ್ಯವು ಪುಸ್ತಕಗಳಲ್ಲಿ ಪ್ರತಿಫಲಿಸುತ್ತದೆ.

E-2 ನಗದು ಮತ್ತು ನಗದು ಸಮಾನ (AS 3)

ಸ್ಥಾಪಿತವಾದ ಕೈಗಾರಿಕಾ ಎಸ್ಟೇಟ್‌ಗಳಿಗೆ ಸಂಬಂಧಿಸಿದಂತೆ ಮತ್ತು ಮೂಲಸೌಕರ್ಯ ವೆಚ್ಚವನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಸರ್ಕಾರಿ ಅನುದಾನದ ರೂಪದಲ್ಲಿ ಪೂರೈಸಿದರೆ, ಶೆಡ್/ಫ್ಲಾಟ್/ಕಟ್ಟಡ ಮತ್ತು ಫ್ಲಾಟ್/ಭೂಮಿಯ ಮಾರಾಟವನ್ನು ಲೆಕ್ಕ ಹಾಕುವಾಗ ಮೂಲಸೌಕರ್ಯ ವೆಚ್ಚದ ಚೇತರಿಕೆಯ ಮೌಲ್ಯವು ದರಕ್ಕಿಂತ ಕಡಿಮೆಯಿರುತ್ತದೆ. ಮೇಲಿನ b(1) ನಲ್ಲಿ ತಿಳಿಸಿರುವಂತೆ ಮಂಡಳಿಯು ನಿರ್ದರಿಸುತ್ತದೆ ಅಥವಾ ಅಂತಹ ಆಸ್ತಿಗೆ ಮಾರಾಟದ ಬೆಲೆಯನ್ನು ನಿಗದಿಪಡಿಸುವಾಗ ಪ್ರತಿ ಚ.ಮೀ.ಗೆ ತಲುಪಿದ ನಿಜವಾದ ಮೂಲಸೌಕರ್ಯ ವೆಚ್ಚವನ್ನು ಪ್ರಗತಿಯಲ್ಲಿರುವ ಮೂಲಸೌಕರ್ಯ ಖಾತೆಯಲ್ಲಿ ಹಿಂಪಡೆಯಲಾಗುತ್ತದೆ/ಹೊಂದಾಣಿಕೆ ಮಾಡಲಾಗುತ್ತದೆ.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ 31ನೇ ಮಾರ್ಚ್ 2022ರ ವರ್ಷಾಂತ್ಯಕ್ಕೆ ಹಣಕಾಸಿನ ಪಟ್ಟಿಯ ಮೇಲಿನ ಟಿಪ್ಪಣಿ

F ಉದ್ಯೋಗಿ ಸೌಲಭ್ಯಗಳು (AS15):

ಉದ್ಯೋಗಿ ಪ್ರಯೋಜನಗಳನ್ನು ಈ ಕೆಳಗಿನ ರೀತಿಯಲ್ಲಿ ವ್ಯವಹರಿಸಲಾಗುತ್ತದೆ.

- ಪ್ರಾವಿಡೆಂಟ್ ಫಂಡ್‌ಗೆ ಕೊಡುಗೆಗಳನ್ನು ಸಂಚಯ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.
- ಕಂಪನಿಯು ಅನುಮೋದಿತ ಗ್ರಾಚ್ಯುಟಿ ಟ್ರಸ್ಟ್ ಅನ್ನು ಸ್ಥಾಪಿಸಿದೆ (ಆದಾಯ ತೆರಿಗೆ ಆಯುಕ್ತರಿಂದ ಅನುಮೋದಿಸಲಾಗಿದೆ) ಇದು L.I.C ಯೊಂದಿಗೆ ಗುಂಪು ಗ್ರಾಚ್ಯುಟಿ ಪಾಲಿಸಿಯನ್ನು ತೆಗೆದುಕೊಂಡಿದೆ. ಭಾರತದ ಕಂಪನಿಯು LIC ಗೆ ಪಾವತಿಯನ್ನು ಏರ್ಪಡಿಸಲು ಟ್ರಸ್ಟ್‌ಗೆ ಮೊತ್ತವನ್ನು ನೀಡುತ್ತಿದೆ. LIC ಒದಗಿಸಿದ ವಾಸ್ತವಿಕ ಮೌಲ್ಯಮಾಪನಕ್ಕೆ ಅನುಗುಣವಾಗಿ ಗ್ರಾಚ್ಯುಟಿಯನ್ನು ಲೆಕ್ಕಹಾಕಲಾಗುತ್ತದೆ.
- ಅರ್ನ್ಡ್ ಲೀವ್ ಮತ್ತು ಸಿಕ್ ಲೀವ್ ಲೆಕ್ಕಪತ್ರ ನಿರ್ವಹಣೆಗೆ ಸಂಬಂಧಿಸಿದಂತೆ ಆಕ್ಷುರಿ ಒದಗಿಸಿದ ಆಕ್ಷುರಿಯಲ್ ಮೌಲ್ಯಮಾಪನಕ್ಕೆ ಅನುಗುಣವಾಗಿ ಲೆಕ್ಕ ಹಾಕಲಾಗುತ್ತದೆ.
- ಹಣಕಾಸು ವರ್ಷ 2010-2011 ರಿಂದ ಮತ್ತು ಸ್ವಯಂ ನಿವೃತ್ತಿ ಯೋಜನೆಗೆ ಸಂಬಂಧಿಸಿದಂತೆ, ಕಂಪನಿಯು AS-15 "ನೌಕರ ಪ್ರಯೋಜನಗಳ" ಪ್ಯಾರಾ 137 ರ ಪ್ರಕಾರ ಸಂಬಂಧಿತ ವೆಚ್ಚವನ್ನು ಲೆಕ್ಕ ಹಾಕುತ್ತದೆ.

G ಸಣ್ಣ ಪ್ರಮಾಣದ ಕೈಗಾರಿಕೆಗಳ ಪ್ರಚಾರ ಮತ್ತು ಅಭಿವೃದ್ಧಿ ವೆಚ್ಚ:

ಸಣ್ಣ ಪ್ರಮಾಣದ ಕೈಗಾರಿಕೆಗಳ ಪ್ರಚಾರ ಮತ್ತು ಅಭಿವೃದ್ಧಿಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ತೊಡಗಿರುವ ಕೆಲವು ಸಂಸ್ಥೆಗಳು / ಸಂಘಗಳಿಗೆ ಕಂಪನಿಯು ಭಾಗಶಃ ಅಥವಾ ಪೂರ್ಣವಾಗಿ ಆದಾಯ ಮತ್ತು/ಅಥವಾ ಮಂಡಳಿಯಿಂದ ನಿರ್ಧರಿಸಲ್ಪಟ್ಟ ಅಂತಹ ಸಂಸ್ಥೆಗಳ ಬಂಡವಾಳ ವೆಚ್ಚವನ್ನು ಪೂರೈಸಲು ಕೊಡುಗೆ ನೀಡುತ್ತದೆ ಮತ್ತು ಅಂತಹ ವೆಚ್ಚಗಳನ್ನು ಆದಾಯ ವೆಚ್ಚವೆಂದು ಪರಿಗಣಿಸಲಾಗುತ್ತದೆ.

H ಹಿಂದಿನ ಅವಧಿಯ ವಸ್ತುಗಳು-ಖರ್ಚು/ಆದಾಯ (5ರಂತೆ):

ಹಿಂದಿನ ವರ್ಷ(ಗಳ) ಹಣಕಾಸು ಹೇಳಿಕೆಗಳಲ್ಲಿನ ದೋಷಗಳು ಅಥವಾ ಲೋಪಗಳಿಂದ ಉಂಟಾಗುವ ಹೊಂದಾಣಿಕೆಗಳನ್ನು AS-5 ಗೆ ಅನುಗುಣವಾಗಿ ಲೆಕ್ಕಹಾಕಲಾಗುತ್ತದೆ.

I ಸೆಗ್ಮೆಂಟ್ ಅಕೌಂಟಿಂಗ್ ನೀತಿ (AS 17):

ಪ್ರಾಥಮಿಕ ವಿಭಾಗದ ವರದಿ ಮಾಡುವಿಕೆಯ ನೀತಿ: ಕರ್ನಾಟಕ ರಾಜ್ಯದಲ್ಲಿನ ಸಣ್ಣ ಪ್ರಮಾಣದ ಕೈಗಾರಿಕೆಗಳ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಅನುಕೂಲವಾಗುವಂತೆ ಕೈಗಾರಿಕಾ ಎಸ್ಟೇಟ್‌ಗಳ ಸ್ಥಾಪನೆ ಮತ್ತು ಕೈಗಾರಿಕಾ ಕಚ್ಚಾ ವಸ್ತುಗಳ ವ್ಯಾಪಾರವನ್ನು ಕಂಪನಿಯ ಮುಖ್ಯ ಚಟುವಟಿಕೆ ಒಳಗೊಂಡಿದೆ. ಅದರಂತೆ, ಸೆಗ್ಮೆಂಟ್ ರಿಪೋರ್ಟಿಂಗ್ ಉದ್ದೇಶಕ್ಕಾಗಿ, ಕಂಪನಿಯು ಎರಡು ವ್ಯಾಪಾರ ವಿಭಾಗಗಳನ್ನು ಗುರುತಿಸಿದೆ ಅವುಗಳೆಂದರೆ ಕೈಗಾರಿಕಾ ಎಸ್ಟೇಟ್ ಚಟುವಟಿಕೆ ಮತ್ತು ಕೈಗಾರಿಕಾ ಕಚ್ಚಾ ವಸ್ತು ಚಟುವಟಿಕೆ.

ಸೆಕೆಂಡರಿ ಸೆಗ್ಮೆಂಟ್ ರಿಪೋರ್ಟಿಂಗ್ ನೀತಿ: ಕಂಪನಿಯ ಮುಖ್ಯ ಚಟುವಟಿಕೆಗಳು ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗಿದ್ದು, ಅಪಾಯಗಳು ಮತ್ತು ಆದಾಯಗಳು ಭಿನ್ನವಾಗಿರದ ಅದೇ ಆರ್ಥಿಕ ವಾತಾವರಣದ ಅಡಿಯಲ್ಲಿ ಒಳಗೊಳ್ಳುತ್ತವೆ. ಆದ್ದರಿಂದ, ಕಂಪನಿಯು AS -17, ಸೆಗ್ಮೆಂಟ್ ರಿಪೋರ್ಟಿಂಗ್ ಅಡಿಯಲ್ಲಿ ಅಗತ್ಯವಿರುವಂತೆ ವರದಿ ಮಾಡಲು ಯಾವುದೇ ಭೌಗೋಳಿಕ ವಿಭಾಗವನ್ನು ಗುರುತಿಸುತ್ತಿಲ್ಲ.

ವಿಭಾಗದ ಫಲಿತಾಂಶಗಳನ್ನು ಗುರುತಿಸಲು ನಿಗಮದ ನೀತಿ: ನಿರ್ದಿಷ್ಟ ವಿಭಾಗದೊಂದಿಗೆ ಸಮಂಜಸವಾಗಿ ಗುರುತಿಸಬಹುದಾದ ಎಲ್ಲಾ ಆದಾಯಗಳನ್ನು ಆ ನಿರ್ದಿಷ್ಟ ವಿಭಾಗದ ಆದಾಯವಾಗಿ ತೆಗೆದುಕೊಳ್ಳಲಾಗುತ್ತದೆ. ಅಂತೆಯೇ, ಒಂದು ನಿರ್ದಿಷ್ಟ ವಿಭಾಗದೊಂದಿಗೆ ಸಮಂಜಸವಾಗಿ ಗುರುತಿಸಬಹುದಾದ ಎಲ್ಲಾ ವೆಚ್ಚಗಳನ್ನು ಸೆಗ್ಮೆಂಟ್ ಕೊಡುಗೆಯನ್ನು ತಲುಪಲು ಆ ವಿಭಾಗದ ವಿಭಾಗದ ವೆಚ್ಚವಾಗಿ ತೆಗೆದುಕೊಳ್ಳಲಾಗುತ್ತದೆ. ವಿಭಾಗದ ಫಲಿತಾಂಶಗಳನ್ನು ತಲುಪಲು ನಿರ್ದಿಷ್ಟ ವಿಭಾಗದೊಂದಿಗೆ ಸಮಂಜಸವಾಗಿ ಗುರುತಿಸಬಹುದಾದ

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ

31ನೇ ಮಾರ್ಚ್ 2022ರ ವರ್ಷಾಂತ್ಯಕ್ಕೆ ಹಣಕಾಸಿನ ಪಟ್ಟಿಯ ಮೇಲಿನ ಟಿಪ್ಪಣಿ

ಮಟ್ಟಿಗೆ ಮಾತ್ರ ಸಿಬ್ಬಂದಿ ವೆಚ್ಚವನ್ನು ನಿರ್ದಿಷ್ಟ ವಿಭಾಗಕ್ಕೆ ನಿಗದಿಪಡಿಸಲಾಗಿದೆ. ನಿರ್ದಿಷ್ಟ ವಿಭಾಗದೊಂದಿಗೆ ಗುರುತಿಸಿದ ಆದಾಯ ಮತ್ತು ವೆಚ್ಚಗಳನ್ನು ಪ್ರತ್ಯೇಕವಾಗಿ ತೋರಿಸಲಾಗಿದೆ. ಸೆಗ್ಮೆಂಟ್ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳ ಸಂದರ್ಭದಲ್ಲಿ, ನಿರ್ದಿಷ್ಟ ವಿಭಾಗದೊಂದಿಗೆ ಗುರುತಿಸಬಹುದಾದ ಆ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳನ್ನು ಆ ನಿರ್ದಿಷ್ಟ ವಿಭಾಗದ ಆಸ್ತಿಗಳು ಅಥವಾ ಹೊಣೆಗಾರಿಕೆಗಳಾಗಿ ತೆಗೆದುಕೊಳ್ಳಲಾಗುತ್ತದೆ. ಇತರ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳನ್ನು ಒಟ್ಟು ಆಸ್ತಿಗಳೊಂದಿಗೆ ವಿಭಾಗದ ಸ್ವತ್ತುಗಳನ್ನು ಸಮನ್ವಯಗೊಳಿಸುವ ಸಮನ್ವಯ ಹೇಳಿಕೆಗೆ ಮತ್ತು ಒಟ್ಟು ಹೊಣೆಗಾರಿಕೆಗಳೊಂದಿಗೆ ವಿಭಾಗದ ಹೊಣೆಗಾರಿಕೆಗಳಿಗೆ ತೆಗೆದುಕೊಳ್ಳಲಾಗುತ್ತದೆ.

J ಪ್ರಸ್ತುತ ಮತ್ತು ಮುಂದೂಡಲ್ಪಟ್ಟ ತೆರಿಗೆಗೆ ನಿಬಂಧನೆ (AS 22):

- ಆದಾಯ ತೆರಿಗೆ ಕಾಯಿದೆ 1961 ರ ನಿಬಂಧನೆಗಳ ಅಡಿಯಲ್ಲಿ ಸ್ವೀಕಾರಾರ್ಹ ಪ್ರಯೋಜನಗಳನ್ನು ಪರಿಗಣಿಸಿದ ನಂತರ ಪ್ರಸ್ತುತ ತೆರಿಗೆಗೆ ನಿಬಂಧನೆಯನ್ನು ಮಾಡಲಾಗಿದೆ.
- ಪುಸ್ತಕ ಮತ್ತು ತೆರಿಗೆಯ ಲಾಭದ ನಡುವಿನ "ಸಮಯದ ವ್ಯತ್ಯಾಸ" ದಿಂದ ಉಂಟಾಗುವ ಮುಂದೂಡಲ್ಪಟ್ಟ ತೆರಿಗೆಯನ್ನು ತೆರಿಗೆ ದರಗಳು ಮತ್ತು ಬ್ಯಾಲೆನ್ಸ್ ಶೀಟ್ ದಿನಾಂಕದಂದು ಜಾರಿಗೊಳಿಸಲಾದ ಅಥವಾ ಗಣನೀಯವಾಗಿ ಜಾರಿಗೊಳಿಸಿದ ಕಾನೂನುಗಳನ್ನು ಬಳಸಿಕೊಂಡು ಲೆಕ್ಕಹಾಕಲಾಗುತ್ತದೆ. ಮುಂದೂಡಲ್ಪಟ್ಟ ತೆರಿಗೆ ಆಸ್ತಿಯನ್ನು ಗುರುತಿಸಲಾಗುತ್ತದೆ ಮತ್ತು ಸಾಕಷ್ಟು ಭವಿಷ್ಯದ ಆದಾಯವು ಲಭ್ಯವಿರುತ್ತದೆ ಎಂಬ ಸಮಂಜಸವಾದ ಖಚಿತತೆಯ ಮಟ್ಟಿಗೆ ಮಾತ್ರ ಲೆಕ್ಕ ಹಾಕಲಾಗುತ್ತದೆ. ಆದಾಗ್ಯೂ, ಹೀರಿಕೊಳ್ಳದ ಸವಕಳಿ ಅಥವಾ ನಷ್ಟಗಳಿದ್ದಲ್ಲಿ, ಭವಿಷ್ಯದ ಆದಾಯವು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುತ್ತದೆ ಎಂಬ ವಾಸ್ತವ ಖಚಿತತೆಯಿದ್ದಲ್ಲಿ ಮುಂದೂಡಲ್ಪಟ್ಟ ತೆರಿಗೆ ಸ್ವತ್ತುಗಳನ್ನು ಗುರುತಿಸಲಾಗುತ್ತದೆ.

K ಅನುದಾನಗಳು ಮತ್ತು ಸಬ್ಸಿಡಿಗಳು (12 ರಂತೆ):

ಕರ್ನಾಟಕ ಸರ್ಕಾರದಿಂದ ಪಡೆದ ಅನುದಾನವನ್ನು ಸಂಪೂರ್ಣವಾಗಿ ಸರ್ಕಾರಿ ಅನುದಾನ ಖಾತೆಗೆ ಜಮಾ ಮಾಡಲಾಗುತ್ತದೆ ಮತ್ತು ಈ ಕೆಳಗಿನಂತೆ ಲೆಕ್ಕ ಹಾಕಲಾಗುತ್ತದೆ:

- ಸವಕಳಿಯ ಸ್ಥಿರ ಆಸ್ತಿಗಳಿಗೆ ಸಂಬಂಧಿಸಿದ ಸರ್ಕಾರಿ ಅನುದಾನಗಳಿಗೆ ಸಂಬಂಧಿಸಿದಂತೆ, ಆ ಆಸ್ತಿಗಳ ಮೇಲಿನ ಸವಕಳಿಯನ್ನು ವಿಧಿಸುವ ಅವಧಿಯಲ್ಲಿ ಮತ್ತು ಅನುಪಾತದಲ್ಲಿ ಆದಾಯಕ್ಕೆ ಹಂಚಿಕೆ ಮಾಡಲಾಗುತ್ತಿದೆ.
- ಸವಕಳಿಯಾಗದ ಆಸ್ತಿಗಳಿಗೆ ಸ್ವೀಕರಿಸಿದ ಅನುದಾನಗಳಿಗೆ ಸಂಬಂಧಿಸಿದಂತೆ, ಸರ್ಕಾರ ಮತ್ತು ಆಡಳಿತವು ರೂಪಿಸಿದ ನೀತಿಗಳ ಆಧಾರದ ಮೇಲೆ ಶೆಡ್‌ಗೆ ನಿಗದಿಪಡಿಸಿದ ಮಾರಾಟದ ಬೆಲೆಯ ಪ್ರಮಾಣಾನುಗುಣವಾದ ಮೌಲ್ಯವನ್ನು ಪ್ರತ್ಯೇಕ ಹಂಚಿಕೆದಾರರ ಖಾತೆಗೆ ವರ್ಗಾಯಿಸಲಾಗುತ್ತದೆ ಆಧಾರ ಅಥವಾ ಔಟ್-ರೈಟ್ ಮಾರಾಟದ ಆಧಾರ.
- ಮೂಲಸೌಕರ್ಯ ಅಭಿವೃದ್ಧಿ ಅಥವಾ ಕೈಗಾರಿಕಾ ಎಸ್ಟೇಟ್‌ಗಳ ಸುಧಾರಣೆಗೆ ಸಂಬಂಧಿಸಿದ ಅನುದಾನಗಳು/ಸಬ್ಸಿಡಿಗಳನ್ನು ಆ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತದೆ ಮತ್ತು ಮೇಲ್ವಿಚಾರಣಾ ಶುಲ್ಕಗಳನ್ನು 6% ರಷ್ಟು ಕ್ರೆಡಿಟ್ ತೆಗೆದುಕೊಂಡ ನಂತರ ಅನುದಾನದಿಂದ ಅಂತಹ ವೆಚ್ಚವನ್ನು ಕಡಿಮೆ ಮಾಡಲಾಗುತ್ತದೆ. ಯಾವುದೇ ಖರ್ಚು ಮಾಡದ ಬಾಕಿಯನ್ನು ಖರ್ಚು ಮಾಡದ ಅನುದಾನವಾಗಿ ಮುಂದಕ್ಕೆ ಸಾಗಿಸಲಾಗುತ್ತದೆ. ಸ್ವೀಕರಿಸಿದ ಅನುದಾನದ ಮೊತ್ತಕ್ಕಿಂತ ಹೆಚ್ಚಿಗೆ ಮಾಡಿದ ಯಾವುದೇ ಹೆಚ್ಚುವರಿ ವೆಚ್ಚವನ್ನು ಆ ವರ್ಷದ ವೆಚ್ಚವಾಗಿ ಆ ವರ್ಷದ ಲಾಭ ಮತ್ತು ನಷ್ಟದ ಹೇಳಿಕೆಗೆ ವಿಧಿಸಲಾಗುತ್ತದೆ.
- ನಿರ್ದಿಷ್ಟ ನಿರ್ದಿಷ್ಟ ಉದ್ಯಮಗಳ ಪ್ರಯೋಜನಕ್ಕಾಗಿ ಸರ್ಕಾರವು ಒದಗಿಸುವ ಸಬ್ಸಿಡಿಗಳನ್ನು ಪ್ರಸ್ತುತ ಹೊಣೆಗಾರಿಕೆ ಎಂದು ಪರಿಗಣಿಸಲಾಗುತ್ತದೆ ಮತ್ತು ನೀಡಲಾದ ಹಂಚಿಕೆ ಮತ್ತು ಸ್ವಾಧೀನದ ಆಧಾರದ ಮೇಲೆ ಉದ್ಯಮಗಳ ಖಾತೆಗೆ ವರ್ಗಾಯಿಸಲಾಗುತ್ತದೆ.
- ಬಾಡಿಗೆ ಅಥವಾ ಪ್ರಕೃತಿಯಲ್ಲಿ ಯಾವುದೇ ಇತರ ಆದಾಯದ ಖಾತೆಯಲ್ಲಿ ಪಡೆದ ಸಬ್ಸಿಡಿಗಳನ್ನು ಆದಾಯವೆಂದು ಪರಿಗಣಿಸಲಾಗುತ್ತದೆ ಮತ್ತು ನಿರ್ದಿಷ್ಟ ಮೊತ್ತವನ್ನು ಮಂಜೂರು ಮಾಡಿದ ವರ್ಷದಲ್ಲಿ ಜಮಾ ಮಾಡಲಾಗುತ್ತದೆ.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ 31ನೇ ಮಾರ್ಚ್ 2022ರ ವರ್ಷಾಂತ್ಯಕ್ಕೆ ಹಣಕಾಸಿನ ಪಟ್ಟಿಯ ಮೇಲಿನ ಟಿಪ್ಪಣಿ

(vi) ಕರ್ನಾಟಕ ಸರ್ಕಾರವು ದಿನಾಂಕ 27.06.2016 ರ ಆದೇಶ ಸಂಖ್ಯೆ CI 81 CSC 2015 ರ ಪ್ರಕಾರ ಮಾಡಿದ ಹಂಚಿಕೆಗಳಿಗೆ ಕಂಪನಿಯು ಎಸ್‌ಸಿ/ಎಸ್‌ಟಿ 01-04-2016 ಸ್ಥಳೀಯ ಉದ್ಯಮಿಗಳಿಗೆ ಮಂಜೂರು ಮಾಡಿದ ಶೆಡ್/ಪ್ಲಾಟ್‌ನ ಬೆಲೆಯಲ್ಲಿ 50% ಸಬ್ಸಿಡಿಯನ್ನು ವಿಸ್ತರಿಸಬೇಕು ಎಂದು ಆದೇಶಿಸಿದೆ. (ಐಐಐಐಐಐಐಐ ಯು 22.07.2016 ದಿನಾಂಕದ 2016/1293 ಕಛೇರಿ ಆದೇಶವನ್ನು ನೋಡಿ):

ಕರ್ನಾಟಕ ಸರ್ಕಾರವು ಕಂಪನಿಯು ಎಸ್‌ಸಿ/ಎಸ್‌ಟಿ ಉದ್ಯಮಿಗಳಿಗೆ ಶೆಡ್‌ಗಳು/ಪ್ಲಾಟ್‌ಗಳು/ಪ್ಲಾಟ್‌ಗಳನ್ನು ಹಂಚುವ ಸಮಯದಲ್ಲಿ ಮೇಲೆ ಹೇಳಿದ ರೀತಿಯಲ್ಲಿ ಸಬ್ಸಿಡಿಯನ್ನು ವಿಸ್ತರಿಸಿದೆ ಮತ್ತು ಈ ಕಾರಣದಿಂದಾಗಿ ತಗಲುವ ವೆಚ್ಚವನ್ನು TSP/SCP ಯೋಜನೆಗಳ ಅಡಿಯಲ್ಲಿ ಕರ್ನಾಟಕ ಸರ್ಕಾರದಿಂದ ಮರುಪಾವತಿಸಲಾಗುತ್ತದೆ. ಕಂಪನಿಯು ಸಬ್ಸಿಡಿಯನ್ನು ಆದಾಯ ವೆಚ್ಚವಾಗಿ ಪರಿಗಣಿಸುತ್ತದೆ ಮತ್ತು ಆ ಮಟ್ಟಿಗೆ ಆಯಾ ಹಂಚಿಕೆಯ ಖಾತೆಗೆ ಜಮಾ ಮಾಡುತ್ತದೆ. ಮಾರಾಟದ ಮೌಲ್ಯವನ್ನು ಲೆಕ್ಕ ಹಾಕುವಾಗ, ಪೂರ್ಣ ಮಾರಾಟದ ಬೆಲೆಯನ್ನು ಲೆಕ್ಕಹಾಕಲಾಗುತ್ತದೆ ಮತ್ತು ಆಯಾ ಹಂಚಿಕೆದಾರರ ಖಾತೆಗೆ ಡೆಬಿಟ್ ಮಾಡಲಾಗುತ್ತದೆ.

(vii) ಜಿಗಿನಿ ಇಂಡಸ್ಟ್ರಿಯಲ್ ಎಸ್ಟೇಟ್ ಉ ಹಂತದಲ್ಲಿ ಮಂಜೂರು ಮಾಡಲಾದ ಪ್ಲಾಟ್‌ಗಳು/ಶೆಡ್‌ಗಳಿಗೆ ಸಂಬಂಧಿಸಿದಂತೆ, ಮಂಡಳಿಯ ಅನುಮೋದನೆಗೆ ಒಳಪಟ್ಟು ಹಂಚಿಕೆದಾರರಿಗೆ ಯಾವುದೇ ಸೀಲಿಂಗ್ ಇಲ್ಲದೆ ನಿಗದಿಪಡಿಸಿದ ಸಾಮಾನ್ಯ ಮಾರಾಟ ಬೆಲೆಯ 60% ಸಬ್ಸಿಡಿಯನ್ನು ಒದಗಿಸಲಾಗುತ್ತದೆ ಮತ್ತು ಅದನ್ನು ಆದಾಯ ವೆಚ್ಚವಾಗಿ ಲೆಕ್ಕಹಾಕಲಾಗುತ್ತದೆ.

L ಎರವಲು ವೆಚ್ಚಗಳು (AS 16):

ಅರ್ಹತಾ ಸ್ವತ್ತುಗಳ ಸ್ವಾಧೀನ ಅಥವಾ ನಿರ್ಮಾಣಕ್ಕೆ ನೇರವಾಗಿ ಕಾರಣವಾಗಿರುವ ಎರವಲು ವೆಚ್ಚಗಳನ್ನು ಅಂತಹ ಸ್ವತ್ತುಗಳ ವೆಚ್ಚದ ಭಾಗವಾಗಿ ಬಂಡವಾಳೀಕರಿಸಲಾಗುತ್ತದೆ. ಅರ್ಹತಾ ಸ್ವತ್ತು ಎಂದರೆ ಉದ್ದೇಶಿತ ಬಳಕೆಗೆ ಸಿದ್ಧವಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಎಲ್ಲಾ ಇತರ ಎರವಲು ವೆಚ್ಚಗಳನ್ನು ಆದಾಯಕ್ಕೆ ವಿಧಿಸಲಾಗುತ್ತದೆ.

M ನಿಬಂಧನೆ, ಅನಿಶ್ಚಿತ ಹೊಣೆಗಾರಿಕೆಗಳು ಮತ್ತು ಅನಿಶ್ಚಿತ ಸ್ವತ್ತುಗಳು (AS 29):

ಹಿಂದಿನ ಘಟನೆಗಳ ಪರಿಣಾಮವಾಗಿ ಕಂಪನಿಯು ಪ್ರಸ್ತುತ ಕಟ್ಟುಪಾಡುಗಳನ್ನು ಹೊಂದಿರುವಾಗ ಒಂದು ನಿಬಂಧನೆಯನ್ನು ಗುರುತಿಸಲಾಗುತ್ತದೆ, ಜವಾಬ್ದಾರಿಗಳನ್ನು ಇತ್ಯರ್ಥಗೊಳಿಸಲು ಸಂಪನ್ಮೂಲಗಳ ಹೊರಹರಿವು ಅಗತ್ಯವಾಗಬಹುದು, ಇದಕ್ಕೆ ಸಂಬಂಧಿಸಿದಂತೆ ವಿಶ್ವಾಸಾರ್ಹ ಅಂದಾಜುಗಳನ್ನು ಮಾಡಬಹುದಾಗಿದೆ. ನಿಬಂಧನೆಗಳಿಗೆ ರಿಯಾಯಿತಿ ನೀಡಲಾಗುವುದಿಲ್ಲ. ಅದರ ಪ್ರಸ್ತುತ ಮೌಲ್ಯ ಮತ್ತು ಬ್ಯಾಲೆನ್ಸ್ ಶೀಟ್ ದಿನಾಂಕದಂದು ಬಾಧ್ಯತೆಗಳನ್ನು ಇತ್ಯರ್ಥಗೊಳಿಸಲು ಅಗತ್ಯವಿರುವ ಉತ್ತಮ ಅಂದಾಜಿನ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಇವುಗಳನ್ನು ಪ್ರತಿ ಆಯವ್ಯಯ ದಿನಾಂಕದಂದು ಪರಿಶೀಲಿಸಲಾಗುತ್ತದೆ ಮತ್ತು ಪ್ರಸ್ತುತ ಉತ್ತಮ ಅಂದಾಜನ್ನು ಪ್ರತಿಬಿಂಬಿಸಲು ಸರಿಹೊಂದಿಸಲಾಗುತ್ತದೆ.

ಅನಿಶ್ಚಿತ ಹೊಣೆಗಾರಿಕೆಗಳನ್ನು ಗುರುತಿಸಲಾಗಿಲ್ಲ ಆದರೆ ಟಿಪ್ಪಣಿಗಳಲ್ಲಿ ಬಹಿರಂಗಪಡಿಸಲಾಗುತ್ತದೆ. ಅನಿಶ್ಚಿತ ಸ್ವತ್ತುಗಳನ್ನು ಹಣಕಾಸಿನ ಹೇಳಿಕೆಗಳಲ್ಲಿ ಗುರುತಿಸಲಾಗುವುದಿಲ್ಲ ಅಥವಾ ಬಹಿರಂಗಪಡಿಸಲಾಗುವುದಿಲ್ಲ.

N ಸಂಬಂಧಿತ ಪಕ್ಷದ ಬಹಿರಂಗಪಡಿಸುವಿಕೆಗಳು (AS 18):

ವರದಿ ಮಾಡುವ ಅವಧಿಯಲ್ಲಿ ಯಾವುದೇ ಸಮಯದಲ್ಲಿ ಒಂದು ಪಕ್ಷವು ಇತರ ಪಕ್ಷವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದ್ದರೆ ಅಥವಾ ಹಣಕಾಸು ಅಥವಾ ಕಾರ್ಯನಿರ್ವಹಣೆಯ ನಿರ್ಧಾರಗಳನ್ನು ಮಾಡುವಲ್ಲಿ ಇತರ ಪಕ್ಷದ ಮೇಲೆ ಗಮನಾರ್ಹ ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿದ್ದರೆ ಪಕ್ಷಗಳನ್ನು ಸಂಬಂಧಿತವೆಂದು ಪರಿಗಣಿಸಲಾಗುತ್ತದೆ.

ಕಂಪನಿಯು ರಾಜ್ಯ ನಿಯಂತ್ರಿತ ಎಂಟರ್‌ಪ್ರೈಸ್ ಆಗಿರುವುದರಿಂದ, ಇತರ ರಾಜ್ಯ ನಿಯಂತ್ರಿತ ಎಂಟರ್‌ಪ್ರೈಸಸ್‌ಗಳೊಂದಿಗಿನ ಸಂಬಂಧಿತ ಪಕ್ಷದ ಸಂಬಂಧ ಮತ್ತು ಅಂತಹ ಉದ್ಯಮಗಳೊಂದಿಗಿನ ವಹಿವಾಟುಗಳಿಗೆ ಸಂಬಂಧಿಸಿದಂತೆ ಹಣಕಾಸಿನ ಹೇಳಿಕೆಯಲ್ಲಿ ಸಂಬಂಧಿತ ಪಕ್ಷದ ಬಹಿರಂಗಪಡಿಸುವಿಕೆಗಳನ್ನು ಒದಗಿಸಲಾಗಿಲ್ಲ. ಆದಾಗ್ಯೂ ಮೇಲಿನ ಸಂಬಂಧಿತ ಪಕ್ಷಗಳನ್ನು ಹೊರತುಪಡಿಸಿ ಇತರ ವಹಿವಾಟುಗಳಿಗೆ ಸಂಬಂಧಿಸಿದಂತೆ, ಸಂಬಂಧಿತ ಪಕ್ಷದ ಸಂಬಂಧದ ಅಸ್ತಿತ್ವದ ಸಮಯದಲ್ಲಿ, ಪ್ರತ್ಯೇಕ ಬಹಿರಂಗಪಡಿಸುವಿಕೆಯನ್ನು ಮಾಡಲಾಗುತ್ತದೆ.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ

31ನೇ ಮಾರ್ಚ್ 2022ರ ವರ್ಷಾಂತ್ಯಕ್ಕೆ ಹಣಕಾಸಿನ ಪಟ್ಟಿಯ ಮೇಲಿನ ಟಿಪ್ಪಣಿ

O ಪ್ರತಿ ಷೇರಿಗೆ ಗಳಿಕೆಗಳು (20ರಂತೆ):

ಪ್ರತಿ ಷೇರಿಗೆ ಮೂಲ ಗಳಿಕೆಗಳು ಈಕ್ವಿಟಿ ಷೇರುದಾರರಿಗೆ ವರ್ಷದಲ್ಲಿ ಬಾಕಿ ಇರುವ ಸರಾಸರಿ ಸಂಖ್ಯೆಯ ಈಕ್ವಿಟಿ ಷೇರುಗಳಿಗೆ ಲಭ್ಯವಿರುವ ತೆರಿಗೆಯ ನಂತರದ ನಿವ್ವಳ ಲಾಭದ ಆಧಾರದ ಮೇಲೆ ತಲುಪಲಾಗುತ್ತದೆ. ಪ್ರತಿ ಷೇರಿಗೆ ದುರ್ಬಲಗೊಳಿಸಿದ ಗಳಿಕೆಗಳನ್ನು ಸಂಭಾವ್ಯ ದುರ್ಬಲಗೊಳಿಸುವ ಈಕ್ವಿಟಿ ಷೇರುಗಳ ಪರಿಣಾಮಗಳಿಗೆ ಸರಿಹೊಂದಿಸಿದ ನಂತರ ಪ್ರತಿ ಷೇರಿಗೆ ಮೂಲ ಗಳಿಕೆಯ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.

P ಪ್ರತಿ ಷೇರಿಗೆ ಗಳಿಕೆಗಳು (20ರಂತೆ):

ಕಾರ್ಯನಿರ್ವಹಣೆಯ ಚಕ್ರವು ಪ್ರಕ್ರಿಯೆಗಾಗಿ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ನಗದು ಅಥವಾ ನಗದು ಸಮಾನಗಳಲ್ಲಿ ಅವುಗಳ ಸಾಕ್ಷಾತ್ಕಾರದ ನಡುವಿನ ಸಮಯವಾಗಿದೆ. ಇದರ ಆಧಾರದ ಮೇಲೆ, ಸ್ವತ್ತುಗಳು ಮತ್ತು ಹೊಣೆಗಾರಿಕೆಗಳ ಪ್ರಸ್ತುತ - ಪ್ರಸ್ತುತವಲ್ಲದ ವರ್ಗೀಕರಣದ ಉದ್ದೇಶಕ್ಕಾಗಿ, ಕಂಪನಿಯು ಈ ಕೆಳಗಿನ ಆಪರೇಟಿಂಗ್ ಸೈಕಲ್ ಅನ್ನು ನಿರ್ಧರಿಸಿದೆ:

1. ಹನ್ನೆರಡು (12) ತಿಂಗಳುಗಳ ಕೈಗಾರಿಕಾ ಕಚ್ಚಾ ವಸ್ತುಗಳ ಚಟುವಟಿಕೆಗೆ ಸಂಬಂಧಿಸಿದಂತೆ,
2. ಇಂಡಸ್ಟ್ರಿಯಲ್ ಎಸ್ಟೇಟ್ ಚಟುವಟಿಕೆಗೆ ಸಂಬಂಧಿಸಿದಂತೆ ಹತ್ತು (10) ವರ್ಷಗಳಂತೆ.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ

31.03.2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಲ್ಲಿಸಿದ ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿ

2. ಷೇರು ಬಂಡವಾಳ

ರೂ. ಲಕ್ಷಗಳಲ್ಲಿ

ವಿವರಗಳು	31.03.2022 ರಂತೆ		31.03.2021 ರಂತೆ	
	ಷೇರುಗಳ ಸಂಖ್ಯೆ	ಮೊಬಲಗು	ಷೇರುಗಳ ಸಂಖ್ಯೆ	ಮೊಬಲಗು
ಅನುಮೋದನೆಗೊಂಡಿದ್ದು 30,00,000 ಈಕ್ವಿಟಿ ಷೇರುಗಳು-ತಲಾ 100ರೂ. ಮೌಲ್ಯದ್ದು (ಹಿಂದಿನ ವರ್ಷ:3000000 ಈಕ್ವಿಟಿ ಷೇರುಗಳು ತಲಾ 100ರೂ. ಮೌಲ್ಯದ್ದು)	3000.00			3000.00
ಹಂಚಿಕೆ, ಕಂದಾಯ ಮತ್ತು ಪಾವತಿಗೊಂಡದ್ದು 26,02,360 ಈಕ್ವಿಟಿ ಷೇರುಗಳು ತಲಾ 100ರೂ.ಗಳದ್ದು (ಹಿಂದಿನ ವರ್ಷ 26,02,360 ಈಕ್ವಿಟಿ ಷೇರುಗಳು ರೂ.100/- ಬೆಲೆಯವು)	2602.36			2602.36
ಒಟ್ಟು	2602.36			2602.36

2.1 ಪ್ರಸಕ್ತ ಆರ್ಥಿಕ ವರ್ಷದ ಆರಂಭ ಮತ್ತು ಅಂತ್ಯದಲ್ಲಿ ಬಾಕಿ ಷೇರುಗಳ ಪುನರ್‌ಪರಿಶೀಲನೆ

ವಿವರಗಳು	31.03.2022 ರಂತೆ		31.03.2021 ರಂತೆ	
	ಷೇರುಗಳ ಸಂಖ್ಯೆ	ಮೊಬಲಗು	ಷೇರುಗಳ ಸಂಖ್ಯೆ	ಮೊಬಲಗು
ವರ್ಷದ ಆರಂಭದಲ್ಲಿ ಷೇರುಗಳ ಸಂಖ್ಯೆ	26,02,360	2,602.36	2,602,360	2602.36
ವರ್ಷಾವಧಿಯಲ್ಲಿ ಹಂಚಿಕೆಯಾದ/ಮರು ಖರೀದಿಸಿದ ಷೇರುಗಳು ಕೂಡಿಸಿ/ಕಳೆದ	-	-	-	-
ವರ್ಷದ ಅಂತ್ಯದಲ್ಲಿ ಬಾಕಿ ಇರುವ ಷೇರುಗಳು	26,02,360	2,602.36	26,02,360	2602.36

2.2 5% ಗಿಂತ ಹೆಚ್ಚಿನ ಷೇರುಗಳನ್ನು ಹೊಂದಿರುವ ಷೇರುದಾರರು

ವಿವರಗಳು	31.03.2022 ರಂತೆ		31.03.2021 ರಂತೆ	
	ಷೇರುಗಳ ಸಂಖ್ಯೆ	%	ಷೇರುಗಳ ಸಂಖ್ಯೆ	%
ಕರ್ನಾಟಕ ಸರ್ಕಾರ (ಕರ್ನಾಟಕ ಸರ್ಕಾರದಿಂದ ನಾಮನಿರ್ದೇಶನ ಹೊಂದಿದವರಿಗೆ ಹಂಚಿಕೆಯಾದ ಷೇರುಗಳು ಸೇರಿದಂತೆ)	2,592,360	99.62%	2,592,360	99.62%

3. ಮೀಸಲು ಮತ್ತು ಹೆಚ್ಚುವರಿ

ವಿವರಗಳು	31.03.2022 ರಂತೆ		31.03.2021 ರಂತೆ	
	ಷೇರುಗಳ ಸಂಖ್ಯೆ	%	ಷೇರುಗಳ ಸಂಖ್ಯೆ	%
1. ಬಂಡವಾಳದ ಮೀಸಲು (ಟಿಪ್ಪಣಿ 3.1ನ್ನು ಗಮನಿಸುವುದು) ಆರಂಭದ ಶಿಲ್ಕು ಕಳೆಯಿರಿ: ಕೆಎಸ್‌ಐಎಮ್‌ಸಿ ಸಂಬಂಧಿಸಿದ ವೆಚ್ಚ	4.52 1.43	3.09	40.16 35.64	4.52
2. ಹೆಚ್ಚುವರಿ: ಆರಂಭದ ಶಿಲ್ಕು ಸೇರಿಸಿ : ತೆರಿಗೆಯ ನಂತರದ ಲಾಭ - ಪ್ರಸ್ತುತ ವರ್ಷ	16,733.09 1,541.62		15,615.31 1,213.91	
	18,274.71		16,829.22	
ಕಡಿಮೆ: ವಿನಿಯೋಗಗಳು I FY 20-21 ಕ್ಕೆ ಲಾಭಾಂಶವನ್ನು ಪಾವತಿಸಲಾಗಿದೆ II ಡಿವಿಡೆಂಡ್ ವಿತರಣಾ ತೆರಿಗೆ ಪಾವತಿಸಲಾಗಿದೆ	364.17 364.17		81.83 14.30	
ಒಟ್ಟು		17,910.54	96.12	16,733.09
		17,913.63		16,737.61

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ
31.03.2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಲ್ಲಿಸಿದ ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿ

3.1 FY 2021-22 ರ ಅವಧಿಯಲ್ಲಿ, KSIMC ಕಟ್ಟಡದ ಸವಕಳಿಯಾದ ರೂ 1.42 ಲಕ್ಷಗಳನ್ನು ಕ್ಯಾಪಿಟಲ್ ರಿಸರ್ವ್‌ಗೆ ಕಡಿಮೆ ಮಾಡಲಾಗಿದೆ / ಹೊಂದಿಸಲಾಗಿದೆ, ಇದು 01.04.2010 ರಿಂದ ಜಾರಿಗೆ ಬರುವಂತೆ KSIMC ಲಿಮಿಟೆಡ್ ಅನ್ನು ಕಂಪನಿಯೊಂದಿಗೆ ವಿಲೀನಗೊಳಿಸಲಾಗಿದೆ.

4. ದೀರ್ಘಾವಧಿಯ ಸಾಲಗಳು

ರೂ. ಲಕ್ಷಗಳಲ್ಲಿ

ವಿವರಗಳು	ದೀರ್ಘಾವಧಿ		ಅಲ್ಪಾವಧಿ	
	31.03.2022ರಂತೆ	31.03.2021 ರಂತೆ	31.03.2022 ರಂತೆ	31.03.2021 ರಂತೆ
1. ಭದ್ರತೆ ಇಲ್ಲದಿರುವಂಥವುಗಳು				
ಎ. ಇತರ ಸಾಲಗಳು ಮತ್ತು ಮುಂಗಡಗಳು				
1. ಕರ್ನಾಟಕ ಸರ್ಕಾರದಿಂದ ಸಾಲ(ವಿಶ್ವಯೋಜನೆ)ಟಿಪ್ಪಣಿ 4.1 ಮತ್ತು 4.2 ಗಮನಿಸಿ.	1264.63	1264.63	-	-
ಒಟ್ಟು	1264.63	1264.63	-	-

4.1

ರೂ. ಲಕ್ಷಗಳಲ್ಲಿ

ವಿವರಗಳು	ದೀರ್ಘಾವಧಿ		ಅಲ್ಪಾವಧಿ	
	31.03.2022ರಂತೆ	31.03.2021 ರಂತೆ	31.03.2022 ರಂತೆ	31.03.2021 ರಂತೆ
		1,313.49		1,313.49
ಕಡಿಮೆ : ವಿಶ್ವ ಶೆಡ್‌ಗಳ ವೆಚ್ಚವನ್ನು ಸ್ವೀಕರಿಸಲಾಗಿದೆ ಮತ್ತು ಮರುಪಾವತಿ ಮಾಡಲಾಗಿದೆ	43.79		43.79	
ಕಡಿಮೆ : ಸುಮನಹಳ್ಳಿ ವಿಶ್ವ ಹಣ ಖಜಾನೆಯಲ್ಲಿ ಮಾರ್ಜಿನ್ ಹಣ ಎಂದು ಹೊಂದಿಸಲಾಗಿದೆ	5.07	48.86	5.07	48.86
31-03-2022 ರಂತೆ ಬ್ಯಾಲೆನ್ಸ್		1,264.63		1,264.63
ಕಡಿಮೆ :				
1. CWS/ UAV GOK ನಿಂದ ಸ್ವೀಕರಿಸಬಹುದಾದ ಸಬ್ಸಿಡಿ ವಿಶ್ವ ಯೋಜನೆಯಡಿ COIR ಶೆಡ್‌ಗಳು	719.25		683.80	
2. ಸುಮನಹಳ್ಳಿ ವಿಶ್ವ ಶೆಡ್ ಬ್ಯಾಲೆನ್ಸ್ ವೆಚ್ಚ GOK ನಿಂದ ಸ್ವೀಕರಿಸಬೇಕು	1.00		1.00	
3. ಗಂಜಿಕುಂಟಿಯಲ್ಲಿ ವಿಶ್ವ ಶೆಡ್ ವೆಚ್ಚ (ಗೋಮಾಳ GOKಯಿಂದ KSSIDC ಗೆ ಭೂಮಿಯನ್ನು ವರ್ಗಾಯಿಸಲಾಗಿದೆ)	2.25		2.25	
4. ಕಾಯರ್ ಫೆಡರೇಶನ್ ಮತ್ತು ಕಾಯರ್ ಇಲಾಖೆ ಇಂದ ಬಾಡಿಗೆ ಬಾಕಿಗಳು ಕಾಯರ್ ಶೆಡ್‌ಗಳಿಗಾಗಿ ನಿಗಮವು ೫&೮ ನಿಂದ ಮಂಜೂರು ಮಾಡಲ್ಪಟ್ಟಿದೆ	236.10	958.59	236.10	923.15
31.03.2022ರಂತೆ GOKಗೆ ಪಾವತಿಸಬೇಕಾದ ಬಾಕಿಮೊತ್ತ		306.04		341.48

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ
31.03.2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಲ್ಲಿಸಿದ ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿ

4.2 GOK 1994-95 ರಲ್ಲಿ ವಿಶ್ವ ಸಾಲ ಖಾತೆಗೆ 1313.49 ಲಕ್ಷಗಳನ್ನು ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ದಿನಾಂಕ 16.03.1996 ರ GO no.ಸಿಬಿ23ಸಿಎಸ್‌ಸಿ 94 ರಲ್ಲಿ, ಕರ್ನಾಟಕ ಸರ್ಕಾರವು ವಿಶ್ವ ಯೋಜನೆಯಡಿ ಸಾಮಾನ್ಯ ವರ್ಕ್ ಶೆಡ್‌ಗಳು ಮತ್ತು ಕಾರ್ಯ ವರ್ಕ್ ಶೆಡ್‌ಗಳ ನಿರ್ಮಾಣಕ್ಕಾಗಿ ಮಾರ್ಜಿನ್ ಮನಿಯಾಗಿ ಬಿಡುಗಡೆಯಾದ ರೂ.1298.00 ಲಕ್ಷಗಳನ್ನು ಕಂಪನಿಗೆ ಬಡ್ಡಿರಹಿತವಾಗಿ ಪರಿವರ್ತಿಸಿದೆ. ಸಾಲಗಳ ಬಾಕಿರೂ.15.49 ಲಕ್ಷಗಳು (ರೂ.1313.49 - ರೂ.1298.00) ಯಾವುದೇ ಆದೇಶಗಳನ್ನು GOK ಹೊರಡಿಸಿಲ್ಲ. GOK ನಿಂದ ನೀಡಲಾದ ಸಾಲದ ವಿರುದ್ಧವಾಗಿ, ಸಬ್ಲಿಡಿ, ವೆಚ್ಚ ಮತ್ತು ಇತರ ವಸೂಲಾತಿಗಳ ಖಾತೆಯಲ್ಲಿ ರೂ.958.59 ಲಕ್ಷ ರೂ.ಗಳನ್ನು GOK ಆದೇಶಗಳ ಕೊರತೆಯಿಂದಾಗಿ ಇನ್ನೂ ಸರಿಹೊಂದಿಸಬೇಕಾಗಿದೆ. ವಿಶ್ವ ಶೆಡ್‌ಗಳ ವಿಲೇವಾರಿಗೆ ಸಂಬಂಧಿಸಿದಂತೆ ದಿನಾಂಕ 12.10.2017 ರಂದು ನಡೆದ ಸಭೆಯಲ್ಲಿ, ಆಯುಕ್ತರು I&C ಅವರು ಕೆಎಸ್‌ಎಸ್‌ಐಡಿ ಮತ್ತು ಕರ್ನಾಟಕ ಮಡಿಕೇರಿ ಮಂಡಳಿ ಜಂಟಿಯಾಗಿ ಕುಳಿತು ಸಮಸ್ಯೆಯನ್ನು ಇತ್ಯರ್ಥಪಡಿಸಲು ತಿಳಿಸಿದ್ದಾರೆ. ಅದೇ ಪ್ರಕ್ರಿಯೆಯಲ್ಲಿದೆ.

5. ಇತರ ದೀರ್ಘಾವಧಿ ಮತ್ತು ಚಾಲ್ತಿ ಹೊಣೆಗಾರಿಕೆಗಳು.

ರೂ. ಲಕ್ಷಗಳಲ್ಲಿ

ವಿವರಗಳು	ಚಾಲ್ತಿ ಅಲ್ಲದ		ಚಾಲ್ತಿ	
	31.03.2022	31.03.2022	31.03.2022	31.03.2021
1. ಮುಂದೂಡಲ್ಪಟ್ಟ ಸರ್ಕಾರದ ಅನುದಾನಗಳು, ಅನೇಕ್ಸ್ 'ಎ' ಗಮನಿಸಿ	746.85		1,061.76	1,665.10
2. ಬಾಕಿ ಉಳಿದಿರುವ ವೆಚ್ಚಗಳು	3,661.55			
3. ಉದ್ದಿಮೆದಾರರಿಗೆ ಸಹಾಯಧನಗಳು-ಬಾಕಿಯಿರುವ ಹೊಂದಾಣಿಕೆಗಳು	-	-	1,881.76	2,601.95
4. ಸಣ್ಣ ಕೈಗಾರಿಕಾ ಘಟಕಗಳಿಂದ ಬರಬೇಕಾದ ಕಚ್ಚಾ ಸಾಮಗ್ರಿ ಮುಂಗಡಗಳು	1,059.01	2,528.01	-	-
	-	71.01	111.08	
5. ಕೈಗಾರಿಕಾ ವಸಾಹತುಗಳಲ್ಲಿ ಹಂಚಿಕೆಗೊಂಡವರಿಂದ ಬರಬೇಕಾದ ಮುಂಗಡಗಳು	13,078.33	12,937.50	-	-
6. ವ್ಯಾಪಾರದ ಠೇವಣಿಗಳು	28,514.58	25,534.25	12,220.53	10,943.25
7. ಕಾಮಗಾರಿಗಳಿಗೆ ಆಧಾರವಾಗಿ ಸಲ್ಲಿಸಬೇಕಾದ ಠೇವಣಿಗಳು	5,890.06	5,439.04	2,343.55	3,791.50
8. ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಬೇಕಾದ ಮೊಬಲಗು-ಕೈಗಾರಿಕಾ ವಸಾಹತುಗಳಿಂದ ಸ್ವೀಕರಿಸಿದ ಸ್ವೀಕೃತಿಗಳು	48.50	-	-	48.50
9. ಪಾವತಿಸಬೇಕಾಗಿರುವ ಶುಲ್ಕಗಳು ಮತ್ತು ತೆರಿಗೆಗಳು	-	-	338.48	244.14
10. ಇತರೇ ಸಾಮಾನ್ಯ ಹೊಣೆಗಾರಿಕೆಗಳು	259.28	248.21	217.54	117.63
ಒಟ್ಟು	49,596.61	47,748.77	18,737.97	21,519.61

5.1 ಕರ್ನಾಟಕ ಸರ್ಕಾರವು 13.06.1984 ರಂದು G.O.No CI 55 CSC 84 ಬೆಂಗಳೂರು ಮೂಲಕ ರೂ.1212.00 ಲಕ್ಷ ಮೌಲ್ಯದ ಆಸ್ತಿಯನ್ನು ವರ್ಗಾಯಿಸಲು ಆದೇಶಗಳನ್ನು ಹೊರಡಿಸಿತು. ಆಸ್ತಿಗಳ ವರ್ಗಾವಣೆಗಾಗಿ GOK ನಿಂದ ಯಾವುದೇ ಮುಂದಿನ ಆದೇಶಗಳಿಲ್ಲದ ಕಾರಣ, ಕಂಪನಿಯು 31.03.2022 ರವರೆಗೆ ಬಾಡಿಗೆಯ ಮೂಲಕ ರೂ.13078 ಲಕ್ಷಗಳ ಮೊತ್ತವನ್ನು ಸಂಗ್ರಹಿಸಿದೆ ಮತ್ತು ಈ ಆಸ್ತಿಗಳಿಂದ ಇತರ ಮೊತ್ತಗಳನ್ನು ಕರ್ನಾಟಕ ಸರ್ಕಾರಕ್ಕೆ 5(5) ಅಡಿಯಲ್ಲಿ ಪಾವತಿಸಬೇಕಾದ ಮೊತ್ತವಾಗಿ ತೋರಿಸಲಾಗುತ್ತಿದೆ. ಅಗತ್ಯ ಲೆಕ್ಕಪತ್ರ ನಮೂದುಗಳನ್ನು ಖರೀದಿಯ ಪರಿಗಣನೆಯ ಅಂತಿಮಗೊಳಿಸುವಿಕೆ ಮತ್ತು ಸ್ವತ್ತುಗಳ ವರ್ಗಾವಣೆಯ ಪರಿಷ್ಕೃತ ಆದೇಶಗಳು ಮತ್ತು ಸರ್ಕಾರದಿಂದ ಪಡೆಯಬೇಕಾದ ವಾರ್ಷಿಕ ದುರಸ್ತಿ ಧನಸಹಾಯ ಮತ್ತು ಸೇವಾ ಶುಲ್ಕಗಳ ಖಾತೆಯಲ್ಲಿ ಯಾವುದೇ ಮೊತ್ತವನ್ನು ಒಳಗೊಂಡಂತೆ ಅವುಗಳ ಚಿಕಿತ್ಸೆಯನ್ನು ರವಾನಿಸಲಾಗುತ್ತದೆ. ಆದಾಗ್ಯೂ, ದಿನಾಂಕ 13.06.84 ರ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದ ಆಸ್ತಿಯಲ್ಲಿ ಒಳಗೊಂಡಿರುವ ಭೂಮಿಯ ಭಾಗವನ್ನು ಕಂಪನಿಯು ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗಾಗಿ ಬಳಸಿಕೊಂಡಿದೆ, ಹಾಗೆ ಬಳಸಲಾದ ಭೂಮಿಯ ವೆಚ್ಚವನ್ನು ಸ್ಥಿರ ಆಸ್ತಿಗಳು/ಇನ್ವೆಂಟರಿ-ಐಇ ಆಸ್ತಿಯ ಅಡಿಯಲ್ಲಿ ಪ್ರತಿಬಿಂಬಿಸಲಾಗಿದೆ. ಮೌಲ್ಯಮಾಪನ ಸಮಿತಿಯು ನಿರ್ದರಿಸಿದ ಮೌಲ್ಯ ಮತ್ತು ಸರ್ಕಾರಕ್ಕೆ ಪಾವತಿಸಬೇಕಾದ ಮೊತ್ತಗಳು ಮೇಲಿನ 5(5) ರಲ್ಲಿ ತೋರಿಸಿರುವ ಮೊತ್ತಗಳಲ್ಲಿ ಪ್ರತಿಫಲಿಸುತ್ತದೆ.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ

31.03.2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಲ್ಲಿಸಿದ ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿ

- 5.2 27.09.2019 ರಂದು ನಡೆದ KSSIDC ಮಂಡಳಿಯು ತನ್ನ 355ನೇ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಆಧಾರದ ಮೇಲೆ, ನಿಗಮದಿಂದ ಪಾವತಿಸಬೇಕಾದ ಬಾಕಿಗಳನ್ನು ಬಡ್ಡಿರಹಿತ ಸಾಲವಾಗಿ ಪರಿವರ್ತಿಸಲು ಅದರ ಆಡಳಿತಾತ್ಮಕ ಅನುಮೋದನೆಯನ್ನು ನೀಡುವಂತೆ GOKಗೆ ವಿನಂತಿಸಲಾಗಿದೆ. 05.11.2019 ದಿನಾಂಕದ 25 ವರ್ಷಗಳು ವಿಡಿಯೊ ಪತ್ರ ಸಂಖ್ಯೆ KSSIDC/FIN/PGOK/2019. ಇದಕ್ಕೆ ಪ್ರತಿಕ್ರಿಯೆಯಾಗಿ, GOK ಯಿಂದ 31.03.2020 ರಂತೆ 6300 ಲಕ್ಷ ರೂಪಾಯಿಗಳ GOK ಗೆ ಪಾವತಿಸಬೇಕಾದ ಅರ್ಧದಷ್ಟು ಮೊತ್ತವನ್ನು ತಕ್ಷಣವೇ ಮತ್ತು ಉಳಿದ ಅರ್ಧ ಮೊತ್ತವನ್ನು 6400 ಲಕ್ಷಗಳನ್ನು ಮುಂದಿನ ಆರು ವರ್ಷಗಳಲ್ಲಿ ಆರು ಸಮಾನ ಕಂತುಗಳಲ್ಲಿ ಪಾವತಿಸಲು ಸಲಹೆ ನೀಡಲಾಗಿದೆ. 18.06.2020 ದಿನಾಂಕದ ಅವರ ಪತ್ರ ಸಂಖ್ಯೆ CI/95/CSC/2019 ರಲ್ಲಿ ಬಡ್ಡಿ ರಹಿತ ಸಾಲವಾಗಿ ಪರಿವರ್ತಿಸಲಾಗಿದೆ. 27.07.2020 ರಂದು ನಡೆದ KSSIDC ಮಂಡಳಿಯು ಅದರ 359 ನೇ ಸಭೆಯಲ್ಲಿ ಉಜಿಖ ಯೊಂದಿಗೆ ಹೆಚ್ಚಿನ ಪತ್ರವ್ಯವಹಾರ ಮಾಡುವ ಮೂಲಕ ಕೆಲವು ಮಾರ್ಗಸೂಚಿಗಳನ್ನು ಕೋರಲು ಬಯಸಿದೆ. ಇದರ ದೃಷ್ಟಿಯಿಂದ ಟಿಪ್ಪಣಿ 5(5) ರಲ್ಲಿ ತೋರಿಸಿರುವ GOKಗೆ ಪಾವತಿಸಬೇಕಾದ ಮೊತ್ತವನ್ನು ಪ್ರಸ್ತುತವಲ್ಲದ ಹೊಣೆಗಾರಿಕೆ ಎಂದು ವರ್ಗೀಕರಿಸಲಾಗಿದೆ. 31.03.2020 ರಂತೆ ಹಣಕಾಸಿನ ಹೇಳಿಕೆಗಳ ಆಧಾರದ ಮೇಲೆ ರೂ 6300 ಲಕ್ಷಗಳು ಮತ್ತು ರೂ 6300 ಲಕ್ಷಗಳು (ರೂ 12700 ಲಕ್ಷಗಳು) ಬಂದಿವೆ, ಆದರೆ 31.03.2022 ರಂತೆ GOKಗೆ ಪಾವತಿಸಬೇಕಾದ ಮೊತ್ತವು ರೂ 13078 ಲಕ್ಷಗಳು. 378 ಲಕ್ಷಗಳ (ರೂ. 13078 ಲಕ್ಷಗಳು - ರೂ. 12700 ಲಕ್ಷಗಳು) ಹೆಚ್ಚುವು ಆಸ್ತಿಗಳಿಂದ ಪಡೆದ ಬಾಡಿಗೆ ಮತ್ತು ಇತರ ಮೊತ್ತದ ಮತ್ತಷ್ಟು ಸಂಗ್ರಹಣೆಗೆ ಕಾರಣವಾಗಿದೆ.”
- 5.3 ಟಿಪ್ಪಣಿ-5(6) ರಲ್ಲಿ, ಇಂಡಸ್ಟ್ರಿಯಲ್ ಎಸ್ಟೇಟ್‌ಗಳ ಹಂಚಿಕೆದಾರರಿಂದ ಸ್ವೀಕರಿಸಿದ ಮೊತ್ತವನ್ನು ಮಾರಾಟ ಕರಾರುಗಳು ಮತ್ತು ನೋಂದಣಿಯವರೆಗೆ ಮುಂಗಡವಾಗಿ ತೋರಿಸುವುದನ್ನು ಮುಂದುವರಿಸಲಾಗುತ್ತದೆ. ಕಳೆದ ಹಲವಾರು ವರ್ಷಗಳಿಂದ ಕಂಪನಿಯು ಕೈಗಾರಿಕಾ ಅಭಿವೃದ್ಧಿಗಾಗಿ ಮಾಡಿದ ಪ್ರಯತ್ನಗಳ ನಂತರವೂ ಸರಿಸುಮಾರು 2500 ಘಟಕಗಳು ಕಾರ್ಯನಿರ್ವಹಿಸದಿರುವುದು ಗಮನಕ್ಕೆ ಬಂದಿದೆ. ಮಂಡಳಿಯು 28-01-2020 ರಂದು ನಡೆದ ತನ್ನ 357 ನೇ ಮಂಡಳಿಯ ಸಭೆಯಲ್ಲಿ ಮರುಸ್ಥಾಪನೆ ನೀತಿಯನ್ನು ನಿರ್ಧರಿಸಿದೆ ಮತ್ತು 8.5.2020 ಮತ್ತು 1.10.2020 ರಂದು ಪ್ಯಾಟ್‌ಗಳಲ್ಲಿ ಶೆಡ್‌ಗಳ ನಿರ್ಮಾಣಕ್ಕಾಗಿ ಸಮಯದ ಮಿತಿಯನ್ನು ಮತ್ತು ಸಮಯವನ್ನು ವಿಸ್ತರಿಸುವ ಆಡಳಿತಾತ್ಮಕ ಆದೇಶಗಳನ್ನು ಹೊರಡಿಸಲಾಗಿದೆ, ಯೋಜನೆಗಳ ಅನುಷ್ಠಾನ ಮತ್ತು ಪೆನಾಲ್ಟಿಗಳ ಜೊತೆಗೆ ಕೆಲವು ಷರತ್ತುಗಳೊಂದಿಗೆ ಉತ್ಪಾದನೆಯನ್ನು ಪ್ರಾರಂಭಿಸುವುದು. ಕಂಪನಿಯು 2020-2021 ರ ಹಣಕಾಸು ವರ್ಷದಿಂದ ಮತ್ತು 2021-2022 ರ ಹಣಕಾಸು ಹೇಳಿಕೆಗಳಲ್ಲಿ ಸಂಗ್ರಹಿಸಲಾದ ಅಂತಹ ದಂಡ ಶುಲ್ಕಗಳನ್ನು ಆದಾಯ ಎಂದು ಗುರುತಿಸಿದೆ. ಮರುಸ್ಥಾಪನೆಯ ಪ್ರಯೋಜನಗಳನ್ನು ಪಡೆಯಲು ವಿಫಲವಾದ ಘಟಕಗಳಿಗೆ ಯೋಜನೆಯನ್ನು 31-12-2022 ರವರೆಗೆ ಮತ್ತಷ್ಟು ಅವಧಿಗೆ ವಿಸ್ತರಿಸಲಾಗಿದೆ. ಹಂಚಿಕೆದಾರರಿಂದ ಮುಂಗಡ ಮೊತ್ತವು ರೂ 407.35 ಲಕ್ಷಗಳಷ್ಟಿದೆ, ಇದನ್ನು 30:70 ರ ಅನುಪಾತದಲ್ಲಿ ಪ್ರಸ್ತುತ ಮತ್ತು ಪ್ರಸ್ತುತವಲ್ಲದ ಎಂದು ವರ್ಗೀಕರಿಸಲಾಗಿದೆ ಏಕೆಂದರೆ ಕಂಪನಿಯು 30% ಹಂಚಿಕೆದಾರರು ಹಂಚಿಕೆಯ ನಿಯಮಗಳಿಗೆ ಬದ್ಧರಾಗಿರುತ್ತಾರೆ ಮತ್ತು 12 ತಿಂಗಳೊಳಗೆ ಮಾರಾಟವನ್ನು ನಿರೀಕ್ಷಿಸಬಹುದು . ಈ ವರ್ಗೀಕರಣವನ್ನು ಕಂಪನಿಯು ಸತತವಾಗಿ ಅನುಸರಿಸುತ್ತಿದೆ.
- 5.4 ಚಳ್ಳಕೆರೆ ತಾಲೂಕು ತಳಕು ಹೋಬಳಿ ಉಳ್ಳಾರ್ತಿಕಾವಲ್‌ನಲ್ಲಿ ಕೆಎಸ್‌ಎಸ್‌ಐಡಿಸಿಯ 125 ಎಕರೆ ಜಮೀನಿಗೆ ಕೆಐಎಡಿಬಿಯಿಂದ ಪಡೆದಿರುವ 312.50 ಲಕ್ಷ ರೂ.ಗಳನ್ನು ವ್ಯಾಪಾರ ಠೇವಣಿ-ಚಾಲ್ತಿ ಹೊಣೆಗಾರಿಕೆಗಳ ಅಡಿಯಲ್ಲಿ ಲೆಕ್ಕ ಹಾಕಲಾಗಿದೆ. ಇದಲ್ಲದೆ, ಈ ಠೇವಣಿಗೆ ವಿರುದ್ಧವಾಗಿ, ಕೆಎಸ್‌ಎಸ್‌ಐಡಿಸಿ 95.67 ಎಕರೆ ಅಭಿವೃದ್ಧಿಯಾಗದ ಭೂಮಿಯನ್ನು 12.04.2022 ರ ಸ್ವಾಧೀನ ಪ್ರಮಾಣಪತ್ರದ ಮೂಲಕ ಎಲ್‌ಇಡಿ ಲೈಟ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ ರಚನೆಗಾಗಿ ಕೆಐಎಡಿಬಿಗೆ ವರ್ಗಾಯಿಸಿದೆ. ಹೇಳಲಾದ ಭೂಮಿಗೆ ದಾಸ್ತಾನು / ಮಾರಾಟದ ಅಗತ್ಯ ಹೊಂದಾಣಿಕೆಯನ್ನು ಇನ್ನೂ ಕೈಗೊಳ್ಳಬೇಕಾಗಿದೆ, ಇದು ಮೌಲ್ಯಗಳ ದೃಢೀಕರಣಕ್ಕೆ ಒಳಪಟ್ಟಿರುತ್ತದೆ.
- 5.5 ಟಿಪ್ಪಣಿ-5.(10) ರಲ್ಲಿ, ವಿಶ್ವ ಶೆಡ್‌ಗಳ ಹಂಚಿಕೆದಾರರಿಂದ ಪಡೆದ ಮೊತ್ತಕ್ಕೆ ಸಂಬಂಧಿಸಿದಂತೆ ರೂ 196.82 ಲಕ್ಷಗಳ ಮೊತ್ತವನ್ನು ಶೆಡ್‌ಗಳ ಸಂಪೂರ್ಣ ಮೌಲ್ಯಕ್ಕೆ ಸಂಬಂಧಿಸಿದಂತೆ ಮಾರಾಟ ಪತ್ರಗಳನ್ನು ನೀಡಲಾಗಿದೆ, ಅವರಿಗೆ GO No. ರ ಪ್ರಕಾರ GOK ಗೆ ಪಾವತಿಸಬೇಕಾಗುತ್ತದೆ. CI 24 CSC 94 ದಿನಾಂಕ 16-03-1996. ಕಂಪನಿಯು ಬಾಡಿಗೆ ಸಬ್ಸಿಡಿ, ಕಾಯರ್ ಫೆಡರೇಶನ್ ಮತ್ತು ಇತರರಿಂದ ಬಾಡಿಗೆ ಬಾಕಿಗಳಂತಹ ವಿವಿಧ ಸ್ವೀಕೃತಿಗಳನ್ನು ಕ್ಲೈಮ್ ಮಾಡುತ್ತಿದೆ (ರೆಫ್ ನೋಟ್ 4.1). ಹೇಳಲಾದ ಸಮಸ್ಯೆಗಳ ಬಾಕಿ ಇತ್ಯರ್ಥಕ್ಕೆ ಮೊತ್ತವನ್ನು ಇತರ ಹೊಣೆಗಾರಿಕೆಗಳ ಅಡಿಯಲ್ಲಿ ಹೊಣೆಗಾರಿಕೆಯಾಗಿ ತೋರಿಸಲಾಗುತ್ತದೆ.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ
31.03.2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಲ್ಲಿಸಿದ ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿ

6. ದೀರ್ಘ ಮತ್ತು ಅಲ್ಪಾವಧಿಯ ನಿಬಂಧನೆಗಳು

ರೂ. ಲಕ್ಷಗಳಲ್ಲಿ

ವಿವರಗಳು	ದೀರ್ಘಾವಧಿ		ಅಲ್ಪಾವಧಿ	
	31.03.2022ರಂತೆ	31.03.2021ರಂತೆ	31.03.2022 ರಂತೆ	31.03.2021 ರಂತೆ
1. ಉದ್ಯೋಗಿಗಳ ಪ್ರಯೋಜನಕ್ಕಾಗಿ (ಉಲ್ಲೇಖ ಅನುಬಂಧ - ಅ)				
a. ಗಳಿಸಿದ ರಜೆ	267.93	435.67	183.69	225.07
b. ಅನಾರೋಗ್ಯ ರಜೆ	104.15	141.54	49.56	86.74
ಒಟ್ಟು	372.08	577.21	233.25	311.81

7. ವ್ಯವಹಾರದ ಪಾವತಿಗಳು

ರೂ. ಲಕ್ಷಗಳಲ್ಲಿ

ವಿವರಗಳು	ದೀರ್ಘಾವಧಿ		ಅಲ್ಪಾವಧಿ	
	31.03.2022 ರಂತೆ	31.03.2021 ರಂತೆ	31.03.2022 ರಂತೆ	31.03.2021 ರಂತೆ
ಕೈಗಾರಿಕಾ ಕಚ್ಚಾ ಸಾಮಗ್ರಿಗಳು ಮತ್ತು ಇತರೆ	-	-	-	1.92
ಒಟ್ಟು	-	-	-	1.92

7.1 ವ್ಯಾಪಾರ ಪಾವತಿಗಳ ವಯಸ್ಸಾದ ವೇಳಾಪಟ್ಟಿ - ಅನುಬಂಧ B ಅನ್ನು ನೋಡಿ.

7.2 ಕಂಪನಿಯು ಮೈಕ್ರೋ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ ಕಾಯಿದೆ, 2006 ರ ಅಡಿಯಲ್ಲಿ ತಮ್ಮ ಸ್ಥಿತಿಯ ಬಗ್ಗೆ ಪೂರೈಕೆದಾರರು/ಸೇವಾ ಪೂರೈಕೆದಾರರಿಂದ ಯಾವುದೇ ಸೂಚನೆಯನ್ನು ಸ್ವೀಕರಿಸಿಲ್ಲ ಮತ್ತು ಆದ್ದರಿಂದ ಮೈಕ್ರೋ ಸ್ಮಾಲ್ ನ ಸೆಕ್ಷನ್ 22 ರ ಅಡಿಯಲ್ಲಿ ಅಗತ್ಯವಿರುವಂತೆ ಸೂಕ್ತ ಮತ್ತು ಸಣ್ಣ ಉದ್ಯಮಗಳಿಗೆ ಪಾವತಿಸಬೇಕಾದ ಮೊತ್ತಕ್ಕೆ ಸಂಬಂಧಿಸಿದಂತೆ ಯಾವುದಾದರೂ ಬಹಿರಂಗಪಡಿಸುವಿಕೆ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ ಕಾಯಿದೆ 2006 ಅನ್ನು ಮಾರ್ಚ್ 31, 2022 ರಂತೆ ಕಾಯಿದೆಯ ಅಡಿಯಲ್ಲಿ ಪಾವತಿಸಿದ/ಪಾವತಿಸಬೇಕಾದ ಬಡ್ಡಿಯೊಂದಿಗೆ ಒದಗಿಸಲಾಗಿಲ್ಲ.

8 ಆಸ್ತಿ, ಸಸ್ತು ಮತ್ತು ಸಲಕರಣೆಗಳು ಮತ್ತು ಅಗ್ರಾಹ್ಯ ಆಸ್ತಿಗಳು

- ಸುತ್ತುವರಿದ ವೇಳಾಪಟ್ಟಿಯ ಪ್ರಕಾರ:

8.1 ಒಟ್ಟು ಮೌಲ್ಯ ರೂ 1814.59 ಲಕ್ಷಗಳು (PY ರೂ 1814.59 ಲಕ್ಷಗಳು) ಬಾಡಿಗೆ ಶೆಡ್‌ಗಳು - ಮೇಲಿನ ಮೂರ್ತ ಆಸ್ತಿಗಳ ಅಡಿಯಲ್ಲಿ ತೋರಿಸಿರುವ ವಿಶ್ವ ಯೋಜನೆ, ಖಾಸಗಿ ಪಕ್ಷಗಳು/ ಜಿಲ್ಲಾ ಪರಿಷತ್ತು/ ಸರ್ಕಾರಿ ಭೂಮಿ ಇತ್ಯಾದಿಗಳಿಗೆ ಸೇರಿದ ಜಮೀನುಗಳಲ್ಲಿ ನಿರ್ಮಿಸಲಾಗಿದೆ, ಇದನ್ನು ಇಲಾಖೆಯು KSSIDC ಗೆ ಹಸ್ತಾಂತರಿಸಿದೆ. ಕರ್ನಾಟಕ ಸರ್ಕಾರದ ನಿರ್ದೇಶನದಂತೆ ಕೈಗಾರಿಕೆಗಳು ಮತ್ತು ವಾಣಿಜ್ಯ ಭೂಮಿಯ ಮಾಲೀಕತ್ವವು ಕೆಎಸ್‌ಎಸ್‌ಐಡಿಸಿಗೆ ಹೊಂದಿಕೆಯಾಗುವುದಿಲ್ಲ. ಆದಾಗ್ಯೂ ಸರ್ಕಾರಿ ಆದೇಶ ಸಂಖ್ಯೆ CI 24 CSC 94, ದಿನಾಂಕ 16.3.1996 ರ ಷರತ್ತು 3 ರ ಪ್ರಕಾರ ಈ ಜಮೀನುಗಳಲ್ಲಿ ನಿರ್ಮಿಸಲಾದ ಕಟ್ಟಡಗಳನ್ನು (ಶೆಡ್‌ಗಳು) ಕಂಪನಿಯ ಆಸ್ತಿ ಎಂದು ಪರಿಗಣಿಸಲಾಗುತ್ತದೆ.

8.2(a) ಚನ್ನಸಂದ್ರ ಸ್ಟಾಕ್‌ಯಾರ್ಡ್‌ನಲ್ಲಿರುವ ಸಂಪೂರ್ಣ ಭೂಮಿಯನ್ನು ವಿಶೇಷ ಭೂಸ್ವಾಧೀನ ಕಾಯ್ದೆಯಿಂದ ಹೊರಡಿಸಲಾದ ದಿನಾಂಕ 27.12.1979 ರ ಗೆಜೆಟ್ ಅಧಿಸೂಚನೆ ಸಂಖ್ಯೆ RD 207 AQB 79 ರ ಮೂಲಕ ರೈಲ್ವೆ ಸೈಡಿಂಗ್ ಮತ್ತು ಸ್ಟಾಕ್‌ಯಾರ್ಡ್ ಸ್ಥಾಪಿಸಲು ನಿರ್ದಿಷ್ಟವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ವಿಶೇಷ ಭೂಸ್ವಾಧೀನ ಅಧಿಕಾರಿ ಹೊರಡಿಸಿದ ಗೆಜೆಟ್ ಅಧಿಸೂಚನೆಯ ಅನ್ವಯ ಸಂಪೂರ್ಣ ಪರಿಗಣನೆಯ ಮೊತ್ತವನ್ನು ಕೆಎಸ್‌ಎಸ್‌ಐಡಿಸಿಗೆ ಠೇವಣಿ ಮಾಡಲು ಬಂದಿತು. ಕೆಎಸ್‌ಎಸ್‌ಐಡಿಸಿಯ ಹೆಸರಿನಲ್ಲಿ ಕೆಎಸ್‌ಎಸ್‌ಐಡಿಸಿಯು ಸಂಪೂರ್ಣ ಜಮೀನಿನ ಮಾಲೀಕತ್ವವನ್ನು ಹೊಂದಿದ್ದು, ಕೆಎಸ್‌ಎಸ್‌ಐಡಿಸಿ ಹೆಸರಿನಲ್ಲಿ ಆರಂಭಿಸಿ ಸ್ಟಾಂಡ್‌ಗಳನ್ನು ಹೊಂದಿದೆ ಮತ್ತು ಕೆಎಸ್‌ಎಸ್‌ಐಡಿಸಿ ಈ ಜಮೀನಿಗೆ ಸಂಬಂಧಿಸಿದಂತೆ ಆಸ್ತಿ ತೆರಿಗೆ ಪಾವತಿಸುವುದನ್ನು ಮುಂದುವರಿಸಿದೆ. 2010-2011ನೇ ಸಾಲಿನಲ್ಲಿ ಚನ್ನಸಂದ್ರ ಸ್ಟಾಕ್ ಯಾರ್ಡ್‌ನಲ್ಲಿರುವ ಜಮೀನಿಗೆ ಸಂಬಂಧಿಸಿದಂತೆ ಕಂಪನಿಯು ಬಿಬಿಎಂಪಿಯಿಂದ ಆರಂಭಿಸಿ (ಹಕ್ಕುಗಳ ವರ್ಗಾವಣೆ ಪ್ರಮಾಣ ಪತ್ರ) ಪಡೆದುಕೊಂಡಿದೆ.

8. ಸ್ಥಿರ ಆಸ್ತಿಗಳು

ರೂ. ಲಕ್ಷಗಳಲ್ಲಿ

ವಿವರಗಳು	ಸವಕಳಿಗಳು / ಅವಮರ್ಯೆಗಳೇಜನ್				ನಿವ್ವಳ ವಿಭಾಗ					
	AS AT 01.04.2021	ಕಳೆದದ್ದು / ಹೊಂದಾಣಿಕೆಗಳು	AS AT 31.03.2022	AS AT 01.04.2021	FOR THE YEAR	ಪ್ರಸ್ತುತ ವರ್ಷದವರೆಗೆ	ಕಳೆದದ್ದು / ಹೊಂದಾಣಿಕೆಗಳು	31.03.2022	31.03.2022	31.03.2022
ಗೋಚರ ಆಸ್ತಿಗಳು										
ಅಸ್ತಿ, ಸಸ್ತು ಮತ್ತು ಸಲಕರಣೆ										
a. ಭೂಮಿ/ನಿರ್ಮಾಣ/ಶಾಖೆಗಳು/ಉಪಕರಣಗಳು/ಕಟ್ಟಡಗಳು	147.09	0.00	147.06	0.00	0.00	0.00	0.00	0.00	147.06	147.09
b. ಕಟ್ಟಡಗಳು:										
ಸ್ವಾಧೀನಾರ್ಥಕಗಳು ಮತ್ತು ಗೋಡಾವಿಳಿಗಳು	46.70	0.00	46.70	23.28	1.48	0.00	0.00	24.76	21.94	23.42
A. ಔದ್ಯೋಗ & ಸ್ಟಾಫ್ ಕ್ವಾರ್ಟರ್ಸ್	378.86	304.61	683.47	126.13	10.74	0.00	0.00	136.86	546.61	252.73
ಬಾಡಿಗೆ ಶಿಡ್ಡುಗಳು-ಸಾಲ	654.51	0.00	646.08	431.93	19.00	0.00	0.00	444.89	201.18	222.58
ಬಾಡಿಗೆ ಶಿಡ್ಡುಗಳು-ಅನುದಾನಗಳು	13.85	0.00	13.85	10.57	0.26	0.00	0.00	10.83	3.02	3.28
ಬಾಡಿಗೆ ಶಿಡ್ಡುಗಳು-ವಿದ್ಯುತ-ಕೆಲಸ	1516.66	0.00	1516.66	1385.54	37.33	0.00	0.00	1422.87	93.79	131.12
ಬಾಡಿಗೆ ಶಿಡ್ಡುಗಳು-ವಿದ್ಯುತ-ಕಾರ್ಯ	297.93	0.00	297.93	265.19	6.40	0.00	0.00	271.59	26.34	32.74
ಕಟ್ಟಡಗಳಿಗೆ ಒಟ್ಟು(B)	2908.52	304.61	3204.70	2242.64	75.20	0.00	0.00	2311.81	892.89	665.88
C. ಇತರ ಸ್ವತ್ತುಗಳು										
ಸ್ವಾಮ್ಯ ಮತ್ತು ಸಲಕರಣೆಗಳು-GEN	130.17	0.28	130.45	104.67	5.93	0.00	0.00	110.60	19.84	25.50
ಕಂಪ್ಯೂಟರ್‌ಗಳು ಮತ್ತು ಡೇಟಾ-ಶೈಲಿಂಗ್	127.41	0.00	113.47	84.21	12.04	0.00	0.00	94.41	19.06	43.20
ಪೀಡೋಮೀಟರ್‌ಗಳು ಮತ್ತು ಫಿಟ್ಟಿಂಗ್‌ಗಳು	60.93	0.20	31.17	52.29	2.32	0.00	0.00	30.57	24.03	8.64
ವಾಹನಗಳು - ಮೋಟಾರು ಕಾರುಗಳು	248.01	4.49	247.88	164.15	19.98	0.00	0.00	179.52	68.37	83.86
ಕಚೇರಿ ಸಲಕರಣೆಗಳು	17.95	0.00	17.95	17.90	0.00	0.00	0.00	17.90	0.05	0.05
ಇತರ ಸ್ವತ್ತುಗಳಿಗೆ ಒಟ್ಟು (c)	584.47	4.96	539.70	423.22	40.27	0.00	0.00	426.46	113.24	161.24
ಒಟ್ಟು ಹೋಲ್ಡ್ ಸ್ವತ್ತುಗಳು										
ರೈಲ್ವೇ-ಶೈಲಿಂಗ್-CHN	82.64	0.00	82.64	82.64	0.00	0.00	0.00	82.64	0.00	0.00
ಒಟ್ಟು ಲೀಸ್ ಹೋಲ್ಡ್ ಸ್ವತ್ತುಗಳಿಗೆ	82.64	0.00	82.64	82.64	0.00	0.00	0.00	82.64	0.00	0.00
ಸ್ವತ್ತಾದ ಆಸ್ತಿಗಳ ಒಟ್ಟು (ಂ++ಂ++ಂ)	3722.71	309.57	3974.10	2748.50	115.47	0.00	0.00	2820.91	1153.19	974.21
ಅಮೂರ್ತ ಸ್ವತ್ತುಗಳು										
ಮೊಸ್ಟೆಟ್ - ವಿನಾಸ/ಅಭಿವೃದ್ಧಿ	4.03	0.00	4.03	4.03	0.00	0.00	0.00	4.03	0.00	0.00
ERP ಅಕೌಂಟಿಂಗ್ ಸಾಫ್ಟ್‌ವೇರ್	21.43	0.00	21.43	21.43	0.00	0.00	0.00	21.43	0.00	0.00
MS ಅಪ್ಲಿಕೇಷನ್ ಸಾಫ್ಟ್‌ವೇರ್ ಮತ್ತು ಫೈನಾನ್ಸಿಯಲ್	0.00	12.10	12.10	0.00	2.42	0.00	0.00	2.42	9.68	0.00
ಒಟ್ಟು ಇಂಪ್ಯಾಕ್ಟುಯಲ್ ಆಸ್ತಿಗಳ	25.46	12.10	37.56	25.46	2.42	0.00	0.00	27.88	9.68	0.00
ಕ್ಯಾಪಿಟಲ್ ಡೆಬ್ಟ್ ಐ ಪಿ ಕಟ್ಟಡಗಳು										
1. MS ಕಾಂಪ್ಯೂಟರ್-IE ರಾಜಾಜನಗರ	159.14	284.46	443.59	0.00	0.00	0.00	0.00	0.00	443.59	159.14
2. ಡೋಮೇನ್‌ನೇಮ್ ಡಿಸ್‌ಕ್ಲೇ ಸೆಂಟರ್-LE ಶಾಗಜಗರ	304.61	0.00	304.61	0.00	0.00	0.00	0.00	0.00	0.00	304.61
ಒಟ್ಟು ಕ್ಯಾಪಿಟಲ್ ವಿಡ್	463.75	284.46	748.21	0.00	0.00	0.00	0.00	0.00	443.59	463.75
GT - 31/03/2022 ರಂತೆ	4211.92	606.13	4818.05	2773.96	117.89	0.00	0.00	2848.79	1606.46	1437.96
GT - 31/03/2021 ರಂತೆ	3705.20	545.88	4251.08	2686.30	113.79	0.00	0.00	2773.96	1437.96	

ಗಮನಿಸಿ: ಸ್ವತ್ತುಗಳ ಪರಿಶೀಲನೆಯಾದ ಮತ್ತು ಸಂಯೋಗ ಕೈಪಾಡಲಾಗಿದೆ ಮತ್ತು ಸಂಯೋಗ ಕೈಪಾಡಲಾಗಿದೆ ಮತ್ತು ಪ್ರಸ್ತುತ FY 2021-2022 ರಲ್ಲಿ ದಿವ್ಯೇಯವಾಗುವಲ್ಲಿನ ವ್ಯತ್ಯಾಸವನ್ನು ಸರಿಹೊಂದಿಸಲಾಗಿದೆ. MS ಅಪ್ಲಿಕೇಷನ್

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ

31.03.2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಲ್ಲಿಸಿದ ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿ

- 8.2(b) ಅ ಕಂಪನಿ ಮತ್ತು ರೈಲ್ವೆ ನಡುವೆ 30 ವರ್ಷಗಳ ಕಾಲ ಮಾಡಿಕೊಂಡ ಗುತ್ತಿಗೆ ಒಪ್ಪಂದವು 2014-15 ರಲ್ಲಿ ಮುಕ್ತಾಯಗೊಂಡಿದೆ, ಇನ್ನೂ ಮಾರ್ಪಡಿಸಲಾಗಿಲ್ಲ / ತಿದ್ದುಪಡಿ ಮಾಡಲಾಗಿಲ್ಲ, ಕಂಪನಿಯು ಆಸ್ತಿಯನ್ನು ಗುತ್ತಿಗೆಯ ಅಡಿಯಲ್ಲಿ ಪರಿಗಣಿಸುವುದನ್ನು ಮುಂದುವರಿಸಿದೆ ಮತ್ತು ಈಜು 2014-2015 ರವರೆಗೆ ಭೋಗ್ಯವನ್ನು ಮಾಡಲಾಗಿದೆ. ಈ ಮಧ್ಯೆ ಕಂಪನಿಯು ಗುತ್ತಿಗೆಯ ಅಡಿಯಲ್ಲಿ ಆಸ್ತಿಯನ್ನು ಪರಿಗಣಿಸುವುದನ್ನು ಮುಂದುವರಿಸಿದೆ ಮತ್ತು ಹಣಕಾಸು ಹೇಳಿಕೆಗಳಲ್ಲಿ ಅದಕ್ಕೆ ಅನುಗುಣವಾಗಿ ಬಹಿರಂಗಪಡಿಸುತ್ತದೆ. ಗುತ್ತಿಗೆ ಒಪ್ಪಂದದಲ್ಲಿ ಅಂತಹ ತಿದ್ದುಪಡಿಗಳನ್ನು ಮಾಡಿದಾಗ, ಜಮೀನು ಖಾತೆ ಮತ್ತು ಸ್ಟಾಕ್ ಯಾರ್ಡ್ ಖಾತೆಯಲ್ಲಿ ಸೂಕ್ತವಾದ ಮಾರ್ಪಾಡುಗಳನ್ನು ಕೈಗೊಳ್ಳಲಾಗುತ್ತದೆ ಮತ್ತು ಅದರ ಪರಿಣಾಮವು ಯಾವುದಾದರೂ ಇದ್ದರೆ, ಆ ವರ್ಷದಲ್ಲಿ ಬಹಿರಂಗಪಡಿಸಲಾಗುತ್ತದೆ.
- 8.2© ಬಂಡವಾಳ ಕಾಮಗಾರಿ ಪ್ರಗತಿಯಲ್ಲಿದೆ : LE ರಾಜಾಜಿನಗರದಲ್ಲಿ ಎಂಎಸ್ ಕಾಂಪ್ಲೆಕ್ಸ್ ನಿರ್ಮಾಣದ ಯೋಜನಾ ವೆಚ್ಚ ರೂ.569.33 ಲಕ್ಷ 31-03-22 ರಂತೆ CWIP ವೆಚ್ಚವು ರೂ.443.59 ಲಕ್ಷ ಸ್ವಾಧೀನ ಪ್ರಮಾಣಪತ್ರದ ಪ್ರಕಾರ ಕಟ್ಟಡವನ್ನು ಆಂತರಿಕ ಕಾರ್ಯಗಳನ್ನು ನಿರ್ವಹಿಸುವ ಉದ್ದೇಶಕ್ಕಾಗಿ ಕಂಪನಿಗೆ ಹಸ್ತಾಂತರಿಸಲಾಗಿದೆ. ಅಂತಿಮ ಕೆಲಸದ ಬಿಲ್‌ಗಳು (ಸಿವಿಲ್ ಮತ್ತು ಎಲೆಕ್ಟ್ರಿಕಲ್) ಇನ್ನೂ ಸಲ್ಲಿಸಬೇಕಾಗಿದೆ.
- 8.3 AS-19ಗೆ ಅನುಗುಣವಾಗಿ, ಆಪರೇಟಿಂಗ್ ಲೀಸ್‌ಗೆ ಸಂಬಂಧಿಸಿದಂತೆ (ಬಾಡಿಗೆ ಶೆಡ್‌ಗಳು/ಕಟ್ಟಡಗಳು ಸೇರಿದಂತೆ ಶೆಡ್‌ಗಳು / ಕಟ್ಟಡಗಳು ಬಾಡಿಗೆಗೆ ಲಭ್ಯವಿದೆ), ಈ ಕೆಳಗಿನ ಬಹಿರಂಗಪಡಿಸುವಿಕೆಯನ್ನು ಮಾಡಲಾಗಿದೆ: ರೂ. ಲಕ್ಷಗಳಲ್ಲಿ

ವಿವರ	ಪ್ರಸ್ತುತ ವರ್ಷ ಮಾರ್ಚ್ 31, 2022	ಹಿಂದಿನ ವರ್ಷ ಮಾರ್ಚ್ 31, 2021
1. ಒಟ್ಟು ಸಾಗಿಸುವ ಮೊತ್ತ (AO ಕಟ್ಟಡವನ್ನು ಹೊರತುಪಡಿಸಿ KSSIDC ಗೆ ವರ್ಗಾಯಿಸಲಾಗಿದೆ, ಸಿಬ್ಬಂದಿ ಕ್ವಾರ್ಟರ್ಸ್ ಮತ್ತು ಸ್ಟಾಕ್‌ಯಾರ್ಡ್‌ಗಳು)	2,564.52	2,606.98
2. ಸಂಚಿತ ಸವಕಳಿ	2,172.38	2,068.19
3. ಸಂಚಿತ ದುರ್ಬಲತೆಯ ನಷ್ಟಗಳನ್ನು ಗುರುತಿಸಲಾಗಿದೆ	87.88	87.88
4. ವರ್ಷಕ್ಕೆ ಸವಕಳಿಯನ್ನು P&L ಹೇಳಿಕೆಯಲ್ಲಿ ಗುರುತಿಸಲಾಗಿದೆ	64.42	68.30
5. ವರ್ಷದಲ್ಲಿ ಗುರುತಿಸಲಾದ ದುರ್ಬಲತೆಯ ನಷ್ಟಗಳು P&L A/c ನಲ್ಲಿ	0.00	0.00
6. ಗಮನಾರ್ಹವಾದ ಗುತ್ತಿಗೆ ವ್ಯವಸ್ಥೆಯ ಸಾಮಾನ್ಯ ವಿವರಣೆ	Refer NOTE-1-AI-4© to (e)	Refer NOTE-1-AI-4(c) to (e)
7. ಆರಂಭಿಕ ನೇರ ವೆಚ್ಚಗಳಿಗೆ ಸಂಬಂಧಿಸಿದಂತೆ ಲೆಕ್ಕಪತ್ರ ನೀತಿ.	Refer NOTE-1-AI-4(f)	Refer NOTE-1-AI-4(f)

9 ಮುಂದೂಡಲ್ಪಟ್ಟ ತೆರಿಗೆ ಆಸ್ತಿ (NET)

ರೂ. ಲಕ್ಷಗಳಲ್ಲಿ

ವಿವರ	ಪ್ರಸ್ತುತ ವರ್ಷ ಮಾರ್ಚ್ 31, 2022	ಹಿಂದಿನ ವರ್ಷ ಮಾರ್ಚ್ 31, 2021
ಮುಂದೂಡಲ್ಪಟ್ಟ ತೆರಿಗೆ ಹೊಣೆಗಾರಿಕೆ:		
i) ಸ್ಥಿರ ಆಸ್ತಿಗಳಿಗೆ ಸಂಬಂಧಿಸಿದ ಮುಂದೂಡಲ್ಪಟ್ಟ ತೆರಿಗೆ ಆಸ್ತಿಗಳು:		
i) ಆದಾಯ ತೆರಿಗೆ ಕಾಯಿದೆ, 1961 ರ ಅಡಿಯಲ್ಲಿ ಅನುಮತಿಸದಿರುವಿಕೆಗಳು	251.07	315.53
ii) ಸಂದೇಹಾಸ್ಪದ ಸ್ವೀಕೃತಿಗಳು ಮತ್ತು ಮುಂಗಡಗಳನ್ನು ಒದಗಿಸುವುದು	600.18	640.35
ಒಟ್ಟು	300.63	398.46
ಮುಂದೂಡಲ್ಪಟ್ಟ ತೆರಿಗೆ ಆಸ್ತಿ (ನಿವ್ವಳ)	900.81	1,038.81
	649.74	723.28

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ
31.03.2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಲ್ಲಿಸಿದ ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿ

10 ಸಾಲಗಳು ಮತ್ತು ಮುಂಗಡಗಳು

ರೂ. ಲಕ್ಷಗಳಲ್ಲಿ

ವಿವರಗಳು	ಚಾಲ್ತಿ ಅಲ್ಲದ		ಚಾಲ್ತಿ	
	31.03.2022	31.03.2021	31.03.2022	31.03.2021
1. ಕೈಗಾರಿಕಾ ಶೆಡ್‌ಗಳ ಗುತ್ತಿಗೆಯಲ್ಲಿ ಹೂಡಿಕೆ ಸುರಕ್ಷಿತವೆಂದು ಪರಿಗಣಿಸಲಾಗಿದೆ ಕಡಿಮೆ: ಅನುಮಾನಾಸ್ಪದ ವರ್ಷಾಶನ ಆದಾಯದ ನಿಬಂಧನೆ ಒಟ್ಟು	-	-	510.20	673.46
2. SSI ಘಟಕಗಳಿಗೆ ಸಾಲ (ಐಐಐಐ ಸ್ಟೀಮ್) ಅನ್-ಸೆಕ್ಯೂರ್ಡ್ ಅನ್ನು ಅನುಮಾನಾಸ್ಪದವೆಂದು ಪರಿಗಣಿಸಲಾಗುತ್ತದೆ ಕಡಿಮೆ: ಅನುಮಾನಾಸ್ಪದ ಸಾಲಕ್ಕಾಗಿ ನಿಬಂಧನೆ ಒಟ್ಟು	4.71	4.96	285.85	369.76
3. ಸಿಬ್ಬಂದಿಗೆ ಮುಂಗಡಗಳು - ಸುರಕ್ಷಿತ ಮತ್ತು ಉತ್ತಮವೆಂದು ಪರಿಗಣಿಸಲಾಗಿದೆ	-	-	224.35	303.70
4. ಪೂರೈಕೆದಾರರಿಗೆ/ಇತರರಿಗೆ ಮುಂಗಡಗಳು ಸುರಕ್ಷಿತವಲ್ಲ ಮತ್ತು ಉತ್ತಮವೆಂದು ಪರಿಗಣಿಸಲಾಗಿದೆ	4.71	4.96	-	-
5. a. ಮುಂಗಡ ತೆರಿಗೆ b. ಕಡಿಮೆ : ತೆರಿಗೆಗೆ ನಿಬಂಧನೆ c. ಮುಂಗಡ ತೆರಿಗೆ ನಿವ್ವಳ	-	-	47.54	57.00
6. ಐಟಿ ಇಲಾಖೆಯಿಂದ ಬಾಕಿ ಇರುವ ಮರುಪಾವತಿ ಕಡಿಮೆ: ಐಟಿ ಇಲಾಖೆಯಿಂದ ಬಾಕಿಗಳಿಗೆ ನಿಬಂಧನೆ	1,025.14	1,515.20	50.71	22.15
7. ಇತರೆ ಅಡ್ವಾನ್ಸ್‌ಗಳು - ಅಸುರಕ್ಷಿತ ಮತ್ತು ಉತ್ತಮವೆಂದು ಪರಿಗಣಿಸಲಾಗಿದೆ	-	-	560.78	578.85
ಒಟ್ಟು	-	-	510.00	400.00
	-	-	50.78	178.85
	158.34	158.34	-	-
	158.34	158.34	-	-
	24.30	21.37	5.01	-
	24.30	21.37	5.01	3.65
	1,049.44	1,536.57	378.39	565.35

10.1 A. ಕಂಪನಿಯು ನೀಡಿದ ಗುತ್ತಿಗೆ ಮತ್ತು ಸ್ವಾಧೀನದ ಅಡಿಯಲ್ಲಿ ಮಂಜೂರು ಮಾಡಿದ ಶೆಡ್‌ಗಳಿಗೆ ಸಂಬಂಧಿಸಿದಂತೆ AS-19 ರ ಅಡಿಯಲ್ಲಿ ಅಗತ್ಯವಿರುವಂತೆ ಈ ಕೆಳಗಿನ ಬಹಿರಂಗಪಡಿಸುವಿಕೆಗಳನ್ನು ಮಾಡಲಾಗಿದೆ: ರೂ. ಲಕ್ಷಗಳಲ್ಲಿ

ವಿವರ	ಪ್ರಸ್ತುತ ವರ್ಷ ಮಾರ್ಚ್ 31, 2022	ಹಿಂದಿನ ವರ್ಷ ಮಾರ್ಚ್ 31, 2021
ಭವಿಷ್ಯದ ಕನಿಷ್ಠ ಗುತ್ತಿಗೆ ಪಾವತಿಗಳ ಮೌಲ್ಯ:		
1. ಮಾರ್ಚ್ 31 ರಂತೆ ಲೀಸ್‌ನಲ್ಲಿನ ಒಟ್ಟು ಹೂಡಿಕೆಗಳು ಮಂಜೂರು ಮಾಡಿದ ಶೆಡ್‌ಗಳು ಮತ್ತು ಸ್ವಾಧೀನಕ್ಕೆ ಸಂಬಂಧಿಸಿದಂತೆ 1.4.2001 ರಂದು ಅಥವಾ ನಂತರ	510.20	673.46
	510.20	673.46
2. ಭವಿಷ್ಯದ ಕನಿಷ್ಠ ಗುತ್ತಿಗೆಯ ಪ್ರಸ್ತುತ ಮೌಲ್ಯದ ವಿರಾಮ ಪಾವತಿಗಳು		
i) ಒಂದು ವರ್ಷದ ನಂತರ ಅಲ್ಲ	162.90	163.23
ii) ಐದು ವರ್ಷಗಳ ನಂತರ ಅಲ್ಲ	320.32	435.13

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ
31.03.2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಲ್ಲಿಸಿದ ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿ

ರೂ. ಲಕ್ಷಗಳಲ್ಲಿ

ವಿವರ	ಪ್ರಸ್ತುತ ವರ್ಷ ಮಾರ್ಚ್ 31, 2022	ಹಿಂದಿನ ವರ್ಷ ಮಾರ್ಚ್ 31, 2021
iii) ಐದು ವರ್ಷಗಳ ನಂತರ ಒಟ್ಟು	26.98 510.20	75.11 673.46
3. ಸಂಗ್ರಹಿಸಲಾಗದವರಿಗೆ ಸಂಚಿತ ನಿಬಂಧನೆಕಂತುಗಳು (ಸಂಶಯಾಸ್ಪದ ವರ್ಷಾಂಶನಕ್ಕಾಗಿ ಒದಗಿಸಲಾಗಿದೆ ಮಾರಾಟದ ಆದಾಯ)	285.85	369.76
4. ಅನಿಶ್ಚಿತ ಬಾಡಿಗೆಯನ್ನು ಹೇಳಿಕೆಯಲ್ಲಿ ಗುರುತಿಸಲಾಗಿದೆ P&L ನ	ಇಲ್ಲ	ಇಲ್ಲ
5. ಮಹತ್ವದ ಗುತ್ತಿಗೆಯ ಸಾಮಾನ್ಯ ವಿವರಣೆ ವ್ಯವಸ್ಥೆಗಳು	Refer NOTE-1-AI-4@ to (e)	Refer NOTE-1-AI-4@ to (e)
6. ಲೆಕ್ಕಪತ್ರ ನೀತಿಗಳನ್ನು ಸಂಬಂಧಿಸಿದಂತೆ ಅಳವಡಿಸಿಕೊಳ್ಳಲಾಗಿದೆ ಆರಂಭಿಕ ನೇರ ವೆಚ್ಚಗಳು	Refer NOTE-1-AI-4(f)	Refer NOTE-1-AI-4(f)

10.2 ಮೇಲಿನ ಸೂಚನೆ 10(2) ರಲ್ಲಿ ತೋರಿಸಿರುವ IRBI ಸ್ಕ್ರೀಮ್ ಅಡಿಯಲ್ಲಿ ಒದಗಿಸಲಾದ ಸಾಲಗಳಿಗೆ ಸಂಬಂಧಿಸಿದಂತೆ, ಕಂಪನಿಯು ರೂ.4.71 ಲಕ್ಷಗಳ (PY ರೂ.4.96 ಲಕ್ಷಗಳು) ವಸೂಲಿಗೆ ಮೊಕದ್ದಮೆ ಹೂಡಿದೆ. ಇದಲ್ಲದೆ, ಸಂಪೂರ್ಣ ಮೊತ್ತವನ್ನು ಅನುಮಾನಾಸ್ಪದವೆಂದು ಪರಿಗಣಿಸಲಾಗಿದೆ ಮತ್ತು ಅಸ್ತಿತ್ವದಲ್ಲಿರುವ ನಿಬಂಧನೆಯನ್ನು ಮುಂದುವರಿಸಲಾಗಿದೆ.

10.3 ಸೂಚನೆ 10(4) ಅಡಿಯಲ್ಲಿ ಪೂರೈಕೆದಾರರು ಮತ್ತು ಇತರರಿಗೆ ಮುಂಗಡವಾಗಿ ತೋರಿಸಿರುವ ರೂ.1025.14 ಲಕ್ಷಗಳ ಮೊತ್ತ (PY ರೂ.1515.20 ಲಕ್ಷಗಳು), ಕೆಳಗೆ ತೋರಿಸಿರುವ ವಿವರಗಳ ಪ್ರಕಾರ ಕೈಗಾರಿಕಾ ಎಸ್ಟೇಟ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು GOK/KIADB ಗೆ ಪಾವತಿಸಿದ ಮೊತ್ತಗಳು ಮತ್ತು ಇತರ ಮೊತ್ತಗಳು:

ರೂ. ಲಕ್ಷಗಳಲ್ಲಿ

ವಿವರ	ಪ್ರಸ್ತುತ ವರ್ಷ ಮಾರ್ಚ್ 31, 2022	ಹಿಂದಿನ ವರ್ಷ ಮಾರ್ಚ್ 31, 2021
1. ಭೂಸ್ವಾಧೀನಕ್ಕಾಗಿ ಸರ್ಕಾರಕ್ಕೆ ಪಾವತಿಸಿದ ಮೊತ್ತಗಳು	776.81	781.76
2. ವಾಪಸು ಪಡೆದ ಜಮೀನಿನ ಖಾತೆಯಲ್ಲಿ KIADB ಯಿಂದ ಮರುಪಾವತಿಸಿ ಬಹುದಾದ ಮೊತ್ತಗಳು	20.98	32.02
3. ಸ್ವಾಧೀನಪಡಿಸಿಕೊಳ್ಳಬೇಕಾದ ಜಮೀನುಗಳಿಗೆ KIADBಗೆ ಪಾವತಿಸಿದ ಮುಂಗಡ	227.35	281.37
4. MT ಸಾಗರ್ ಹುಬ್ಬಳ್ಳಿ ಹಳೆಯ ಎಸ್ಟೇಟ್‌ಗಾಗಿ KIADB ಯಿಂದ ಸರಿಹೊಂದಿಸಲಾದ ಮೊತ್ತಗಳು	-	420.05
ಒಟ್ಟು	1,025.14	1,515.20

10.3(a) ಕಂಪನಿಯು ರೂ. ಶ್ರೀರಾಮನಹಳ್ಳಿ ಮತ್ತು ಚಿಕ್ಕಹೊಸಳ್ಳಿಯಲ್ಲಿ ಭೂಸ್ವಾಧೀನಪಡಿಸಿಕೊಳ್ಳಲು ಸರ್ಕಾರಕ್ಕೆ 776.81 ಲಕ್ಷ ರೂ. ಮೊತ್ತವನ್ನು ಮರುಪಾವತಿಸಲು ಅಥವಾ ಪರ್ಯಾಯ ಜಮೀನು ಮಂಜೂರು ಮಾಡಲು ಸರ್ಕಾರಕ್ಕೆ ಸೂಚನೆಯಡಿಯಲ್ಲಿ ಡಿಸಿಗೆ ಹಲವಾರು ಪತ್ರಗಳನ್ನು ಬರೆಯಲಾಗಿದೆ. ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಸರ್ಕಾರದ ಮಟ್ಟದಲ್ಲಿ ಮತ್ತು ಕಂದಾಯ ಇಲಾಖೆಯಲ್ಲಿ ವಿಷಯವನ್ನು ಮುಂದುವರಿಸಲಾಗಿದೆ.

10.3(b) ಹಾನಗಲ್ ನಲ್ಲಿ ಭೂಮಿಗೆ ಪಾವತಿಸಿದ 20.98 ಲಕ್ಷ ರೂ. ಕೆಐಎಡಿಬಿ ಮತ್ತು ಕೆಎಸ್‌ಎಸ್‌ಐಡಿಬಿ ನಡುವೆ 03.03.2022 ರಂದು ನಡೆದ ಸಭೆಯಲ್ಲಿ ಮರುಪಾವತಿಯನ್ನು ಆದಷ್ಟು ಬೇಗ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಲಾಯಿತು. ವಿಷಯ ಅನುಸರಿಸಲಾಗುತ್ತಿದೆ.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ
31.03.2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಲ್ಲಿಸಿದ ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿ

- 10.3(c) 1. ವಸಂತನರಸಾಪುರ - ರೂ.172.02 ಲಕ್ಷಗಳು - ಕೆಐಎಡಿಬಿ ಮತ್ತು ಕೆಎಸ್‌ಎಸ್‌ಐಡಿ ನಡುವೆ 03-03-2022 ರಂದು ನಡೆದ ಸಭೆಯಲ್ಲಿ ಮುಂದಿನ ಭೂಸ್ವಾಧೀನಕ್ಕಾಗಿ ಮೊತ್ತವನ್ನು ಸರಿಹೊಂದಿಸಲಾಗುವುದು ಎಂದು ತಿಳಿಸಲಾಯಿತು. 2. ಆಳಂದ - ರೂ.2.80 ಲಕ್ಷಗಳು - ಭೂಮಿಯನ್ನು ಪರಿಶೀಲಿಸಲಾಗುತ್ತಿದೆ ಮತ್ತು ವಿಷಯವನ್ನು ಅನುಸರಿಸಲಾಗುತ್ತಿದೆ. 3. ಕಪನೂರು - ರೂ.0.05 ಲಕ್ಷಗಳು - ಪ್ರಕ್ರಿಯೆಯಲ್ಲಿ ಸ್ವಾಧೀನ 4. ಚಿತ್ತಾಪುರ - ರೂ.52.46 ಲಕ್ಷಗಳು - ಅಪ್ರೋಚ್ ರಸ್ತೆ ಮತ್ತು ಸ್ವಾಧೀನಕ್ಕಾಗಿ 2.02 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆಯಲ್ಲಿದೆ.
- 10.4 ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (C&I) GOK ಆದೇಶ ಸಂಖ್ಯೆ CI19 CSC 2017 ದಿನಾಂಕ 28.12.2017 ರಂದು MT ಸಾಗರ್ ಹುಬ್ಬಳ್ಳಿ ಭೂಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್-04 ರಿಂದ ಜುಲೈ-17 ರವರೆಗಿನ ಬಡ್ಡಿಯನ್ನು ಒಳಗೊಂಡಿರುವ ರೂ.22.41 ಕೋಟಿಗಳನ್ನು ಸಮಾನವಾಗಿ ಹಂಚಿಕೊಳ್ಳಲು ಕೆಎಸ್‌ಎಸ್‌ಐಡಿ ಮತ್ತು ಕೆಐಎಡಿಬಿ ಪರಿಗಣಿಸಿ ಆದೇಶಗಳನ್ನು ಹೊರಡಿಸಿದೆ. ಅದರಂತೆ ಕೆಎಸ್‌ಎಸ್‌ಐಡಿ 22.01.2018 ರಂದು ನಡೆದ ತನ್ನ 349ನೇ ಬೋರ್ಡ್ ಸಭೆಯಲ್ಲಿ ರೂ.11.205 ಕೋಟಿಗಳನ್ನು (ರೂ.22.41 ಕೋಟಿಗಳಲ್ಲಿ 50%) ಪಾವತಿಸಲು ನಿರ್ಧರಿಸಿದೆ. 21.09.2019 ರ ದಿನಾಂಕದ ಕಂಪನಿಯ ವಿಡಿಯೋ ಪತ್ರವು ಸೊಲಾಟಿಯಂ, ಬಡ್ಡಿ ಇತ್ಯಾದಿ ಸೇರಿದಂತೆ ಪಾವತಿಸಿದ ಒಟ್ಟು ಪರಿಹಾರದ ಸಂಪೂರ್ಣ ವಿವರಗಳನ್ನು ಕೋರಿದೆ. KIADB ತನ್ನ 26.09.2019 ರ ಪತ್ರದಲ್ಲಿ ಅಗತ್ಯ ವಿವರಗಳನ್ನು ಒದಗಿಸಲು ಸಮಯ ಕೋರಿದೆ. ಸುಪ್ರೀಂ ಕೋರ್ಟ್ ತೀರ್ಪು/ಹೈಕೋರ್ಟ್ ತೀರ್ಪಿನ ಪ್ರಕಾರ ಕೆಐಎಡಿಬಿ ಒಟ್ಟು ಪಾವತಿ ರೂ.3858.40 ಲಕ್ಷಗಳು ಮತ್ತು ಕೆಎಸ್‌ಎಸ್‌ಐಡಿ ಪಾಲು ರೂ.2386.03 ಲಕ್ಷಗಳು ಇದರಲ್ಲಿ ಹಿಂದಿನ ವರ್ಷಗಳಲ್ಲಿ ಮಾಡಿದ ಪಾವತಿಯನ್ನು ಒಳಗೊಂಡಿದೆ. FY 2018-2019 ಮತ್ತು FY 2019-2020 ರ ಅವಧಿಯಲ್ಲಿ ಕೈಗಾರಿಕಾ ಎಸ್ಟೇಟ್ ವೆಚ್ಚಕ್ಕಾಗಿ ಕಂಪನಿಯು ರೂ.1777.30 ಲಕ್ಷ ಕೆಐಎಡಿಬಿಯ ದಿನಾಂಕ 08/07/2021 ಮತ್ತು 21/03/2022 ರ ಪತ್ರದ ಪ್ರಕಾರ 2021-2022 ರ ಈಜಿ ಅವಧಿಯಲ್ಲಿ ರೂ.420.04 ಲಕ್ಷಗಳ ಬಾಕಿಯನ್ನು ಖರ್ಚು ಎಂದು ಪರಿಗಣಿಸಲಾಗಿದೆ.
- 10.5 ಕೆಐಎಡಿಬಿಯು 2011ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ಕೆಎಸ್‌ಎಸ್‌ಐಡಿಸಿಗೆ 48 ಎಕರೆ ಭೂಮಿ ಮಂಜೂರು ಮಾಡಿತ್ತು. ರೈತರ ಅತಿಕ್ರಮಣದಿಂದಾಗಿ ರೂ.39.30 ಲಕ್ಷ ಮೌಲ್ಯದ 2.7 ಎಕರೆ ಭೂಮಿಯನ್ನು ಕೆಐಎಡಿಬಿಗೆ ಹಸ್ತಾಂತರಿಸಲು ಸಾಧ್ಯವಾಗಲಿಲ್ಲ. ಈ ವಿಷಯದ ಕುರಿತು 03-03-2022 ರಂದು ಕೆಐಎಡಿಬಿ ಮತ್ತು ಕೆಎಸ್‌ಎಸ್‌ಐಡಿ ನಡುವೆ ನಡೆದ ಸಭೆಯಲ್ಲಿ ಏರ್ಪಡಿಸಿ ರೂ.39.30 ಲಕ್ಷಗಳನ್ನು ಕೆಎಸ್‌ಎಸ್‌ಐಡಿಸಿಗೆ ಮರುಪಾವತಿಸಲು ಒಪ್ಪಿಗೆ ನೀಡಲಾಯಿತು. ಮರುಪಾವತಿಯನ್ನು ಪಡೆಯಲು ವಿಷಯವನ್ನು ಅನುಸರಿಸಲಾಗುತ್ತಿದೆ ಮತ್ತು ಅದನ್ನು ಸ್ವೀಕರಿಸಿದಾಗ ಮತ್ತು ಅದನ್ನು ಗುರುತಿಸಲಾಗುತ್ತದೆ.

11 ದಾಸ್ತಾನುಗಳು

ರೂ. ಲಕ್ಷಗಳಲ್ಲಿ

ವಿವರಗಳು	31.03.2022ರಂತೆ		31.03.2021ರಂತೆ	
1. ವ್ಯಾಪಾರ:				
a. ವ್ಯಾಪಾರ-ಕೈಗಾರಿಕಾ ಕಚ್ಚಾ ಸಾಮಗ್ರಿಗಳಲ್ಲಿ ಸ್ಟಾಕ್		0.00		#ಖಿಇಈ!
2. IE ಆಸ್ತಿ:				
a. IE - ಭೂ ಖಾತೆ	15,055.44		15,008.95	
b. IE - ಕಾರ್ಯಗಳು ಪ್ರಗತಿಯಲ್ಲಿವೆ + ಇನ್ನಾ ಅಭಿವೃದ್ಧಿ	21,445.30		21,647.82	
c. IE - ಪೂರ್ಣಗೊಂಡ ಶೆಡ್‌ಗಳು / ಫ್ಲಾಟ್‌ಗಳು	1,253.49	37,754.23	1,226.32	37,883.08
ಒಟ್ಟು		37,754.23		37,896.03

- 11.1 28.12.2007 ರ GOK ವಿಡಿಯೋ ಆರ್ಡರ್ ಸಂಖ್ಯೆ CI9CS2017 ರ ಪ್ರಕಾರ, ಕೆಐಎಡಿಬಿ 31.03.2022 ರಂತೆ ಕೆಎಸ್‌ಎಸ್‌ಐಡಿಸಿ ಪರವಾಗಿ ಬಾಕಿ ಉಳಿದಿರುವ 69 ಸಂಪೂರ್ಣ ಮಾರಾಟ ಪತ್ರವನ್ನು ಕಾರ್ಯಗತಗೊಳಿಸುವ ಅಗತ್ಯವಿದೆ. ಕೆಐಎಡಿಬಿ ಮತ್ತು ಕೆಎಸ್‌ಎಸ್‌ಐಡಿ ಅಧಿಕಾರಿಗಳ ಸಮ್ಮುಖದಲ್ಲಿ ಕೆಐಎಡಿಬಿ ಸಿಇಒ ಮತ್ತು ಕೆಎಸ್‌ಎಸ್‌ಐಡಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಲಾಗಿದ್ದು, ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವಂತೆ ಕೆಐಎಡಿಬಿಗೆ ಮನವಿ ಮಾಡಲಾಗಿದೆ. ಕೆಐಎಡಿಬಿ ಕೂಡಲೇ ಕ್ರಮ ಕೈಗೊಂಡು ಆದ್ಯತೆ ಮೇರೆಗೆ ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ
31.03.2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಲ್ಲಿಸಿದ ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿ

- 11.1 28.12.2007 ರ GOK ವಿಡಿಯೋ ಆರ್ಡರ್ ಸಂಖ್ಯೆ CI9CS2017 ರ ಪ್ರಕಾರ, KIADB 31.03.2022 ರಂತೆ ಕೆಎಸ್‌ಎಸ್‌ಐಡಿ ಸಿ ಪರವಾಗಿ ಬಾಕಿ ಉಳಿದಿರುವ 69 ಸಂಪೂರ್ಣ ಮಾರಾಟ ಪತ್ರವನ್ನು ಕಾರ್ಯಗತಗೊಳಿಸುವ ಅಗತ್ಯವಿದೆ. ಕೆಎಡಿಬಿ ಮತ್ತು ಕೆಎಸ್‌ಎಸ್‌ಐಡಿ ಅಧಿಕಾರಿಗಳ ಸಮ್ಮುಖದಲ್ಲಿ ಕೆಎಡಿಬಿ ಸಿಇಒ ಮತ್ತು ಕೆಎಸ್‌ಎಸ್‌ಐಡಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಲಾಗಿದ್ದು, ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವಂತೆ ಕೆಎಡಿಬಿಗೆ ಮನವಿ ಮಾಡಲಾಗಿದೆ. ಕೆಎಡಿಬಿ ಕೂಡಲೇ ಕ್ರಮ ಕೈಗೊಂಡು ಆದ್ಯತೆ ಮೇರೆಗೆ ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
- 11.2 ವರ್ಷದಲ್ಲಿ ಕಂಪನಿಯು ಇಂಡಸ್ಟ್ರಿಯಲ್ ಎಸ್ಟೇಟ್ ಕಚೇರಿಗಳಿಂದ ಶೆಡ್‌ಗಳು/ಫ್ಲಾಟ್‌ಗಳು/ಗೋಡೌನ್‌ಗಳು/ಫ್ಲಾಟ್‌ಗಳ ಭೌತಿಕ ಪರಿಶೀಲನೆ ವರದಿಗಳನ್ನು ಪಡೆದುಕೊಂಡಿದೆ. ವರದಿಯು ಇನ್ವೆಂಟರೀಸ್-IE ಪ್ರಾಪರ್ಟಿ ಹಾಗೂ ಸ್ಥಿರ ಸ್ವತ್ತುಗಳಲ್ಲಿ ತೋರಿಸಿರುವ ಇಂಡಸ್ಟ್ರಿಯಲ್ ಎಸ್ಟೇಟ್ ಆಸ್ತಿಯನ್ನು ಒಳಗೊಳ್ಳುತ್ತದೆ. ಈ ವರದಿಗಳು (ಭೌತಿಕ ಪರಿಶೀಲನಾ ವರದಿಗಳು) ಮತ್ತು ಇತರ ಮಾಹಿತಿಯ ಆಧಾರದ ಮೇಲೆ, ಕಂಪನಿಯು ವರ್ಷದಲ್ಲಿ ಕಂಪನಿಯು ಯಾವ ಶಾಖೆಯ ದಾಖಲೆಗಳ ಪ್ರಕಾರ ಶೆಡ್‌ಗಳು/ಫ್ಲಾಟ್‌ಗಳನ್ನು ಹಂಚಿಕೆ ಮಾಡಿದೆ, ಶೆಡ್‌ಗಳು/ಫ್ಲಾಟ್‌ಗಳು/ಫ್ಲಾಟ್‌ಗಳ ಮಾರಾಟ ಪತ್ರವನ್ನು ಪರಿಶೀಲಿಸಿದೆ. ಶೆಡ್‌ಗಳು/ಫ್ಲಾಟ್‌ಗಳು/ಫ್ಲಾಟ್‌ಗಳ ಮಾರಾಟದ ಮೌಲ್ಯ/ಮಾರಾಟದ ವೆಚ್ಚವನ್ನು ಲೆಕ್ಕಹಾಕಲಾಗಿದೆ.
- 11.3 ಟಿಪ್ಪಣಿ II(2c) ಅಡಿಯಲ್ಲಿ ತೋರಿಸಿರುವ ಮೌಲ್ಯವು ರೂ.31.54 ಲಕ್ಷಗಳನ್ನು (PY ರೂ.31.54 ಲಕ್ಷಗಳು) ಕರ್ನಾಟಕ ರಾಜ್ಯ ಹಣಕಾಸು ನಿಗಮ (ಕೆಎಸ್‌ಎಫ್‌ಸಿ) ಹೊರತುಪಡಿಸಿ ಇತರ ಸಂಸ್ಥೆಗಳು ವಶಪಡಿಸಿಕೊಂಡಿರುವ ಫ್ಲಾಟ್‌ಗಳು / ಶೆಡ್‌ಗಳ ಮೌಲ್ಯವನ್ನು ಒಳಗೊಂಡಿದೆ. ಕಂಪನಿಯು ಕೆಎಸ್‌ಎಫ್‌ಸಿಯಿಂದ ಮಾಡಲಾದ ಇಂತಹ ರೋಗಗ್ರಸ್ತವಾಗುವಿಕೆಗಳನ್ನು ಎದುರಿಸಲು ಕೆಎಸ್‌ಎಫ್‌ಸಿಯೊಂದಿಗೆ MOU ಮಾಡಿಕೊಂಡಿದೆ.

12 ವ್ಯಾಪಾರದ ಕರಾರು

ರೂ. ಲಕ್ಷಗಳಲ್ಲಿ

ವಿವರಗಳು	ಚಾಲ್ತಿ ಅಲ್ಲದ		ಚಾಲ್ತಿ	
	31.03.2022	31.03.2022	31.03.2022	31.03.2021
1. ಸುರಕ್ಷಿತ ಮತ್ತು ಉತ್ತಮವೆಂದು ಪರಿಗಣಿಸಲಾಗಿದೆ:				
a. Indl. ಕಚ್ಚಾ ವಸ್ತುಗಳ ಸ್ವೀಕೃತಿ-ಆರು ತಿಂಗಳಿಗಿಂತ ಕಡಿಮೆ			217.91	332.23
b. Indl. ಕಚ್ಚಾ ವಸ್ತುಗಳ ಸ್ವೀಕೃತಿ-ಆರು ತಿಂಗಳಿಗಿಂತ ಹೆಚ್ಚು			-	-
2. ಅಸುರಕ್ಷಿತ ಮತ್ತು ಉತ್ತಮವೆಂದು ಪರಿಗಣಿಸಲಾಗಿದೆ:				
a. Indl. Estate ಕರಾರುಗಳು-ಆರು ತಿಂಗಳಿಗಿಂತ ಕಡಿಮೆ			196.34	167.48
b. Indl.Estate & ಯೋಜನೆಗಳ ಸ್ವೀಕೃತಿಗಳು- ಆರು ತಿಂಗಳಿಗಿಂತ ಹೆಚ್ಚು			338.53	727.44
3. ಸಂದೇಹಾಸ್ಪದ ಸ್ವೀಕಾರ:				
a. IRM & IE ಸ್ವೀಕೃತಿಗಳು - ಆರು ತಿಂಗಳಿಗಿಂತ ಕಡಿಮೆ	-	-	-	-
b. IRM/IE/ಪಾಜೆಕ್ಟ್‌ಗಳು/ವರ್ಕ್ ಸ್ವೀಕೃತಿಗಳು- ಆರು ತಿಂಗಳಿಗಿಂತ ಹೆಚ್ಚು	2049.72	1775.47	44.22	48.32
ಒಟ್ಟು ಸ್ವೀಕೃತಿಗಳು	2049.72	1775.47	797.00	1275.47
ಕಡಿಮೆ: ಸಂದೇಹಾಸ್ಪದ ಕರಾರುಗಳಿಗೆ ನಿಬಂಧನೆ	2049.72	1775.47	44.22	48.32
ಒಟ್ಟು	-	-	752.79	1227.15

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ
31.03.2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಲ್ಲಿಸಿದ ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿ

- 12.1 ಸಂದೇಹಾಸ್ಪದ ಸ್ವೀಕೃತಿಗಾಗಿ ವಿರಾಮ ರೂ.2093.94 ಲಕ್ಷಗಳ ನಿಬಂಧನೆ: 12 ತಿಂಗಳಿಗಿಂತ ಹೆಚ್ಚಿನ ಅವಧಿಯ ಬಾಡಿಗೆ ಬಾಕಿಗಳು 100% = ರೂ.652.92 ಲಕ್ಷಗಳು, 12 ತಿಂಗಳಿಗಿಂತ ಕಡಿಮೆ ಅವಧಿಯ ಬಾಡಿಗೆ ಬಾಕಿಗಳು 40% = ರೂ 81.32 ಲಕ್ಷಗಳು, HPS ಮತ್ತು ಇತರ ಬಾಕಿಗಳು 80% ನ್ಯಾಯಾಲಯ ಪ್ರಕರಣಗಳು ಸೇರಿದಂತೆ = ರೂ.793.18 ಲಕ್ಷ 100% ನಲ್ಲಿ ನೀಡಲಾದ ಸೇಲ್ ಡೀಡ್‌ನಿಂದ ಸೇವಾ ಶುಲ್ಕದ ಬಾಕಿಗಳು = ರೂ.234.72 ಲಕ್ಷಗಳು. 100% ನಲ್ಲಿ ಮಾಜಿ ಹಂಚಿಕೆದಾರರ ಬಾಕಿಗಳು = ರೂ.136.87 ಲಕ್ಷಗಳು, KSIIDC ನಿಂದ ಬಾಕಿಗಳು = ರೂ.28.81 ಲಕ್ಷಗಳು. ಕಚ್ಚಾ ವಸ್ತುಗಳ ಘಟಕಗಳ ಬಾಕಿ = ರೂ.92.04 ಲಕ್ಷಗಳು, ಗುತ್ತಿಗೆದಾರರ ಸಾಮಗ್ರಿಗಳ ಬಾಕಿಗಳು = ರೂ.7.34 ಲಕ್ಷಗಳು, ಇಂದ್ರಧರ್ಮ-ಗುತ್ತಿಗೆದಾರರ ಬಾಕಿಗಳು = ರೂ.66.72 ಲಕ್ಷಗಳು.
- 12.2 ಅಸುರಕ್ಷಿತ ಮತ್ತು ಆರು ತಿಂಗಳಿಗಿಂತ ಹೆಚ್ಚು ಕಾಲ ಉತ್ತಮವೆಂದು ಪರಿಗಣಿಸಲಾಗಿದೆ(12)(2)(ಬಿ), ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಕೆಲವು ಸ್ವೀಕೃತಿಗಳು, ಇದಕ್ಕಾಗಿ ಕಂಪನಿಯು ಒಂದು ವರ್ಷದೊಳಗೆ ಬಾಕಿಗಳನ್ನು ಪೂರೈಸುವ ವಿಶ್ವಾಸವನ್ನು ಹೊಂದಿದೆ ಮತ್ತು ಅದನ್ನು ಪ್ರಸ್ತುತ ಎಂದು ವರ್ಗೀಕರಿಸಲಾಗಿದೆ. ಇನ್ನೂ ಎಲ್ಲೆಲ್ಲಿ ಸಂಶಯಾಸ್ಪದ ಸ್ವೀಕೃತಿಗಳು ಇದ್ದಲ್ಲಿ ಕಂಪನಿಯು ಅದಕ್ಕೆ ಅನುಗುಣವಾಗಿ ನಿಬಂಧನೆಗಳನ್ನು ಮಾಡಿದೆ.
- 12.3 ಟ್ರೇಡ್ ಕರಾರುಗಳ ವೃದ್ಧಾಪ್ಯವು ಅನುಬಂಧ - ಅ

13 ನಗದು ಮತ್ತು ನಗದಿಗೆ ಸಮನಾದ

ರೂ. ಲಕ್ಷಗಳಲ್ಲಿ

ವಿವರ	ಪ್ರಸ್ತುತ	
	ಮಾರ್ಚ್ 31, 2022	ಮಾರ್ಚ್ 31, 2021
(A) ನಗದು ಮತ್ತು ನಗದು ಸಮಾನ		
1. ಕೈಯಲ್ಲಿ ನಗದು	0.95	0.49
2. ಚಾಲ್ತಿ ಮತ್ತು SB ಖಾತೆಗಳಲ್ಲಿ ಬ್ಯಾಂಕ್ ಬ್ಯಾಲೆನ್ಸ್	5,360.19	9,627.96
3. 3 ತಿಂಗಳ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಅವಧಿಯೊಂದಿಗೆ ಬ್ಯಾಂಕ್‌ಗಳಲ್ಲಿ ಅವಧಿಯ ಠೇವಣಿಗಳು	18,158.00	18,000.00
	23,519.14	27,628.45
(B) ಇತರೆ ಬ್ಯಾಂಕ್ ಬ್ಯಾಲೆನ್ಸ್		
1. ಬ್ಯಾಂಕ್‌ಗಳೊಂದಿಗಿನ ಅವಧಿಯ ಠೇವಣಿಗಳು-3 ತಿಂಗಳಿಗಿಂತ ಹೆಚ್ಚಿನ ಅವಧಿ	23,694.00	18,400.00
ಒಟ್ಟು	47,213.14	46,028.45

13 ಇತರ ಪ್ರಸ್ತುತ ಸ್ವತ್ತುಗಳು

ರೂ. ಲಕ್ಷಗಳಲ್ಲಿ

ವಿವರ	ಪ್ರಸ್ತುತ	
	ಮಾರ್ಚ್ 31, 2022	ಮಾರ್ಚ್ 31, 2021
1. ಠೇವಣಿಗಳ ಮೇಲಿನ ಸಂಚಿತ ಬಡ್ಡಿ / SB A/C	1,273.66	1,309.08
2. GST-2021(ITC)	42.70	40.06
ಒಟ್ಟು	1,316.36	1,349.14

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ
31.03.2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಲ್ಲಿಸಿದ ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿ

15 ಕಾರ್ಯಾಚರಣೆಗಳಿಂದ ಆದಾಯ

ರೂ. ಲಕ್ಷಗಳಲ್ಲಿ

ವಿವರಗಳು	31.03.2022 ರಂತೆ		31.03.2021 ರಂತೆ	
	1. ಕೈಗಾರಿಕಾ ಕಚ್ಚಾ ವಸ್ತುಗಳ ಮಾರಾಟ (IRM)	1,464.55		1,572.73
2. ಭೂಸ್ವಾಧೀನದಿಂದ ಪರಿಹಾರ			266.83	
3. ಕೈಗಾರಿಕಾಶೆಡ್‌ಗಳು/ಫ್ಲಾಟ್‌ಗಳು ಮತ್ತು ಪ್ಲಾಟ್‌ಗಳ ಮಾರಾಟ	720.25	2,184.80	1,379.96	3,219.52
II IRM ಚಟುವಟಿಕೆಗೆ ಸಂಬಂಧಿಸಿದ ಆದಾಯ: ಕಚ್ಚಾ ವಸ್ತುಗಳ ಖರೀದಿಗೆ ಪ್ರೋತ್ಸಾಹ	21.42	21.42	17.08	17.08
III ಇಂಡಸ್ಟ್ರಿಯಲ್ ಎಸ್ಟೇಟ್‌ಗಳಿಂದ ಆದಾಯ:				
1. ಕಂಪುಗಳ ಮೇಲಿನ ಸಾಮಾನ್ಯ ಬಡ್ಡಿ (ಟಿಪ್ಪಣಿ 15.3 ನೋಡಿ)	96.95		163.14	
2. ಶೆಡ್‌ಗಳು/ಭೂಮಿಯಿಂದ ಬಾಡಿಗೆ	214.36		150.66	
3. ಹಂಚಿಕೆದಾರರಿಂದ ಪವರ್ ಲೈನ್ ಶುಲ್ಕಗಳ ಮರುಪಡೆಯುವಿಕೆ	310.26		328.33	
4. KSIIDC ಜೊತೆಗಿನ ಜಂಟಿ ಉದ್ಯಮ - ITBT ಪಾರ್ಕ್-ಗ್ರಾನ್ಡ್	371.32		348.79	
5. ಇತರೆ I E ಆದಾಯ	370.38	1,363.28	647.37	1,638.29
IV ಇತರೆ ಕಾರ್ಯಾಚರಣಾ ಆದಾಯ				
1. ಕ್ರೆಡಿಟ್ ಮಾರಾಟದ ಮೇಲಿನ ಬಡ್ಡಿ-RMT ಸಹಾಯ	57.09		47.73	
2. ಯೋಜನೆಯ ಒಪ್ಪಂದಗಳಿಂದ ಆದಾಯ				
3. ಗುತ್ತಿಗೆದಾರರಿಂದ ಸೇವಾ ತೆರಿಗೆ ವಸೂಲಿ	-	57.09	-	47.73
ಒಟ್ಟು		3,626.58		4,922.62

15.1 ಕಾರ್ಯಾಚರಣೆಗಳಿಂದ ಆದಾಯ

ರೂ. ಲಕ್ಷಗಳಲ್ಲಿ

ವಿವರಗಳು	31.03.2022 ರಂತೆ		31.03.2021 ರಂತೆ	
	ಕೈಗಾರಿಕಾ ಕಚ್ಚಾ ವಸ್ತುಗಳು			
ಕಬ್ಬಿಣ ಉಕ್ಕು	1,464.55		1,572.73	
ಪ್ಯಾರಾಫಿನ್ ವ್ಯಾಕ್ಸ್	-		-	
ಸಿಮೆಂಟ್	-		-	
ಕಲ್ಲಿದ್ದಲು ಮತ್ತು ಕೋಕ್	-	1,464.55	-	1,572.73
ಕೈಗಾರಿಕಾ ಶೆಡ್‌ಗಳು/ಫ್ಲಾಟ್‌ಗಳು ಮತ್ತು ಪ್ಲಾಟ್‌ಗಳು				
ಪ್ಲಾಟ್‌ಗಳು	587.20		644.01	
ಶೆಡ್‌ಗಳು/ಫ್ಲಾಟ್‌ಗಳು	133.04		735.95	
ವಿಶ್ವ - ಸಾಮಾನ್ಯ ಕೆಲಸ/ಕಾಯಿರ್ ಶೆಡ್‌ಗಳು	-		-	
ಭೂಮಿ - ಸ್ವಾಧೀನದ ಬಗ್ಗೆ ಪರಿಗಣನೆ	-	720.25	266.83	1,646.79
ಒಟ್ಟು		2,184.80		3,219.52

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ

31.03.2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಲ್ಲಿಸಿದ ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿ

- 15.2 ವರ್ಷದ ಲೆಕ್ಕಪತ್ರದಲ್ಲಿ ಕೈಗಾರಿಕಾ ಪ್ಲಾಟ್‌ಗಳು ಮತ್ತು ಶೆಡ್‌ಗಳು/ಪ್ಲಾಟ್‌ಗಳ ಮಾರಾಟದ ಮೌಲ್ಯವನ್ನು ಟಿಪ್ಪಣಿ ಸಂಖ್ಯೆ 15(1)(3) ರಲ್ಲಿ ತೋರಿಸಲಾಗಿದೆ, ಮಾರಾಟದ ದಾಖಲೆಗಳ ದಾಖಲೆಗಳು ಮತ್ತು ಶಾಖೆಗಳಿಂದ ಅಗತ್ಯವಿರುವ ಇತರ ಮಾಹಿತಿಯನ್ನು ಸ್ವೀಕರಿಸದ ಕಾರಣ ಹಿಂದಿನ ಅವಧಿಗಳ ಮಾರಾಟ ಮೌಲ್ಯವನ್ನು ಒಳಗೊಂಡಿರುತ್ತದೆ. / ವಿಭಾಗೀಯ ಕಚೇರಿಗಳು.
- 15.3 ಟಿಪ್ಪಣಿ 1 (ಮಹತ್ವದ ಲೆಕ್ಕಪತ್ರ ನೀತಿಗಳು) A-II(1) ರಲ್ಲಿ ಸೂಚಿಸಿದಂತೆ ಕಂಪನಿಯು ನಗದು ಆಧಾರದ ಮೇಲೆ IE ಶೆಡ್‌ಗಳು/ಪ್ಲಾಟ್‌ಗಳು ಮತ್ತು ಇತರ ಕಟ್ಟಡಗಳ ಹಂಚಿಕೆದಾರರಿಂದ ಕಂತುಗಳಿಗೆ ಸಂಬಂಧಿಸಿದಂತೆ ಆಸಕ್ತಿಯನ್ನು ಲೆಕ್ಕ ಹಾಕುತ್ತದೆ. ಮೇಲಿನ 15(III)(1) ರಲ್ಲಿ ತೋರಿಸಿರುವಂತೆ ನಗದು ಆಧಾರದ ಮೇಲೆ ವರ್ಷದಲ್ಲಿ ಲೆಕ್ಕ ಹಾಕಲಾದ ಬಡ್ಡಿಯು ರೂ.96.95 ಲಕ್ಷಗಳು (PY ರೂ.163.14 ಲಕ್ಷಗಳು).
- 15.4 ಕಂಪನಿಯು 8.3.2001 ರಂದು ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಅನ್ನು ಸ್ಥಾಪಿಸಲು ಕರ್ನಾಟಕ ರಾಜ್ಯ ಕೈಗಾರಿಕಾ ಹೂಡಿಕೆ ಮತ್ತು ಅಭಿವೃದ್ಧಿ ನಿಗಮ ನಿಯಮಿತ ಜೊತೆ ಜಂಟಿ ಸಹಭಾಗಿತ್ವದ ಒಪ್ಪಂದವನ್ನು ಮಾಡಿಕೊಂಡಿದೆ (ಕರ್ನಾಟಕ ಸರ್ಕಾರದ ಅಂಡರ್‌ಟೇಕಿಂಗ್) ಇದನ್ನು ನಂತರ ಐಟಿ ಮತ್ತು ಬಿಟಿ ಪಾರ್ಕ್‌ಗೆ ಮಾರ್ಪಡಿಸಲಾಯಿತು. ಕಂಪನಿಯು ಬೆಂಗಳೂರಿನ ರಾಜಾಜಿನಗರದಲ್ಲಿ 6417 ಚ.ಮೀ ಅಳತೆಯ ಭೂಮಿಯನ್ನು ವಾರ್ಷಿಕ ರೂ.1000/- ರಂತೆ ವಾರ್ಷಿಕ ಬಾಡಿಗೆಗೆ 30 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಿದೆ. ಕೆಎಸ್‌ಐಐಡಿಎಸ್‌ಐಐಐಐ ಐಟಿಬಿಟಿ ಪಾರ್ಕ್ ಅನ್ನು ಮೇಲಿನ ಜಮೀನಿನಲ್ಲಿ ಹಣಕಾಸು ವ್ಯವಸ್ಥೆ ಮಾಡುವ ಮೂಲಕ ಸ್ಥಾಪಿಸಿದೆ. ಜಂಟಿ ಉದ್ಯಮ ಒಪ್ಪಂದದ ಪ್ರಕಾರ, ನಿವ್ವಳ ಸಂಚಿತ ಆದಾಯವನ್ನು (ಬಾಡಿಗೆ) KSIIC ಮತ್ತು KSSIC 70:30 ಅನುಪಾತದಲ್ಲಿ ಹಂಚಿಕೊಳ್ಳುತ್ತದೆ. ವರ್ಷದಲ್ಲಿ ಕಂಪನಿಯು ಈ ಹುದ್ದೆಯಲ್ಲಿ ಕೆಳಗಿನ ಆದಾಯವನ್ನು ಲೆಕ್ಕ ಹಾಕಿದೆ.

ರೂ. ಲಕ್ಷಗಳಲ್ಲಿ

ವಿವರಗಳು	31.03.2022 ರಂತೆ		31.03.2021 ರಂತೆ	
ಜಂಟಿ ಉದ್ಯಮದಿಂದ ಬರುವ ಆದಾಯದ ಒಟ್ಟು ಪಾಲು		371.32		348.78
ಜಮೀನಿನ ಗುತ್ತಿಗೆ ಬಾಡಿಗೆ		0.01		0.01
ಒಟ್ಟು ಆದಾಯದ ಲೆಕ್ಕಪತ್ರ ಉಲ್ಲೇಖ 15(III)(4)		371.33		348.79
ಕಡಿಮೆ: ಆಸ್ತಿ ತೆರಿಗೆಗಳ ಪಾಲು ಮೊತ್ತದಲ್ಲಿ ಸೇರಿಸಲಾಗಿದೆ ಟಿಪ್ಪಣಿ 21(5) ರಲ್ಲಿ ತೋರಿಸಿರುವ ದರಗಳು ಮತ್ತು ತೆರಿಗೆಗಳ ಅಡಿಯಲ್ಲಿ ತೋರಿಸಲಾಗಿದೆ		12.97		12.77
ಕಡಿಮೆ: ವೆಚ್ಚಗಳ ಪಾಲು - ಮೊತ್ತದಲ್ಲಿ ಸೇರಿಸಲಾಗಿದೆ ಇತರ ಆಡಳಿತಾತ್ಮಕ ವೆಚ್ಚಗಳ ಅಡಿಯಲ್ಲಿ ಟಿಪ್ಪಣಿ-21(12) ರಲ್ಲಿ ತೋರಿಸಲಾಗಿದೆ.		5.01		0.72
ಜಂಟಿ ಉದ್ಯಮದಿಂದ ಲಾಭದ ನಿವ್ವಳ ಪಾಲು		353.35		335.31

ಬಾಡಿಗೆಯಲ್ಲಿ ಪಾಲನ್ನು ಹೊರತುಪಡಿಸಿ, ಬಾಡಿಗೆ ಪಾವತಿಯಲ್ಲಿ ವಿಳಂಬದ ಮೇಲೆ ಕಂಪನಿಯು ಕ್ಲೈಮ್ ಮಾಡಿದ ಬಡ್ಡಿಯನ್ನು KSIIC ಲಿಮಿಟೆಡ್‌ನಿಂದ ವಿವಾದಿಸಲಾಗಿದೆ ಮತ್ತು ಸ್ಪಷ್ಟೀಕರಣವನ್ನು ಕೋರುತ್ತಿದೆ ಮತ್ತು ವಿಷಯವನ್ನು ಅನುಸರಿಸಲಾಗುತ್ತಿದೆ. FY 2012-2013 ರವರೆಗೆ ಕಂಪನಿಯು ಕೆಲಸ ಮಾಡಿದ ಸಂಚಿತ ಬಡ್ಡಿ ರೂ.28.81 ಲಕ್ಷಗಳು. ಇದನ್ನು ಲೆಕ್ಕಹಾಕಲಾಗಿದೆ ಮತ್ತು ಅನುಮಾನಾಸ್ಪದವೆಂದು ಪರಿಗಣಿಸಲಾಗಿದೆ ಮತ್ತು ಸೂಕ್ತ ನಿಬಂಧನೆಯನ್ನು ಮಾಡಲಾಗಿದೆ ಮತ್ತು ವ್ಯಾಪಾರ ಸ್ವೀಕೃತಿ ಟಿಪ್ಪಣಿ 12(3)(ಬಿ) ಅಡಿಯಲ್ಲಿ ತೋರಿಸಿರುವ ಮೊತ್ತದಲ್ಲಿ ಸೇರಿಸಲಾಗಿದೆ.

15.5 ಟಿಪ್ಪಣಿ ಸಂಖ್ಯೆ 15.1 ರಲ್ಲಿ ತೋರಿಸಿರುವ ಮಾರಾಟವು ಜಿ.ಎಸ್.ಟಿ. ಯಿಂದ ಹೊರತಾಗಿದೆ.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ
31.03.2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಲ್ಲಿಸಿದ ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿ

16 ಇತರೆ ಆದಾಯ

ರೂ. ಲಕ್ಷಗಳಲ್ಲಿ

ವಿವರಗಳು	31.03.2022 ರಂತೆ		31.03.2021 ರಂತೆ	
I ಬಡ್ಡಿ				
1. ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿ	1,992.09		2,094.74	
2. ಆಸಕ್ತಿ - ಇತರೆ	277.61	2,269.71	216.37	2,311.11
II ವಿವಿಧ ಆದಾಯ				
1. ಘಟಕಗಳ ವಿಮೋಚನೆಯ ಮೇಲೆ ನಿವ್ವಳ ಲಾಭ			-	
2. ವಿವಿಧ ಆದಾಯ	759.89		787.93	
3. ರಾಜ್ಯ ಸರ್ಕಾರದ ಪ್ರಶಸ್ತಿ	-	759.89	-	787.93
III ನಿಬಂಧನೆಯನ್ನು ಹಿಂತೆಗೆದುಕೊಳ್ಳುವ ಅಗತ್ಯವಿಲ್ಲ (ಸೂಚನೆ 16.2)				
		346.34		849.24
ಒಟ್ಟು		3,375.94		3,948.27

16.1 ಟಿಪ್ಪಣಿ ಸಂಖ್ಯೆ 16(I)(2) ರಲ್ಲಿ ತೋರಿಸಿರುವ ಬಡ್ಡಿಯ ಮೊತ್ತ - (1) ಕಂಪನಿಗಳ ವಿಳಂಬ ಪಾವತಿ ರೂ.260.06 ಲಕ್ಷಗಳ ಬಾಡಿಗೆ (PY ರೂ.213.64 ಲಕ್ಷಗಳು). (2) ರೂ.15.90 ಲಕ್ಷಗಳ ಐಟಿ ಮರುಪಾವತಿಯ ಮೇಲಿನ ಬಡ್ಡಿ. (3) ಇತರ ಬಡ್ಡಿಯು ರೂ.1.65 ಲಕ್ಷಗಳನ್ನು ಗಳಿಸಿದೆ (PY ರೂ.2.73 ಲಕ್ಷಗಳು).

16.2 ಟಿಪ್ಪಣಿ 16(iii) ರಲ್ಲಿ ಹಿಂಪಡೆಯುವ ಅಗತ್ಯವಿಲ್ಲದ ನಿಬಂಧನೆಯ ಮೊತ್ತ - (1) ಗಳಿಸಿದ ರಜೆ ಎನ್‌ಕ್ಯಾಶ್‌ಮೆನ್ ಮತ್ತು ಸಿಕ್ ಲೀಸ್ ನಿಬಂಧನೆ ಮೊತ್ತ - ರೂ.110.62 ಲಕ್ಷಗಳು. (2) FY 20-21 ಮೊತ್ತಕ್ಕಿಂತ ಹೆಚ್ಚಿನ IT ನಿಬಂಧನೆ ರೂ.117.53 ಲಕ್ಷಗಳು (3) ವರ್ಷದ ಮಾರಾಟದ ನಿಬಂಧನೆ ಮೊತ್ತ - ರೂ.91.61 ಲಕ್ಷಗಳು (4) ಇತರ ನಿಬಂಧನೆ ಮೊತ್ತ ರೂ.26.58 ಲಕ್ಷಗಳು.

17 ವ್ಯಾಪಾರ ವಸ್ತುಗಳ ಖರೀದಿ/ಇಂಡಸ್ಟ್ರಿಯಲ್ ಎಸ್ಟೇಟ್ ವೆಚ್ಚಗಳು

ರೂ. ಲಕ್ಷಗಳಲ್ಲಿ

ವಿವರಗಳು	31.03.2022 ರಂತೆ		31.03.2021 ರಂತೆ	
i ವ್ಯಾಪಾರದ ವಸ್ತುಗಳಿಗೆ ಸಂಬಂಧಿಸಿದ ವೆಚ್ಚಗಳು:				
1. ವ್ಯಾಪಾರದ ವಸ್ತುಗಳ ಖರೀದಿ	1,429.24		1,421.79	
2. ಸರಕು ಮತ್ತು ಇತರ ವ್ಯಾಪಾರ ವೆಚ್ಚಗಳು	9.57	1,438.81	12.04	1,433.83
ii ಇಂಡಸ್ಟ್ರಿಯಲ್ ಎಸ್ಟೇಟ್ ವೆಚ್ಚಗಳು				
		474.97		2,604.54
ಒಟ್ಟು		1,913.78		4,038.37

17.1 ವ್ಯಾಪಾರದ ವಸ್ತುಗಳ ಖರೀದಿಯ ವಿವರಗಳು - ಉಲ್ಲೇಖ 17(I)(1)

ರೂ. ಲಕ್ಷಗಳಲ್ಲಿ

ವಿವರಗಳು	31.03.2022 ರಂತೆ		31.03.2021 ರಂತೆ	
ಕಬ್ಬಿಣ ಉಕ್ಕು		1,429.24		1,421.79
ಪ್ಯಾರಾಫಿನ್ ವ್ಯಾಕ್ಸ್		-		-
ಸಿಮೆಂಟ್		-		-
ಕಲ್ಲಿದ್ದಲು ಮತ್ತು ಕೋಕ್		-		-
ಒಟ್ಟು		1,429.24		1,421.79

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ
31.03.2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಲ್ಲಿಸಿದ ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿ

17.2

ರೂ. ಲಕ್ಷಗಳಲ್ಲಿ

ಇಂಡಸ್ಟ್ರಿಯಲ್ ಎಸ್ಟೇಟ್ ವೆಚ್ಚಗಳ ವಿವರಗಳು-ಉಲ್ಲೇಖ-17(II)	31.03.2022 ರಂತೆ		31.03.2021 ರಂತೆ	
1. ಭೂಮಿ ಖರೀದಿಸಲಾಗಿದೆ		57.04		0.00
2. ವಿಐಪಿ - ಮೂಲಸೌಕರ್ಯ ಕಾರ್ಯಗಳು		25.75		1037.51
3. ಸ್ಥಿರ ಆಸ್ತಿಗಳಿಂದ ಶೆಡ್‌ಗಳು/ಜಮೀನು ಮರು-ವರ್ಗಾವಣೆ		2.42		13.04
4. KIADB ಗೆ ಪರಿಹಾರ - ಸುಪ್ರೀಂ ಪ್ರಕಾರ MT ಸಾಗರ್ ಭೂಮಿ ನ್ಯಾಯಾಲಯದ ತೀರ್ಪು"		0.00		0.00
5. ಇನ್ನಾ ಸ್ವಕ್ಲರ್ ವರ್ಕ್ಸ್ - KSSIDC ಪಾಲು				
6. ಇನ್ನಾ ಸ್ವಕ್ಲರ್ ವರ್ಕ್ಸ್ - ಇತರೆ ಉನ್ನತೀಕರಣ ಕಾರ್ಯಗಳು		146.16		875.81
7. ಪವರ್ ಲೈನ್‌ಗಳನ್ನು ಎಳೆಯಲು ಖರ್ಚು		242.90		556.50
0.69		121.68		
ಒಟ್ಟು		474.96		2604.54

18 ದಾಸ್ತಾನುಗಳಲ್ಲಿನ ಬದಲಾವಣೆಗಳು

ರೂ. ಲಕ್ಷಗಳಲ್ಲಿ

ಕೈಗಾರಿಕಾ ಎಸ್ಟೇಟ್ ವೆಚ್ಚಗಳ ವಿವರಗಳು-ಉಲ್ಲೇಖ-17(II)	31.03.2022 ರಂತೆ		31.03.2021 ರಂತೆ	
I ಇನ್ವೆಂಟರಿಸ್ (ಕ್ಲೋಸಿಂಗ್ ಬ್ಯಾಲೆನ್ಸ್):				
1. ಕೈಗಾರಿಕಾ ಕಚ್ಚಾ ವಸ್ತುಗಳು				12.95
2. ಕೈಗಾರಿಕಾ ಎಸ್ಟೇಟ್ - ಜಮೀನು ಖಾತೆ		15,055.44		15,008.95
3. ಕೈಗಾರಿಕಾ ಎಸ್ಟೇಟ್-ಕೆಲಸ ಪ್ರಗತಿಯಲ್ಲಿದೆ+ಇನ್ನಾ ಅಭಿವೃದ್ಧಿ		21,445.30		21,647.82
4. ಕೈಗಾರಿಕಾ ಎಸ್ಟೇಟ್-ಪೂರ್ಣಗೊಂಡ ಶೆಡ್‌ಗಳು/ಫ್ಲಾಟ್‌ಗಳು		1,253.49		1,226.32
ಒಟ್ಟು		37,754.23		37,896.03
II ಇನ್ವೆಂಟರಿಸ್ (ಆರಂಭಿಕ ಬ್ಯಾಲೆನ್ಸ್)				
1. ಕೈಗಾರಿಕಾ ಕಚ್ಚಾ ವಸ್ತುಗಳು		12.95		130.42
2. ಕೈಗಾರಿಕಾ ಎಸ್ಟೇಟ್ - ಭೂಮಿ	15,008.95		15,027.91	
ಕಡಿಮೆ: ಹೊಂದಾಣಿಕೆ	-	15,008.95	-	15,027.91
3. ಕೈಗಾರಿಕಾ ಎಸ್ಟೇಟ್-ಕೆಲಸ ಪ್ರಗತಿಯಲ್ಲಿದೆ+ಇನ್ನಾ ಅಭಿವೃದ್ಧಿ	21,647.82		21,897.10	
ಕಡಿಮೆ: ಹೊಂದಾಣಿಕೆ		21,647.82	184.53	21,712.56
4. ಕೈಗಾರಿಕಾ ಎಸ್ಟೇಟ್-ಪೂರ್ಣಗೊಂಡ ಶೆಡ್‌ಗಳು/ಫ್ಲಾಟ್‌ಗಳು	1,226.32		545.81	
ಕಡಿಮೆ: ಹೊಂದಾಣಿಕೆ	-	1,226.32	-	545.81
ಒಟ್ಟು		37,896.04		37,416.70
ನಿವ್ವಳ ಹೆಚ್ಚಳ(-) ಅಥವಾ ಇಳಿಕೆ		141.80		479.33

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ
31.03.2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಲ್ಲಿಸಿದ ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿ

18.1 ಸೂಚನೆ-18 ರಲ್ಲಿ ತೋರಿಸಿರುವ ಮುಚ್ಚುವಿಕೆ ಮತ್ತು ತೆರೆಯುವ ದಾಸ್ತಾನುಗಳ ನಡುವಿನ ವ್ಯತ್ಯಾಸದ ವಿವರಗಳು ಕೆಳಕಂಡಂತಿವೆ:

ರೂ. ಲಕ್ಷಗಳಲ್ಲಿ

ಇಂಡಸ್ಟಿಯಲ್ ಎಸ್ಟೇಟ್ ವೆಚ್ಚಗಳ ವಿವರಗಳು-ಉಲ್ಲೇಖ-18	31.03.2022 ರಂತೆ		31.03.2021 ರಂತೆ	
ವ್ಯಾಪಾರದಲ್ಲಿ ಸ್ಟಾಕ್(ಕೈಗಾರಿಕಾ ಸಾಮಗ್ರಿಗಳು)-ಮುಚ್ಚಲಾಗುತ್ತಿದೆ	-		12.95	
ವ್ಯಾಪಾರದಲ್ಲಿ ಸ್ಟಾಕ್ (ಕೈಗಾರಿಕಾ ಸಾಮಗ್ರಿಗಳು)-ತೆರೆಯುವಿಕೆ	12.95	(12.95)	130.42	(117.47)
ವ್ಯಾಪಾರ IE ಆಸ್ತಿಯಲ್ಲಿ ಸ್ಟಾಕ್ (ಪೂರ್ಣಗೊಂಡ ಶೆಡ್‌ಗಳು/ಫ್ಲಾಟ್‌ಗಳು)-ಮುಚ್ಚುವಿಕೆ	1,253.49		1,226.32	
ವ್ಯಾಪಾರ IE ಆಸ್ತಿಯಲ್ಲಿ ಸ್ಟಾಕ್ (ಪೂರ್ಣಗೊಂಡ ಶೆಡ್‌ಗಳು/ಫ್ಲಾಟ್‌ಗಳು) ತೆರೆಯುವಿಕೆ	1,226.32	27.17	545.81	680.52
WIP + ಇನ್ನಾ ಅಭಿವೃದ್ಧಿ - IE ಆಸ್ತಿ - ಮುಚ್ಚುವಿಕೆ	21,445.30		21,647.82	
WIP + ಇನ್ನಾ ಅಭಿವೃದ್ಧಿ - IE ಆಸ್ತಿ - ತೆರೆಯುವಿಕೆ	21,647.82	(202.51)	21,712.56	(64.74)
ಭೂಮಿ - ಐಇ ಆಸ್ತಿ- ಮುಚ್ಚುವಿಕೆ	15,055.44		15,008.95	
ಭೂಮಿ - ಐಇ ಆಸ್ತಿ- ತೆರೆಯುವಿಕೆ	15,008.95	46.49	15,027.91	(18.96)
ದಾಸ್ತಾನುಗಳಲ್ಲಿ ನಿವ್ವಳ ಹೆಚ್ಚಳ - ವೆಚ್ಚದಲ್ಲಿ ಕಡಿಮೆಯಾಗಿದೆ		141.80		(479.33)

19 ಉದ್ಯೋಗಿ ಪ್ರಯೋಜನಗಳ ವೆಚ್ಚಗಳು

ರೂ. ಲಕ್ಷಗಳಲ್ಲಿ

ವಿವರಗಳು	31.03.2022 ರಂತೆ		31.03.2021 ರಂತೆ	
1. ಸಂಬಳ ಮತ್ತು ವೇತನ:				
a. ಸಂಬಳ ಮತ್ತು ವೇತನ	863.45		1,041.42	
b. ಬೋನಸ್ ಮತ್ತು ಆಡ್-ಬೋನಸ್ (ಎಕ್ಸ್-ಗ್ರೇಷಿಯಾ)	15.71		18.41	
c. ಗಳಿಸಿದ ಮತ್ತು ಅನಾರೋಗ್ಯ ರಜೆ	28.12		205.15	
d. VRS-ವೆಚ್ಚಗಳು		907.28	42.50	1,307.47
2. ಭವಿಷ್ಯ ನಿಧಿ ಮತ್ತು ಇತರ ಕೊಡುಗೆ		95.06		107.26
3. ಸಿಬ್ಬಂದಿ ಕಲ್ಯಾಣ ವೆಚ್ಚಗಳು:				
a. ಗ್ರಾಚ್ಯುಟಿ ವೆಚ್ಚಗಳು	53.69		114.47	
b. ಇತರ ಸಿಬ್ಬಂದಿ ಕಲ್ಯಾಣ ವೆಚ್ಚಗಳು	82.81	136.50	93.96	208.43
ಒಟ್ಟು		1,138.84		1,623.16

19.1 19(1)(a) ನಲ್ಲಿ ತೋರಿಸಿರುವ ಸಂಬಳ ಮತ್ತು ವೇತನದ ಮೊತ್ತವು ರೂ.17.04 ಲಕ್ಷಗಳ (PY Rs.18.63 ಲಕ್ಷಗಳು) ವ್ಯವಸ್ಥಾಪಕ ನಿರ್ದೇಶಕರಿಗೆ ಪಾವತಿಸಿದ ವೇತನವನ್ನು ಒಳಗೊಂಡಿದೆ.”

19.2 19(3)(b) ನಲ್ಲಿ ತೋರಿಸಿರುವ ಇತರ ಸಿಬ್ಬಂದಿ ಕಲ್ಯಾಣ ವೆಚ್ಚಗಳು, ರೂ NIL (PYRs.NIL) ನ ವ್ಯವಸ್ಥಾಪಕ ನಿರ್ದೇಶಕರಿಗೆ ವೈದ್ಯಕೀಯ ಮರುಪಾವತಿಯನ್ನು ಒಳಗೊಂಡಿರುತ್ತದೆ.

19.3 19(3)(b) ನಲ್ಲಿ ತೋರಿಸಿರುವ ಇತರ ಸಿಬ್ಬಂದಿ ಕಲ್ಯಾಣ ವೆಚ್ಚಗಳು, ರೂ.ಗಳ ವೈದ್ಯಕೀಯ ಮರುಪಾವತಿಯನ್ನು ಒಳಗೊಂಡಿರುತ್ತದೆ. NIL (PYRs.NIL).

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ

31.03.2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಲ್ಲಿಸಿದ ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿ

19.4 19(1)(c) ನಲ್ಲಿ ತೋರಿಸಿರುವ ಗಳಿಸಿದ ಮತ್ತು ಅನಾರೋಗ್ಯ ರಜೆ ಮೊತ್ತವು ಕಂಪನಿಯ ಲೆಕ್ಕಪತ್ರ ನೀತಿಯ ಪ್ರಕಾರ ಆಕ್ಟುರಿಯರ್-ಸಿವೈ ರೂ 28.12 ಲಕ್ಷಗಳು (PY ರೂ.205.15 ಲಕ್ಷಗಳು) ಆಕ್ಟುರಿಯಲ್ ಮೌಲ್ಯಮಾಪನವನ್ನು ಆಧರಿಸಿದೆ. FY ಅವಧಿಯಲ್ಲಿ, ಉದ್ಯೋಗಿಗಳ ಕೆಲವು ಪ್ರಕರಣಗಳಲ್ಲಿ 0.70% ರಷ್ಟು ರಿಯಾಯಿತಿ ದರವನ್ನು ಹೆಚ್ಚಿಸಿದ ಪರಿಣಾಮವಾಗಿ ನಿರೀಕ್ಷಿತ ಹೊಣೆಗಾರಿಕೆಯು ಕಡಿಮೆಯಾಗಿದೆ. ಈ ದೃಷ್ಟಿಯಿಂದ ಎಲ್ಲೆಲ್ಲಿ ಬಾಧ್ಯತೆ ಹೆಚ್ಚಿದೆಯೋ ಅಲ್ಲಿ ಹೆಚ್ಚುವರಿ ನಿಬಂಧನೆಯನ್ನು ಪರಿಗಣಿಸಲಾಗಿದೆ ಮತ್ತು ಬಾಧ್ಯತೆ ಕಡಿಮೆಯಾದರೆ ಹಿಂದಿನ ವರ್ಷದಿಂದ ರವಾನಿಸಲಾದ ಬಾಕಿ ನಿಬಂಧನೆಯನ್ನು ಅಳವಡಿಸಿಕೊಳ್ಳಲಾಗಿದೆ. ವೆಚ್ಚದ ಅಗತ್ಯ ಹೊಂದಾಣಿಕೆ ಮತ್ತು ನಿಬಂಧನೆಯನ್ನು ಹಿಂತೆಗೆದುಕೊಳ್ಳುವುದು ವರ್ಷದಲ್ಲಿ ನಿವೃತ್ತಿಯಾದ ದಿನಾಂಕದಂದು ನಿವೃತ್ತ ಉದ್ಯೋಗಿಗಳಿಗೆ ನಿಜವಾದ ಕೆಲಸಗಳ ಮೇಲೆ ಇರುತ್ತದೆ.

19.5 LIC ಆಫ್ ಇಂಡಿಯಾ ನೀಡಿದ ಗ್ರಾಚ್ಯುಟಿ ವರದಿಯ ಪ್ರಕಾರ ಗ್ರಾಚ್ಯುಟಿ ವೆಚ್ಚದ ಮೊತ್ತ ರೂ.53.69 ಲಕ್ಷಗಳು (PY ರೂ.14.46 ಲಕ್ಷಗಳು) ತೋರಿಸಲಾಗಿದೆ.

19.6 ಮೇಲಿನ 19(2) ರಲ್ಲಿ ತೋರಿಸಿರುವ ಪ್ರಾವಿಡೆಂಟ್ ಫಂಡ್ ಮತ್ತು ಇತರ ಕೊಡುಗೆಗಳ ವಿವರಗಳು ಕೆಳಕಂಡಂತಿವೆ: ರೂ. ಲಕ್ಷಗಳಲ್ಲಿ

ವಿವರಗಳು	31.03.2022 ರಂತೆ		31.03.2021 ರಂತೆ	
1. ಭವಿಷ್ಯ ನಿಧಿ ಕೊಡುಗೆ:				
a. ಪಿಎಫ್ ಕೊಡುಗೆ	84.72		90.47	
b. ನಿರ್ವಹಣೆ ಮತ್ತು ತಪಾಸಣೆ ಶುಲ್ಕಗಳು	3.33		4.09	
	88.05		94.56	
ಕಡಿಮೆ: ಸಂಸ್ಥೆಗಳಿಂದ ನಿಯೋಜಿತ ಸಿಬ್ಬಂದಿಗೆ ಸಂಬಂಧಿಸಿದ ಚೇತರಿಕೆ	0.34	87.71	4.70	89.86
2. EDLI ಪ್ರೀಮಿಯಂ		0.25		8.88
3. ರಜೆ ಸಂಬಳ ಮತ್ತು ಪಿಂಚಣಿ ಕೊಡುಗೆ:				
a. ವ್ಯವಸ್ಥಾಪಕ ನಿರ್ದೇಶಕ	2.92		3.66	
b. ಇತರ ನಿಯೋಜಿತ ಸಿಬ್ಬಂದಿ	3.65		4.19	
c. ನೌಕರರು GSLI	0.52	7.10	0.67	8.52
ಒಟ್ಟು		95.06		107.26

20. ಸವಕಳಿ ಮತ್ತು ಭೋಗ್ಯ ವೆಚ್ಚಗಳು ರೂ. ಲಕ್ಷಗಳಲ್ಲಿ

ವಿವರಗಳು	31.03.2022 ರಂತೆ		31.03.2021 ರಂತೆ	
1. ಸ್ಥಿರ ಆಸ್ತಿಗಳ ಮೇಲಿನ ಸವಕಳಿ- ಮೂರ್ತ		114.05		109.70
2. ಆಸ್ತಿಯ ದುರ್ಬಲತೆ				
3. ಅಮೂರ್ತ ಸ್ವತ್ತುಗಳ ಭೋಗ್ಯ		2.42		4.09
ಒಟ್ಟು		116.47		113.79

21. ಇತರ ವೆಚ್ಚಗಳು ರೂ. ಲಕ್ಷಗಳಲ್ಲಿ

ವಿವರಗಳು	31.03.2022 ರಂತೆ		31.03.2021 ರಂತೆ	
1. ಬಾಡಿಗೆ		17.11		15.56
2. ಕಟ್ಟಡಗಳು ಮತ್ತು ಇನ್ನಾ ರಚನೆಗೆ ದುರಸ್ತಿ		11.23		40.63
3. ಯಂತ್ರೋಪಕರಣಗಳು ಮತ್ತು ವಾಹನಗಳಿಗೆ ದುರಸ್ತಿ		28.19		21.62

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ
31.03.2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಲ್ಲಿಸಿದ ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿ

ರೂ. ಲಕ್ಷಗಳಲ್ಲಿ

ವಿವರಗಳು	31.03.2022 ರಂತೆ		31.03.2021 ರಂತೆ	
4. ವಿಮೆ		2.84		2.66
5. ದರಗಳು ಮತ್ತು ತೆರಿಗೆಗಳು		87.38		54.36
6. ಖಬಖ ಅಭಿವೃದ್ಧಿ ವೆಚ್ಚಗಳು:				
i. ಸಂಘಗಳು/ಸಂಸ್ಥೆಗಳಿಗೆ ಕೊಡುಗೆ	2.00			
ii ಇತರೆ SSI ಅಭಿವೃದ್ಧಿ ವೆಚ್ಚಗಳು	-	2.00	-	-
7. ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ		-		-
8. ಲೆಕ್ಕ ಪರಿಶೋಧಕರ ಶುಲ್ಕ ಮತ್ತು ಇತರೆ ವೆಚ್ಚಗಳು		5.15		8.09
9. ವಾಹನ ಇಂಧನ		57.10		52.50
10. ವಾಚ್ & ವಾರ್ಡ್		221.58		281.09
11. ಜಾಹೀರಾತು ವೆಚ್ಚ		22.30		30.39
12. ಇತರ ಆಡಳಿತಾತ್ಮಕ ವೆಚ್ಚಗಳು		327.05		276.23
13. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ವೆಚ್ಚಗಳು		20.00		25.00
14. ಸಾಲಗಳು ಮತ್ತು ಇತರರಿಗೆ ನಿಬಂಧನೆ:				
i. ವರ್ಷಾಶನ ಮಾರಾಟ/ಗುತ್ತಿಗೆ ಆದಾಯಕ್ಕೆ ನಿಬಂಧನೆ	7.71		74.74	
ii. ಇತರ ನಿಬಂಧನೆಗಳು	269.65	277.36	1133.96	1208.69
ಒಟ್ಟು		1079.30		2016.82

21 ಮೇಲಿನ 21(12) ರಲ್ಲಿ ತೋರಿಸಿರುವ ರೂ 327.05 ಲಕ್ಷಗಳ (ಕಜ ರೂ 276.23 ಲಕ್ಷಗಳು) ಇತರ ಆಡಳಿತಾತ್ಮಕ ವೆಚ್ಚಗಳು ಈ ಕೆಳಗಿನ ಮೊತ್ತಗಳನ್ನು ಒಳಗೊಂಡಿವೆ:

ರೂ. ಲಕ್ಷಗಳಲ್ಲಿ

ವಿವರಗಳು	31.03.2022 ರಂತೆ		31.03.2021 ರಂತೆ	
1. ಅಧ್ಯಕ್ಷರಿಗೆ ಸಂಭಾವನೆ		12.60		8.26
2. ಉಪಾಧ್ಯಕ್ಷರಿಗೆ ಸಂಭಾವನೆ		6.00		2.79
3. ಪ್ರಯಾಣ ವೆಚ್ಚಗಳು - ಅಧ್ಯಕ್ಷರು		15.93		12.76
4. ಪ್ರಯಾಣ ವೆಚ್ಚಗಳು - ಉಪಾಧ್ಯಕ್ಷರು		2.43		1.55
5. ಅಧ್ಯಕ್ಷ-ಕಚೇರಿ-ಸಿಬ್ಬಂದಿಗೆ ಸಂಭಾವನೆ		21.57		13.01
6. ಸಂಭಾವನೆ ಉಪಾಧ್ಯಕ್ಷ-ಕಚೇರಿ-ಸಿಬ್ಬಂದಿ		10.82		3.73
		69.35		42.11
1. ಹೋಮ್ ಟ್ರಾವೆಲ್/LTC/ಸ್ಥಳೀಯ ಸಾಗಣೆ/TAವರ್ಗಾವಣೆ		6.79		4.85
2. ವ್ಯವಸ್ಥಾಪಕ ನಿರ್ದೇಶಕರು ಪ್ರಯಾಣ ವೆಚ್ಚಗಳು		0.32		0.52
3. ನಿರ್ದೇಶಕರು ಕುಳಿತುಕೊಳ್ಳುವ ಶುಲ್ಕಗಳು		0.65		2.92
4. ದರಗಳು ಮತ್ತು ತೆರಿಗೆಗಳು		45.39		34.40
5. ಮುದ್ರಣ ಮತ್ತು ಸ್ಥಾಯಿ		7.00		12.23

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ
31.03.2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಲ್ಲಿಸಿದ ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿ

ರೂ. ಲಕ್ಷಗಳಲ್ಲಿ

ವಿವರಗಳು	31.03.2022 ರಂತೆ		31.03.2021 ರಂತೆ	
6. ಅಂಚೆ ಮತ್ತು ದೂರವಾಣಿ		11.14		11.75
7. ನಿರ್ವಹಣೆ - ಕಚೇರಿ ಉಪಕರಣಗಳು		21.72		18.53
8. ಕೋರ್ಟ್ ಶುಲ್ಕ ಮತ್ತು ಕಾನೂನು ಶುಲ್ಕಗಳು		14.98		14.72
9. ವೃತ್ತಿಪರ ಶುಲ್ಕಗಳು		130.47		#ಖರ್ಚು!
10. ಜಂಟಿ ಉದ್ಯಮ ವೆಚ್ಚಗಳು		5.01		0.72
11. ಚಂದಾದಾರಿಕೆಗಳು ಮತ್ತು ಉಲ್ಲೇಖ ಪುಸ್ತಕಗಳು		1.04		1.20
12. Ent-Exp/ಮಾರಾಟ ಪ್ರಚಾರ/ಪ್ರದರ್ಶನಗಳು/ಸಭೆಗಳು/ ಇತರ ವೆಚ್ಚಗಳು		13.19		10.94
13. SBF ಕೊಡುಗೆ		257.70		234.13
ಒಟ್ಟು		327.05		276.23

21.2

ರೂ. ಲಕ್ಷಗಳಲ್ಲಿ

ಲೆಕ್ಕ ಪರಿಶೋಧಕರ ಶುಲ್ಕಗಳು ಮತ್ತು ವೆಚ್ಚಗಳಿಗಾಗಿ ಟಿಪ್ಪಣಿ 21(8)	31.03.2022 ರಂತೆ		31.03.2021 ರಂತೆ	
1. FY 2021-2022 ಗಾಗಿ ಆಡಿಟ್ ಶುಲ್ಕಗಳು		4.25		5.50
2. ಆಡಿಟ್ ಶುಲ್ಕ ವ್ಯತ್ಯಾಸ				0.77
3. ತೆರಿಗೆ ಲೆಕ್ಕಪರಿಶೋಧನೆ		0.90		1.82
ಒಟ್ಟು		5.15		8.09

21.3 ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 135 ರ ಪ್ರಕಾರ, ಅನ್ವಯಿಕತೆಯ ಮಿತಿಯನ್ನು ಪೂರೈಸುವ ಕಂಪನಿಯು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಚಟುವಟಿಕೆಗಳ ಮೇಲೆ ತಕ್ಷಣವೇ ಮೂರು ಹಣಕಾಸು ವರ್ಷಗಳ ಹಿಂದಿನ ತೆರಿಗೆಗೆ ಮುನ್ನ ಸರಾಸರಿ ಲಾಭದ ಕನಿಷ್ಠ 2% ಅನ್ನು ಖರ್ಚು ಮಾಡಬೇಕಾಗುತ್ತದೆ.

- 21-22 ವರ್ಷದಲ್ಲಿ ಕಂಪನಿಯು ಖರ್ಚು ಮಾಡಬೇಕಾದ ಒಟ್ಟು ಮೊತ್ತ: ರೂ 19.41 ಲಕ್ಷಗಳು (PY: ರೂ. 24.05 ಲಕ್ಷಗಳು)
- ಕಂಪನಿಯು ಪ್ರಿವೆಂಟಿವ್ ಹೆಲ್ತ್ ಕೇರ್ (ಮೇಲಿನ ಸೂಚನೆ 21(13)) ಅಡಿಯಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಿಎಸ್‌ಆರ್‌ಗಾಗಿ ವರ್ಷದಲ್ಲಿ ರೂ 20.00 ಲಕ್ಷಗಳನ್ನು ಖರ್ಚು ಮಾಡಿದೆ.
- ವರ್ಷದ ಕೊನೆಯಲ್ಲಿ ಸಣ್ಣ ಪತನ : NIL
- ಹಿಂದಿನ ವರ್ಷಗಳ ಒಟ್ಟು ಅಲ್ಪ ಕುಸಿತ : ರೂ 7.81 ಲಕ್ಷಗಳು. ಈ ಕೊರತೆಯನ್ನು FY 2022-2023 ಅವಧಿಯಲ್ಲಿ ಖರ್ಚು ಮಾಡಲಾಗುತ್ತಿದೆ. CSR ಸಮಿತಿಯು 30.03.2022 ರಂದು ಅನುಮೋದನೆ ನೀಡಿತು.
- ಕಡಿಮೆ ಕುಸಿತಕ್ಕೆ ಕಾರಣ: FY 2019-2020 ಸಮಯದಲ್ಲಿ ಕಡಿಮೆ ಖರ್ಚು ಮಾಡಲಾಗಿದೆ.
- ಸಿಎಸ್‌ಆರ್ ಚಟುವಟಿಕೆಗಳ ಸ್ವರೂಪ: ತಡೆಗಟ್ಟುವ ಆರೋಗ್ಯ ರಕ್ಷಣೆ ಮತ್ತು ಶೈಕ್ಷಣಿಕ ಅಭಿವೃದ್ಧಿ ಸೇವೆಗಾಗಿ ಮೊತ್ತವನ್ನು ಖರ್ಚು ಮಾಡಲಾಗಿದೆ.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ
31.03.2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಲ್ಲಿಸಿದ ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿ

22. ಹಿಂದಿನ ಅವಧಿಯ ಹೊಂದಾಣಿಕೆಗಳು

ರೂ. ಲಕ್ಷಗಳಲ್ಲಿ

ವಿವರಗಳು	31.03.2022 ರಂತೆ		31.03.2021 ರಂತೆ	
I ಆದಾಯ / ಹೊಂದಾಣಿಕೆಗಳು				
a. ಶೆಡ್‌ಗಳು / ಫ್ಲಾಟ್‌ಗಳು / ಪ್ಲಾಟ್‌ಗಳ ಮಾರಾಟ / ಮಾರಾಟದ ವೆಚ್ಚದ ಹೊಂದಾಣಿಕೆ	-		-	
b. ಮೇಲ್ವಿಚಾರಣೆ cgs-on work Expn. & ಇತರೆ	-		-	
c. ಮೇಲ್ವಿಚಾರಣೆ cgs-on ವರ್ಕ್ Expn-SCP-TSP	-		-	
d. ಪವರ್ ಲೈನ್ cgs ಮತ್ತು ಇತರರು	-		-	
e. ಕ್ಯಾಪಿಟಲ್ ರಿಸರ್ವ್-ಹೊಂದಾಣಿಕೆಗೆ ಲೆಕ್ಕಪತ್ರ ನಿರ್ವಹಣೆ	-		33.61	
f. ಇತರೆ ಆದಾಯ-ಸಂಬಳ/ವೈದ್ಯಕೀಯ/ಐಟಿ/ರಿಪೇರಿ/ಟಿಎ ಬಿಲ್ ಮತ್ತು ಇತರೆ	-	-	2.32	35.93
II ವೆಚ್ಚಗಳು / ಹೊಂದಾಣಿಕೆಗಳು				
a. ಪ್ಲಾಟ್‌ಗಳ ಮಾರಾಟ/ವಿಶ್ವ ಮಾರಾಟ	-		3.71	
b. ಖಇ ವೆಚ್ಚಗಳು/ಸೇವೆ ಅರ್ಪ/ಹಣಕಾಸು ಶುಲ್ಕಗಳು/ಬಡ್ಡಿ	13.81		1.40	
c. ಪವರ್ ಲೈನ್ ಮರುಪಾವತಿಗಳು / ಸ್ಟಾಂಪ್‌ಪ್ರೂಟಿ ರಿವರ್ಸಲ್	-		0.70	
d. ಬಾಡಿಗೆ	-		-	
e. ಎಂಪಿ-ಬೆನಿಫಿಟ್‌ಗಳು - ಎನ್‌ಸಿ/ಟಿಎ/ಎಂಇಡಿ/ಇತರೆ ರಿವರ್ಸಲ್	-		14.34	
f. ಇತರೆ	-	13.81	1.42	21.56
ಆದಾಯ / ವೆಚ್ಚದ ನಿವ್ವಳ ಹೊಂದಾಣಿಕೆ		(13.81)		14.37

23

ರೂ. ಲಕ್ಷಗಳಲ್ಲಿ

ತೆರಿಗೆ ವೆಚ್ಚಗಳು	31.03.2022 ರಂತೆ		31.03.2021 ರಂತೆ	
ಪ್ರಸಕ್ತ ವರ್ಷದ ತೆರಿಗೆಗೆ ನಿಬಂಧನೆ		510.00		400.00
ಹಿಂದಿನ ವರ್ಷದ ತೆರಿಗೆಗಳು				
ಮುಂದೂಡಲ್ಪಟ್ಟ ತೆರಿಗೆ		73.54		(41.45)
ಒಟ್ಟು		583.54		358.55

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ
31.03.2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಲ್ಲಿಸಿದ ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿ

24 AS 20 (ಪ್ರತಿ ಷೇರಿಗೆ ಗಳಿಕೆಗಳು) ಅನುಸರಣೆಗೆ ಅನುಗುಣವಾಗಿ ಈ ಕೆಳಗಿನ ಬಹಿರಂಗಪಡಿಸುವಿಕೆಗಳನ್ನು ಮಾಡಲಾಗಿದೆ

ರೂ. ಲಕ್ಷಗಳಲ್ಲಿ

ತೆರಿಗೆ ವೆಚ್ಚಗಳು	31.03.2022 ರಂತೆ		31.03.2021 ರಂತೆ	
ಈಕ್ವಿಟಿ ಷೇರುದಾರರಿಗೆ (ರೂ.) ಲಾಭ ಲಭ್ಯ		1,541.62		1,213.91
ಈಕ್ವಿಟಿ ಷೇರುಗಳ ತೂಕದ ಸರಾಸರಿ ಸಂಖ್ಯೆ (ಸಂಖ್ಯೆಗಳು)		26.02		26.02
ಮುಖಬೆಲೆಯ ಪ್ರತಿ ಷೇರಿನ ಗಳಿಕೆಗಳು ತಲಾ ರೂ.100 (ಮೂಲ/ತೆಳುವಾದ)		59		47

25 ಕಂಪನಿಯು 2020-2021 ರ ಹಣಕಾಸು ವರ್ಷದವರೆಗೆ (ಮೌಲ್ಯಮಾಪನ ವರ್ಷ 2021-2022) ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದೆ. ಮುಂಗಡ ತೆರಿಗೆ ಖಾತೆ ಮತ್ತು ಈಜಿ 2020-2021 (AY 2021-2022) ವರೆಗಿನ ತೆರಿಗೆ ಖಾತೆಯ ನಿಬಂಧನೆಯನ್ನು AS-22 ರ ಅಗತ್ಯಕ್ಕೆ ಅನುಗುಣವಾಗಿ ಸರಿಹೊಂದಿಸಲಾಗಿದೆ. ಆದಾಯ ತೆರಿಗೆ ಇಲಾಖೆಯ ಪ್ರಕಾರ 31.03.2022 ಕ್ಕೆ ಮೂರು ಬೇಡಿಕೆಗಳು ಬಾಕಿ ಉಳಿದಿವೆ:

ರೂ. ಲಕ್ಷಗಳಲ್ಲಿ

ನಿರ್ವಹಣೆ ಪ್ರತ್ಯುತ್ತರ - ಪ್ರಸ್ತುತ ಸ್ಥಿತಿ	ಐಟಿ ಇಲಾಖೆಯ ಪ್ರಕಾರ				
	ವಿವರಗಳು	ಮೌಲ್ಯಮಾಪನ ವರ್ಷ	ವಿಭಾಗ ಕೋಡ್	ಬೇಡಿಕೆಯ ದಿನಾಂಕ	ಬಾಕಿ ಮೊತ್ತ
1. ಅಸೆಸ್‌ಮೆಂಟ್ ಆಡರ್ u/s 143(3) ಬ್ಯಾಲೆನ್ಸ್ ಆಧಾರದ ಮೇಲೆ ಪಾವತಿಸಬೇಕಾದ ರೂ.10.08 ಲಕ್ಷ ಇದು ಡಿಡಿಟಿ ಮೇಲಿನ ಬಡ್ಡಿ ಇಲಾಖೆಯು ತನ್ನ ತಿದ್ದುಪಡಿ ಆದೇಶದ ದಿನಾಂಕ 18.11.2016 ರ ಪ್ರಕಾರ ಬೇಡಿಕೆಯನ್ನು 0.39 ಲಕ್ಷಕ್ಕೆ ಪರಿಷ್ಕರಿಸಿದೆ, ಕಂಪನಿಯು ಬೇಡಿಕೆಯನ್ನು ರದ್ದುಗೊಳಿಸಲು 17.02.2017 ರಂದು ಇಲಾಖೆಗೆ ಪತ್ರ ಬರೆದಿದೆ ವಿಷಯ ಬಾಕಿ ಇದೆ. ಮೊತ್ತವನ್ನು ಅನಿಶ್ಚಿತ ಹೊಣೆಗಾರಿಕೆ ಎಂದು ತೋರಿಸಲಾಗಿದೆ (ನೋಟ್ 26 ನೋಡಿ)		2013-2014	154	18.11.2016	0.39
2. ಮೌಲ್ಯಮಾಪನ ಆದೇಶದ ಆಧಾರದ ಮೇಲೆ u/s 143(1a) ಬ್ಯಾಲೆನ್ಸ್ ಪಾವತಿಸಬೇಕು ರೂ. 34.06 ಲಕ್ಷಗಳು ಇದು ಡಿಡಿಟಿ ಕಡೆಗೆ. ಕಂಪನಿಯು 17.02.2017ರಂದು ಇಲಾಖೆಗೆ ತಿದ್ದುಪಡಿಗಾಗಿ ಅರ್ಜಿಯನ್ನು ಸಲ್ಲಿಸಿದೆ ಮತ್ತು ವಿಷಯವು ಬಾಕಿ ಉಳಿದಿದೆ. ಮೊತ್ತವನ್ನು ಅನಿಶ್ಚಿತ ಹೊಣೆಗಾರಿಕೆ ಎಂದು ತೋರಿಸಲಾಗಿದೆ (ನೋಟ್ 26 ನೋಡಿ)		2015-2016	143(1)(ಬಿ)	04.05.2016	16.28
3. ಸೂಚನೆಯ ಆಧಾರದ ಮೇಲೆ u/s 143(1a) ಬ್ಯಾಲೆನ್ಸ್ ಪಾವತಿಸಬೇಕಾಗಿರುವುದು 6.45 ಲಕ್ಷಗಳು ಅದು ತೆರಿಗೆಯ ಸಣ್ಣ ಪಾವತಿಗೆ. ಇಲಾಖೆಗೆ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಲಾಗಿದ್ದು, ವಿಷಯ ಬಾಕಿ ಇದೆ. ಮೊತ್ತವನ್ನು ಅನಿಶ್ಚಿತ ಹೊಣೆಗಾರಿಕೆ ಎಂದು ತೋರಿಸಲಾಗಿದೆ		2017-2018	143(1)(ಬಿ)	14.03.2019	6.45
ಒಟ್ಟು					23.11

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ
31.03.2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಲ್ಲಿಸಿದ ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿ

26.

ರೂ. ಲಕ್ಷಗಳಲ್ಲಿ

ಅನಿಶ್ಚಿತ ಹೊಣೆಗಾರಿಕೆ ಮತ್ತು ಬದ್ಧತೆಗಳು (ಒದಗಿಸದಿರುವ ಮಟ್ಟಿಗೆ)	31.03.2022 ರಂತೆ		31.03.2021 ರಂತೆ	
	1. KSSIDC ವಿರುದ್ಧ ನ್ಯಾಯಾಲಯಗಳು/ಟ್ರಿಬ್ಯೂನಲ್‌ಗಳಲ್ಲಿ ಬಾಕಿ ಉಳಿದಿರುವ ಕ್ಲೇಮ್‌ಗಳು		44.01	
2. ಕ್ಲೇಮ್‌ಗಳನ್ನು ಸಾಲಗಳೆಂದು ಒಪ್ಪಿಕೊಳ್ಳಲಾಗಿಲ್ಲ		120.21		120.21
3. a. ಬಂಡವಾಳ ಬದ್ಧತೆಗಳು		NIL		NIL
b. ಇತರ ಬದ್ಧತೆಗಳು		NIL		NIL
4. ಐಟಿ ಇಲಾಖೆಯಿಂದ ಬೇಡಿಕೆ		23.11		25.95

ವಿವಿಧ ನ್ಯಾಯಾಲಯಗಳಲ್ಲಿ 100 ಸಂಖ್ಯೆಯ ನ್ಯಾಯಾಲಯ ಪ್ರಕರಣಗಳು ಬಾಕಿ ಉಳಿದಿವೆ. ಪ್ರಕರಣಗಳ ವಿಭಜನೆಯೆಂದರೆ, ಸುಪ್ರೀಂ ಕೋರ್ಟ್ (4 ಸಂಖ್ಯೆಗಳು), ಕರ್ನಾಟಕ ಹೈಕೋರ್ಟ್ (75 ಸಂಖ್ಯೆಗಳು ಸಾಮಾನ್ಯ ವಿವಿಧ ಮತ್ತು ಸೇವಾ ವಿಷಯಗಳ ವರ್ಗೀಕರಣಗಳ ಅಡಿಯಲ್ಲಿ), ಸಿವಿಲ್ ನ್ಯಾಯಾಲಯ (14 ಸಂಖ್ಯೆಗಳು), ಗ್ರಾಹಕ ನ್ಯಾಯಾಲಯ (3 ಸಂಖ್ಯೆಗಳು), ಸಾಲ ವಸೂಲಾತಿ ನ್ಯಾಯಮಂಡಳಿ (2 ಸಂಖ್ಯೆಗಳು), ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(1 ಸಂ) ಮತ್ತು ಭೂ ಕಬಳಿಕೆ ನ್ಯಾಯಾಲಯ(1 ಸಂ).

27. AS-18ರ ಅಗತ್ಯತೆಗಳ ಪ್ರಕಾರ, ಸಂಬಂಧಿತ ಪಕ್ಷಗಳ ಬಹಿರಂಗಪಡಿಸುವಿಕೆ ಮತ್ತು ಅವರೊಂದಿಗೆ ವಹಿವಾಟುಗಳನ್ನು ಕೆಳಗೆ ನೀಡಲಾಗಿದೆ:

ಸಂಬಂಧಿತ ಪಾರ್ಟಿಯ ಮತ್ತು ಸಂಬಂಧ

ಸಂಬಂಧಿತ ಪಾರ್ಟಿಯ ಹೆಸರು	ವ್ಯವಹಾರಿಕ ಸಂಬಂಧ
1. ಶ್ರೀ. ಕಳಕಪ್ಪ ಗುರುಶಾಂತಪ್ಪ ಬಂಡಿ	ಅಧ್ಯಕ್ಷರು 28-07-2020 ರಿಂದ
2. ಶ್ರೀ. ಎಸ್. ದತ್ತಾತ್ರಿಯ ಬಿನ್ ಸೂರ್ಯನಾರಾಯಣ ರಾವ್	ಉಪಾಧ್ಯಕ್ಷರು 08-10-2020 ರಿಂದ
3. ಶ್ರೀ ಪಂಕಜ್ ಕುಮಾರ್ ಪಾಂಡೆ, ಐ.ಎ.ಎಸ್.	ಸರ್ಕಾರದ ಕಾರ್ಯದರ್ಶಿಗಳು ಸಿ&ಐ ಇಲಾಖೆ. 31-03-2021ರ ರಿಂದ
4. ಶ್ರೀಮತಿ. ಸಿ. ಸತ್ಯಭಾಮ, ಐ.ಎ.ಎಸ್.	ವ್ಯವಸ್ಥಾಪಕ ನಿರ್ದೇಶಕರು 15-02-2021 ರಿಂದ
5. ಡಾ. ರಾಮಪ್ರಸಾತ್ ಮನೋಹರ್ ವಿ ಐಎಎಸ್	ವ್ಯವಸ್ಥಾಪಕ ನಿರ್ದೇಶಕರು 15.03.2021 ರಿಂದ 11.10.2021 ವರೆಗೆ
6. ಕೆ.ಪಿ. ಮೋಹನ್ ರಾಜ್ ಐಎಎಸ್	ವ್ಯವಸ್ಥಾಪಕ ನಿರ್ದೇಶಕರು 11.10.2021 ರಿಂದ 11.01.2022 ರವರೆಗೆ
7. ಡಾ ಎಂ.ಆರ್. ರವಿ ಐಎಎಸ್	ವ್ಯವಸ್ಥಾಪಕ ನಿರ್ದೇಶಕರು 11.01.2022 ರಿಂದ
8. ಡಾ ಎನ್. ಶಿವಶಂಕರ ಐಎಎಸ್	CEO ಮತ್ತು EM, KIADB 20.07.2020 ರಿಂದ
9. ಶ್ರೀ ಚಂದ್ರಶೇಖರ ನಾಯಕ್ ಐಎಎಸ್	ಉಪ ಕಾರ್ಯದರ್ಶಿ (B&R) ಹಣಕಾಸು ಇಲಾಖೆ 14.09.2020 ರಿಂದ
10. ಶ್ರೀ ಶಿವಯೋಗಿ ಹಿರೇಮಠ	CE PWD 18.02.2020 ರಿಂದ
11. ಶ್ರೀಮತಿ ವಿನೋತ್ ಪ್ರಿಯಾ	ನಿರ್ದೇಶಕರು, MSMED 14.09.2020 ರಿಂದ
12. ಶ್ರೀಮತಿ ಹೇಮಲತಾ ಸಿ.	ನಿರ್ದೇಶಕ ಕಾರ್ಯದರ್ಶಿ DPE 06.08.2020 ರಿಂದ
13. ಶ್ರೀ ಕೆ.ಬಿ. ಅರಸಪ್ಪ	ಅಧ್ಯಕ್ಷರು, KASSIA 20.07.2020 ರಿಂದ 18.11.2021 ರವರೆಗೆ
14. ಶ್ರೀ ಪಿ. ಶಶಿಧರ್	ಆಡಳಿತ ಅಧಿಕಾರಿ KASSIA 18.11.2021 ರಿಂದ
15. ಶ್ರೀ ಕೆ. ನಾರಾಯಣ ಪ್ರಸನ್ನ	ನಿರ್ದೇಶಕ ಕಾರ್ಯದರ್ಶಿ ಲಘು ಉದ್ಯೋಗ ಭಾರತಿ 10.08.2020 ರಿಂದ
16. ಶ್ರೀ ಎಸ್.ಸಿ. ಪಾಟೀಲ್ ಸಿದ್ದಾಪುರ	ನಿರ್ದೇಶಕರು 01.09.2020 ರಿಂದ
17. ಶ್ರೀ ಜಿ.ಆರ್. ಅಕಾದಾಸ್	ನಿರ್ದೇಶಕರು, MSMED 09.10.2019 ರಿಂದ

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ
31.03.2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಲ್ಲಿಸಿದ ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿ

27.1. ಸಂಬಂಧಿತ ಪಕ್ಷಗಳೊಂದಿಗೆ ಕೈಗೊಂಡ ವಹಿವಾಟುಗಳನ್ನು ಟಿಪ್ಪಣಿ ಸಂಖ್ಯೆ 19.1 ಮತ್ತು 21.1. ಪ್ರತ್ಯೇಕವಾಗಿ ಬಹಿರಂಗಪಡಿಸಲಾಗುತ್ತದೆ.
 28

ರೂ. ಲಕ್ಷಗಳಲ್ಲಿ

ಹಣಕಾಸಿನ ಅನುಪಾತಗಳು	2021-2022	2020-2021	ವ್ಯತ್ಯಾಸ	25% ಕ್ಕಿಂತ ಹೆಚ್ಚಿನ ವ್ಯತ್ಯಾಸವಾಗಿದ್ದರೆ ಕಾರಣಗಳು
1. a) ಪ್ರಸ್ತುತ ಅನುಪಾತ (ಪ್ರಸ್ತುತ ಸ್ವತ್ತುಗಳು / ಪ್ರಸ್ತುತ ಹೊಣೆಗಾರಿಕೆಗಳುx100)	460.78	398.78	62.00	
b) ಸಾಲದ ಈಕ್ವಿಟಿ ಅನುಪಾತ (ಸಾಲ / ಇಡ್ಲಿಟಿx100)	6.16	6.54	(0.37)	
c) ಸಾಲ ಸೇವಾ ಕವರೇಜ್ ಅನುಪಾತ (ಸಾಲ/ಸಾಲx100)ಗೆ ಗಳಿಕೆ ಲಭ್ಯವಿದೆ	131.11	104.99	26.13	
d) ಈಕ್ವಿಟಿ ಅನುಪಾತದ ಮೇಲಿನ ಆದಾಯ (ನಿವ್ವಳ ಲಾಭ/ಇಡ್ಲಿಟಿx100)	7.51	6.28	1.24	
e) ಇನ್ವೆಂಟರಿ ವಹಿವಾಟು ಅನುಪಾತ (ವಹಿವಾಟು / ಇನ್ವೆಂಟರಿx100)	9.61	12.99	(3.38)	
f) ಟ್ರೇಡ್ ಕರಾರುಗಳ ವಹಿವಾಟು ಅನುಪಾತ (ವಹಿವಾಟು/ವ್ಯಾಪಾರ ಸ್ವೀಕಾರ)	4.82	4.01	0.81	
g) ವ್ಯಾಪಾರ ಪಾವತಿಸಬೇಕಾದ ವಹಿವಾಟು ಅನುಪಾತ (ಖರೀದಿಗಳು / ಪಾವತಿಸಬೇಕಾದ ವ್ಯಾಪಾರ)	0.00	741.94	(741.94)	
h) ನಿವ್ವಳ ಬಂಡವಾಳ ವಹಿವಾಟು ಅನುಪಾತ (ನಿವ್ವಳ ಬಂಡವಾಳ / ವಹಿವಾಟುx100)	565.71	392.88	172.83	
i) ನಿವ್ವಳ ಲಾಭದ ಅನುಪಾತ (ನಿವ್ವಳ ಲಾಭ / ವಹಿವಾಟುx100)	42.51	24.66	17.85	
j) ಉದ್ಯೋಗದ ಬಂಡವಾಳದ ಮೇಲಿನ ಆದಾಯ (ನಿವ್ವಳ ಲಾಭ / ಬಂಡವಾಳ ಉದ್ಯೋಗಿ)	0.02	0.02	0.00	
k) ಹೂಡಿಕೆಗಳ ಮೇಲಿನ ಆದಾಯ (ನಿವ್ವಳ ಲಾಭ / ಇಡ್ಲಿಟಿ)	0.08	0.06	0.01	
ಪ್ರಸ್ತುತ ಆಸ್ತಿಗಳು	87,414.90	87,066.12		
ಪ್ರಸ್ತುತ ಹೊಣೆಗಾರಿಕೆಗಳು	18,971.22	21,833.34		
ಸಾಲ	1,264.63	1,264.63		
ಈಕ್ವಿಟಿ	20,515.99	19,339.97		
ಸಾಲಕ್ಕಾಗಿ ಗಳಿಕೆ ಲಭ್ಯವಿದೆ	1,658.09	1,327.70		
ನಿವ್ವಳ ಲಾಭ	1,541.62	1,213.91		
ವಹಿವಾಟು	3,626.58	4,922.62		
ಖರೀದಿಗಳು	1,429.24	1,421.79		
ದಾಸ್ತಾನು	37,754.23	37,896.03		
ವ್ಯಾಪಾರ ಸ್ವೀಕಾರ	752.79	1,227.15		
ಪಾವತಿಸಬೇಕಾದ ವ್ಯಾಪಾರ	-	1.92		
ಬಂಡವಾಳ ಉದ್ಯೋಗಿ	71,377.22	68,353.38		

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ

31.03.2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಲ್ಲಿಸಿದ ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿ

- 29 "ಹಣಕಾಸಿನ ಹೇಳಿಕೆಗಳಲ್ಲಿ ಕಂಡುಬರುವ ಅಂಕಿಅಂಶಗಳು ಹತ್ತಿರದ ರೂಪಾಯಿಗೆ ಪೂರ್ಣಗೊಳ್ಳುತ್ತವೆ. ಹಿಂದಿನ ವರ್ಷದ ಹಣಕಾಸು ಹೇಳಿಕೆಗಳಲ್ಲಿ ಕಂಡುಬರುವ ಅಂಕಿಅಂಶಗಳನ್ನು ಮರು-ಗುಂಪು ಮಾಡಲಾಗಿದೆ ಮತ್ತು ಅಗತ್ಯವಿರುವಲ್ಲಿ ಮರು-ಜೋಡಿಸಲಾಗಿದೆ. ವಿದೇಶಿ ವಿನಿಮಯದಲ್ಲಿ ಗಳಿಕೆ/ವೆಚ್ಚ ರೂ. ನಿಲ್./- (ಪಿವೈ ರೂ. ನಿಲ್./-) ದೀರ್ಘಾವಧಿಯ ಎರವಲುಗಳು, ವ್ಯಾಪಾರ ಪಾವತಿಗಳು, ಚಾಲ್ತಿಯಲ್ಲದ, ಪ್ರಸ್ತುತ ಹೊಣೆಗಾರಿಕೆಗಳು, ಟ್ರೇಡ್ ಸ್ಟಾಕುಗಳು, ಸಾಲಗಳು ಮತ್ತು ಮುಂಗಡಗಳು ಮತ್ತು ಚಾಲ್ತಿಯಲ್ಲದ ಪ್ರಸ್ತುತ ಸ್ವತ್ತುಗಳ ಅಡಿಯಲ್ಲಿ ತೋರಿಸಲಾದ ವಿವಿಧ ಬಾಕಿಗಳು ದೃಢೀಕರಣಕ್ಕೆ ಒಳಪಟ್ಟಿರುತ್ತವೆ."
- 30 ವಿದೇಶಿ ವಿನಿಮಯದಲ್ಲಿ ಗಳಿಕೆ/ವೆಚ್ಚ ರೂ. ನಿಲ್./- (ಪಿವೈ ರೂ. ನಿಲ್./-)3"
- 31 ದೀರ್ಘಾವಧಿಯ ಎರವಲುಗಳು, ವ್ಯಾಪಾರ ಪಾವತಿಗಳು, ಚಾಲ್ತಿಯಲ್ಲದ, ಪ್ರಸ್ತುತ ಹೊಣೆಗಾರಿಕೆಗಳು, ಟ್ರೇಡ್ ಸ್ಟಾಕುಗಳು, ಸಾಲಗಳು ಮತ್ತು ಮುಂಗಡಗಳು ಮತ್ತು ಚಾಲ್ತಿಯಲ್ಲದ, ಪ್ರಸ್ತುತ ಸ್ವತ್ತುಗಳ ಅಡಿಯಲ್ಲಿ ತೋರಿಸಲಾದ ವಿವಿಧ ಬಾಕಿಗಳು ದೃಢೀಕರಣಕ್ಕೆ ಒಳಪಟ್ಟಿರುತ್ತವೆ.
- 32 AS-17 ರ ಅಗತ್ಯತೆಗಳ ಪ್ರಕಾರ, ವಿಭಾಗದ ವರದಿಯನ್ನು ಲಗತ್ತಿಸಲಾಗಿದೆ - ಅನುಬಂಧ - ಇ. ಹಾಸನದ ಸಿವಿಲ್ ನ್ಯಾಯಾಧೀಶರ ಮುಂದೆ ಸಿವಿಲ್ ಮೊಕದ್ದಮೆಯನ್ನು KSIMC ಲಿಮಿಟೆಡ್ (01-04-2010 ರಿಂದ ಕಂಪನಿಯೊಂದಿಗೆ ವಿಲೀನಗೊಳಿಸಿದಾಗಿನಿಂದ) 2003 ರಲ್ಲಿ, ಅದರ ಮಾಜಿ ಶಾಖಾ ವ್ಯವಸ್ಥಾಪಕರಾದ ಶ್ರೀ ಬಿ.ಶಿವರುದ್ರಪ್ಪ ಅವರ ವಿರುದ್ಧ ಅವರು ಉಂಟಾದ ಆರ್ಥಿಕ ನಷ್ಟದ ಬಗ್ಗೆ ಸಲ್ಲಿಸಿದರು. ನಿಗಮಕ್ಕೆ ಹಣ ದುರ್ಬಳಕೆ, ದಾಖಲೆಗಳ ನಿರ್ವಹಣೆ, ಸಮಾನಾಂತರ ದಾಖಲೆಗಳ ನಿರ್ವಹಣೆ, ನಗದು ಪುಸ್ತಕಗಳು, ವೋಚರ್‌ಗಳು, ಪಾಸ್ ಶೀಟ್‌ಗಳು ಇತ್ಯಾದಿಗಳ ನಿರ್ವಹಣೆಯಲ್ಲಿ ಅಕ್ರಮಗಳು ಮತ್ತು ಅಕ್ರಮಗಳು ಮತ್ತು ಅವರು ಹಾಸನ ಶಾಖಾ ಕಚೇರಿಯ ಸಿಎಸ್‌ಒ ಆಗಿದ್ದ ಅವಧಿಯಲ್ಲಿ ಮಾಡಿದ ಗಂಭೀರ ಲೋಪಗಳು ಮತ್ತು ಕಮಿಷನ್‌ಗಳ ಪರಿಣಾಮವಾಗಿ ನಿಗಮಕ್ಕೆ 1993-94 ರಿಂದ 2000-01. OS 162/2003 ರಲ್ಲಿ ಅವರ ವಿರುದ್ಧ ಸಿವಿಲ್ ನ್ಯಾಯಾಧೀಶ ಹಾಸನದ ಮುಂದೆ ದಾಖಲಿಸಲಾದ ಪ್ರಕರಣವನ್ನು ಹಿಂಪಡೆಯಲಾಗಿದೆ ಮತ್ತು ಪ್ರಕರಣವನ್ನು ಪುನಃ ತೆರೆಯಲಾಗಿದೆ ಮತ್ತು ಪ್ರಗತಿಯಲ್ಲಿದೆ ಮತ್ತು 31.05.2022 ರಂದು ಪ್ರತಿವಾದಿ ಸಾಕ್ಷ್ಯಕ್ಕಾಗಿ ಪೋಸ್ಟ್ ಮಾಡಲಾಗಿದೆ. ಕಂಪನಿಯು OS 162/2003 ರಲ್ಲಿ ತೀರ್ಪು ಮತ್ತು ತೀರ್ಪಿನ ಮರಣದಂಡನೆಗಾಗಿ ಸಿವಿಲ್ ನ್ಯಾಯಾಧೀಶ ಹಾಸನದ ಮುಂದೆ ಮರಣದಂಡನೆ ಅರ್ಜಿ ಸಂಖ್ಯೆ 509/2014 ಅನ್ನು ಸಲ್ಲಿಸಿದೆ.
- 33 ಹಾಸನದ ಸಿವಿಲ್ ನ್ಯಾಯಾಧೀಶರ ಮುಂದೆ ಸಿವಿಲ್ ಮೊಕದ್ದಮೆಯನ್ನು KSIMC ಲಿಮಿಟೆಡ್ (01-04-2010 ರಿಂದ ಕಂಪನಿಯೊಂದಿಗೆ ವಿಲೀನಗೊಳಿಸಿದಾಗಿನಿಂದ) 2003 ರಲ್ಲಿ, ಅದರ ಮಾಜಿ ಶಾಖಾ ವ್ಯವಸ್ಥಾಪಕರಾದ ಶ್ರೀ ಬಿ.ಶಿವರುದ್ರಪ್ಪ ಅವರ ವಿರುದ್ಧ ಅವರು ಉಂಟಾದ ಆರ್ಥಿಕ ನಷ್ಟದ ಬಗ್ಗೆ ಸಲ್ಲಿಸಿದರು. ನಿಗಮಕ್ಕೆ ಹಣ ದುರ್ಬಳಕೆ, ದಾಖಲೆಗಳ ನಿರ್ವಹಣೆ, ಸಮಾನಾಂತರ ದಾಖಲೆಗಳ ನಿರ್ವಹಣೆ, ನಗದು ಪುಸ್ತಕಗಳು, ವೋಚರ್‌ಗಳು, ಪಾಸ್ ಶೀಟ್‌ಗಳು ಇತ್ಯಾದಿಗಳ ನಿರ್ವಹಣೆಯಲ್ಲಿ ಅಕ್ರಮಗಳು ಮತ್ತು ಅಕ್ರಮಗಳು ಮತ್ತು ಅವರು ಹಾಸನ ಶಾಖಾ ಕಚೇರಿಯ ಸಿಎಸ್‌ಒ ಆಗಿದ್ದ ಅವಧಿಯಲ್ಲಿ ಮಾಡಿದ ಗಂಭೀರ ಲೋಪಗಳು ಮತ್ತು ಕಮಿಷನ್‌ಗಳ ಪರಿಣಾಮವಾಗಿ ನಿಗಮಕ್ಕೆ 1993-94 ರಿಂದ 2000-01. OS 162/2003 ರಲ್ಲಿ ಅವರ ವಿರುದ್ಧ ಸಿವಿಲ್ ನ್ಯಾಯಾಧೀಶ ಹಾಸನದ ಮುಂದೆ ದಾಖಲಿಸಲಾದ ಪ್ರಕರಣವನ್ನು ಹಿಂಪಡೆಯಲಾಗಿದೆ ಮತ್ತು ಪ್ರಕರಣವನ್ನು ಪುನಃ ತೆರೆಯಲಾಗಿದೆ ಮತ್ತು ಪ್ರಗತಿಯಲ್ಲಿದೆ ಮತ್ತು 31.05.2022 ರಂದು ಪ್ರತಿವಾದಿ ಸಾಕ್ಷ್ಯಕ್ಕಾಗಿ ಪೋಸ್ಟ್ ಮಾಡಲಾಗಿದೆ. ಕಂಪನಿಯು ಔಖ 162/2003 ರಲ್ಲಿ ತೀರ್ಪು ಮತ್ತು ತೀರ್ಪಿನ ಮರಣದಂಡನೆಗಾಗಿ ಸಿವಿಲ್ ನ್ಯಾಯಾಧೀಶ ಹಾಸನದ ಮುಂದೆ ಮರಣದಂಡನೆ ಅರ್ಜಿ ಸಂಖ್ಯೆ 509/2014 ಅನ್ನು ಸಲ್ಲಿಸಿದೆ.

ಆದರೆ, ಶ್ರೀ ಬಿ.ಶಿವರುದ್ರಪ್ಪ ಅವರು RA 64/2013 C/w Misc13/2013 ರಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಹಾಸನದಲ್ಲಿ ಮೇಲ್ಮನವಿ ಸಲ್ಲಿಸಲು ಆದ್ಯತೆ ನೀಡಿ, 25-02-2013 ರ ತೀರ್ಪು ಮತ್ತು ಡಿಕ್ರಿಯನ್ನು ಪ್ರಶ್ನಿಸಿ 01.09.2017 ರಂದು ವಜಾಗೊಳಿಸಲಾಗಿದೆ. ಇದಲ್ಲದೆ, ಹೊಸ ವಿಲೇವಾರಿಗಾಗಿ ರಿಮಾಂಡ್ ಮಾಡಲಾದ OS 162/2003 ಅನ್ನು 06.01.2018 ರಂದು ವಜಾಗೊಳಿಸಲಾಗಿದೆ. ದಿನಾಂಕ: 06.01.2018 ರಂದು ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದ್ದು, ಈ ಸಂದರ್ಭದಲ್ಲಿ ತಿಳಿಸಲಾದ ಶ್ರೀ ಬಿ.ಶಿವರುದ್ರಪ್ಪ ಅವರು ನಿಧನರಾದ ಕಾರಣ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ. ಆದಾಗ್ಯೂ KSSIDC ಸಲ್ಲಿಸಿದ ಸಿವಿಲ್ ಸೂಟ್ ಸಂಖ್ಯೆ O.S 162/2003 ಅನ್ನು ಹಿಂಪಡೆಯಲಾಗಿದೆ ಮತ್ತು ಹೇಳಿದ ಪ್ರಕರಣವನ್ನು ಪುನಃ ತೆರೆಯಲಾಗಿದೆ ಮತ್ತು ಪ್ರಗತಿಯಲ್ಲಿದೆ ಮತ್ತು ಮೃತರ LR ಗಳನ್ನು

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ

31.03.2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಲ್ಲಿಸಿದ ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿ

ಅನ್ವಯಿಸಲು ಕ್ರಮಗಳನ್ನು ತೆಗೆದುಕೊಳ್ಳಲು 20.07.2020 ರಂದು IA ಗೆ ಆದೇಶಕ್ಕಾಗಿ ಪೋಸ್ಟ್ ಮಾಡಲಾಗಿದೆ. ವಿಷಯವು ಪುನಃ ತೆರೆದಂತೆ LCR ಅನ್ನು ವಿಚಾರಣಾ ನ್ಯಾಯಾಲಯದಿಂದ ಹಿಂಪಡೆಯಲು ಸಾಧ್ಯವಾಗಲಿಲ್ಲ ಮತ್ತು ಸಂಪರ್ಕಿತ ವಿಷಯಗಳಲ್ಲಿ ಮೇಲ್ಮನವಿಯನ್ನು ಆದ್ಯತೆ ನೀಡಲು ಮುಂದಿನ ಕ್ರಮವನ್ನು ಪ್ರಾರಂಭಿಸಲಾಗಲಿಲ್ಲ. ದಾವೆಯ ಫಲಿತಾಂಶ ಮತ್ತು ಇತರ ಸಂಬಂಧಿತ ವಿಷಯಗಳ ಮೇಲೆ ಹೆಚ್ಚಿನ ಕ್ರಮವನ್ನು ಪ್ರಾರಂಭಿಸಲಾಗುವುದು.

- 34 M/s Indratham Construction Company (Private) Limited ನಿಂದ ವಸೂಲಿ ಮಾಡಬಹುದಾದ ರೂ.66.73 ಲಕ್ಷಗಳ ಬಾಕಿಗಳಿಗೆ ಸಂಬಂಧಿಸಿದಂತೆ ಕಂಪನಿಯು ಹಿಂದಿನ ವರ್ಷಗಳಲ್ಲಿ ಬಾಕಿಗಳನ್ನು ವಸೂಲಿ ಮಾಡಲು ನ್ಯಾಯಾಲಯದಿಂದ ತೀರ್ಪು ಪಡೆದುಕೊಂಡಿದೆ. ಆದಾಗ್ಯೂ, ತೀರ್ಪಿನ ಅನುಷ್ಠಾನದಲ್ಲಿನ ಅನಿಶ್ಚಿತತೆ ಮತ್ತು ಪ್ರಿನ್ಸಿಪಾಲ್‌ನ ಮರುಪಾವತಿಯ ಅನಿಶ್ಚಿತತೆಯ ದೃಷ್ಟಿಯಿಂದ, ರೂ.10.36 ಲಕ್ಷಗಳ (PY ರೂ.10.36 ಲಕ್ಷಗಳು) ವರ್ಷದ ಬಡ್ಡಿಯನ್ನು AS-1 ಮತ್ತು AS-9 ಗೆ ಅನುಗುಣವಾಗಿ ಆದಾಯವೆಂದು ಗುರುತಿಸಲಾಗುವುದಿಲ್ಲ. ಸಂಚಿತ ಬಡ್ಡಿ ಮತ್ತು ನ್ಯಾಯಾಲಯದಿಂದ ನೀಡಲಾದ ವೆಚ್ಚಗಳು ಮಾನ್ಯತೆ ಪಡೆಯದ ಕೆಲಸಗಳು ರೂ.299.66 ಲಕ್ಷಗಳು (PY ರೂ.289.30 ಲಕ್ಷಗಳು). ರೂ.66.73 ಲಕ್ಷಗಳ (PY ರೂ.66.73 ಲಕ್ಷಗಳು) ಅಸಲು ಮೊತ್ತದ ವಿರುದ್ಧ ಹೆಚ್ಚಿನ ಸಂಪೂರ್ಣ ನಿಬಂಧನೆಗಳು ಈಗಾಗಲೇ ಪುಸ್ತಕಗಳಲ್ಲಿ ಅಸ್ತಿತ್ವದಲ್ಲಿರುವುದು ಮತ್ತು ಟ್ರೇಡ್ ಸ್ಟೀಕೈಟಿಗಳ ಅಡಿಯಲ್ಲಿ ತೋರಿಸಿರುವ ಮೊತ್ತಗಳಲ್ಲಿ ಸೇರಿಸಲಾಗಿದೆ - ಉಲ್ಲೇಖ 14(3)(ಬಿ)(ಪ್ರಸ್ತುತವಲ್ಲದ). ಕಂಪನಿಯು ಆದಾಯ ವಸೂಲಾತಿ ಪ್ರಕ್ರಿಯೆಗಳ ಮೂಲಕ ಚೇತರಿಕೆ ಪ್ರಾರಂಭಿಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ.
- 35 ಮೆ. ನಾರಾಯಣ ಶೆಟ್ಟಿ ಕನ್ಸ್ಟ್ರಕ್ಷನ್ ಕಂಪನಿ ಪ್ರೈವೇಟ್ ಲಿಮಿಟೆಡ್‌ನಿಂದ ವಸೂಲಿ ಮಾಡಬಹುದಾದ ಬಾಕಿಗಳಿಗೆ ಸಂಬಂಧಿಸಿದಂತೆ ಹಿಂದಿನ ವರ್ಷಗಳಲ್ಲಿ ನ್ಯಾಯಾಲಯವು ಈ ಕೆಳಗಿನ ಆದೇಶದ ಆದೇಶಗಳನ್ನು ಜಾರಿಗೊಳಿಸಿದೆ.

ರೂ. ಲಕ್ಷಗಳಲ್ಲಿ

O.S ನಂ	ತೀರ್ಪು ನೀಡಿದ ಮೊತ್ತ (ರೂ)	ಸೂಟ್ ವೆಚ್ಚಗಳು (ರೂ)	ಒಟ್ಟು (ರೂ)
430/91	2.22	0.22	2.44
214/91	2.57	0.32	2.89
ವರ್ಷಕ್ಕೆ ಒಟ್ಟು	4.79	0.55	5.34
ಹಿಂದಿನ ವರ್ಷಕ್ಕೆ ಒಟ್ಟು	4.79	0.55	5.34

ನ್ಯಾಯಾಲಯವು ರೂ 4.79 ಲಕ್ಷಗಳ ಅಸಲು ಮೊತ್ತದ ಮೇಲಿನ ಬಡ್ಡಿಯನ್ನು 18% P.A ನಲ್ಲಿ ಸೂಟ್ ವೆಚ್ಚಗಳೊಂದಿಗೆ ವಸೂಲಿಗಾಗಿ ಸಲ್ಲಿಸಿದ ದಿನಾಂಕದಿಂದ ಆದೇಶಿಸಿದೆ. ತೀರ್ಪಿನ ಕಾರ್ಯಗತಗೊಳಿಸುವಿಕೆಯು ಇನ್ನೂ ಬಡ್ಡಿ ಆದಾಯಕ್ಕೆ ಬಾಕಿಯಿರುವುದರಿಂದ ಮತ್ತು ಸೂಟ್ ವೆಚ್ಚಗಳನ್ನು AS-1 ಮತ್ತು AS-9 ಗೆ ಅನುಗುಣವಾಗಿ ಪುಸ್ತಕಗಳಲ್ಲಿ ಗುರುತಿಸಲಾಗಿಲ್ಲ. ವರ್ಷಕ್ಕೆ ಗುರುತಿಸಲ್ಪಡದ ಬಡ್ಡಿಯು ರೂ.0.86 ಲಕ್ಷಗಳು (PY ರೂ 0.86 ಲಕ್ಷಗಳು) ಮತ್ತು ಸಂಚಿತ ಬಡ್ಡಿ ಮತ್ತು 31.03.2022 ಕ್ಕೆ ಗುರುತಿಸಲ್ಪಟ್ಟಿಲ್ಲದ ವೆಚ್ಚಗಳು ರೂ.26.94 ಲಕ್ಷಗಳು (PY ರೂ.26.08 ಲಕ್ಷ). ಏಜೆನ್ಸಿಯು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಂಖ್ಯೆಗಳು RFA 2457/2007 ಮತ್ತು 2458/2007 ರಲ್ಲಿ ತೀರ್ಪು ಮತ್ತು ತೀರ್ಪನ್ನು ಪ್ರಶ್ನಿಸಿದೆ ಅದು ಬಾಕಿ ಉಳಿದಿದೆ.

- 36 ಬೇನಾಮಿ ವಹಿವಾಟು ನಿಷೇಧ ಕಾಯ್ದೆ, 1988 ಮತ್ತು ಮಾರ್ಚ್ 31, 2022 ಮತ್ತು ಮಾರ್ಚ್ 31, 2021 ರಂತೆ ನಿಯಮಗಳ ಅಡಿಯಲ್ಲಿ ಯಾವುದೇ ಬೇನಾಮಿ ಆಸ್ತಿಯನ್ನು ಹೊಂದಿರುವ ಕಂಪನಿಯ ವಿರುದ್ಧ ಯಾವುದೇ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿಲ್ಲ ಅಥವಾ ಬಾಕಿ ಉಳಿದಿಲ್ಲ.
- 37 ಮಾರ್ಚ್ 31, 2022 ಮತ್ತು ಮಾರ್ಚ್ 2021 ರಂತೆ ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಅಥವಾ ಇತರ ಸಾಲದಾತರಿಂದ ಕಂಪನಿಯನ್ನು ಉದ್ದೇಶಪೂರ್ವಕ ಡಿಫಾಲ್ಟರ್ ಎಂದು ಘೋಷಿಸಲಾಗಿಲ್ಲ.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ

31.03.2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಲ್ಲಿಸಿದ ಹಣಕಾಸಿನ ಪಟ್ಟಿಗಳ ಮೇಲಿನ ಟಿಪ್ಪಣಿ

- 38 ಕಂಪನಿಯು ಯಾವುದೇ ಇತರ ವ್ಯಕ್ತಿಗಳಿಗೆ (ಗಳು) ಅಥವಾ ಘಟಕಗಳಿಗೆ (ಮಧ್ಯವರ್ತಿಗಳು) ಗ್ರಹಿಕೆಯೊಂದಿಗೆ ನಿಧಿಗಳನ್ನು (ಎರವಲು ಪಡೆದ ನಿಧಿಗಳು ಅಥವಾ ಷೇರು ಪ್ರೀಮಿಯಂ ಅಥವಾ ಯಾವುದೇ ಇತರ ಮೂಲಗಳು ಅಥವಾ ರೀತಿಯ ನಿಧಿಗಳು) ಮುಂದುವರಿದ ಅಥವಾ ಸಾಲ ಅಥವಾ ಹೂಡಿಕೆ ಮಾಡಿಲ್ಲ. ಮಧ್ಯವರ್ತಿಯು ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ರೀತಿಯಲ್ಲಿ ಗುರುತಿಸಲಾದ ಇತರ ವ್ಯಕ್ತಿಗಳು ಅಥವಾ ಘಟಕಗಳಿಗೆ ಕಂಪನಿಯ (ಅಂತಿಮ ಫಲಾನುಭವಿಗಳು) ಪರವಾಗಿ ಅಥವಾ ಯಾವುದೇ ಗ್ಯಾರಂಟಿ, ಭದ್ರತೆ ಅಥವಾ ಅಂತಿಮ ಫಲಾನುಭವಿಗಳಿಗೆ ಅಥವಾ ಅವರ ಪರವಾಗಿ ಸಾಲವನ್ನು ನೀಡತಕ್ಕದ್ದು.
- 39 ಕಂಪನಿಯು ಇತರ ವ್ಯಕ್ತಿಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಾಲವನ್ನು ನೀಡುತ್ತದೆ ಅಥವಾ ಹೂಡಿಕೆ ಮಾಡುತ್ತದೆ ಎಂಬ ತಿಳುವಳಿಕೆಯೊಂದಿಗೆ (ಬರಹದಲ್ಲಿ ಅಥವಾ ಇನ್ನಾವುದೇ ರೀತಿಯಲ್ಲಿ ದಾಖಲಿಸಲಾಗಿದೆ) ವಿದೇಶಿ ಘಟಕಗಳು (ಫಂಡಿಂಗ್ ಪಾರ್ಟಿ) ಸೇರಿದಂತೆ ಯಾವುದೇ ವ್ಯಕ್ತಿ (ಗಳು) ಅಥವಾ ಘಟಕಗಳಿಂದ ಯಾವುದೇ ನಿಧಿಯನ್ನು ಪಡೆದಿಲ್ಲ. ಅಥವಾ ಫಂಡಿಂಗ್ ಪಾರ್ಟಿ (ಅಂತಿಮ ಫಲಾನುಭವಿಗಳು) ಮೂಲಕ ಅಥವಾ ಪರವಾಗಿ ಯಾವುದೇ ರೀತಿಯಲ್ಲಿ ಗುರುತಿಸಲಾದ ಘಟಕಗಳು ಅಥವಾ ಅಂತಿಮ ಫಲಾನುಭವಿಗಳಿಗೆ ಅಥವಾ ಪರವಾಗಿ ಯಾವುದೇ ಗ್ಯಾರಂಟಿ, ಭದ್ರತೆ ಅಥವಾ ಹಾಗೆ.ಕಂಪನಿಯು ಆದಾಯ ತೆರಿಗೆ ಕಾಯಿದೆ, 1961 ರ ಅಡಿಯಲ್ಲಿ ತೆರಿಗೆ ಮೌಲ್ಯಮಾಪನಗಳಲ್ಲಿ ಹಿಂದಿನ ವರ್ಷದಲ್ಲಿ ಸರಂಡರ್ ಅಥವಾ ಆದಾಯ ಎಂದು ಬಹಿರಂಗಪಡಿಸಿದ ಖಾತೆಗಳ ಪುಸ್ತಕಗಳಲ್ಲಿ ದಾಖಲಿಸಿದ ಯಾವುದೇ ವಹಿವಾಟನ್ನು ಹೊಂದಿಲ್ಲ.ಕಂಪನಿಯು ಮಾರ್ಚ್ 31, 2022 ಮತ್ತು ಮಾರ್ಚ್ 31, 2021 ಕ್ಕೆ ಕೊನೆಗೊಂಡ ವರ್ಷದಲ್ಲಿ ಕ್ರಿಪೋ ಕರೆನ್ಸಿ ಅಥವಾ ವರ್ಚುವಲ್ ಕರೆನ್ಸಿಯಲ್ಲಿ ವ್ಯಾಪಾರ ಮಾಡಿಲ್ಲ ಅಥವಾ ಹೂಡಿಕೆ ಮಾಡಿಲ್ಲ.
- 40 ಕಂಪನಿಯು ಆದಾಯ ತೆರಿಗೆ ಕಾಯಿದೆ, 1961 ರ ಅಡಿಯಲ್ಲಿ ತೆರಿಗೆ ಮೌಲ್ಯಮಾಪನಗಳಲ್ಲಿ ಹಿಂದಿನ ವರ್ಷದಲ್ಲಿ ಸರಂಡರ್ ಅಥವಾ ಆದಾಯ ಎಂದು ಬಹಿರಂಗಪಡಿಸಿದ ಖಾತೆಗಳ ಪುಸ್ತಕಗಳಲ್ಲಿ ದಾಖಲಿಸಿದ ಯಾವುದೇ ವಹಿವಾಟನ್ನು ಹೊಂದಿಲ್ಲ.
- 41 ಕಂಪನಿಯು ಮಾರ್ಚ್ 31, 2022 ಮತ್ತು ಮಾರ್ಚ್ 31, 2021 ಕ್ಕೆ ಕೊನೆಗೊಂಡ ವರ್ಷದಲ್ಲಿ ಕ್ರಿಪೋ ಕರೆನ್ಸಿ ಅಥವಾ ವರ್ಚುವಲ್ ಕರೆನ್ಸಿಯಲ್ಲಿ ವ್ಯಾಪಾರ ಮಾಡಿಲ್ಲ ಅಥವಾ ಹೂಡಿಕೆ ಮಾಡಿಲ್ಲ.

ಇದೇ ದಿನಾಂಕದ ನಮ್ಮ ವರದಿ ಅನುಸಾರ
ರಾಮ್ ರಾಜ್ & ಕಂ. ಪರವಾಗಿ
ಎಫ್ ಆರ್ ನಂ. 0002839S

ಸಹಿ-
ಸಿಎ ಎ. ಅಮರನಾಥ ರೆಡ್ಡಿ
ಎಂ.ನಂ. 213102

ಸ್ಥಳ: ಬೆಂಗಳೂರು
ದಿನಾಂಕ: 29-07-2022

ಸಹಿ/-

ಎಸ್.ಜಿ. ಸೋಮಶೇಖರ್ ಭಾ.ಆ.ಸೇ.
ವ್ಯವಸ್ಥಾಪಕ ನಿರ್ದೇಶಕರು

ಸಹಿ/-

(ಪಂಕಜ್ ಕುಮಾರ್ ಪಾಂಡೆ, ಐ.ಎ.ಎಸ್)
ಸರ್ಕಾರದ ಕಾರ್ಯದರ್ಶಿ(ಸಿ & ಐ) & ನಿರ್ದೇಶಕರು

ಸಹಿ/-

ಎನ್.ಪಿ. ಧೀರೇನ್
ಕಂಪನಿ ಕಾರ್ಯದರ್ಶಿ

2021-22ರ ಸಾಲಿನಲ್ಲಿ ಸ್ವೀಕರಿಸಿದ ಅನುದಾನಗಳು ಮತ್ತು ವೆಚ್ಚಗಳ ವಿವರ
 ಅನುಬಂಧ-ಎ
 ರೂ. ಲಕ್ಷಗಳಲ್ಲಿ

ಕ್ರ. ಸಂ.	ವಿವರಗಳು	31.03.2022ರ ಅಂತ್ಯಕ್ಕೆ				31.03.2021ರ ಅಂತ್ಯಕ್ಕೆ			
		ಪ್ರಾರಂಭಿಕ ಶಿಲ್ಕು 01.04.2021	ಸ್ವೀಕೃತಿ	ವೆಚ್ಚ/ಪುರುಷಾಪತಿ	31.03.2021	ಪ್ರಾರಂಭಿಕ ಶಿಲ್ಕು 31.03.2020	ಸ್ವೀಕೃತಿ	ವೆಚ್ಚ/ಪುರುಷಾಪತಿ	31.03.2021
1	WGDP ಗ್ರಾಂಟ್	421.85			421.85	423.75	1.90	421.85	
2	ಅನುದಾನ: INFR-1516-SUBSD/ AMBDKR/OTHERS	112.50		35.50	77.00	252.99	140.49	112.50	
3	IID ಹಂತ-I ಉನ್ನತೀಕರಣ	200.02		12.16	187.85	1,424.11	1,577.08	200.02	
4	IID ಹಂತ-II ಉನ್ನತೀಕರಣ	327.39		267.25	60.14	1,791.55	4,293.19	327.39	
5	IID ಹಂತ-III ಉನ್ನತೀಕರಣ	1,655.26		506.96	1,148.30	1,122.50	2,338.24	1,655.26	
6	IID ಪೀಠ	2,006.29		1,489.50	516.79	2,000.00	993.71	2,006.29	
		4,723.31	-	2,311.37	2,411.94	7,014.90	7,053.01	4,723.31	

ವ್ಯಾಪಾರ ಪಾವತಿಸಬೇಕಾದ ವಯಸ್ಸಾಗುವಿಕೆ:

ಅನುಬಂಧ-ಬಿ

ವಿವರಗಳು	31-03-2022 ರಂತೆ				
	ಪಾವತಿಯ ಅಂತಿಮ ದಿನಾಂಕದಿಂದ ಈ ಕೆಳಗಿನ ಅವಧಿಗಳಿಗೆ ಬಾಕಿ ಉಳಿದಿದೆ				
	1 ವರ್ಷಗಿಂತ ಕಡಿಮೆ	1 ವರ್ಷದಿಂದ 2 ವರ್ಷಗಳು	2 ವರ್ಷದಿಂದ 3 ವರ್ಷಗಳು	3 ವರ್ಷಗಳಿಗಿಂತ ಹೆಚ್ಚು	ಒಟ್ಟು
MSME					0
ಇತರೆ					0
ವಿವಾದಿತವಾಗಿದೆ - MSME					0
ವಿವಾದಿತವಾಗಿದೆ - ಇತರೆ					0
ಪಾವತಿಸಬೇಕಾದ ಒಟ್ಟು ವ್ಯಾಪಾರ	0	0	0	0	0
Particulars	31-03-2021 ರಂತೆ				
	ಪಾವತಿಯ ಅಂತಿಮ ದಿನಾಂಕದಿಂದ ಈ ಕೆಳಗಿನ ಅವಧಿಗಳಿಗೆ ಬಾಕಿ ಉಳಿದಿದೆ				
	1 ವರ್ಷಗಿಂತ ಕಡಿಮೆ	1 ವರ್ಷದಿಂದ 2 ವರ್ಷಗಳು	2 ವರ್ಷದಿಂದ 3 ವರ್ಷಗಳು	3 ವರ್ಷಗಳಿಗಿಂತ ಹೆಚ್ಚು	ಒಟ್ಟು
MSME					0
ಇತರೆ	1.92				1.92
ವಿವಾದಿತವಾಗಿದೆ - MSME					0
ವಿವಾದಿತವಾಗಿದೆ - ಇತರೆ					0
ಪಾವತಿಸಬೇಕಾದ ಒಟ್ಟು ವ್ಯಾಪಾರ	1.92	0	0	0	1.92

ಅನುಬಂಧ-ಸಿ

ವ್ಯಾಪಾರ ಸ್ವೀಕಾರಾರ್ಹ ಪಯಸ್ಸು:

31-03-2022 ರಂತೆ						
ಪಾವತಿಯ ಅಂತಿಮ ದಿನಾಂಕದಿಂದ ಈ ಕೆಳಗಿನ ಅವಧಿಗಳಿಗೆ ಬಾಕಿ ಉಳಿದಿದೆ						
ಇನ್ನೂ ಬಾಕಿ ಇಲ್ಲ	6 ತಿಂಗಳಿಗಿಂತ ಕಡಿಮೆ	6 ತಿಂಗಳಿಂದ 1 ವರ್ಷ	1 ವರ್ಷದಿಂದ 2 ವರ್ಷಗಳು	2 ವರ್ಷದಿಂದ 3 ವರ್ಷಗಳು	3 ವರ್ಷಗಳಿಗಿಂತ ಹೆಚ್ಚು	ಒಟ್ಟು
ವಿವರಗಳು						
ನಿರ್ವಿವಾದದ ವ್ಯಾಪಾರ ಸ್ವೀಕಾರ - ಒಳ್ಳೆಯದು ಎಂದು ಪರಿಗಣಿಸಲಾಗಿದೆ ನಿರ್ವಿವಾದದ ವ್ಯಾಪಾರ ಸ್ವೀಕಾರ - ಇದು ಕ್ರೆಡಿಟ್ ಅಪಾಯದಲ್ಲಿ ಗಮನಾರ್ಹ ಹೆಚ್ಚಳವನ್ನು ಹೊಂದಿದೆ ನಿರ್ವಿವಾದದ ವ್ಯಾಪಾರ ಸ್ವೀಕಾರ - ಕ್ರೆಡಿಟ್ ಇಂಪೇರ್ಡ್ ವಿವಾದಿತ ವ್ಯಾಪಾರ ಸ್ವೀಕಾರ - ಒಳ್ಳೆಯದು ಎಂದು ಪರಿಗಣಿಸಲಾಗಿದೆ ವಿವಾದಿತ ವ್ಯಾಪಾರ ಸ್ವೀಕಾರ - ಇದು ಕ್ರೆಡಿಟ್ ಅಪಾಯದಲ್ಲಿ ಗಮನಾರ್ಹ ಹೆಚ್ಚಳವನ್ನು ಹೊಂದಿದೆ ವಿವಾದಿತ ವ್ಯಾಪಾರ ಸ್ವೀಕಾರ - ಕ್ರೆಡಿಟ್ ಇಂಪೇರ್ಡ್ ಒಟ್ಟು ಕಡಿಮೆ : ಸಂದೇಹಾಸ್ಪದ ಸ್ವೀಕಾರಕ್ಕಾಗಿ ದುರ್ಬಲತೆ ಒಟ್ಟು ವ್ಯಾಪಾರ ಸ್ವೀಕಾರ	414.25	60.15	55.10	24.98	126.90	681.39 0.00 1436.78 71.39 0.00 657.15 2846.72 2093.94 752.79
31-03-2021 ರಂತೆ						
ಪಾವತಿಯ ಅಂತಿಮ ದಿನಾಂಕದಿಂದ ಈ ಕೆಳಗಿನ ಅವಧಿಗಳಿಗೆ ಬಾಕಿ ಉಳಿದಿದೆ						
ಇನ್ನೂ ಬಾಕಿ ಇಲ್ಲ	6 ತಿಂಗಳಿಗಿಂತ ಕಡಿಮೆ	6 ತಿಂಗಳಿಂದ 1 ವರ್ಷ	1 ವರ್ಷದಿಂದ 2 ವರ್ಷಗಳು	2 ವರ್ಷದಿಂದ 3 ವರ್ಷಗಳು	3 ವರ್ಷಗಳಿಗಿಂತ ಹೆಚ್ಚು	ಒಟ್ಟು
ವಿವರಗಳು						
ನಿರ್ವಿವಾದದ ವ್ಯಾಪಾರ ಸ್ವೀಕಾರ - ಒಳ್ಳೆಯದು ಎಂದು ಪರಿಗಣಿಸಲಾಗಿದೆ ನಿರ್ವಿವಾದದ ವ್ಯಾಪಾರ ಸ್ವೀಕಾರ - ಇದು ಕ್ರೆಡಿಟ್ ಅಪಾಯದಲ್ಲಿ ಗಮನಾರ್ಹ ಹೆಚ್ಚಳವನ್ನು ಹೊಂದಿದೆ ನಿರ್ವಿವಾದದ ವ್ಯಾಪಾರ ಸ್ವೀಕಾರ - ಕ್ರೆಡಿಟ್ ಇಂಪೇರ್ಡ್ ವಿವಾದಿತ ವ್ಯಾಪಾರ ಸ್ವೀಕಾರ - ಒಳ್ಳೆಯದು ಎಂದು ಪರಿಗಣಿಸಲಾಗಿದೆ ವಿವಾದಿತ ವ್ಯಾಪಾರ ಸ್ವೀಕಾರ - ಇದು ಕ್ರೆಡಿಟ್ ಅಪಾಯದಲ್ಲಿ ಗಮನಾರ್ಹ ಹೆಚ್ಚಳವನ್ನು ಹೊಂದಿದೆ ವಿವಾದಿತ ವ್ಯಾಪಾರ ಸ್ವೀಕಾರ - ಕ್ರೆಡಿಟ್ ಇಂಪೇರ್ಡ್ ಒಟ್ಟು ಕಡಿಮೆ : ಸಂದೇಹಾಸ್ಪದ ಸ್ವೀಕಾರಕ್ಕಾಗಿ ದುರ್ಬಲತೆ ಒಟ್ಟು ವ್ಯಾಪಾರ ಸ್ವೀಕಾರ	499.71	50.73	51.14	23.64	401.51	1026.73 0.00 1623.37 200.42 0.00 200.42 3050.93 1823.78 1227.15 676.71

ಲೆಕ್ಕಪತ್ರ ಮಾನಕ ಎ.ಎಸ್.-15ರ ಅನುಸಾರ 31.03.2021 ರಂದು ಕೊನೆಗೊಂಡ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಈ ಕೆಳಕಂಡಂತೆ ಷೇರುಗಳನ್ನು ಮಾಡಲಾಗಿದೆ. (ಟಿಪ್ಪಣಿ - 6ನ್ನು ಗಮನಿಸಿ)

ಅನುಬಂಧ-ಡಿ

ಕ್ರಮ No	ಸಂಖ್ಯೆ ವಿವರಗಳು	ಗ್ರಾಹ್ಯತೆಯುಟ		ಗಳಿಕೆ ರಜೆ		ಖಾಯಿಲೆ ರಜೆ	
		ರೂ.	ರೂ.	ರೂ.	ರೂ.	ರೂ.	ರೂ.
1	ಪ್ರಧಾನ ಆಕ್ಟಿವಿಟಿ ಉದ್ಯೋಗ ಬಳಸಲಾಗಿದೆ ರಿಯಾಯಿತಿ ದರ ಸಂಬಳ ಹೆಚ್ಚಳ	31.03.2022 7.00% 7.00%	31.03.2021 7.00% 7.00%	31.03.2022 6.43% 6.00%	31.03.2021 6.43% 6.00%	31.03.2022 7.05% 6.00%	31.03.2021 7.05% 6.00%
2	ಪ್ರಸ್ತುತ ಬಾಧ್ಯತೆಯ ಮೌಲ್ಯದಲ್ಲಿನ ಬದಲಾವಣೆಗಳನ್ನು ತೋರಿಸುವ ಟೇಬಲ್ ವರ್ಷದ ಆರಂಭದಲ್ಲಿ ಬಾಧ್ಯತೆಗಳ ಪ್ರಸ್ತುತ ಮೌಲ್ಯ ಬಡ್ಡಿ ವೆಚ್ಚ ಪ್ರಸ್ತುತ ಸೇವಾ ವೆಚ್ಚ ಹಿಂದಿನ ಸೇವಾ ವೆಚ್ಚ (ಸ್ಥಾಪಿತ) ಹಿಂದಿನ ಸೇವಾ ವೆಚ್ಚ (ನಾನ್-ಪೆಸ್ಟೆಡ್) ಪ್ರಯೋಜನಗಳನ್ನು ಪಾವತಿಸಲಾಗಿದೆ ಪಾವತಿಸಿದ/ಹೊಂದಾಣಿಕೆಯಾದ ಮೊತ್ತ (ನಿವೃತ್ತ ನೌಕರರ ನಿಬಂಧನೆ ವ್ಯತಿರಿಕ್ತವಾಗಿದೆ) ಕಟ್ಟುಪಾಡುಗಳ ಮೇಲೆ ವಾಸ್ತವಿಕ(ಲಾಭ)/ನಷ್ಟ ವರ್ಷದ ಅಂತ್ಯದಲ್ಲಿ ಬಾಧ್ಯತೆಗಳ ಪ್ರಸ್ತುತ ಮೌಲ್ಯ	1,075.66 75.30 25.76 - - (375.39) 66.30 867.62	1,408.82 98.65 30.06 - - (394.55) (67.32) 1,075.66	660.74 41.49 55.06 - - (300.62) 456.67	672.16 43.22 81.47 - - (136.12) 660.74	228.28 14.34 11.29 - - (103.74) 150.17	304.73 19.59 17.16 - - (113.20) 228.28
3	ಯೋಜನಾ ಸ್ವತ್ತುಗಳ ನ್ಯಾಯೋಚಿತ ಮೌಲ್ಯದಲ್ಲಿನ ಬದಲಾವಣೆಗಳನ್ನು ತೋರಿಸುತ್ತಿರುವ ಕೋಷ್ಟಕ ವರ್ಷದ ಆರಂಭದಲ್ಲಿ ಯೋಜನಾ ಸ್ವತ್ತುಗಳ ನ್ಯಾಯೋಚಿತ ಮೌಲ್ಯ ಯೋಜನೆ ಆಸ್ತಿಗಳ ಮೇಲೆ ನಿರೀಕ್ಷಿತ ಲಾಭ ಕೊಡುಗೆಗಳು ಪ್ರಯೋಜನಗಳನ್ನು ಪಾವತಿಸಲಾಗಿದೆ ಯೋಜನೆಯ ಸ್ವತ್ತುಗಳ ಮೇಲೆ ವಾಸ್ತವಿಕ ಲಾಭ/(ನಷ್ಟ). ವರ್ಷದ ಕೊನೆಯಲ್ಲಿ ಯೋಜನಾ ಸ್ವತ್ತುಗಳ ನ್ಯಾಯೋಚಿತ ಮೌಲ್ಯ	1,183.33 71.71 55.56 (375.39) - 935.21	1,003.29 84.22 490.36 (394.55) - 1,184.33	- - - - - -	- - - - - -	- - - - - -	- - - - - -
4	ಯೋಜನಾ ಸ್ವತ್ತುಗಳ ನ್ಯಾಯೋಚಿತ ಮೌಲ್ಯವನ್ನು ತೋರಿಸುವ ಕೋಷ್ಟಕ ವರ್ಷದ ಆರಂಭದಲ್ಲಿ ಯೋಜನಾ ಸ್ವತ್ತುಗಳ ನ್ಯಾಯೋಚಿತ ಮೌಲ್ಯ ಯೋಜನಾ ಸ್ವತ್ತುಗಳ ಮೇಲೆ ನಿಜವಾದ ಆದಾಯ ಕೊಡುಗೆಗಳು ಪ್ರಯೋಜನಗಳನ್ನು ಪಾವತಿಸಲಾಗಿದೆ ವರ್ಷದ ಕೊನೆಯಲ್ಲಿ ಯೋಜನಾ ಸ್ವತ್ತುಗಳ ನ್ಯಾಯೋಚಿತ ಮೌಲ್ಯ ನಿಧಿಯ ಸ್ಥಿತಿ ಯೋಜನಾ ಸ್ವತ್ತುಗಳ ಮೇಲೆ ಅಂದಾಜು ಆದಾಯಕ್ಕಿಂತ ವಾಸ್ತವದ ಹೆಚ್ಚುವರಿ	1,183.33 71.71 55.56 (375.39) 935.21 67.58 -	1,003.29 84.22 490.36 (394.55) 1,183.33 107.67 -	- - - - - - -	- - - - - - -	- - - - - - -	- - - - - - -
5	ವಾಸ್ತವಿಕ ಲಾಭ/ನಷ್ಟವನ್ನು ಗುರುತಿಸಲಾಗಿದೆ ಕಟ್ಟುಪಾಡುಗಳ ಮೇಲೆ ವಾಸ್ತವಿಕ (ಲಾಭ)/ನಷ್ಟ ವರ್ಷಕ್ಕೆ ವಾಸ್ತವಿಕ (ಲಾಭ)/ನಷ್ಟ - ಯೋಜನೆ ಸ್ವತ್ತುಗಳು ವರ್ಷಕ್ಕೆ ಒಟ್ಟು (ಲಾಭ)/ನಷ್ಟ ಆಕ್ಟಿವಿಟಿ (ಲಾಭ)/ನಷ್ಟವನ್ನು ವರ್ಷದಲ್ಲಿ ಗುರುತಿಸಲಾಗಿದೆ	66.30 - 66.30 66.30	(67.32) - (67.32) (67.32)	- - - -	- - - -	- - - -	- - - -
6	ಬ್ಯಾಲೆನ್ಸ್ ಶೀಟ್‌ನಲ್ಲಿ ಗುರುತಿಸಲಾದ ಮೊತ್ತಗಳು ವರ್ಷದ ಅಂತ್ಯದಲ್ಲಿರುವಂತೆ ಬಾಧ್ಯತೆಗಳ ಪ್ರಸ್ತುತ ಮೌಲ್ಯ ವರ್ಷದ ಅಂತ್ಯದ ವೇಳೆಗೆ ಯೋಜನಾ ಸ್ವತ್ತುಗಳ ನ್ಯಾಯೋಚಿತ ಮೌಲ್ಯ ನಿಧಿಯ ಸ್ಥಿತಿ ನಿವೃತ್ತ ಆಸ್ತಿ/(ಹೊಣೆಗಾರಿಕೆ) ಬ್ಯಾಲೆನ್ಸ್ ಶೀಟ್‌ನಲ್ಲಿ ಗುರುತಿಸಲಾಗಿದೆ	867.62 935.21 67.58 67.58	1,075.66 1,184.33 108.67 108.67	456.67 - (456.67) (456.67)	660.74 - (660.74) (660.74)	150.17 - (150.17) (150.17)	- - - -
7	ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ಗುರುತಿಸಲಾದ ವೆಚ್ಚಗಳು ಪ್ರಸ್ತುತ ಸೇವಾ ವೆಚ್ಚ ಮತ್ತು ಹಿಂದಿನ ಸೇವಾ ವೆಚ್ಚ ಬಡ್ಡಿ ವೆಚ್ಚ ಯೋಜನೆ ಆಸ್ತಿಗಳ ಮೇಲೆ ನಿರೀಕ್ಷಿತ ಲಾಭ ನಿವೃತ್ತ ಆಕ್ಟಿವಿಟಿ (ಲಾಭ)/ನಷ್ಟವನ್ನು ವರ್ಷದಲ್ಲಿ ಗುರುತಿಸಲಾಗಿದೆ (ಆದಾಯ)/ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ಗುರುತಿಸಲಾದ ವೆಚ್ಚಗಳು	25.76 75.30 (71.71) 66.30 95.64	30.06 98.65 (84.22) (67.32) (22.83)	55.06 41.49 - (300.62) (204.07)	81.47 43.22 - (136.12) (11.42)	11.29 14.34 - (103.74) (78.11)	17.16 19.59 - (113.20) (76.45)

ಸೂಚನೆ 1: 20(1)ನೇ ತಿಂಗಳಲ್ಲಿನ ಉದ್ಯೋಗ ಮತ್ತು ಅನಾರೋಗ್ಯ ರಜೆ ಮೊತ್ತವು ಕಂಪನಿಯ ಲೆಕ್ಕಪತ್ರ ನೀತಿಯ ಪ್ರಕಾರ ಆಕ್ಟಿವಿಟಿ-ಸಿ ರೂ.28.12 (PY ರೂ.205.14) ಮೂಲಕ ಆಕ್ಟಿವಿಟಿ ಮೌಲ್ಯವನ್ನು ಆಧರಿಸಿ, FY ಅವಧಿಯಲ್ಲಿ ಉದ್ಯೋಗಗಳ ಕೆಲವು ಪ್ರಕಾರಗಳಲ್ಲಿ 0.70% ರಷ್ಟು ರಿಯಾಯಿತಿ ದರವನ್ನು ಹೆಚ್ಚಿಸಿದ ಪರಿಣಾಮವಾಗಿ ನಿರೀಕ್ಷಿತ ಹೊಣೆಗಾರಿಕೆಯು ಕಡಿಮೆಯಾಗಿದೆ. ಈ ದೃಷ್ಟಿಯಿಂದ ಎಲ್ಲೆಲ್ಲಿ ಬಾಧ್ಯತೆ ಹೆಚ್ಚಿದೆಯೋ ಅಲ್ಲಿ ಹೆಚ್ಚುವರಿ ನಿಬಂಧನೆಯನ್ನು ಪರಿಗಣಿಸಲಾಗಿದೆ ಮತ್ತು ಬಾಧ್ಯತೆ ಕಡಿಮೆಯಾದರೆ ಹಿಂದಿನ ವರ್ಷದಿಂದ ರವಾನಿಸಲಾದ ಬಾಕಿ ನಿಬಂಧನೆಯನ್ನು ಅಳವಡಿಸಿಕೊಳ್ಳಲಾಗಿದೆ. ವೆಚ್ಚದ ಅಗತ್ಯ ಹೊಂದಾಣಿಕೆ ಮತ್ತು ನಿಬಂಧನೆಯನ್ನು ಒಂತೆಗಡುಕೊಳ್ಳುವುದು ವರ್ಷದಲ್ಲಿ ನಿವೃತ್ತಿಯಾದ ದಿನಾಂಕದಂದು ನಿವೃತ್ತ ಉದ್ಯೋಗಿಗಳಿಗೆ ನಿಜವಾದ ಕೆಲಸಗಳ ಮೇಲೆ ಇರುತ್ತದೆ.

ಸೂಚನೆ 2: ಗ್ರಾಹ್ಯತೆಯ ಸಂಬಂಧಿಸಿದಂತೆ, ಕಂಪನಿಯ ಅನುಮೋದಿತ ಗ್ರಾಹ್ಯತೆ ಟ್ರಸ್ಟ್ ಅನ್ನು ಸ್ಥಾಪಿಸಿದೆ (ಸಿಐಡಿ) ಅನುಮೋದಿಸಲಾಗಿದೆ ಇದು ಎಲ್‌ಐಸಿಯೊಂದಿಗೆ ಗ್ರೂಪ್ ಗ್ರಾಹ್ಯತೆ ಪಾಲಿಸಿಯನ್ನು ತೆಗೆದುಕೊಂಡಿದೆ ಮತ್ತು ಕಂಪನಿಯ ಎಲ್‌ಐಸಿ ಗೆ ಪಾವತಿಗಳನ್ನು ವ್ಯವಸ್ಥೆಗೊಳಿಸಲು ಟ್ರಸ್ಟ್ ಮೊತ್ತವನ್ನು ನೀಡುತ್ತಿದೆ.

LIC ಗೆ ಮಾಡಿದ ಪಾವತಿಗಳ ಪ್ರಕಾರ ವರ್ಷದಲ್ಲಿ 53.69 (PY ರೂ. 114.46) ಮೊತ್ತವನ್ನು P&L ಖಾತೆಯಲ್ಲಿ ಗುರುತಿಸಲಾಗಿದೆ. ಮೇಲಿನ ಕೋಷ್ಟಕದಲ್ಲಿ ಸೂಚಿಸಲಾದ ಅಂಕಿಅಂಶಗಳು LIC ಒದಗಿಸಿದ ಗ್ರಾಹ್ಯತೆ ವರದಿಗೆ ಅನುಗುಣವಾಗಿವೆ.

ತೆರಿಗೆಗೆ ಮುಂಚಿನ ಲಾಭದ ಮೇಲೆ ವಿಭಾಗೀಯ ಫಲಿತಾಂಶಗಳನ್ನು ಪುನರ್‌ಪರಿಶೀಲಿಸಿ ದೂಷಿಸಿದ ಪಟ್ಟಿ(ಟಿಪ್ಪಣಿ-1ರ ಲೆಕ್ಕಪತ್ರ ನೀತಿ-1ರ ಅನುಸಾರ) ಅನುಬಂಧ-ಇ

ಕ್ರಮ ಸಂಖ್ಯೆ	ವಿವರಗಳು	ವಿಭಾಗ						ವಿಭಾಗದ ಮೊತ್ತ		ಕಂಪನಿಯ ಮೊತ್ತ	
		ಕೈಗಾರಿಕಾ ವಸಾಹತು		ಕೈಗಾರಿಕಾ ಕಚ್ಚಾ ಸಾಮಗ್ರಿ		ವಿಭಾಗದ ಮೊತ್ತ		ಕಂಪನಿಯ ಮೊತ್ತ			
		31.03.2022ರ ಅಂತ್ಯಕ್ಕೆ	31.03.2021ರ ಅಂತ್ಯಕ್ಕೆ	31.03.2022ರ ಅಂತ್ಯಕ್ಕೆ	31.03.2021ರ ಅಂತ್ಯಕ್ಕೆ	31.03.2022ರ ಅಂತ್ಯಕ್ಕೆ	31.03.2021ರ ಅಂತ್ಯಕ್ಕೆ	31.03.2022ರ ಅಂತ್ಯಕ್ಕೆ	31.03.2021ರ ಅಂತ್ಯಕ್ಕೆ		
		ರೂ.	ರೂ.	ರೂ.	ರೂ.	ರೂ.	ರೂ.	ರೂ.	ರೂ.	ರೂ.	
A	ಆದಾಯ ಮತ್ತು ವೆಚ್ಚಕ್ಕೆ ಸಂಬಂಧಿಸಿದ										
1	ವಿಭಾಗದ ಆದಾಯ ಸೇರಿಸಿ/ಹೊರಿಸಿ ಇಂಟರ್‌ಸ್ಟೇಟ್ ಟ್ರಾನ್ಸಾಕ್ಟ್ಸ್ (ನಂಬಂಧನೆಯನ್ನು ಒಂತ್ಗಡಿಸಿಕೊಳ್ಳಲಾಗಿದೆ ಮತ್ತು ಸಂಪೂರ್ಣವಾಗಿದೆ) ಸೇರಿಸಿ: ಹಂಚಿಕೆಯಾಗದ ಆದಾಯ ಒಟ್ಟು ಆದಾಯ	4,228.08	5,837.51	1,742.27	1,847.01	5,970.35	7,684.52	5,970.35	-	7,684.52	
2	ವಿಭಾಗದ ವೆಚ್ಚ ಸಾಕೃತ್ತಿ ಹೆಚ್ಚಳ (ಕಡಿಮೆ). ಸೇರಿಸಿ: ಇಂಟರ್ ಸ್ಟೇಟ್ ಟ್ರಾನ್ಸಾಕ್ಟ್ಸ್ (ನಂಬಂಧನೆಯನ್ನು ಒಂತ್ಗಡಿಸಿಕೊಳ್ಳಲಾಗಿದೆ ಮತ್ತು ಸಂಪೂರ್ಣವಾಗಿದೆ) ಸೇರಿಸಿ: ಹಂಚಿಕೆ ಮಾಡದ ವೆಚ್ಚ* ಒಟ್ಟು ವೆಚ್ಚ	915.93	3,978.68	1,440.29	1,435.31	2,356.22	5,414.00	2,356.22	141.80	5,414.00	
		128.86	(596.80)	12.95	117.47	141.80	(479.33)	141.80		(479.33)	
3	ಕೊಡುಗೆ(1-2)	1,044.79	3,381.88	1,453.24	1,552.79	2,498.02	4,934.67	2,498.02	-	4,934.67	
4	ವೆಚ್ಚದ ಹಂಚಿಕೆ**	3,183.30	2,455.63	289.03	294.23	3,472.33	2,749.85	3,472.33	3,516.58	2,846.87	
5	ನಿವೃತ್ತ ಆದಾಯ (3-4)	706.30	1,006.68	197.93	282.11	904.23	1,288.79	904.23	904.23	1,288.79	
		2,477.00	1,448.94	91.10	12.12	2,568.10	1,461.07	2,568.10	2,612.35	1,558.08	
B	ಬ್ಯಾಲೆನ್ಸ್ ಶೀಟ್‌ಗೆ ಸಂಬಂಧಿಸಿದ										
1	ವಿಭಾಗದ ಸ್ವತ್ತುಗಳು	79,321.81	75,682.41	4,615.25	4,144.12	83,936.07	79,825.53	83,936.07	83,937.07	79,826.53	
2	ಹಂಚಿಕೆಯಾಗದ ಸ್ವತ್ತುಗಳು***										
3	ಒಟ್ಟು ಸ್ವತ್ತುಗಳು	79,321.81	75,682.41	4,615.25	4,144.12	83,936.07	79,825.53	83,936.07	83,937.07	79,826.53	
4	ಒಟ್ಟು ಸ್ವತ್ತುಗಳಿಗೆ ವಿಭಾಗದ ಸ್ವತ್ತುಗಳ %	87.44	83.42	5.09	4.57	92.52	87.99	92.52	92.52	87.99	
5	ವಿಭಾಗದ ಹೊಣೆಗಾರಿಕೆಗಳು	67,428.89	67,702.35	71.01	113.00	67,499.90	67,815.35	67,499.90	67,499.90	67,815.35	
6	ಹಂಚಿಕೆಯಾಗದ ಹೊಣೆಗಾರಿಕೆಗಳು****										
7	ಒಟ್ಟು ಹೊಣೆಗಾರಿಕೆಗಳು	67,428.89	67,702.35	71.01	113.00	67,499.90	67,815.35	67,499.90	67,499.90	67,815.35	

* ಯಾವುದೇ ನಿರ್ದಿಷ್ಟ ವಿಭಾಗಕ್ಕೆ ಸೇರಿಸಲಾಗದೇ ಇರುವ ಸಿಬ್ಬಂದಿ ವೆಚ್ಚ ಮತ್ತು ಇತರ ಸಾಮಾನ್ಯ ವೆಚ್ಚಗಳನ್ನು ಹಂಚಿಕೆ ಮಾಡದ ಇರುವುದು.
 ** ನಿರ್ದಿಷ್ಟ ಸಾಮಾನ್ಯತರದ ಸಿಬ್ಬಂದಿ ವೆಚ್ಚದ ನಿರ್ದಿಷ್ಟ ಹಂಚಿಕೆಯಾಗಿದ್ದು ಸಂಬಂಧಿತ ವಿಭಾಗಕ್ಕೆ ಸೇರಿಸಿ ಶೇಕಡಾವಾರಿನ ಅನುಸಾರ ಪರಿಗಣಿಸಿರುವುದು.
 *** ಸ್ಥಿರ ಆಸ್ತಿಗಳು, ಅಡಳಿತ ಕಛೇರಿ ಕಟ್ಟಡ, ಸಿಬ್ಬಂದಿ ವಸತಿ ಗೃಹಗಳು, ಹೊಡಿಕೆಗಳು, ಮುಂಗಡ ತೆರಿಗೆ, ಬಂಡವಾಳೀಕೃತವ್ಯಕ್ತಿಯಲ್ಲಿರುವ ಕಾಮಗಾರಿಗಳು-ಇತ್ಯಾದಿ ಸೇರಿವೆ.
 + ಒಟ್ಟು ಆದಾಯದ ಪರಿಗಣನೆ- ಮುಂಚಿನ ವರ್ಷದ ಹೊಂದಾಣಿಕೆಗಳು ಮತ್ತು ತೆರಿಗೆಗಾಗಿ ಉಪಬಂಧಗಳನ್ನು ಕಲ್ಪಿಸಿದ ಅವಧಿಯ ಮುಂಚಿನದ.



62nd ANNUAL REPORT 2021-22

**Karnataka State Small Industries
Development Corporation Limited.**

KSSIDC MISSION STATEMENT

The Corporation's principal objective is the promotion and development of Small Industries in the state. Construction and utilization of infrastructure, especially in backward areas, procurement and marketing raw materials, technical support and assistance are means to reach the goals. A concern for results, emphasis on quality and timely work and willingness to understand the problems of entrepreneurs are the staff creed.

**AN INDUSTRIALLY PROSPEROUS
KARNATAKA IS OUR VISION**

Karnataka State Small Industries Development Corporation Limited

Rajajinagar, Bangalore – 560 010

Board of Directors

Shri. Kalakappa Gurushanthappa Bandi, MLA	:	Present Chairman
Shri. S Dattatri Bin Suryanarayana Rao	:	Vice Chairman
Shri. Pankaj Kumar Pandey, I.A.S	:	Director
Dr M.R. Ravi, I.A.S	:	Director
Dr.N.Shivashankara, I.A.S	:	Director
Smt. Vinoth Priya, I.A.S	:	Director
Smt. Sathyabhama C, I.A.S	:	Managing Director
Shri. Chandrashekar Nayak .L , I.A.S	:	Director
Shri. Shivayogi Hiremata	:	Director
Shri.G.R.Akadas	:	Director
Shri. S C Patil Sydhapura	:	Director
Shri. K Narayana Prasanna	:	Director
Smt. Hemalatha .C, I.A.S	:	Director
Shri. Shashidar .P	:	Director
Shri. K Narayana Prasanna	:	Director
Shri. N.P. Dhiren	:	Company Secretary
Independent Auditor	:	Rama Raj & Co Bangalore - 560011
Banks	:	State Bank Of India
Administrative Office	:	Administrative Office Building, Industrial Estate, Benagluru – 560010.

Karnataka State Small Industries Development Corporation Ltd.

(A Government of Karnataka Undertaking)

Regd. Office : A.O. Building, Industrial Estate, Rajajinagar, Bangalore - 560 010.

Telephone : 080-2340 7011 to 7025 Fax : 91+080-23143566/23389070 Grams : MYSMALCORP

E-mail : kssidcho@vsnl.com Website : www.kssidc.kar.nic.in

SECY: AGM: 62:2021-22

Date: 27.09.2022

To,
All the Share holders of KSSIDC Ltd.
All the Board of Directors of KSSIDC Ltd.

SHORT NOTICE

Notice is hereby given that the 62nd Annual General Meeting of Karnataka State Small Industries Development Corporation Limited will be held on Wednesday, the 28.09.2022 at 1.15 PM in the Registered Office of the Company to transact the following business.

I. ORDINARY BUSINESS.

1. To receive, consider and adopt audited Balance Sheet as at 31st March 2022 and the Profit and Loss Account for the year ended at the date along with the schedules, notes and the reports of the Board of Directors and the auditors thereon along with the report of Controller and Auditor of India.
2. To approve payment of dividend on paid up share capital for the year ended 31st March 2022.
3. M/s. Ram Raj & Co., are appointed as a statutory Auditors by C&AG for the year 2022-23.

By order of the Board of Directors

Sd/-
(N.P.DHIREN)
COMPANY SECRETARY

NOTE:

1. A Member entitled to attend and vote at the Meeting is entitled to appoint a proxy to attend and vote instead of himself and the proxy need not be a member.
2. The instrument of proxy should reach registered office at least 48 hours before the time fixed for the meeting.
3. As the Company is a Government Company, the C&AG as provided under section 139 & 143 of the of the Companies Act, 2013 will appoint the auditors.

Directors Report

Your Directors have pleasure in presenting the 62nd Annual Report together with the audited accounts for the year ended 31st March 2022.

FINANCIAL SUMMARY

Rs. In Lakhs

Sl No	Financial Highlights	2021-22	2020-21
1	Gross Revenue	7002.53	8870
2	Gross expenses	4390.18	7312
	Profit before tax	2612.34	1558
3	Add-Prior period Adjustments	(13.81)	14
	Prior before tax including Prior Period Adjustments	2598.53	1572
4	Extra-Ordinary Items	(473.37)	-
	Profit for the year before Tax	2125.15	1572
5	Less: Tax Provisions	510	400
6	Add/Less: Deferred tax & Other tax adjustment	73.54	41
	Profit after tax including prior year adjustment	1541.62	1213

HUMAN RESOURCE

Your company has always believed that human resource is the most important resource and continues to work for its development. The functioning and activities of different personnel were aligned to company's business objectives. The ongoing thrust on rationalization of manpower with focus on proper utilization. The manpower strength as on 31st March 2022 was 85 comprising 64 Men and 21 Women. The proportion of SC / ST employees constituted 42% (SC 27 & ST 09). 02 persons are on deputation from the Government of Karnataka and 02 persons have gone on deputation from KSSIDC to other organizations. Your Company has been extending the benefits available to its employee under Payment of Gratuity Act 1972 and other such beneficial legislations.

PARTICULARS REGARDING CONSERVATION OF ENERGY, TECHNOLOGY ABSORPTION AND FOREIGN EXCHANGE EARNINGS AND EXPENDITURE.

The Company has no manufacturing activity. Hence, the Company has no remarks on the above aspects.

REVIEW OF BUSINESS OPERATIONS AND FUTURE PROSPECTS:

Your Directors are optimistic about company's business and hopeful of better performance with increased revenue in next year. There was no change in the nature of business of company.

DIVIDEND

Your Directors are pleased to recommend Dividend at 30% of Post Tax profit.

MATERIAL CHANGES AND COMMITMENT IF ANY AFFECTING THE FINANCIAL POSITION OF THE COMPANY OCCURRED BETWEEN THE END OF THE FINANCIAL YEAR TO WHICH THIS FINANCIAL STATEMENTS RELATE AND THE DATE OF THE REPORT

No material changes and commitments affecting the financial position of the Company occurred between the end of the financial year to which this financial statements relate on the date of this report

CONSERVATION OF ENERGY, TECHNOLOGY ABSORPTION, FOREIGN EXCHANGE EARNINGS AND OUTGO:

The Company has no manufacturing activity. Hence, the Company has no remarks on the above aspects. There was no technology absorption. The Corporation has no foreign exchange earnings and there is no foreign exchange outgo in pursuant to section 134(m) of the Companies Act, 2013.

STATEMENT CONCERNING DEVELOPMENT AND IMPLEMENTATION OF RISK MANAGEMENT POLICY OF THE COMPANY:

The Company does not have any Risk Management Policy as the elements of risk threatening the Company's existence are very minimal.

DETAILS OF POLICY DEVELOPED AND IMPLEMENTED BY THE COMPANY ON ITS CORPORATE SOCIAL RESPONSIBILITY INITIATIVES:

The Company has developed and implemented any Corporate Social Responsibility initiatives as per the provisions of companies act.

The Company has constituted a CSR Committee consisting of three directors as under:

1. Managing Director, KSSIDC
2. President, KASSIA
3. MSME, Director

The Annual Report on CSR has been provided separately as annexure along with this report.

PARTICULARS OF LOANS, GUARANTEES OR INVESTMENTS MADE UNDER SECTION 186 OF THE COMPANIES ACT, 2013:

There were no loans, guarantees or investments made by the Company under Section 186 of the Companies Act, 2013 during the year under review and hence the said provision is not applicable

PARTICULARS OF CONTRACTS OR ARRANGEMENTS MADE WITH RELATED PARTIES:

There is no contract or arrangements entered into by the Company with related parties referred to in sub-section (1) of section 188 of the Companies Act, 2013.

EXPLANATION OR COMMENTS ON QUALIFICATIONS, RESERVATIONS OR ADVERSE REMARKS OR DISCLAIMERS MADE BY THE AUDITORS AND THE PRACTICING COMPANY SECRETARY IN THEIR REPORTS:

The qualifications, reservations or adverse remarks made by the Auditors in their report has been addressed in the addendum which is annexed to this report.

The provisions relating to submission of Secretarial Audit Report is not applicable to the Company.

COMPANY'S POLICY RELATING TO DIRECTORS APPOINTMENT, PAYMENT OF REMUNERATION AND DISCHARGE OF THEIR DUTIES:

Since the Corporation is the Government Company pursuant to Section 2(45) of the Companies Act, 2013, the appointment of Directors and Key Managerial Personnel is as per Government Notification and Remuneration paid to such appointed Directors and Key Managerial Personnel is as per the Grade fixed by the appointing authority.

ANNUAL RETURN:

The extracts of Annual Return can be viewed on the Company website www.kssidc.co.in

NUMBER OF BOARD MEETINGS CONDUCTED DURING THE YEAR UNDER REVIEW:

The Company has conducted 03 Board meetings during the financial year i.e. 18.11.2021, 28.12.2021 and 24.03.2022

DIRECTORS RESPONSIBILITY STATEMENT

In accordance with the provisions of Section 134(5) of the Companies Act, 2013 the Board hereby submit its responsibility Statement:

- (a) In the preparation of the annual accounts, the applicable accounting standards had been followed along with proper explanation relating to material departures;
- (b) The directors had selected such accounting policies and applied them consistently and made judgements and estimates that are reasonable and prudent so as to give a true and fair view of the state of affairs of the company at the end of the financial year and of the profit and loss of the company for that period;
- (c) The directors had taken proper and sufficient care for the maintenance of adequate accounting records in accordance with the provisions of this Act for safeguarding the assets of the company and for preventing and detecting fraud and other irregularities;
- (d) The directors had prepared the annual accounts on a going concern basis;
- (e) The Company being unlisted, sub clause (e) of section 134(3) of the Companies Act, 2013 pertaining to laying down internal financial controls is not applicable to the Company; and
- (f) The directors had devised proper systems to ensure compliance with the provisions of all applicable laws and that such systems were adequate and operating effectively.

SUBSIDIARIES, JOINT VENTURES AND ASSOCIATE COMPANIES:

The Company does not have any Subsidiary, Joint venture or Associate Company during the year under review.

DEPOSITS:

The Company has neither accepted nor renewed any deposits during the year under review.

DECLARATION OF INDEPENDENT DIRECTORS

The company is a government company pursuant to 2(45) of the companies act 2013 and as mentioned in company's policy relating to directors appointment, payment of remuneration and discharge of their duties the appointment of Directors and Key Managerial Personnel is as per Government Notification and Remuneration paid to such appointed Directors and Key Managerial Personnel is as per the Grade fixed by the appointing authority. The company has written a letter to government for appointing independent director to the board and awaiting the government approval.

DIRECTORS:

Board of Directors from 01.04.2021 to 31.03.2022 is as follows

Sl. No	Name of Director	Designation	Incoming Date	Outgoing Date
1	Sri Kalakappa Gurushanthappa Bandi	Chairman	28.07.2020	-
2	Sri S Dattatri Bin Suryanarayana	Vice Chairman	08.10.2020	-
3	Sri Pankaj Kumar Pandey, I.A.S	Nominee Director	31.03.2021	-
4	Smt Sathyabhama C, I.A.S	Managing Director	15.03.2021	-
5	Sri Ram Prasath Manohar, I.A.S	Nominee Director	15.03.2021	18.11.2021
6	Dr N.Shivashankara, I.A.S,	Nominee Director	20.07.2020	-
7	Sri. Shivayogi Hiremata	Nominee Director	18.02.2020	29.07.2022
8	Smt Vinotha Priya , I.A.S	Nominee Director	14.09.2020	29.07.2022
9	Sri Chandrashekarayanayak, I.A.S	Nominee Director	14.09.2020	29.07.2022
10	Sri Arasappa K B	Nominee Director	20.07.2020	18.11.2021
11	Sri G R Akadas	Nominee Director	09.10.2019	-
12	Sri S C Patil Sydhapura	Nominee Director	01.09.2020	-
13	Sri K Narayana Prasanna	Nominee Director	10.08.2020	-
14	Smt Hemalatha C	Nominee Director	06.08.2020	-
15	Sri Mohan Raj K P	Nominee Director	18.11.2021	24.03.2022
16	Dr Ravi M R, I.A.S	Nominee Director	24.03.2022	-
17	Sri Shashidhara P	Nominee Director	28.12.2021	-

Board of Directors of KSSIDC as on 26.09.2022 is as follows

Sl No	Name of the Director	Designation
1	Sri Kalakappa Gurushanthappa Bandi	Chairman
2	Sri Pankaj Kumar Pandey, I.A.S	Nominee Director
3	Dr Ravi M R, I.A.S	Nominee Director

Sl No	Name of the Director	Designation
4	Smt. Sathyabhama, I.A.S	Nominee Director
5	Sri Girish R, I.AS	Nominee Director
6	Sri Nitish K, I.A.S	Nominee Director
7	Sri S J Somashekar , I.A.S	Managing Director
8	Sri Akadas B R	Nominee Director
9	Sri S C Patil	Nominee Director
10	Sri K Narayana Prasanna	Nominee Director
11	Sri V Govindaraju	Nominee Director
12	Sri Narasimhamurthy K N	Nominee Director

ADEQUACY OF INTERNAL FINANCIAL CONTROLS WITH REFERENCE TO FINANCIAL STATEMENTS:

The company has in place adequate systems of internal control to ensure compliance with policies and procedures. Internal Audit of all the zonal offices/branch offices of the company is regularly carried out to review the internal control systems. The Internal Audit Reports along with implementation and recommendations contained therein are constantly reviewed by the Audit Committee of the Board.

STATUTORY AUDITORS:

The Comptroller and Auditor General of India appointed M/s. Ram Raj &co., Chartered Accountants, Bangalore as Statutory Auditors of the Company for the year 2021-22. The Report of Auditors has been annexed as Addendum along with this report.

DISCLOSURE OF COMPOSITION OF AUDIT COMMITTEE AND PROVIDING VIGIL MECHANISM

The Company has constituted the Audit Committee consisting of three directors as under:

1. Secretary to Government, Commerce and Industries
2. MD KSSIDC Ltd
3. Director, MSMEDI, GOI
4. President, KASSIA

The Audit Committee reviews the internal control systems and Internal Audit Reports and reviews the Financial Statements of the Company.

MAINTAINENCE OF COST RECORDS AS SPECIFIED BY THE CENTRAL GOVT. UNDER SUB-SECTION-1 OF SECTION 148 OF THE COMPANIES ACT 2013:

The Provisions relating to maintenance of cost records is not applicable to this Company

COMPLIANCE WITH PROVISIONS RELATING TO THE CONSTITUTION OF INTERNAL COMPLAINTS COMMITTEE UNDER THE SEXUAL HARASMENT OF WOMEN AT WORK PLACE (PREVENTION, PROHIBITION AND REDRESAL) ACT, 2013.

In accordance with the provisions of the Internal Complaints Committee (Prevention, Prohibition and Elimination) Act, 2013 (14 of 2013) in order to prevent women's sexual harassment at workplace.

The following officers/ employees are appointed as chairman and member of the committee:

1. Mrs. T. Lakshmiddevamma – President
2. Mrs K. Sulochanadevi - Member
3. Mrs P. M. Uma – Awake, Member

The Company is committed for safety of women Employees and complaints from the company's women employees will be taken up and addressed on timely basis.

SHARES:

During the year under review, the company has undertaken following transactions:

Increase in Share Capital	Buy Back of Securities	Sweat Equity	Bonus Shares	Employees Stock Option Plan
Nil	Nil	Nil	Nil	Nil

DETAILS OF SIGNIFICANT AND MATERIAL ORDERS PASSED BY THE REGULATORS, COURTS AND TRIBUNALS:

No significant and material order has been passed by the regulators, courts, tribunals impacting the going concern status and Company's operations in future.

MAINTENANCE OF COST RECORDS AS SPECIFIED BY THE CENTRAL GOVERNMENT UNDER SUB-SECTION (1) OF SECTION 148 OF THE COMPANIES ACT, 2013

The Company is not required to maintain cost records specified by the Central Government under sub section (1) of the Section 148 of the Companies Act, 2013 and the same is being maintained

DETAILS OF APPLICATION / ANY PROCEEDING PENDING UNDER THE INSOLVENCY AND BANKRUPTCY CODE, 2016

Neither any application was made nor any proceeding pending under the Insolvency and Bankruptcy Code, 2016 (31 of 2016) during the financial year.

DETAILS OF DIFFERENCE BETWEEN AMOUNT OF THE VALUATION DONE AT THE TIME OF ONE TIME SETTLEMENT AND THE VALUATION DONE WHILE TAKING LOAN FROM THE BANKS OR FINANCIAL INSTITUTIONS ALONG WITH THE REASONS THEREOF

As Company has not done any one time settlement during the year under review hence no disclosure is required.

ACKNOWLEDGEMENTS

Your Directors place on record their sincere thanks to Bankers, Business Associates, Consultants, and various Government Authorities for their continued support extended to your Companies activities during the year under review. Your Directors also acknowledges gratefully to the shareholders for their support and confidence reposed on your Company.

For and on Behalf of Board of Directors
Karnataka State Small Industries Development Corporation Limited

Somashekar S J, I.A.S
Managing Director
DIN-

Pankaj Kumar Pandey, I.A.S
Secretary to Govt (C&I) & Director
DIN-03376149

Date:

Place: Bangalore

ANNUAL REPORT ON CORPORATE SOCIAL RESPONSIBILITY (CSR) ACTIVITIES

{Pursuant to Section 135 of the Companies Act, 2013, and Companies (Corporate Social Responsibility Policy) Rules 2014}

1. Brief outline on CSR Policy of the Company.

Pursuant to the provisions of Section 135 of the Companies Act, 2013 and the Companies (Corporate Social Responsibility) Rules, 2014, the Company has framed the Policy on CSR Activities. The programmes initiated are taken up in line with Schedule-VII of the Companies Act, 2013 which are duly incorporated in CSR Policy and forms the Guiding Principle for all our programmes. The Corporate Social Responsibility Policy of the Company is posted on the Company's website, www.kssidc.co.in

2. Composition of CSR Committee:

Sl No	Name/ Designation of the Director	Designation/ Nature of Directorship	Number of Meetings of CSR Committee held during the year	Number of meetings of CSR Committee attended during the year
1	Managing Director, KSSIDC	Chairman	1	1
2	President, KASSIA	Member	1	1
3	MSME Director	Member	1	1

3. Provide the web-link where Composition of CSR committee, CSR Policy and CSR projects approved by the board are disclosed on the website of the company.

For CSR Committee: http://www.kssidc.co.in/doc/csr_09062022.pdf

For CSR Policy : http://www.kssidc.co.in/doc/csr_09062022.pdf

For CSR Projects: http://www.kssidc.co.in/doc/csr_09062022.pdf

4. Provide the details of Impact assessment of CSR projects carried out in pursuance of sub-rule (3) of rule 8 of the Companies (Corporate Social responsibility Policy) Rules, 2014, if applicable (attach the report).

The Impact assessment on CSR projects is not applicable for the company as the company does not have an CSR obligation of Rs 10 Crores or more in the three immediately preceding financial years

5. Details of the amount available for set off in pursuance of sub-rule (3) of rule 7 of the Companies (Corporate Social responsibility Policy) Rules, 2014 and amount required for set off for the financial year, if any.

Sl. No.	Financial Year	Amount available for set-off from preceding financial years (in Rs)	Amount required to be set-off for the financial year, if any (in Rs)
1	-	-	-
2	-	-	-
	Total	-	-

6. Average net profit of the company as per section 135(5).- Rs. 9,70,54,563/-
7. (a) Two percent of average net profit of the company as per section 135(5) -19,41,091/-.
- (b) Surplus arising out of the CSR projects or programmes or activities of the previous financial years.- Nil
- (c) Amount required to be set off for the financial year, if any- Nil
- (d) Total CSR obligation for the financial year (7a+7b-7c).- 19,41,091/-(Spent on Chief Minister Relief Fund(Preventive Health Care)
8. (a) CSR amount spent or unspent for the financial year:

Total Amount Spent for the Financial Year. (in Rs.)	Amount Unspent (in Rs.)				
	Total Amount transferred to Unspent CSR Account as per section 135(6).		Amount transferred to any fund specified under Schedule VII as per second proviso to section 135(5).		
	Amount.	Date of transfer.	Name of the Fund	Amount.	Date of transfer.
20,00,000	-	-	-	-	-

- (b) Details of CSR amount spent against ongoing projects for the financial year:

(1)	(2)	(3)	(4)	(5)		(6)	(7)	(8)	(9)	(10)	(11)	
Sl. No.	Name of the Project.	Item from the list of activities in Schedule VII to the Act.	Local area (Yes/No).	Location of the project.		Project duration.	Amount allocated for the project (in Rs.).	Amount spent in the current financial Year (in Rs.).	Amount transferred to Unspent CSR Account for the project as per Section 135(6) (in Rs.).	Mode of Implementation - Direct (Yes/No).	Mode of Implementation - Through Implementing Agency	
				State.	District.						Name	CSR Registration number.
1.	-	-	-	-	-	-	-	-	-	-	-	-
2.	-	-	-	-	-	-	-	-	-	-	-	-
3.	-	-	-	-	-	-	-	-	-	-	-	-
	Total	-	-	-	-	-	-	-	-	-	-	-

(c) Details of CSR amount spent against other than ongoing projects for the financial year:

(1) Sl. No.	(2) Name of the Project	(3) Item from the list of activities in schedule VII to the Act.	(4) Local area (Yes/No).	(5) Location of the project.		(6) Amount spent for the project (in Rs.).	(7) Mode of implementation - Direct (Yes/No).	(8) Mode of implementation- Through implementing agency.	
				State.	District.			Name.	CSR registration number.
1.	-	-	-	-	-	-	-	-	-
2.	-	-	-	-	-	-	-	-	-
3.	-	-	-	-	-	-	-	-	-
	Total	-	-	-	-	-	-	-	-

(d) Amount spent in Administrative Overheads- Nil

(e) Amount spent on Impact Assessment, if applicable- Nil

(f) Total amount spent for the Financial Year (8b+8c+8d+8e)- 20,00,000/-

(g) Excess amount for set off, if any- 58,909/-

Sl. No.	Particular	Amount (in Rs.)
(i)	Two percent of average net profit of the company as per section 135(5)	19,41,091/-
(ii)	Total amount spent for the Financial Year	20,00,000/-
(iii)	Excess amount spent for the financial year [(ii)-(i)]	58,909/-
(iv)	Surplus arising out of the CSR projects or programmes or activities of the previous financial years, if any	-
(v)	Amount available for set off in succeeding financial years [(iii)-(iv)]	58,909/-

9. (a) Details of Unspent CSR amount for the preceding three financial years:

Sl. No.	Preceding Financial Year.	Amount transferred to Unspent CSR Account under section 135 (6) (in Rs.)	Amount spent in the reporting Financial Year (in Rs.).	Amount transferred to any fund specified under Schedule VII as per section 135(6), if any.			Amount remaining to be spent in succeeding financial years. (in Rs.)
				Name of the Fund	Amount (in Rs.).	Date of transfer.	
1.	-	-	-	-	-	-	-
2.	-	-	-	-	-	-	-
3.	-	-	-	-	-	-	-
	Total						

- (b) Details of CSR amount spent in the financial year for ongoing projects of the preceding financial year(s):

(1)	(2)	(3)	(4)	(5)	(6)	(7)	(8)	(9)
Sl. No.	Project ID.	Name of the Project.	Financial Year in which the project was commenced.	Project duration.	Total amount allocated for the project (in Rs.).	Amount spent on the project in the reporting Financial Year (in Rs.).	Cumulative amount spent at the end of reporting Financial Year. (in Rs.)	Status of the project - Completed /Ongoing.
1	-	-	-	-	-	-	-	-
2	-	-	-	-	-	-	-	-
3	-	-	-	-	-	-	-	-
	Total							

10. In case of creation or acquisition of capital asset, furnish the details relating to the asset so created or acquired through CSR spent in the financial year
(asset-wise details).

Date of creation or acquisition of the capital asset(s)	Not Applicable
Amount of CSR spent for creation or acquisition of capital asset.	Not Applicable
Details of the entity or public authority or beneficiary under whose name such capital asset is registered, their address etc.	Not Applicable
Provide details of the capital asset(s) created or acquired (including complete address and location of the capital asset).	Not Applicable

11. Specify the reason(s), if the company has failed to spend two per cent of the average net profit as per section 135(5).- Nil

Sd/-
(Managing Director)

Sd/-
(Chairman CSR Committee)

ADDENDUM TO THE DIRECTORS REPORT

REPLIES TO THE OBSERVATION MADE BY THE STATUTORY AUDITORS IN THEIR REPORT DATED 29-07-2022 TO THE SHARE HOLDERS ON THE ACCOUNTS OF KARNATAKA STATE SMALL INDUSTRIES DEVELOPMENT CORPORATION LIMITED FOR THE YEAR ENDED 31ST MARCH, 2022.

1. **Loan from GOK under VISHWA Scheme (Audit-para-1):** As at 31-03-2022 Loan amount of Rs.1264.63 lakhs is payable to GOK. As against this there is a claim by the Company for adjustment of dues from Government. A letter has been addressed on 21.06.2022 to Secretary to Government (MSMED & Mines) to adjust Rs.719.24 lakhs towards Rental subsidy on account of the Rent at Rs 0.50 per sq ft receivable and Rs 236.09 lakhs towards Rental dues from Coir Federation and Coir Corporation and Rs 325.50 lakhs towards sale proceeds of sheds from Coir Development Corporation and Federation. The confirmation by GOK and specific Government Orders are awaited and there is no response from GOK.
2. **Balance confirmation from term liabilities / trade payables / other current liabilities / receivables / loans / advances (Audit-para-2):** From the suppliers of Raw materials the statement of Accounts has been obtained and the same is considered as confirmation. As regards old accounts and the non performing accounts are being identified and action being taken to consider them as age old accounts and credit balances are being considered as income in phased manner. There are no loans except VISHWA loan from GOK.
3. **Government Grants (Audit-para-3):** The unspent balances from old Grants to the extent of Rs.421.85 lakhs and Infra-subsidy/Ambedkar-centenary-Grant of Rs. 74.26 lakhs are to be refundable to respective Government Departments or adjustable to other projects in hands. Engineering Department has been requested to look into the matter and also in the mean time efforts are being made to upload the information to Avalokana Website to get the Head of Account to recredit the same.
4. **Balance of Rs.1059.00 lakhs related to Grants for Construction -SCP/TSP Scheme (Audit-para-4):** As the land was not made available for construction at Bykampady and Chikkahosalli and the land is being identified and the running work-bills have not been submitted and hence there is delay in accounting the construction expenditure and there is balance unutilized. The Final work Bills for Humnabad are yet to be received. In I phase, Rates have been quoted below the Tender. For these reasons the Grants amounts have not been spent and to be accounted at the earliest.
5. **Trade Deposits (Non-Current Rs 58,90,06,272/- & Current Rs 23,43,54,951/- (Audit. para. 5) :** This includes the following and for which remarks of the company to the observation is as follows::
 - (i) **EMD of Rs 22,50,15,170/- (082/8888) :** From 2017-2018 on wards Industrial Estate wise / Allottees wise General Ledger accounts have been maintained in the ERP software.. For the earlier period the EMD accounts is in GL 082/8888 which has a balance of Rs 225015170/- as on 31.03.2022. As and when Allotments are made and Files received from Branches necessary adjustments would be made. However, as suggested by the Audit, reconciliation will be carried out.
 - (ii) **Advance from Allottees: Rs 89666311/-(082/9998) :** As and when Allotments are made and Files received from Branches necessary adjustments would be made. The sheds/plots allotted are under

lease period of 6/10 years and further, the company has introduced Restoration Policy for 2500 units. After collection all the information, the EMD deposits will be adjusted to the cost of the sheds/plots. However, as suggested by the Audit, reconciliation will be carried out

- (iii) **Demand Survey Account: Rs 14513926/-(082/9999)** : At the time of formation of the new Industrial Estate for immediate allotment of plots which are proposed to be formed, Demand Survey is conducted and the prescribed Fee is collected from the interested Entrepreneurs. After the Allotments the Fee is adjusted to price of the sheds/plots. For unsuccessful applicants the Fee collected will be refunded.
- (iv) **Contractor Tender Deposits of Rs 3335709/-(362/777/8888/9999)** : Based on the claims made by the Contractor the Tender Deposits will be adjusted. However, as suggested by the Audit, reconciliation will be carried out.
- (v) **Contractor Reserve General Account Rs 2353172/- (366)**: These amounts recovered from the Contractors for the violation of terms and conditions of the Contracts. The Reserve amounts will be adjusted in the Final Bills or as and when the claims made by the contractors which depends upon recommendation from Engineering Department.. However, as suggested by the Audit, reconciliation will be carried out.

There are running accounts under the Account-Group-Head Contractor-Tender-Deposits and Contractor-Reserve-General Account. The efforts will be made to identify the age old balances which are beyond 10 years and after necessary identification, action will be taken to treat them as Income for the Company. Any action in this regard is subject to confirmation from Engineering Department.

6. **Reconciliation for all immovable properties either in the form of Fixed Assets or Current Assets to identify Property Tax Liability (Audit-para-6)**: As suggested by the Auditors a review is being made in every Financial Year and appropriate action is being taken for payment of property tax based on the demands made by BBMP/ Local Authorities. However instructions have been issued to Branch officers to approach the BBMP/local authorities concerned and to make proper assessment of the payment of Property Tax failing which responsibility will be fixed to the branch officers to adhere to instructions for payment of property tax on yearly basis without fail.
7. **Advances from Allottees Industrial Estate – Liabilities (Audit-para-7)**: The Company has consistently followed that the advances received from the Allottees for allotment plots on closing of Accounts for any FY at the rate of 70% of the advance received which is treated as non-current and 30% is treated as current based on the earlier accounting. As per the accounting policy of the company recognition of revenue is based on as and when the sale deed is registered, though the lease periods are lapsed and the advance amounts received are non-refundable. As per the present accounting policy in practice the possession of the land / shed will be with the allottees and hence unless the sale deed is executed the company is not recognizing the revenue for the plots. The views of the Audit is for treating amount received from the allottees where the lease period is completed, revenue to be recognized as per the AS9 since the advance collected is not refundable. For these reasons and to avoid objection by the Audit, the company has provided RESTORATION POLICY to around 2500 allottees, resultant of which the company expects sale deeds to be executed in the subsequent year which would overcome the Audit objection.

8. **The company is not following accrual system of accounting for the following (Audit-para-8):** Accounting Policies used in the preparation and presentation of Financial Statements are made in accordance with prudence and substance over form and materiality prescribed in AS-1 in respect of the following cases in view of uncertainties of future events; profits are not anticipated but recognized only when earned, though not necessarily in cash. The company is following the cash accounting system consistently for the following:
1. Accounting of water charges received from the allottees in Industrial Estates
 2. Premium paid on the insurance cover of the Assets of the Company including current assets.
 3. Custodian Charges received from KSFC in respect of sheds seized by them.
 4. Stamp Duty charges collected from the Allottees which are to be adjusted with the future stamp duty charges payable or already paid for purchase of Land.
 5. Interest Income in respect of Industrial Sheds / Plots allotted under Lease-cum-sale scheme is recognized on cash basis.
 6. In respect of expenditure incurred on drawing of power lines and the other amounts paid to ESCOMs are accounted as revenue expenditure in books, as the Assets created out of these expenditure are to be transferred at free of cost to such ESCOMs. Any recovery made from allottees on this account, similarly are accounted as revenue income in that year.
 7. Apart from actual expenditure incurred and accounted, the additional expenditure incurred on annual repairs, work-in-progress and completed works under various schemes are accounted to the extent actually completed and certified by the Engineering Department as on the date of Balance Sheet though paid subsequent to the date of Balance Sheet.
 8. No provision is made in respect of the claims (both Income and Expenditure) of a value below Rs.10000/- received after 31st May of subsequent year.
 9. Sale of Industrial sheds allotted and possession given prior to 1.4.2001 and sale of plots (Land) is accounted in the year in which sale deeds are executed and registered.
 10. In respect of Industrial sheds/plots indicated, though the possession of the Industrial sheds/plots under the lease-cum-sale scheme have been delivered to allottees under the lease-cum-sale agreement, the same are continued to be shown as stock in trade until the execution and registration of the sale deeds.
 11. Terminal incomes if any, arising on account of seized sheds where no disputes are pending from ex-allottees are recognized on their re-allotment.
 12. Values recoverable in respect of infrastructure relating to the sheds and plots sold is recognised at the rates specified by the Board of Directors from time to time.
 13. In view of RRC issued, uncertainty in Rent collections, defaults in payment from Allottees of Sheds since Rent and other incomes are in disputes they are recognised on actual receipt basis.

9. Valuation of Inventory (Audit-para-9):

- i) The views of the Audit are that in certain cases absorbed cost of sales the sale value is lesser than the cost. It is imperative and necessary that the company values its Inventory cost individually against the market or realizable value and carrying cost should be maintained at cost or market price whichever is lower. On this the company's remarks is that there is an accounting policy in respect of Infrastructure provided in various Industrial Estates (other than expenditure on drawing of power lines) the same is treated as work-in-progress and the expenditure for the entire state is considered for purposes of valuation and shown in the Current Asset under Inventories – Industrial Estate Property and work-in-progress. As providing of infrastructure is a continuous process, expenditure incurred during the year is added to the value. As infrastructure expenditure is incurred in the phased manner in certain Estates consequent on recovery may indicate over absorption pending further expenditure to be incurred on Infrastructure in future.
- ii) In respect of Industrial sheds/plots indicated, though the possession of the Industrial sheds/plots under the lease-cum-sale scheme have been delivered to allottees under the lease-cum-sale agreement, the same are continued to be shown as stock in trade until the execution and registration of the sale deeds.
- iii) Periodical updating and verification of its records by obtaining latest EC/Katha/RTC/EC is being done by land Department.
- iv) Out of Land A/c, as per GOK vide order number CI9CS2017 dated 28.12.2007 KIADB needs to execute pending 69 absolute sale deed in favour of KSSIDC as on 31.03.2022. The issue has been discussed with the CEO KIADB and Managing Director KSSIDC in the presence of officers of KIADB and KSSIDC and KIADB was requested to expedite the issue at the earliest. KIADB instructed the concerned officers to take immediate action and to resolve the issue on priority.
- v) In respect of Industrial sheds/plots indicated, though the possession of the Industrial sheds/plots under the lease-cum-sale scheme have been delivered to allottees under the lease-cum-sale agreement, the same are continued to be shown as stock in trade until the execution and registration of the sale deeds.

10. Provision for the flats seized by the Financial Institutions (Audit-para-10): The value shown under Note 11(2c) includes value of Rs 31.54 lakhs (PY Rs 31.54 lakhs) being the value of flats / sheds seized by institutions other than Karnataka State Financial Corporation (KSFC). The company has entered into MOU with KSFC for dealing such seizures made by KSFC. Provision has not been made as the Flats have been considered as vacant and in stock and the Industrial Estate Department will take over possession of the Flats from the financial Institution.

11. Recognition of Provision on percentage basis for doubtful debts under Trade receivables (Audit-para-11): For dues from HPS & others and HPS Court cases the provision for doubtful debts has been made at 80% considering them as disputed and considered good for the reason that in those cases the sale deeds have not been executed and hopeful of recovering the arrears/ dues. Further, the company is following percentage method consistently for providing doubtful debts on account Rent and HP Installments.

- 12. Assets under Annuity-Loans (Audit-para-12):** The Company has sold its sheds under Annuity scheme from the year 2001 onwards. The sale is recognized on allotment of sheds and the annuity receivables under installments are shown in the balance sheet. As many of the agreements the annuity period is completed and the installments are long overdue a review and reconciliation will be carried out and confirmation of balance will be obtained through Branch offices which will be depend upon ERP Demand Notice. Appropriate action is being taken for collection of arrears and also current period installments.
- 13. Land and Partly completed building at Madikeri valuing Rs 1,35,90,292/- under current assets (Audit-para-13):** After computation of actual cost of the building with current market rate the proposals are initiated to allot the building and land to interested sectors..
- 14. An amount of Rs.1025.14 lakhs for various lands which are outstanding(Audit-para-14):**
- i) The Company has paid Rs. 776.81 lakhs to Government for Land acquisition at Sriramanahalli and Chikkahosalli. Several letters have been addressed to DC under intimation to Government to refund the amounts or to allot alternate land. The matter is being further pursued at Government level and Revenue department for early resolving the issue.
 - ii) An amount of Rs 20.98 lakhs paid to land at Hanagal. In a meeting held on 03.03.2022 between KIADB and KSSIDC it was informed that refund will be arranged at the earliest. The matter is being pursued.
 - iii) 1. Vasanthanarasapur - 172.02 lakhs -In meeting held on 03-03-2022 between KIADB and KSSIDC it was informed that the amount will be adjusted for futhure land acquisition. 2. A land - 2.80 lakhs - land being inspected and matter being pursued. 3. kapanur - Rs.0.05 lakhs - possession under process 4.Chittapura-52.46 lakhs - acquisition of 2.02 acres of land for approach road and possession is under process.
- 15. Rent from Sheds/Land (Audit-para-15):** The Company is recognizing Rent on demand/accrual basis for all the Sheds/land including Sheds classified under properties of Government. For the improvement in collection of Rent from the defaulters and the up-dating of rental agreements and other related records Industrial Estate Department is being informed to exercise the control mechanism and to fix up the responsibilities for collection of Rent/Arrears, Penal Interest, Water Charges and Service Charges.
- 16. KIADB - Ullarthy Kaval Deposit of Rs.3.12 crores (Audit-para-16):** An amount of Rs 312.50 lakhs received from KIADB for 125 acres of land of KSSIDC in challakere Taluk, Thalaku Hobli, Ullarthykaval has been accounted under Trade Deposits-Current Liabilities. Further, as against this Deposit, KSSIDC has transferred 95.67 acres of undeveloped land vide Possession Certificate dated 12.04.2022 to KIADB for formation of LED Light Manufacturing Cluster. For the said land necessary adjustment of Inventory / Sales is yet to be carried out which is subject to ascertainment of Values during the subsequent financial year.
- 17. Ex-gratia provided in Books of accounts & balance as on 31st March 2022 of Rs.2,38,74,160/- & provision of Rs.15,70,800/- for FY 2021-2022(Audit-para-17):** This is as per Bonus Act/Min wages Act and also decision of the Management and there is no Funds earmarked on FY basis. The unpaid since 2013-2014 amounts to Rs 23874160/-. The Provision made based on the approval from the Board while approving the Final Accounts and release of Amounts depends on the approval from the GOK and releases are made in the year in which approval from the Government is received.



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

INDEPENDENT AUDITOR'S REPORT

To

The Members of KARANTAKA STATE SMALL INDUSTRIES DEVELOPMENT CORPORATION LIMITED

Report on the Standalone Financial Statements

Qualified Opinion

1. We have audited the accompanying standalone financial statements of **M/s Karnataka State Small Industries Development Corporation Limited**, which comprises the Balance Sheet as at March 31, 2022, the statement of Profit and Loss, and the statement of Cash Flows for the year then ended and notes to the financial statements, including a summary of significant accounting policies and other explanatory information (hereinafter referred to as “Standalone Financial Statements”).
2. In our opinion and to the best of our information and according to the explanations given to us, except for the effects of the matter described in the “Basis for Qualified Opinion” section of our report, the aforesaid financial statements give the information required by the Act in the manner so required and give a true and fair view in conformity with the accounting principles generally accepted in India, of the state of affairs of the Company as at March 31st, 2022 and its Profit, and its Cash Flows for the year ended on that date.

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

Basis for Qualified Opinion

3. We conducted our audit in accordance with Standards on Auditing (SAs) specified under section 143(10) of the Companies Act, 2013. Our responsibilities under those Standards are further described in the Auditor's Responsibilities for the Audit of the Financial Statements section of our report. We are independent of the company, in accordance with the Code of Ethics, issued by the Institute of Chartered Accountants of India, together with the ethical requirements, that are relevant to our audit of the financial statements under the provisions of the Companies Act, 2013 and we have fulfilled our other ethical responsibilities in accordance with these requirements and the ICAI's Code of Ethics. We believe that the audit evidence, we have obtained, is sufficient and appropriate to provide a basis for our qualified opinion as stated in **"Annexure-A"** on the Standalone Financial Statements.

Key Audit Matters

4. Key audit matters are those matters that, in our professional judgment, were of most significance in our audit of the financial statements of the current period, except for the matter described in the Basis for Qualified (Adverse) Opinion Section, we have determined that there are no key audit matters to communicate in our report and we do not provide a separate opinion on these matters.

Information Other than the Financial Statements and Auditor's Report Thereon

5. The company's Board of Directors is responsible for the other information. The other information comprises the information included in the Management Discussion and Analysis, Board's Report including Annexure to Board's Report, Business Responsibility Report, Corporate Governance and Shareholder's Information, but does not include the standalone financial statements and our auditor's report thereon.



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

Our opinion on the financial statements does not cover the other information and we do not express any form of assurance conclusion thereon.

In connection with our audit of the standalone financial statements, our responsibility is to read the other information identified above when it becomes available and in doing so, consider whether the other information is materially inconsistent with the financial statements or our knowledge obtained in the audit or otherwise appears to be materially misstated. If, based on the work we have performed, we conclude that there is a material misstatement of this other information; we are required to report that fact. As described in the Basis for Qualified Opinion section above, we are unable to conclude whether or not the other information is materially misstated with respect to this matter.

Responsibility of Management for the Standalone Financial Statements

6. The Company's Board of Directors is responsible for the matters stated in section 134(5) of the Companies Act, 2013 ("the Act") with respect to the preparation of these standalone financial statements that give a true and fair view of the financial position, financial performance, changes in equity and cash flows of the Company in accordance with the accounting principles generally accepted in India, including the accounting Standards specified under section 133 of the Act. This responsibility also includes maintenance of adequate accounting records in accordance with the provisions of the Act for safeguarding of the assets of the Company and for preventing and detecting frauds and other irregularities; selection and application of appropriate implementation and maintenance of accounting policies; making judgments and estimates that are reasonable and prudent; and design, implementation and maintenance of adequate internal financial controls, that were operating effectively for ensuring the accuracy and completeness of the accounting records, relevant to the preparation and presentation of the financial statement that give a true and fair view and are free from material misstatement, whether due to fraud or error.

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

-
7. In preparing the financial statements, management is responsible for assessing the Company's ability to continue as a going concern, disclosing, as applicable, matters related to going concern and using the going concern basis of accounting unless management either intends to liquidate the Company or to cease operations, or has no realistic alternative but to do so. Board of Directors are also responsible for overseeing the company's financial reporting process.

Auditor's Responsibility for the Audit of the Standalone Financial Statements

8. Our objectives are to obtain reasonable assurance about whether the financial statements as a whole are free from material misstatement, whether due to fraud or error, and to issue an auditor's report that includes our opinion. Reasonable assurance is a high level of assurance, but is not a guarantee that an audit conducted in accordance with SAs will always detect a material misstatement when it exists. Misstatements can arise from fraud or error and are considered material if, individually or in the aggregate, they could reasonably be expected to influence the economic decisions of users taken on the basis of these financial statements.

As part of an audit in accordance with SAs, we exercise professional judgment and maintain professional scepticism throughout the audit. We also:

- Identify and assess the risks of material misstatement of the financial statements, whether due to fraud or error, design and perform audit procedures responsive to those risks, and obtain audit evidence that is sufficient and appropriate to provide a basis for our opinion. The risk of not detecting a material misstatement resulting from fraud is higher than for one resulting from error, as fraud may involve collusion, forgery, intentional omissions, misrepresentations, or the override of internal control.



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

-
- Obtain an understanding of internal control relevant to the audit in order to design audit procedures that are appropriate in the circumstances. Under section 143(3)(I) of the Companies Act, 2013, we are also responsible for expressing our opinion on whether the has adequate internal financial controls system in place and the operating effectiveness of such controls.
 - Evaluate the appropriateness of accounting policies used and the reasonableness of accounting estimates and related disclosures made by management.
 - Conclude on the appropriateness of management's use of the going concern basis of accounting and, based on the audit evidence obtained, whether a material uncertainty exists related to events or conditions that may cast significant doubt on the company's ability to continue as a going concern. If we conclude that a material uncertainty exists, we are required to draw attention in our auditor's report to the related disclosures in the financial statements or, if such disclosures are inadequate, to modify our opinion. Our conclusions are based on the audit evidence obtained up to the date of our auditor's report. However, future events or conditions may cause the company to cease to continue as a going concern.
 - Evaluate the overall presentation, structure and content of the financial statements, including the disclosures, and whether the financial statements represent the underlying transactions and events in a manner that achieves fair presentation.

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

Materiality is the magnitude of misstatements in the financial statements that, individually or in aggregate, makes it probable that the economic decisions of a reasonably knowledgeable user of the financial statements may be influenced. We consider quantitative materiality and qualitative factors in (i) planning the scope of our audit work and in evaluating the results of our work; and (ii) to evaluate the effect of any identified misstatements in the financial statements.

We communicate with those charged with governance regarding, among other matters, the planned scope and timing of the audit and significant audit findings, including any significant deficiencies in internal control that we identify during our audit.

We also provide those charged with governance with a statement that we have complied with relevant ethical requirements regarding independence, and to communicate with them all relationships and other matters that may reasonably be thought to bear on our independence, and where applicable, related safeguards.

From the matters communicated with those charged with governance, we determine those matters that were of most significance in the audit of the financial statements of the current period and are therefore the key audit matters. We describe these matters in our auditor's report unless law or regulation precludes public disclosure about the matter or when, in extremely rare circumstances, we determine that a matter should not be communicated in our report because the adverse consequences of doing so would reasonably be expected to outweigh the public interest benefits of such communication.



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

Report on Other Legal and Regulatory Requirements

9. As required by the Companies (Auditors' Report) Order, 2020 ("The Order") issued by the Central Government of India in terms of sub-section 11 of section 143 of the Companies Act, we give in the **Annexure – B**, a statement on the matters specified in paragraph 3 and 4 of the Order, to the extent applicable.

10. As required by Section 143(3) of the Act, further to our comments in **Annexure D**, we report that:

- a) We have sought and obtained all the information and explanations which to the best of our knowledge and belief were necessary for the purposes of our audit.
- b) In our opinion, except in respect of matters referred to in **Annexure A**, proper books of account as required by law have been kept by the Company so far as it appears from our examination of those books.
- c) The Balance Sheet, the Statement of Profit and Loss and the Cash Flow Statement dealt with by this Report are in agreement with the books of account.
- d) In our opinion, except in respect of matters referred to in **Annexure A**, the aforesaid standalone financial statements comply with the Accounting Standards specified under Section 133 of the Companies Act, 2013 read with Rule 7 of Companies (Accounts) Rules, 2014
- e) As per Notification No GSR 463 (E) of Ministry of Corporate Affairs dated 05-06-2015, provisions of Section 197 as regards managerial remuneration are not applicable to the company since it is a Government Company.

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

-
- f) The provisions of Sec 143(3)(i) with respect to the adequacy of the internal financial controls with reference to financial statement of the Company and the operating effectiveness of such controls, refer to our separate report in **Annexure C**.
- g) With respect to other matters to be included in Auditor's Report in accordance with Rule 11 of the Companies (Audit and Auditors) Rules, 2020, in our opinion and to the best of our information and according to the explanations given to us:
- i) The company has disclosed the impact of pending litigations on its financial position in its financial statements – (Refer Note 33, 34 and 35) on Accounts. However, attention is also drawn to **Annexure A** and paragraphs on basis for qualified opinion stated earlier in the report.
 - ii) The Company did not have any long-term contracts including derivative contracts for which there were any material foreseeable losses.
 - iii) There were no amounts which required to be transferred by the company to the Investors' Education and Protection Fund.
 - iv) The Management has represented that, to the best of its knowledge and belief, as disclosed in the Note 38 to the standalone financial statements, no funds have been advanced or loaned or invested (either from borrowed funds or share premium or any other sources or kind of funds) by the Company to or in any other person(s) or entity(ies), including foreign entities ("Intermediaries"), with the understanding, whether recorded in writing or otherwise, that the Intermediary shall, directly or indirectly lend or invest in other persons or entities identified in any manner whatsoever by or on behalf of the Company ("Ultimate Beneficiaries") or provide any guarantee, security or the like on behalf of the Ultimate Beneficiaries.

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

- v) The Management has represented, that, to the best of its knowledge and belief, as disclosed in the note 39 to the accounts, no funds have been received by the Company from any person(s) or entity(ies), including foreign entities (“Funding Parties”), with the understanding, whether recorded in writing or otherwise, that the Company shall, directly or indirectly, lend or invest in other persons or entities identified in any manner whatsoever by or on behalf of the Funding Party (“Ultimate Beneficiaries”) or provide any guarantee, security or the like on behalf of the Ultimate Beneficiaries
- vi) Based on the audit procedures performed that have been considered reasonable and appropriate in the circumstances, nothing has come to our notice that has caused us to believe that the representations under sub-clause (i) and (ii) of Rule 11(e) contain any material mis-statement and
- vii) During the year the Company has declared or paid dividend for the Financial Year 2020-21 and for the Financial Year 2021-22, as per the information and explanations given and books and records verified by us till date no dividend is proposed / declared and paid.

11. Based on the verification of records of the company and on information and explanations given to us, we give in **Annexure D** a report on/replies to the Directions and Additional Company Specific Directions issued by the Comptroller and Auditor General of India in terms of Section 143(5) of the Act.

Place : Bangalore
Dated: 29.07.2022

For **RAMRAJ & Co.,**
Chartered Accountants
(FRN 0002839S)

CA A. Amarnatha Reddy
Partner
M No. 213102
UDIN: 22213102ANVUHZ5460

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

**KARANTAKA STATE SMALL INDUSTRIES DEVELOPMENT
CORPORATION LIMITED**

Annexure-A - Referred to in paragraph 3 of our Audit Report of Even Date

Basis for Qualified Opinion

1. The company has obtained a loan from Government of Karnataka amounting to Rs.12,98,00,000/- towards margin money for construction of sheds under Vishwa Scheme and the balance at the yearend 31.03.2022 is Rs.12,64,62,930, which is subject to confirmation of balance. Further the company collects a part of rent on such sheds constructed under Vishwa Scheme from the beneficiaries that are recognized as income to the tune Rs. 4,89,981/- on cash basis (Rs. 0.35 per square feet). The balance rent @ Rs. 0.50 per sq. ft. of Rs.35,44,200/- for the Financial Year 2021-22 and aggregate amount for all the years of Rs.7,19,24,520/- till 31.03.2022 is receivable as subsidy from the Government of Karnataka is not recognised and accounted and accordingly profit for the year is understated to an extent of Rs.35,44,200/- and Reserves and Surplus and Receivables understated to an extent of Rs.7,19,24,520/-. Refer Note no. 4, 4.1 and 4.2.
2. The company is not obtaining balance confirmations from its term liabilities / trade payables / other current liabilities / receivables / loans and advances. As there are many balances carried forward over period which requires reconciliation, the effect of the same on accounts is not ascertainable.
3. Government Grants includes unspent balances of grants received from Govt. of Karnataka on various schemes for which reasons for not spending and conditions for treatment of unspent balances are not made available and hence the effect of same on accounts is not ascertainable. Refer Note 5 – Annexure A

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

-
4. Other Long Term & Current Liabilities includes subsidies received from Govt. of Karnataka for construction of projects at various places in the state of Karnataka, which has to be passed on to entrepreneurs under subsidised schemes (SCP/TSP) towards land cost in respect of sheds allotted to an extent of Rs. 10,59,00,921/- remains unreconciled and unadjusted and hence we are unable to ascertain whether the said amount is refundable to the Govt. of Karnataka or not.
 5. Trade Deposits (Non-Current Rs.58,90,06,272/- & Current Rs.23,43,54,951/-) includes un reconciled and not confirmed balances on EMD of Rs. Rs.22,50,15,170/-, Advance from Allottees of sheds and plots of Rs.8,96,66,311/-, Demand Survey Account of Rs.1,45,13,926/-, contractor Tender Deposits of Rs.33,35,709/-, Contractor Reserve General account of Rs.23,53,172/- and hence the effect of the same on accounts is not ascertainable.
 6. The company does not have reconciliation for all its immovable properties either in the form of fixed asset or current asset to identify Property tax liability and hence we are unable to ascertain the correctness of the property tax provision made.
 7. Advance from Allottees Industrial Estates – Liabilities: Refer Note 5. Current/Noncurrent classification of advance from industrial estates is made on adhoc basis as 70% of the advance received as non-current and 30% as current and hence we are unable comment on the correctness of classification made as current and non-current. Refer Note 5.3.
 8. The company is not following accrual system of accounting in respect of the following and hence the effect of the same on accounts is not ascertainable.
 - a) Accounting of water charges received from the allottees in Industrial Estates.
 - b) Insurance Premium paid.
 - c) Custodian Charges received from KSFC in respect of sheds seized.

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

-
- d) Stamp Duty charges collected from the Allottees which are to be adjusted with the future stamp duty charges payable or already paid for purchase of Land.
 - e) Interest Income in respect of Industrial Sheds / Plots allotted under Lease-cum-sale scheme is recognised on cash basis.
 - f) Expenditure incurred on drawing of power lines and the other amounts paid to ESCOMs are accounted as revenue expenditure in the year of expenditure incurred in books and recovery made from allottees on this account are accounted as revenue in the year of receipt
 - g) The additional expenditure incurred on annual repairs, work-in-progress and completed works under various schemes are accounted to the extent actually completed and certified by the Engineering Department as on the date of Balance Sheet though paid subsequent to the date of Balance Sheet.
 - h) No provision is made in respect of the claims (both Income and Expenditure) of a value below Rs.10,000/- received after 31st May of subsequent year.
 - i) Sale of Industrial sheds / sale of plots (Land) is accounted in the year in which sale deeds are executed and registered.
 - j) In respect of Industrial plots though the possession of the Industrial plots under the lease-cum-sale scheme have been delivered to allottees under the lease-cum-sale agreement, recognition of revenue is not done until the execution and registration of the absolute sale deeds.
 - k) Terminal incomes if any, arising on account of seized sheds, where no disputes, are pending from ex-allottees are recognized on their re-allotment.

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

-
- l) Values recoverable in respect of infrastructure relating to the sheds and plots sold is recognised at the rates specified by the Board of Directors from time to time.
- m) In the case of Revenue Recovery Certificate issued (RRC) to the defaulted allottees of sheds and uncertainty in rent collections on disputes or otherwise rent and other income are recognised on actual receipt basis.
9. Valuation of Inventory:
- i. It is observed that in certain absorbed cost of sales, the sale value is lesser than the cost. And the valuation is carried out on cost basis instead of cost or market price whichever is lower.
 - ii. Inventory carrying cost of land, WIP and infra and completed sheds includes more particularly lease cum sale where lease period is competed allottees is having absolute right on payment of cost of property for want of sale deed execution.
 - iii. Periodical updation and verification of its records in the revenue and land departments by obtaining latest EC/Katha/RTC/EC is not taken in place.
 - iv. Lands held by the company in their possession as inventory, titles are yet to be transferred to the company from KIADB through execution of sale deeds.
 - v. In respect of Industrial plots though the possession of the Industrial plots under the lease-cum-sale scheme have been delivered to allottees under the lease-cum-sale agreement, the same are continued to be shown as stock in trade until the execution and registration of the sale deeds.

In view of the above and for want of sufficient information on the said inventory, we are unable to ascertain the compliance of valuation of

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

inventory as per AS -2 and the extent of overstatement of inventory and understatement of revenue in this regard.

10. The value shown under Note 11(2c) includes value of Rs 31,54,521/- (PY Rs 31,54,521/-) being the value of flats / sheds seized by institutions other than Karnataka State Financial Corporation(KSFC) and the company has not made provision for the said and hence the profit, Reserves and Surplus and Inventory are overstated to that extent.
11. Trade Receivables includes undisputed and considered good of Rs. 1,26,90,360/- and disputed and considered good Rs. 71,39,081/- for more than three years for which we are unable to ascertain the recoverability and provision required in this regard. Also the provision recognised by the company in certain cases on percentage basis. In view of the above we are unable to express our opinion on the sufficiency of the provision made by the company. Refer to the Note No 12.2
12. Even though many of the agreements, the annuity period and the instalments are completed in respect of sheds sold under Annuity scheme from the year 2001 onwards, for want of sufficient information and balance confirmation, we are unable to ascertain whether sale deeds have been executed and income recognised appropriately.
13. Land and partly completed building at Madikeri valuing Rs.1,35,90,292/- under current asset is to be treated as impaired in view of the age of building and since shown as partly completed from 2009-10, as per the information and explanations given, resulting overstatement of inventories and overstatement of Profit to that extent.
14. Advance to suppliers includes advances made to the Government of Karnataka Rs. 7,76,80,780/- for Land acquisition at Sriramanahalli and Chikkahosalli and paid to KIADB Rs.20,97,901/- for land at Hanagal, Rs.1,72,02,000/- for land at Vasanthanarasapur, Rs.2,80,500/- for land at Aland, Rs. 5775/- for land at Kapanur, Rs. 52,46,817/- for land at Chittapura. We are unable to ascertain recoverability / adjustment of the same as they outstanding for very long periods and neither confirmations balances nor allotment of lands are being made. Refer Note No. 10.3(a),(b),(c)

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

15. In the case of rent from sheds/ land, inadequate internal control system on renewal of rental agreements, rent increments, acknowledgement of rent demand, balance confirmation from the customer, collection of supervision charges for the rent collected on behalf of government sheds, reconciliation of DCB with individual ledgers, accounting of rent demand only few divisions, accounting of penal interest, water charges and service charges as and only when demands are raised resulting under reporting of income and receivables. In the absence of sufficient information we are unable to quantify the same.
16. In respect of an amount of Rs 312.50 lakhs received as deposit from KIADB for transfer of 125 acres of land by the company in challakere Taluk, Thalaku Hobli, Ullarthykaval, land to an extent of 95.67 acres transferred vide Possession Certificate dated 12.04.2022 to KIADB for formation of LED Light Manufacturing Cluster, which is not recognised in the books of account for want of necessary valuations for the property and hence we are unable to comment on the same. Refer Note No. 5.4
17. The company has provided ex-gratia amount to the employees from the financial year 2013-14 onwards and remains unpaid is Rs.2,38,74,160 including during the financial year 2021-22 provision of Rs.15,70,800 for want of necessary approval from the Govt. of Karnataka

Place : Bangalore
Dated: 29.07.2022

For **RAMRAJ & Co.,**
Chartered Accountants
(FRN 0002839S)

CA A. Amarnatha Reddy
Partner
M No. 213102
UDIN: 22213102ANVUHZ5460

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

“ANNEXURE - B” TO THE INDEPENDENT AUDITOR'S REPORT

*[Referred to in paragraph 9 of “Report on Other Legal and Regulatory Requirements” of our Report of even date to the members of **KARANTAKA STATE SMALL INDUSTRIES DEVELOPMENT CORPORATION LIMITED** on the accounts of the Company for the year ended 31st March, 2022]*

Based on the audit procedures performed for the purpose of reporting a true and fair view on the financial statements of the Company and taking into consideration the information and explanations given to us and the books of account and other records examined by us in the normal course of audit, and to the best of our knowledge and belief, we report that:

- i) In respect of the Company's Property, Plant and Equipment;
 - a. The Company has not maintained proper records showing full particulars, including quantitative details and situation of Property, Plant and Equipment and intangible assets.
 - b. As per information and explanations given to us and the records of the company examined by us, all the Property, Plant and Equipment have not been physically verified by the management during the year, The company, in our opinion, needs to develop regular programme of verification having regard to the size of the Company and nature of its assets. As per the reports submitted by some of the divisions the Company, discrepancies have been noticed on such verification and the same are yet to be reconciled.
 - c. According to the information and explanation given to us and the records of the company examined by us, we are not made available all the title deeds of immovable properties and hence we are unable to express that they are held in the name of the company.
 - d. The Company has not revalued any of its Property, Plant and Equipment (including right-of-use assets) and intangible assets during the year.
 - e. According to the information made available by the management, the Company do not hold any benami property nor carried out any benami transaction under the Benami Transactions (Prohibition) Act, 1988 and rules made thereunder.

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

-
- ii)
- a. According to the information made available and based on the records examined by us, the Company is not conducting physical verification of inventories at reasonable intervals as the inventory is land and sheds.
 - b. The Company is not enjoying any working capital limits in the form of cash credits from Banks and Financial Institutions and hence the clause (ii) (b) of paragraph 3 of the Order are not applicable to the company.
- iii) As per the information and explanation provided by the company, the company has not made any investments in, provided any guarantee or security or granted any loans or advances in the nature of Loans, secured or unsecured to companies, firms, limited liability partnerships or any other parties during the year and hence the provisions of clause (iii) {(a) to (f)} of paragraph 3 of the Order are not applicable to the company.
- iii) According to the information and explanation given to us, the company has not granted any loans or provided any guarantees or given any security or made any investments to which the provision of section 185 and 186 of the Companies Act, 2013. Accordingly, the provisions of clause (iv) of paragraph 3 of the Order are not applicable to the company.
- iv) According to the information and explanations given to us, the Company has not accepted any deposits or amounts which are deemed to be deposits within the meaning of sections 73 to 76 or any other relevant provisions of the Companies Act, and the rules made thereunder. Hence, the provisions of clause (v) of paragraph 3 of the Order are not applicable to the company.
- v) The Central Government of India has not prescribed the maintenance of cost records under sub-section (1) of section 148 of the Act for any of the activities of the company and accordingly the provisions of clause (vi) of paragraph 3 of the Order are not applicable to the company
- vi) In respect of Statutory Dues
- a. According to the information and explanations given to us and the records of the Company examined by us, in our opinion, the Company is generally regular in depositing undisputed statutory dues including Provident Fund, Income Tax, Sales Tax, Duty of Excise and other statutory dues except non determination of Goods Services Tax of Rs.66,83,611/- on share of revenue of Rs. 3,71,31,172/-
-

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

on the commercial complex in joint venture KSIIDC of applicable to it during the year with appropriate authorities.

Further we report that, there were no undisputed amounts payable in respect of Provident Fund, Income Tax, Goods and Service Tax, Sales Tax, Duty of Excise and other statutory dues outstanding as at 31st March, 2022 for a period of more than six months from the date they became payable except:

SL. No	Nature of Payment due	Period to which the amount relates	Amount (Rs)	Remarks
1	Service tax - Contractors	More than 5 years and above	42,31,511	The amount is related to deductions made from contractors
2	Provision for Interest on GST payable	2018-19	18.95,000	The amount is related to provision made for interest on GST payable
3	Property Tax	2008-09-2021-22	78,00,000	Demand received only upto 2015 - 16.

- a. According to information and explanations given to us and as per our verification of records of the Company, the statutory dues referred to in sub-clause (a) above which have not been deposited with the appropriate authorities as at 31st March, 2022 on account of disputes are given below.

(₹ in Lakhs)

Sl No	Name of the Statute	Nature of Dues	Amount Rs	Period to which the amount relates	Forum where dispute is pending	Present Status
			NIL			

- viii) On our verification and based on the information made available to us, there are no instances of non-recording of transactions in the books of accounts that have been surrendered/ disclosed as income during the year for tax assessment under Income Tax Act, 1961.

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

ix) In respect of Loans, default in repayment of loans

On an overall examination of the financial statement of the Company, there are no borrowings from any Financial Institution / bank / any other lender during the year and hence provisions of clause (ix) (a to f) of paragraph 3 of the Order are not applicable to the company.

x) In respect of Public offer

The Company has not raised moneys by way of initial public offer or further public offer (including debt instruments) and not made any preferential allotment or private placement of shares or convertible debentures (fully or partly or optionally) during the year and hence reporting under clause 3 (x)(a and b) of the Order is not applicable.

xi) In Respect of Fraud

a. As per the information and explanation provided, no fraud by the company or any fraud on the company has been noticed or reported during the year.

b. No report under sub-section (12) of section 143 of the Companies Act has been filed in Form ADT-4 as prescribed under rule 13 of Companies (Audit and Auditors) Rules, 2014 with the Central Government, during the year and up to the date of this report.

c. As per the information and explanation provided, no whistle blower complaints received by the Company during the year.

xii) The Company is not a Nidhi Company and hence reporting under clause (xii) of paragraph 3 of the Order are not applicable to the company.

xiii) The Company has entered into transactions with related parties in compliance with the provisions of Sections 177 and 188 of the Companies Act. The details of such related party transactions have been disclosed in the financial statements as required by applicable accounting standards.

xiv) In respect of Internal Audit

a. In our opinion the company has an internal audit system, which in our opinion needs to be strengthened commensurate with the size and nature of its business.

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

- b. While framing this report we have considered the reports of the internal auditor issued to the Company during the year and till date.
- xv) According to the information and explanations given to us, the Company has not entered into any non-cash transactions with directors or persons connected with the directors during the year. Hence, the provisions of Sec 192 of the Companies Act are not applicable to the Company.
- xvi) According to the information and explanations given to us, the Company is not required to be registered under section 45-IA of the Reserve Bank of India Act, 1934. Also the company has not conducted any Non-Banking Financial or Housing financial activities without a valid Certificate of Registration (CoR). Accordingly, reporting under clause (xvi) of paragraph 3 of the Order are not applicable to the company.
- xvii) The company has not incurred cash losses either in the preceding previous year or in the current year.
- xviii) There has been no resignation of the statutory auditors of the Company during the year.
- xix) On the basis of analysis of information relating to financial ratios, ageing and expected dates of realisation of financial assets and payment of liabilities, other information accompanying the financial statements, our knowledge of the Board of Directors and Management plan and based on our examination, evidence and supporting assumptions, we are of the opinion that no material uncertainty exist on the date of audit report and the company is capable of meeting its existing liabilities as at the date Balance Sheet as and when they fall due within one year from the date of Balance Sheet.
- xx) In respect of Corporate Social Responsibility (CSR)
As per the information and explanation provided and based on our verification of records in respect of other than ongoing projects, the company has not transferred unspent amount to a Fund specified in Schedule VII to the Companies Act within a period of six months of the expiry of the financial year in compliance with second proviso to sub-section (5) of section 135 of the said Act.

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

Amount In Rs.

Relevant Financial year*	Amount identified for spending on Corporate Social Responsibility activities "other than Ongoing Projects"	Unspent amount of (b)	Amount Transferred to Fund specified in Schedule VII to the Act	Due date of transfer to the specified fund	Actual date of transfer to the specified fund	Number of days of delay if any	remarks
2019-2020	3281211	3281211	0	0	0	0	The Company has contributed to Chief Minister Relief Fund Rs. 25,00,000/-
2021-2022	1941091	1941091					The Company has contributed to Chief Minister Relief Fund Rs. 20,00,000/-

Place: Bangalore
Dated:29.07.2022

For **RAMRAJ & Co.,**
Chartered Accountants
(FRN 0002839S)

CA A. Amarnatha Reddy
Partner
M No. 213102
UDIN:

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

“ANNEXURE C” TO THE INDEPENDENT AUDITORS' REPORT

REFERRED TO IN PARAGRAPH 10(f) UNDER THE HEADING “REPORT ON OTHER LEGAL AND REGULATORY REQUIREMENTS” OF OUR INDEPENDENT AUDITORS REPORT OF EVEN DATE ON THE STANDALONE FINANCIAL STATEMENTS OF KARNATAKA STATE SMALL INDUSTRIES DEVELOPMENT CORPORATION LIMITED FOR THE YEAR ENDED 31ST MARCH 2022.

Report on the Internal Financial Controls with reference to these Standalone financial statements under Clause (i) of Sub-section 3 of Section 143 of the Companies Act, 2013 (“the Act”)

We have audited the internal financial control system with reference to standalone financial statements reporting of **Karnataka State Small Industries Development Corporation Limited** (“the Company”) as of 31st March 2022 in conjunction with our audit of the standalone financial statements of the Company for the year ended on that date.

Management's Responsibility for Internal Financial Controls

The Company's management is responsible for establishing and maintaining internal financial controls based on the internal controls with reference to financial reporting criteria established by the Company considering the essential components of internal control stated in the Guidance Note on Audit of Internal Financial Controls over Financial Reporting issued by the Institute of Chartered Accountants of India ('ICAI'). These responsibilities include the design, implementation and maintenance of adequate internal financial controls that were operating effectively for ensuring the orderly and efficient conduct of its business, including adherence to company's policies, the safeguarding of its assets, the prevention and detection of frauds and errors, the accuracy and completeness of the accounting records, and the timely preparation of reliable financial information, as required under the Companies Act, 2013.

Auditors' Responsibility

Our responsibility is to express an opinion on the Company's internal financial controls system with reference to the standalone financial statements reporting based on our audit. We conducted our audit in accordance with the Guidance Note on Audit of Internal Financial Controls over Financial Reporting (the “Guidance Note”) and the Standards on Auditing, issued by ICAI and deemed to be prescribed under section 143(10) of the Companies Act, 2013, to the extent applicable to an audit of internal financial controls with reference to financial

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

Statements. Those Standards and the Guidance Note require that we comply with ethical requirements and plan and perform the audit to obtain reasonable assurance about whether adequate internal financial controls system with reference to these standalone financial statements was established and maintained and if such controls operated effectively in all material respects.

Our audit involves performing procedures to obtain audit evidence about the adequacy of the internal financial controls system with reference to these standalone financial statements reporting and their operating effectiveness. Our audit of internal financial controls with reference to standalone financial statements included obtaining an understanding of internal financial controls with reference to the financial statements, assessing the risk that a material weakness exists, and testing and evaluating the design and operating effectiveness of internal control based on the assessed risk. The procedures selected depend on the auditor's judgment, including the assessment of the risks of material misstatement of the financial statements, whether due to fraud or error.

We believe that the audit evidence we have obtained and the audit evidence obtained by the other auditors in terms of their reports referred to in "Other Matters" Paragraph below, is sufficient and appropriate to provide a basis for our audit opinion on the Company's internal financial controls system with reference to these financial statements.

Meaning of Internal Financial Controls with reference to these Financial Statements

A company's internal financial control system with reference to these standalone financial statements is a process designed to provide reasonable assurance regarding the reliability of financial reporting and the preparation of standalone financial statements for external purposes in accordance with generally accepted accounting principles. A company's internal financial controls with reference to standalone financial statements reporting includes those policies and procedures that

- (1) Pertain to the maintenance of records that, in reasonable detail, accurately and fairly reflect the transactions and dispositions of the assets of the company;
- (2) Provide reasonable assurance that transactions are recorded as necessary to permit preparation of standalone financial statements in accordance with



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

generally accepted accounting principles, and that receipts and expenditures of the company are being made only in accordance with authorisations of management and directors of the company; and

- (3) Provide reasonable assurance regarding prevention or timely detection of unauthorised acquisition, use, or disposition of the company's assets that could have a material effect on the financial statements.

Inherent Limitations of Internal Financial Controls with reference to Standalone Financial Statements

Because of the inherent limitations of internal financial control system with reference to the financial statements, including the possibility of collusion or improper management override of controls, material misstatements due to error or fraud may occur and not be detected. Also, projections of any evaluation of the internal financial controls with reference to standalone financial statements to future periods are subject to the risk that the internal financial controls system with reference to standalone financial statements may become inadequate because of changes in conditions, or that the degree of compliance with the policies or procedures may deteriorate.

Adverse Opinion

According to the information and explanations given to us and based on our audit, the following material weaknesses have been identified as at March 31, 2022:

- (a) The Company's internal control system with regard to timely verifying/recording in measurement books and providing for obligating event is weak. This could potentially result in material misstatement in the company's liabilities and provisions, fixed assets and depreciation.
- (b) The Company's internal control system with regard to rent demand and collection mechanism, Service charges collections, water charges collection from allottees of industrial estate, hire purchase instalments collections, Power line charges recovery was not operating effectively. Further, though the company has a system for providing for debts doubtful of recovery on percentage basis which needs to be reviewed and a system of obtaining confirmation of balance, periodic reconciliation of outstanding dues as per divisional records with revenue recorded in revenue records as also with

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

general ledger balance. These could potentially result in non/delayed recording of collection and in material misstatement of Trade Receivable/Income.

- (c) The Company does not have an effective system of monitoring advances which may result in understatement of expenditure/assets and over statement of current assets to that extent.
- (d) The company does not have operational functionalities in place to determine the budgeted collections, sales and completion of projects.
- (e) The company does not have human resource efficiency allocations in several departments.
- (f) The company doesn't have effective internal audit system so as to cover all major areas with extensive scope. This could potentially result into weak checks and balances and unreported financial irregularities ultimately resulting into weak financial reporting..
- (g) The company doesn't have effective internal control in monitoring lease period completion and timely execution of Sale deeds, transmitting executed sale deeds from division for accounting and recognition of income.
- (h) The company does not have controls in exercising in the penal clauses of the lease cum sale deeds wherein it is observed that many lease deeds and hire purchase deeds periods are completed and still the final sale deeds are not executed.
- (i) The company does not have Internal Financial Control manual with documentation in relevance to the Corporate Governance and Companies Act requirements
- (j) Inherent weakness in periodical reviewing of the Delegation of Powers for the company.
- (k) The risk control matrices of the internal controls of the company are not documented and there are no well defined internal control systems in place.

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

- (i) In case of tender documents for allotting works contracts several deviations were observed in respect of internal controls which is outlined as below:
1. Retendering not called for where there are only one contractors for work tenders.
 2. Price Negotiations were not exercised with the all allottees. Wherever there were negotiations, there is no scientific methods adopted.
 3. Difference in values between Technical Sanction of the project as per detailed estimate and Short term tender notification.
 4. Reason for Technical Disqualification were not specified in the Technical Evaluation Report.
 5. Minutes of Negotiation with the contractors not available.
 6. Scope of the tender were changed after Newspaper Advertisement and after publishing in the E portal.
 7. Technical committees not rotated and observed dual roles played by few department heads.
 8. Finance department of KSSIDC should ensure that ESI/PF dues are regularly deposited by the contractors for the workmen employed by them.
 9. Workmen Compensation policy to be taken by the contractor not monitored by the company.

A 'Material Weakness' is a deficiency, or a combination of deficiencies, in internal financial control over financial reporting that there is a reasonable possibility that a material misstatement of Company's annual or interim financial statements will not be prevented or detected on a timely basis.

In our opinion, because of the effect of the material weaknesses described above on the achievement of the objectives of the control criteria, the Company has not maintained adequate and effective internal financial controls over financial reporting as of March 31, 2022, based on the internal control over financial reporting criteria established by the Company considering the essential components of internal control stated in the Guidance Note on Audit of Internal Financial Controls Over Financial Reporting issued by the Institute of Chartered Accountants of India.

We have considered the material weaknesses identified and reported above in determining the nature, timing, and extent of audit tests applied in our audit of the March 31, 2022 financial statements of the Company, and these material weaknesses have affected our opinion on the financial statements of the Company and we have issued a qualified opinion on the financial statements.

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

In our opinion, to the best of our information and according to the explanations given to us, the Company has, in all material respects, an adequate internal financial controls systems with reference to these standalone financial statements and such internal financial controls system with reference to these standalone financial statements were operating effectively as at 31 March 2022, based on the internal control with reference to these standalone financial statements criteria established by the Company considering the essential components of internal control stated in the Guidance Note on Audit of Internal Financial Controls Over Financial Reporting issued by the Institute of Chartered Accountants of India.

Place: Bangalore
Dated:29.07.2022

For **RAMRAJ & Co.,**
Chartered Accountants
Firm Registration Number: 002839S

CA A. Amarnatha Reddy
Partner
Membership no: 213102
UDIN: 22213102ANVUHZ5460

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

KARNATAKA STATE SMALL INDUSTRIES DEVELOPMENT CORPORATION LIMITED

Annexure-D - Referred to in paragraph 13 of our Independent Audit Report of Even Date

Sl. No	Directions	Replies
1	Whether the company has system in place to process all the accounting transactions through IT system? If yes, the implications of processing of accounting transactions outside IT system on the integrity of the accounts along with the financial implications, if any, may be stated.	The company maintains its accounts on ERP Accounting software system where all the financial transactions are recorded. However, the works measurement systems, Fixed Asset Register including record of title deeds, inventory of land and buildings are done outside the IT System. To the best of our knowledge, there appears to be impact on the integrity of the accounts as there are certain un reconciled data to the ERP.
	Whether there is any restructuring of an existing loan or cases of waiver/write off to debts/loans/interest etc. made by a lender to the company due to the company's inability to repay the loan? If yes, the financial impact may be stated. Whether such cases are properly accounted for? (In case, lender is a Government Company, then this direction is also applicable for statutory auditor of lender company.)	There are no loans from any financial institution / banks except Interest free loan of Rs.1264.63 lakhs from GOK under 'VISHWA' scheme. As per the records such loans are not restructured.

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

Sl. No	Directions	Replies
1	Whether funds (Grants/Subsidy) received / receivable for specific schemes from Central/State Government or its agencies were properly accounted for/utilized as per its term and conditions? List the cases of deviation.	Funds received/receivable for specific schemes from Central/State agencies are being accounted for/ utilized as per the term and conditions of the scheme except certain unspent balances which are yet to be reconciled and confirmed from the GOK.

Sl. No	Directions	Replies
	Additional Company Specific Directions:	
a	Whether the auditor has verified all the items in regard to cash and bank balances enclosed at Annexure 1. In case of specific non-compliances, whether the same has been reported?	Yes
b	Whether the company has any unexplained balances and accounts under suspense head.	There are no suspense head.
b	Examine and state the system of allotment on industrial plots / sheds including recovery of instalments from the allottees and also adjustment of subsidy amount against the allotment. What is the system of imposing penalty due to delay in setting up of business or starting of business other than the one for which the allotment was made.	There is an inherent weakness in the system in recovery of instalments, imposing penalty and adjustment of subsidy amount against the allotment. Company has introduced restoration policy and levied suitable penalties on the entrepreneurs who have failed to establish business within the stipulated period.

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

Sl. No	Directions	Replies
d	The system of managing the default cases shall be examined. Have all steps to remedy the situation taken within the prescribed time limits? The cases of non-compliance to established system shall be detained.	The system of monitoring of default cases, in our opinion, needs to be strengthened as there are certain cases where lease period have expired, sale deeds not executed and proper records are not maintained.
e	Examine and provide the details of liability, if any, on account of delay in handing over to allottees and its consequent accounting.	Not ascertainable.
	Items in Check list	
1	Whether all Bank Accounts / Fixed Deposit have been opened with banks /proper authorisation and approval as per the aforesaid delegation of powers?	Yes
2	Whether there was a periodical system of preparation of bank reconciliation statement and whether they were produced for verification to audit?	Yes
3	Whether Bank reconciliation of the main account and all subsidiary bank accounts were done?	Yes
4	Was the authorization to operate the bank account were given to a single signatory?	No. Delegation of authority has been approved by Board with joint Signatory with limitations upto General Manger and unlimited jointly with Managing Director
5	Whether the interest for the entire duration of Fixed Deposits was accounted in the books of accounts?	Yes
6	Whether physical verification of cash has taken place periodically?	Yes

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

Sl. No	Directions	Replies
d	The system of managing the default cases shall be examined. Have all steps to remedy the situation taken within the prescribed time limits? The cases of non-compliance to established system shall be detained.	The system of monitoring of default cases, in our opinion, needs to be strengthened as there are certain cases where lease period have expired, sale deeds not executed and proper records are not maintained.
e	Examine and provide the details of liability, if any, on account of delay in handing over to allottees and its consequent accounting.	Not ascertainable.
	Items in Check list	
1	Whether all Bank Accounts / Fixed Deposit have been opened with banks /proper authorisation and approval as per the aforesaid delegation of powers?	Yes
2	Whether there was a periodical system of preparation of bank reconciliation statement and whether they were produced for verification to audit?	Yes
3	Whether Bank reconciliation of the main account and all subsidiary bank accounts were done?	Yes
4	Was the authorization to operate the bank account were given to a single signatory?	No. Delegation of authority has been approved by Board with joint Signatory with limitations upto General Manger and unlimited jointly with Managing Director
5	Whether the interest for the entire duration of Fixed Deposits was accounted in the books of accounts?	Yes
6	Whether physical verification of cash has taken place periodically?	Yes

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

Sl. No	Directions	Replies
7	Whether the cash in hand as shown in the Balance Sheet tallies with the certificate of physical verification of cash?	Yes
8	Is there a register of Fixed Deposit showing amount, maturity dates, rates of interest and dates for payment of interest?	Out of the ERP system maintained in MS Excel and print out is stored periodically.
9	Is there a follow - up system to ensure that interest of Fixed Deposit is received on due dates?	YES
10	Is there a follow - up system to ensure that transfer of matured amount of Fixed Deposit is done without any delay?	YES
11	Whether bank confirmation statement are obtained periodically from the banks for all accounts, SB accounts, Current accounts and Fixed deposit?	Year-end confirmation obtained. Unable to ascertain whether the said Fixed Deposit is Pledge Free.
12	Whether confirmation of balances in respect of all banks balance tally with the bank statement?	YES
13	Whether Fixed Deposit and interest as per Fixed Deposit Register tally with the confirmation / certificate issued by the bank?	YES
14	Whether the confirmation statement received from banks are authenticated and in the letter head by the bank?	YES

also at Chennai (TN), Tumkur(KA), Chitoor, Madanapalli & Tirupati (AP).



RAMRAJ & CO.,
Chartered Accountants

No. 65, IV Floor,
29th A Cross, Geetha Colony,
IV Block, Jayanagar,
Bangalore 560011
Telephone: 080-48504727
Email: ramraj12@gmail.com

Sl. No	Directions	Replies
15	In case of any difference observed in the above check, whether the same was adjusted in the subsequent year?	NOT APPLICABLE
16	Details of external confirmation obtained from banks in the test checked cases, if so details thereof with.	The company has send directly confirmation to us. Except two banks other banks have not sent to us. Relied on the confirmations obtained by the company.
17	Whether any of the aforesaid lapses were brought out in the Report of the Internal Financial control by the Statutory Auditor, if not, whether Audit Enquiry was issued?	The company has send directly confirmation to us. Except two banks other banks have not sent to us. Relied on the confirmations obtained by the company.

Place: Bangalore
Dated:29.07.2022

For **RAMRAJ & Co.,**
Chartered Accountants
Firm Registration Number: 002839S

CA A. Amarnatha Reddy
Partner
Membership no: 213102
UDIN: 22213102ANVUHZ5460

also at Chennai (TN), Tumkur(KA), Chitoor, Madanapalli & Tirupati (AP).

ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ
भारतीय लेखापरीक्षा और लेखा विभाग
Indian Audit & Accounts Department



ಮಹಾಲೇಖಾಪಾಲಕ (ಲೆಕ್ಕಪರಿಶೋಧನೆ-II) ಕಛೇರಿ, ಕರ್ನಾಟಕ, ಬೆಂಗಳೂರು
महालेखाकार का कार्यालय (लेखापरीक्षा-II) कर्नाटक, बेंगलूरु
Office of the Accountant General (Audit-II)
Karnataka, Bengaluru.

AGENDA NO : 04

BY REGISTERED POST
CONFIDENTIAL

No. AG (Audit-II)/AMG-II/CA-II/G-5(193)/2022-23/69

Date: 27.09.2022

To

The Managing Director
Karnataka State Small Industries Development Corporation Limited,
A.O Building, Industrial Estate,
Rajajinagar
Bengaluru-560 010.

Subject: Comments of the Comptroller and Auditor General of India under Section 143(6) (b) of the Companies Act, 2013 on the accounts of Karnataka State Small Industries Development Corporation Limited, Bangalore for the year ended 31 March 2022.

Sir,

I forward herewith Comments under section 143(6)(b) of the Companies Act, 2013 on the financial statements of Karnataka State Small Industries Development Corporation Limited, Bangalore for the year ended 31 March 2022.

2. A copy of the proceedings of the Annual General Meeting adopting the certified financial statements, Auditors Report thereon and the Comments of the Comptroller and Auditor General of India may be forwarded to this office immediately after the conclusion of the Annual General Meeting. Six copies of the printed Annual Reports may also be sent to this office.

3. Receipt of the letter and the enclosures may please be acknowledged.

Yours faithfully

(SHANTHI-PRIYA S.)
Pr.ACCOUNTANT GENERAL (AUDIT- II)
KARNATAKA, BENGALURU

ಆಡಿಟರ್ ಭವನ, 3ನೇ ಮಹಡಿ, "ಸಿ" ಬ್ಲಾಕ್, ಅಂಚೆ ಪೆಟ್ಟಿಗೆ ಸಂಖ್ಯೆ 5398, ಬೆಂಗಳೂರು-560 001

ऑडिट भवन ; द्वितीय तल, सी ब्लॉक, डाक घेची सं. 5398, बेंगलूरु - 560 001. / Audit Bhavan, 3rd Floor, 'C' Block, P.D. No. 5398, Bengaluru - 560 001.
Ph.:080-22289101 Fax:080-22253753, E-mail :agaukarnataka2@cag.gov.in, Web://www.c-a-g.gov.in/अड2,karnataka/e


COMMENTS OF THE COMPTROLLER AND AUDITOR GENERAL OF INDIA UNDER SECTION 143(6)(b) OF THE COMPANIES ACT, 2013 ON THE FINANCIAL STATEMENTS OF KARNATAKA STATE SMALL INDUSTRIES DEVELOPMENT CORPORATION LIMITED, BANGALORE FOR THE YEAR ENDED 31 MARCH 2022

The preparation of financial statements of Karnataka State Small Industries Development Corporation Limited, Bangalore for the year ended 31 March 2022 in accordance with the financial reporting framework prescribed under the Companies Act, 2013 is the responsibility of the management of the company. The statutory auditor appointed by the Comptroller and Auditor General of India under section 139(5) of the Act is responsible for expressing opinion on the financial statements under section 143 of the Act based on independent audit in accordance with the standards on auditing prescribed under section 143(10) of the Act. This is stated to have been done by them vide their Audit Report dated 29 July 2022.

I, on behalf of the Comptroller and Auditor General of India, have conducted a supplementary audit of the financial statements of Karnataka State Small Industries Development Corporation Limited, Bangalore for the year ended 31 March 2022 under Section 143(6)(a) of the Act. This supplementary audit has been carried out independently without access to the working papers of the statutory auditors and is limited primarily to inquiries of the statutory auditors and company personnel and a selective examination of some of the accounting records.

On the basis of my supplementary audit nothing significant has come to my knowledge which would give rise to any comments upon or supplement to the statutory auditor's report under section 143(6)(b) of the Act

For and on behalf of the
Comptroller & Auditor General of India



(SHANTHI PRIYA S.)
Pr. ACCOUNTANT GENERAL (AUDIT- II)
KARNATAKA, BENGALURU

BENGALURU
DATE: 27.09.2022

KARNATAKA STATE SMALL INDUSTRIES DEVELOPMENT CORPORATION LIMITED
BALANCE SHEET AS AT MARCH 31, 2022

Amount in Lakhs

Particulars	Note No	As at March 31, 2022		As at March 31, 2021	
I. EQUITY AND LIABILITIES					
1. SHAREHOLDER'S FUND					
a. Share Capital	2	2,602.36		2,602.36	
b. Reserves & Surplus	3	17,913.63	20,515.99	16,737.61	19,339.97
2. NON CURRENT LIABILITIES					
a. Long Term Borrowings	4	1,264.63		1,264.63	
b. Other Long Term Liabilities	5	49,596.60		47,748.78	
c. Long Term Provisions	6	372.08	51,233.31	577.21	49,590.62
3. CURRENT LIABILITIES					
a. Trade Payables					
- Outstanding dues to Micro and Small Enterprises	7	-	-		
- Outstanding dues to Parties other than MSME	7	-	-	1.92	
b. Other Current Liabilities	5	18,737.97		21,519.61	
c. Short Term Provisions	6	233.25	18,971.23	311.81	21,833.33
Total			90,720.53		90,763.93
II. ASSETS					
1. NON-CURRENT ASSETS					
a. Property, Plant and Equipment and Intangible Assets	8				
i. Property, Plant and Equipment		1,153.19		974.21	
ii. Intangible Assets		9.68		-	
iii. Capital Work in Progress		443.59		463.75	
iv. Intangible Assets under development		-		-	
b. Deferred Tax Assets(Net)	9	649.74		723.28	
c. Long Term Loans and Advances	10	1,049.43	3,305.64	1,536.57	3,697.81
2. CURRENT ASSETS					
a. Inventories	11	37,754.23		37,896.03	
b. Trade Receivables	12	752.79		1,227.15	
c. Cash and Cash Equivalents	13	47,213.14		46,028.45	
d. Short Term Loans and Advances	10	378.38		565.35	
e. Other Current Assets	14	1,316.36	87,414.89	1,349.14	87,066.12
Total			90,720.53		90,763.93
Significant Accounting Policies	1				
Notes to Financial Statements	2 to 41				

The notes referred to above and other notes form an integral part of the financial statements

As per our Report of even date

For RAMRAJ & CO.

Sd/-

Chartered Accountants

FRN 0002839S

CA A. Amarnatha Reddy

Partner M.No. 213102

Sd/-
S.J. SOMASHEKAR IAS
Managing Director

Sd/-
PANKAJ KUMAR PANDEY IAS
Secretary to Govt(C&I) & Director

Sd/-
(N.P. Dhiren)
Company Secretary

Place:Bangalore

Date: 29-07-2022

**KARNATAKA STATE SMALL INDUSTRIES DEVELOPMENT CORPORATION LIMITED
STATEMENT OF PROFIT AND LOSS FOR THE YEAR ENDED MARCH 31, 2022**

Amount in Lakhs

Particulars	Note	For the year ended	For the year ended
		March 31, 2022	March 31, 2021
I Revenue from Operations	15	3,626.58	4,922.62
II Other Income	16	3,375.94	3,948.27
III Total Income (I+II)		7,002.53	8,870.90
IV Expenses			
Purchase of Traded items / Industrial Estate Expenses	17	1,913.78	4,038.38
Changes in Inventories - (Increase) / Decrease	18	141.80	(479.33)
Employees Benefit Expenses	19	1,138.84	1,623.16
Depreciation and Amortisation Expenses	20	116.47	113.79
Other Expenses	21	1,079.30	2,016.82
Total Expenses		4,390.18	7,312.81
V Profit before Exceptional, Extraordinary & Tax (III-IV)		2,612.34	1,558.08
VI Exceptional Items			
Add(Less) - Prior Period items (Net)	22	(13.81)	14.37
VII Profit before Extraordinary and Tax (V -VI)		2,598.53	1,572.46
VIII Extraordinary Items		(473.37)	-
IX Profit for the year before Tax		2,125.15	1,572.46
X Tax Expense	23		
a. Current Tax		510.00	400.00
b. Taxes of earlier years		-	-
c. Deferred Tax Adjustment		73.54	(41.45)
XI Profit for the year after Tax (IX - X)		1,541.62	1,213.91
Earnings per Share (Equity Share Value of Rs 100/- each)	24		
Basic and Diluted		59	47
Significant Accounting Policies	1		
Notes to Financial Statements	2 to 41		

The notes referred to above and other notes form an integral part of the financial statements

As per our Report of even date

For RAMRAJ & CO.

Sd/-

Chartered Accountants

FRN 0002839S

CA A. Amarnatha Reddy

Partner M.No. 213102

Sd/-
S.J. SOMASHEKAR IAS
Managing Director

Sd/-
PANKAJ KUMAR PANDEY IAS
Secretary to Govt(C&I) & Director

Sd/-
(N.P. Dhiren)
Company Secretary

Place:Bangalore

Date: 29-07-2022

KARNATAKA STATE SMALL INDUSTRIES DEVELOPMENT CORPORATION LIMITED
CASH FLOW STATEMENT FOR THE YEAR ENDED MARCH 31, 2022

Amount in Lakhs

PARTICULARS	For the year ended 31st March 2022		For the year ended 31st March 2021	
A. CASH FLOW FROM OPERATING ACTIVITIES				
Net Profit / (Loss) before Tax		2125.15		1572.46
Adjustments for :				
Depreciation / Amortization	73.40		87.66	
Sheds withdrawn from fixed assets (WDV)	0.00		0.00	
Profit on Fixed Assets Sold during the year	0.00		0.00	
Depreciation - Prior period adjustments	0.00		0.00	
Prior Period Adjustments(NET)	0.00		0.00	
Interest Income(Interest on Bank FDRs and SB Accounts)	(1,992.09)	(1,918.69)	(2,094.74)	(2,007.08)
Operating Profit before Working Capital Changes and Taxes		206.46		(434.62)
Changes in Working Capital				
Adjustments for:				
Trade Other receivables	(4,112.74)		1108.74	
Inventories	141.80		(294.80)	
Trade & Other payables	(1,219.42)		1377.83	
		(5,190.36)		2191.77
Cash generated from Operations		(4,983.89)		1757.15
Taxes paid (net)		(510.00)		(400.00)
Net Cash from Operating activities	A	(5,493.89)		1357.15
B. CASH FLOW FROM INVESTING ACTIVITIES				
Interest Income		1992.09		2094.74
Sale of Fixed Assets		0.00		0.00
Expenses of additions to Fixed assets (Net after adjustment of Grant)		243.33)		(542.37)
Net Cash from Investing Activities	B	1748.76		1552.37
C. CASH FLOW FROM FINANCING ACTIVITIES				
Dividend Paid		(364.17)		(81.83)
Dividend Distribution Tax Paid		0.00		(14.30)
Net Cash from Financing activities	C	(364.17)		(96.12)
D. Net Increase / (Decrease) in Cash & Cash Equivalents (A+B+C)		(4,109.31)		2813.40
Cash & Cash Equivalents - Opening Balance		27628.45		24815.05
Closing Balance of Cash & Cash Equivalents		23519.14		27628.45
Closing Balance of Cash & Cash Equivalents (Ref Note 13)		23519.14		27628.45
Note-1 : Above Cash Flow Statement has been prepared under the "Indirect Method" as per AS-3 notified under the Companies(Accounting Standards) Rules 2006.				
Note-2 : Previous Years figures have been re-grouped wherever necessary.				

As per our Report of even date

For RAMRAJ & CO.

Sd/-

Chartered Accountants
FRN 0002839S

CA A. Amarnatha Reddy
Partner M.No. 213102

Place:Bangalore

Date: 29-07-2022

Sd/-

S.J. SOMASHEKAR IAS
Managing Director

Sd/-

PANKAJ KUMAR PANDEY IAS
Secretary to Govt(C&I) & Director

Sd/-

(N.P. Dhiren)
Company Secretary

**KARNATAKA STATE SMALL INDUSTRIES DEVELOPMENT CORPORATION LIMITED
NOTES TO FINANCIAL STATEMENTS FOR THE YEAR ENDED MARCH 31, 2022**

1. SIGNIFICANT ACCOUNTING POLICIES:

A-I Method of Accounting:

- 1 The Books of Account are maintained on accrual system of accounting and recognize significant items of Income and Expenditure on accrual basis. The financial statements are prepared under historical cost convention and in accordance with generally accepted accounting principles and provisions of Companies Act 2013. The Accounts are also generally prepared keeping the relevant Accounting Standards prescribed by Companies (Accounting Standards) Rules 2006 to the extent applicable to the activities of the Company. However, Accounting Policies used in the preparation and presentation of Financial Statements are made in accordance with prudence and substance over form and materiality prescribed in AS-1 in respect of the following cases in view of uncertainties of future events, profits are not anticipated but recognised only when earned, though not necessarily in cash :
 - a) Accounting of water charges received from the allottees in Industrial Estates.
 - b) Premium paid on the insurance cover of the Assets of the Company including current assets.
 - c) Custodian Charges received from KSFC in respect of sheds seized by them.
 - d) Stamp Duty charges collected from the Allottees which is to adjusted with the future stamp duty charges payable or already paid for purchase of Land.
 - e) Interest Income in respect of Industrial Sheds / Plots allotted under Lease-cum-sale scheme is recognised on cash basis.
 - f) In respect of expenditure incurred on drawing of power lines and the other amounts paid to ESCOMs are accounted as revenue expenditure in books, as the Assets created out of these expenditure are to be transferred at free of cost to such ESCOMs. Any recovery made from allottees on this account, similarly are accounted as revenue income in that year.
- 2 Apart from actual expenditure incurred and accounted, the additional expenditure incurred on annual repairs, work-in-progress and completed works under various schemes are accounted to the extent actually completed and certified by the Engineering Department as on the date of Balance Sheet though paid subsequent to the date of Balance Sheet.
- 3 No provision is made in respect of the claims (both Income and Expenditure) of a value below Rs.10,000/- received after 31st May of subsequent year.
- 4
 - a) Sale of Industrial sheds allotted and possession given prior to 1.4.2001 and sale of plots (Land) is accounted in the year in which sale deeds are executed and registered.
 - b) In respect of Industrial sheds/plots indicated in (a) above, though the possession of the Industrial sheds/plots under the lease-cum-sale scheme have been delivered to allottees under the lease-cum-sale agreement, the same are continued to be shown as stock in trade until the execution and registration of the sale deeds.

KARNATAKA STATE SMALL INDUSTRIES DEVELOPMENT CORPORATION LIMITED
NOTES TO FINANCIAL STATEMENTS FOR THE YEAR ENDED MARCH 31, 2022

- c) Keeping in view of the Accounting Standard (AS 19) pertaining to Accounting for "Leases", in respect of sheds/flats/Buildings allotted and possession given on Lease cum Sale basis, the Company accounts the sale of sheds/Flats/Buildings in the year in which the possession is given on or after 1.4.2001 and the inventory of Industrial Estate property will be adjusted with reference to cost of such assets including proportionate infrastructure value and closing stock.
- d) Even though the sale of such assets mentioned above and cost of sales are accounted in the above manner, considering the fact that such assets are allotted on a long term lease basis, as well as the exit policy provided in the lease agreement permitting the allottees to opt for exit policy any time during the lease period and surrender the allotment during any time, the Company will recognise only 60% of the income on account of such sales i.e., sale price less (Cost of sales and Subsidy allowed, if any) in the year of possession given and for the balance 40% suitable provision shall be made and shown in the accounts accordingly. This provision will be adjusted and balance income will be recognised as and when the actual Sale Deeds are executed or receipt of full consideration whichever is earlier. No such provision is being made in respect of such assets allotted to Government Departments/Government Undertakings and other allottees who have paid full value (out right sale basis).
- e) For the allotments for sheds/flats under 10 years lease cum Sale where lease consideration is received in full lease is recognised in the year in which lease deeds are executed and registered.
- f) Initial direct expenses in connection with leasing activity is recognised as revenue expenditure in the year as and when incurred.
- g) In respect of Asset earlier considered under sales (but where no sale deed executed/registered) surrendered, seized or cancelled and possession taken, income accounted and provisions made in earlier years are suitably adjusted.
- h) RESTORATION-POLICY : In respect of Industrial sheds/plots after execution of essential lease-cum-sale deed, the possession of the Industrial sheds/plots have been handed over to allottees under the lease-cum-sale agreement. It is essential for the units to become functional within the time limit prescribed in the allotment letter and as per the lease-cum-sale agreement entered into. From the past several years it is noticed that approximately 2500 units have not become functional even after exerting every effort by the Company for Industrial Development. In the 357th Board meeting held on 28-01-2020, after verification of the earlier directions issued in the 334th Board meeting held on 22.05.2015 have been reviewed. After considering the recommendations of Sub-Committee constituted for the purpose and also the request of KASSIA to reduce the penalties decided to revise the quantum of penalties and also to implement the programme of development of MSME scrupulously. The Administrative orders have been issued vide office order No. IE/ADMINPOLICY/GUIDELINES/2020/1-23 dated 8th May 2020 and 1st October 2020 fixing the Time Limit and extension of time thereon for Construction of sheds on the plots, implementation of projects and commencement of production with certain conditions along with penalties. The Company has recognised such penal charges as and when the restoration happens.

KARNATAKA STATE SMALL INDUSTRIES DEVELOPMENT CORPORATION LIMITED
NOTES TO FINANCIAL STATEMENTS FOR THE YEAR ENDED MARCH 31, 2022

- 5 Sale of Industrial Materials shown in the Accounts excludes GST, Trade Discount offered to customers and sales returns are adjusted / accounted against sales. Similarly, Local Purchases are accounted excluding GST and Interstate Purchases accounted excluding IGST but after adjusting the Trade Discounts and purchase returns.
- 6 In respect of turnover discount allowed by the suppliers of Industrial Raw materials, without any IGST adjustment, is accounted as separate Trading Income.
- 7 Subsidy from Government of Karnataka in respect of Vishwa Scheme Sheds is accounted to the extent sanctioned and released by Government of Karnataka.
- 8 In respect of expenditure incurred on drawing of power lines and the other amounts paid to ESCOMs are accounted as revenue expenditure in the books, as the assets created out of these expenditure are to be transferred at free of cost to such ESCOMs. Any recovery made from allottees on this account, similarly are accounted as revenue income in that year.
- 9 The Company, in order to utilize manpower, is undertaking construction contracts and participating in tenders called by various agencies in the state of Karnataka. The income from such construction works is recognised on percentage of completion method. However, If the progress of the works is less than 25% no income will be recognized for such works.
- 10 Apart from undertaking construction works from time to time as indicated in (9) above the company is also undertaking works entrusted by Government Departments/Undertakings/Organizations on Deposit Contributory Works basis (DCW). In respect of such Contract Works undertaken on Deposit Contributory Works basis (DCW) the recognition of income on percentage basis will be made even in respect of progress less than 25 %. However, such recognition of Income will be limited to the extent of lower of income earned or amount available in such Department/Undertaking/organisation accounts (after adjusting the expenses related to works before providing for income). Such shortfall of income if any will be accounted in subsequent year(s) when sufficient amounts are available in the respective accounts. Suitable disclosure indicating the amount of income not accounted in the year and cumulative income of such nature is being made.

A-II Revenue Recognition (AS 9):

- 1 Interest Income in respect of Assets allotted under Lease-cum-sale scheme / 10 years lease-cum-sale is recognised on cash basis.
- 2 Terminal incomes if any, arising on account of seized sheds where no disputes are pending from ex-allottees are recognized on their re-allotment.
- 3 Values recoverable in respect of infrastructure relating to the sheds and plots sold is recognised at the rates specified by the Board of Directors from time to time.
- 4 In the case of RRC issued to the defaulted allottees of sheds and uncertainty in Rent collections on disputes or otherwise Rent and other incomes are recognised on actual receipt basis.

KARNATAKA STATE SMALL INDUSTRIES DEVELOPMENT CORPORATION LIMITED
NOTES TO FINANCIAL STATEMENTS FOR THE YEAR ENDED MARCH 31, 2022

- 5 Interest on delayed payments (penal interest) on Rent/Instalments from Allotees is recognised on accrual basis.
- 6 In respect of interest on credit sale of Industrial Raw Materials, to SSI Units (who have not made any transactions during the year or units against whom cases have been filed in court) where no amount of principal is received during the year, no interest income is recognised.

B-I USE OF ESTIMATES

The preparation of Financial Statements in conformity with Indian GAAP requires judgments, estimates and assumptions to be made that affect the reported amounts of assets and liabilities and disclosure of contingent liabilities on the date of the financial statements and the reported amount of revenues and expenses during the reporting period. Difference between the actual results and estimates are recognised in the period in which the results are known/materialised.

B-II Property, Plant & Equipments and Intangible Assets :

1 PROPERTY, PLANT & EQUIPMENTS (AS-10) :

Property, Plant & Equipments are stated at cost and include amounts added on revaluation, minus accumulated depreciation and impairment losses if any. The cost of Property, Plant & Equipments comprises its purchase price inclusive of taxes and duties less trade discounts allowed if any, borrowing cost and any cost directly attributable to bring the asset to its working condition for its intended use. Subsequent expenditure related to any of Property, Plant & Equipments is added to its book value only if it increases the future benefits from the existing asset beyond its previously assessed standard of work performance.

- 2 a) Factory sheds/Flats/Buildings, let out either on rental basis or used by KSSIDC, are treated as Fixed Assets and the cost includes prorata infrastructure expenditure in the same manner as charged to the other entrepreneurs.
- b) In the event of any such sheds/Flats/Buildings are subsequently allotted on lease cum sale basis/out right sale basis/10 years lease cum sale, the written down value of the same is being transferred to completed sheds/flats account (converted to Current Assets). In such cases also sale value is included in sales and Profit/Loss on such sale is disclosed separately.

3 INTANGIBLE ASSETS (AS 26) :

- a) Intangible Assets are stated at cost of acquisition minus accumulated amortisation / depletion and impairment loss, if any. The cost comprises purchase price inclusive of all taxes/duties minus trade discounts if any, borrowing costs, and any cost directly attributable to bring the asset to its working condition for the intended use. Any Grant or Subsidy received will be reduced from the cost with suitable disclosure.
- b) Intangible Assets under development and not ready for their intended use as at the end of reporting date are disclosed as Intangible Assets under Development.

KARNATAKA STATE SMALL INDUSTRIES DEVELOPMENT CORPORATION LIMITED
NOTES TO FINANCIAL STATEMENTS FOR THE YEAR ENDED MARCH 31, 2022

- 4 Capital Works in progress : Property, Plant & Equipments under construction and not ready for their intended use and duly certified by the Engineering Department as at the end of reporting date are disclosed under capital work-in-progress.

C-I DEPRECIATION AND AMORTISATION

1 PROPERTY, PLANT & EQUIPMENTS :

In respect of Fixed Assets appearing in the accounts (including Assets transferred from Current Assets consequent on allotment under Rental basis, the company is charging Depreciation on the original cost of Assets (from the date of capitalization) on straight-line method based on useful life of the asset as prescribed in Schedule II of the Companies Act 2013 except in respect of the following assets where useful life has been decided as Five years instead of life prescribed in Schedule II, keeping in view the usage of the assets and also rapid Technological changes taking place :

1. Mobile Hand Sets, Telephone Instruments and EPABX
2. Air Conditioners and Micro oven
3. Geysers and Solar lighting systems
4. Lifts and Platform scales
5. Color TV and Stabilizers, CCTV and MF devices
6. UPS, Batteries and Invertors
7. Sofa Sets

2 INTANGIBLE ASSETS :

These are amortised as under :

Sl.No	Particulars	Amortisation / Depletion
1	Technical Know-How	Over the useful life of the underlying assets.
2	Computer Software / Web-site Development	1/5th each year from year of existence of such asset.
3	Others	Over the period of agreement of right to use.

C-II IMPAIRMENT (AS 28):

Asset is treated as impaired when the carrying cost of asset exceeds its recoverable value. An impairment loss is charged to Profit and Loss Statement in the year in which an asset is identified as impaired. The impairment loss recognised in prior accounting period is reversed if there has been change in the estimate of recoverable amount.

D INVESTMENT (AS 13):

Current Investments are carried at lower of cost and fair value, computed category-wise. Non-Current Investments are shown at cost. Provision for diminution in the value of such non-current investments is made only if such decline is other than temporary in the opinion of the Management.

KARNATAKA STATE SMALL INDUSTRIES DEVELOPMENT CORPORATION LIMITED
NOTES TO FINANCIAL STATEMENTS FOR THE YEAR ENDED MARCH 31, 2022

E-1 INVENTORIES (AS 2):

Inventories are valued in the manner as stated below:

- 1 (i) Industrial Raw Materials (stock-in-trade) valued at lower of cost or net realisable value after providing for obsolescence if any.
 - (ii) The company has adopted FIFO method for the purpose of valuation of Industrial Raw Materials.
- 2 a) The stock of finished Sheds/Flats/Buildings, Sheds/Flats/Buildings in progress and land are valued at cost or net realisable value whichever is lower in conformity with AS-2 "Valuation of Inventories".
 - b) 1. In respect of Infrastructure provided in various Industrial Estates (other than expenditure on drawing of power lines) the expenditure for the entire State is considered for purposes of valuation and shown in the Current Asset under Inventories - Industrial Estate Property and work-in-progress. As providing of infrastructure is a continuous process, expenditure incurred during the year is added to the value. Further, infrastructure expenditure is incurred in a phased manner in certain Estates consequent on recovery may indicate over absorption pending further expenditure to be incurred on Infrastructure in future. In respect of Sheds/Flats/Building and Plots Sold or transferred to Fixed Assets proportionate value of infrastructure as determined by Board from time to time is reduced in the Closing Stock and balance value for the entire stock shown in the books.
 2. In respect of Industrial Estates established and where infrastructure expenditure is partly or fully met by in the form of Government Grants, while accounting the sale of Shed/Flat/Building and plot/land the recovery value of Infrastructure expenditure will be the lower of the rate determined by the Board as mentioned in b(1) above or actual infrastructure cost per Sq.mtr arrived at while fixing the selling price for such Asset will be recovered/adjusted in the work in progress infrastructure Account.

Keeping the requirement of AS-2 in respect of individual Estates where sale prices of land are fixed low or where the possibility of recovery of expenditure already incurred in particular Estate may not be possible to recover in future the Management will review such cases from time to time and suitable reduction based on possible realization will be made and value accordingly reflected in the Books.

E-2 CASH AND CASH EQUIVALENTS(AS-3)

The Composition of Cash and Cash Equivalents comprise of Cash on Hand, Cash with Bank or Balances with Bank and Fixed Deposits/ Term Deposits. The Company considers all highly liquid Investments with a remaining maturity at the date of purchase of three months or less and that are readily convertible to known amounts of Cash to be Cash Equivalents.

KARNATAKA STATE SMALL INDUSTRIES DEVELOPMENT CORPORATION LIMITED
NOTES TO FINANCIAL STATEMENTS FOR THE YEAR ENDED MARCH 31, 2022

F EMPLOYEE BENEFITS (AS 15):

Employee Benefits are dealt with, in the following manner.

- a) Contributions to Provident Fund are accounted on accrual basis.
- b) The Company has set up an approved Gratuity Trust (Approved by the Commissioner of Income Tax) which has in turn taken a Group Gratuity Policy with L.I.C. of India. The Company is contributing amounts to the Trust for arranging the payment to LIC. Gratuity is accounted in accordance with the actuarial valuation provided by LIC.
- c) In respect of Accounting of Earned Leave and Sick Leave the same are being accounted in accordance with the actuarial valuation provided by Actuary.
- d) From Financial Year 2010-2011 and on-wards in respect of Voluntary Retirement Scheme, the company accounts the related expenditure in accordance with para 137 of AS-15 "Employee Benefits".

G SMALL SCALE INDUSTRIES PROMOTIONAL AND DEVELOPMENT EXPENDITURE:

The Company contributes to certain Institutions / Associations engaged directly or indirectly in the promotion and development of Small Scale Industries either in part or full to meet revenue and/or capital expenditure of such institutions as decided by Board and such expenses are accounted as revenue expenditure.

H PRIOR PERIOD ITEMS-EXPENDITURE/INCOME (AS 5):

Adjustments arising due to Errors or Omissions in the Financial Statements of earlier year(s) are accounted in accordance with AS-5.

I SEGMENT ACCOUNTING POLICY (AS 17):

Policy on Primary Segment Reporting: The main activity of the Company consists of establishment of Industrial Estates and trading in Industrial Raw Materials to facilitate the development and growth of the Small Scale Industries in the State of Karnataka. Accordingly, for the purpose of Segment Reporting, the Company has identified two business segments namely Industrial Estate Activity and Industrial Raw Material Activity.

Policy on Secondary Segment Reporting: The Company's main activities are confined only to the State of Karnataka, which is covered under same economic environment wherein the risks and returns are not different. Hence, the Company is not recognizing any Geographical segment for reporting as required under AS-17, Segment Reporting.

Policy of the Corporation for identifying segment results: All revenues that can be reasonably identified with a particular segment is taken as the revenue of that particular segment. Similarly, all expenses that can be reasonably identified with a particular segment is taken as the segment expense of that segment in order to arrive at the Segment Contribution. Staff cost only to the extent that can be

KARNATAKA STATE SMALL INDUSTRIES DEVELOPMENT CORPORATION LIMITED
NOTES TO FINANCIAL STATEMENTS FOR THE YEAR ENDED MARCH 31, 2022

reasonably identified with a particular segment is allocated to that particular segment in order to arrive at the segment results. Income and expenses not identified with a particular segment is shown separately. In case of Segment Assets and Liabilities, those Assets and Liabilities that can be identified with a particular segment is taken as the Assets or Liabilities of that particular segment. Other Assets and Liabilities are taken to the reconciliation statement reconciling segment assets with total assets and segment liabilities with total liabilities.

J PROVISION FOR CURRENT AND DEFERRED TAX (AS 22):

- a) Provision for Current Tax is made after taking into consideration of benefits admissible under the provisions of Income Tax Act 1961
- b) Deferred Tax resulting from "Timing difference" between book and taxable profit is accounted by using tax rates and laws that are enacted or substantively enacted as on the balance sheet date. The Deferred Tax Asset is recognised and accounted only to the extent that there is a reasonable certainty that sufficient future income will be available. However in case there are unabsorbed Depreciation or losses, deferred tax assets are recognised if there is virtual certainty that sufficient future income will be available to realise the same.

K GRANTS & SUBSIDIES (AS 12):

Grants received from Government of Karnataka are fully credited to Government Grants account and are being accounted as under:

- (i) In respect of Government Grants related to depreciable Fixed Assets, the same are being allocated to income over the period and in proportion in which depreciation on those Assets is charged.
- (ii) In respect of Grants received for non-depreciable Assets, based on policies formed by Government and Management proportionate value of selling price fixed for the shed is transferred to individual allottee's account as and when Allotment is made and possession is given on Lease-cum-Sale basis or out-right sale basis.
- (iii) Grants / Subsidies pertaining to infrastructure development or improvement of Industrial Estates will be utilized for that purpose and such expenditure is reduced from the grant after taking credit of Supervision Charges at 6%. Any unspent balance will be carried forward as unspent grant. Any excess expenditure incurred over and above the amount of grant received will be charged to statement of profit and loss in that year as an expenditure for that year.
- (iv) Subsidies provided by Government for the benefit of certain specified Entrepreneurs is considered as Current Liability and transferred to Entrepreneurs account based on the allotment and possession given.
- (v) Subsidies received on account of rent or any other revenue in nature are considered as Income and will be credited in the year in which specific amounts are sanctioned.

**KARNATAKA STATE SMALL INDUSTRIES DEVELOPMENT CORPORATION LIMITED
NOTES TO FINANCIAL STATEMENTS FOR THE YEAR ENDED MARCH 31, 2022**

- (vi) The Government of Karnataka Vide Order No. CI 81 CSC 2015, dated 27.06.2016, have ordered that the company has to extend subsidy in price of shed/plot allotted to SC/ST Entrepreneurs at 50% for the allotments made after 01-04-2016 irrespective of locality. (Refer Office Order 2016/1293 dated 22.07.2016 of KSSIDC):

As per the said GO the Company has extend the subsidy in the above said manner at the time of allotment of sheds/flats/plots to SC/ST Entrepreneurs and the expenditure incurred on account of this will be reimbursed from GOK under TSP/SCP projects. The company will account subsidy as revenue expenditure and crediting the respective allottee account to that extent. While accounting the sale value, full sale price is accounted and debited to respective allottee account.

- (vii) In respect of plots/sheds allotted in Jigini Industrial Estate I Stage, subject to approval by Board the allottees will be provided with subsidy of 60% of normal selling price fixed without any ceiling and the same will be accounted as revenue expenditure.

L BORROWING COSTS (AS 16):

Borrowing Costs that are directly attributable to the acquisition or construction of qualifying assets are capitalized as part of the cost of such assets. A qualifying asset is one that necessarily takes substantial period of time to get ready for intended use. All other Borrowing Costs are charged to Revenue.

M PROVISION, CONTINGENT LIABILITIES AND CONTINGENT ASSETS (AS 29):

"A provision is recognised when the company has present obligations as a result of past events; it is probable that an outflow of resources will be required to settle the obligations, in respect of which reliable estimates can be made required. Provisions are not discounted to its present value and are determined based on the best estimate required to settle the obligations at the balance sheet date. These are reviewed at each balance sheet date and adjusted to reflect a current best estimate."

Contingent Liabilities are not recognized but are disclosed in the Notes. Contingent Assets are neither recognized nor disclosed in the Financial statements.

N RELATED PARTY DISCLOSURES (AS 18):

Parties are considered to be related if at any time during the reporting period one party has the ability to control the other party or exercise significant influence over the other party in making Financial and/ or operating decisions.

As the Company is a State Controlled Enterprise, related party disclosures are not provided in the Financial Statement in respect of related party relationship with other State Controlled Enterprises and transactions with such Enterprises. However in respect of transactions other than the above related parties, during existence of a related party relationship, a separate disclosure is made.

KARNATAKA STATE SMALL INDUSTRIES DEVELOPMENT CORPORATION LIMITED
NOTES TO FINANCIAL STATEMENTS FOR THE YEAR ENDED MARCH 31, 2022

O EARNINGS PER SHARE (AS 20) :

Basic earnings per share is arrived at based on net profit after tax available to the equity shareholders to weighted average number of equity shares outstanding during the year. Diluted earnings per share is calculated on the same basis as basic earnings per share after adjusting for the effects of potential dilutive equity shares.

P OPERATING CYCLE:

“Operating cycle is the time between the acquisition of assets for processing and their realization in cash or cash equivalents”. Based on this, for the purpose of current – non-current classification of Assets and Liabilities, the company has determined the following Operating Cycle :

1. In respect of Industrial Raw Material Activity as Twelve (12) months,
2. In respect of Industrial Estate Activity as Ten (10) years.

KARNATAKA STATE SMALL INDUSTRIES DEVELOPMENT CORPORATION LIMITED
NOTES TO FINANCIAL STATEMENTS FOR THE YEAR ENDED MARCH 31, 2022

Amount in Lakhs

Particulars	As at 31st March 2022		As at 31st March 2021	
	No. of shares	Amount (Rs.)	No. of shares	Amount (Rs.)
2 SHARE CAPITAL				
Authorised 30,00,000 Equity Shares of Rs 100/- each (P.Y 30,00,000 equity shares of Rs 100/- each)	3,000.00			3,000.00
Issued, Subscribed & Paid-up 26,02,360 Equity shares of Rs 100/- each (P.Y 26,02,360 of Rs 100/- each)	2,602.36			2,602.36
TOTAL	2,602.36			2,602.36

2.1 Reconciliation of the number of shares outstanding at the beginning and at the end of the reporting year

Particulars	As at 31st March 2022		As at 31st March 2021	
	No. of shares	Amount (Rs.)	No. of shares	Amount (Rs.)
Number of shares at the commencement of the year	26,02,360	2,602.36	26,02,360	2,602.36
Add/(Less): Shares issued/(bought back) during the year	-	-	-	-
Number of shares at the end of the year	26,02,360	2,602.36	26,02,360	2,602.36

2.2 Shareholders holding more than 5% shares

Particulars	As at 31st March 2022		As at 31st March 2021	
	No. of shares	%	No. of shares	%
Governor of Karnataka (includes shares allotted to nominees of the Govt. of Karnataka)	2,592,360	99.62%	25,92,360	99.62%

3 RESERVES & SURPLUS

Particulars	As at 31st March 2022		As at 31st March 2021	
	No. of shares	Amount (Rs.)	No. of shares	Amount (Rs.)
1. Capital Reserve (Refer Note No. 3.1)				
Opening Balance	4.52		40.16	
Less : Expenditure related to KSIMC	1.43	3.09	35.64	4.52
2. Surplus :				
Opening Balance	16,733.09		15,615.31	
Add : Profit after Tax - Current Year	1,541.62		1,213.91	
	18,274.71		16,829.22	
Less: Appropriations				
I Dividend paid for FY 20-21:	364.17		81.83	
II Dividend Distribution Tax paid			14.30	
	364.17	17,910.54	96.12	16,733.09
Total		17,913.63		16,737.61

3.1 During the FY 2021-22, Rs 1.42 lakhs being the depreciation of KSIMC Building has been reduced / adjusted to Capital Reserve which is on account of amalgamation of KSIMC Ltd with the Company effective from 01.04.2010.

4. LONG TERM BORROWINGS

Particulars	Long Term		Short Term	
	As at March 31, 2022	As at March 31, 2021	As at March 31, 2022	As at March 31, 2022
1. Unsecured				
a. Other loans & advances				
i. Loan from Govt. of Karnataka (Vishwa Scheme) - Refer Note 4.1 & 4.2	1264.63	1264.63	-	-
Total	1,264.63	1,264.63	-	-

4.1

Particulars	As at March 31, 2022		As at March 31, 2021	
Loan Granted from GOK - Vishwa Scheme		1,313.49		1,313.49
Less : Cost of Vishwa Sheds received and repayment made	43.79		43.79	
Less : Sumanahalli Vishwa Sheds money adjusted as Margin Money at Treasury	5.07	48.86	5.07	48.86
Balance as at 31-03-2021		1,264.63		1,264.63
Less :				
1. Subsidy receivable from GOK for CWS/ COIR sheds under Vishwa Scheme	719.25		683.80	
2. Sumanahalli vishwa shed balance cost to be received from GOK	1.00		1.00	
3. Vishwa Sheds Cost at Ganjikunte (Gomala Land transfered to KSSIDC by GOK)	2.25		2.25	
4. Rental dues from Coir Federation & Coir Corporation for Coir Sheds allotted by I&C Department.	236.10	958.59	236.10	923.15
Balance Amt Payable to GOK as at 31.03.2022		306.04		341.48

4.2 GOK has released Rs 1313.49 lakhs towards Vishwa Loan Account during the year 1994-95. Out of this vide GO No. CI 23 CSC 94 dated 16.03.1996, Government of Karnataka converted an amount of Rs 1298.00 lakhs released as Margin Money for construction of common work sheds and coir work sheds under the Vishwa Scheme to the Company as interest free Loan. For the Balance of Rs. 15.49 lakhs (Rs.1313.49 - Rs.1298.00) no orders have been issued by GOK. As against Loan granted from GOK, an amount of Rs 958.59 lakhs is payable by GOK on account of subsidy, cost and other recoverables is yet to be adjusted for want of GOK Orders. In the meeting held on 12.10.2017 in respect of disposal of Vishwa Sheds, Commissioner I&C have informed that KSSIDC and Karnataka Coir Board to sit jointly and to sort out the issue. The same is under process.

5 OTHER LONG TERM & CURRENT LIABILITIES

Particulars	Non-Current		Current	
	As at March 31, 2022	As at March 31, 2021	As at March 31, 2022	As at March 31, 2021
1. Government Grants (Ref Annexure-A)	746.85	1,061.76	1,665.10	3,661.55
2. Outstanding Expenses	-	-	1,881.76	2,601.95
3. Subsidies to Entrepreneurs pending adjustment	1,059.01	2,528.01	-	-
4. Trade Advance from SSI -Raw-Materials	-	-	71.01	111.08
5. Amounts payable to GOK-Govt. I E Collections (Ref 5.1 & 5.2)	13,078.33	12,937.50	-	-
6. Advance from Allottees-Industrial Estates (Refer 5.3)	28,514.58	25,534.25	12,220.53	10,943.25
7. Trade Deposits	5,890.06	5,439.04	2,343.55	3,791.50
8. Contributory Deposit Works	48.50	-	-	48.50
9. Duties and Taxes Payable	-	-	338.48	244.14
10. Other General Liabilities	259.28	248.21	217.54	117.63
Total	49,596.60	47,748.78	18,737.97	21,519.61

- 5.1 The Government of Karnataka issued orders for transfer of properties worth Rs.1212.00 lakhs vide G.O.No CI 55 CSC 84 Bangalore dated 13.06.1984. As no further orders from GOK for transfer of properties, all amounts collected by the Company till 31.03.2022 amounting to Rs.13078 lakhs by way of rent and other amounts from these properties are being shown as amounts payable to Government of Karnataka under 5(5). Necessary accounting entries will be passed on finalisation of purchase consideration and on issue of revised orders of transfer of Assets and their treatment including any amount on account of Annual Repair Grants and Service Charges to be received from Government. However, part of the land comprised in the properties specified in the notification dated 13.06.84 have been utilised by the Company for development of industrial areas, the cost of the land so utilised have been reflected under Fixed Assets/Inventory-IE Property at the value determined by the Valuation Committee and also amounts due to Government are reflected in the amounts shown in 5(5) above.
- 5.2 "Based on the decision taken by the Board of KSSIDC in its 355th meeting held on 27.09.2019, GOK has been requested to accord its administrative approval for conversion of dues payable by the Corporation as interest free loan subject to annual equated repayment in the span of 25 years vide letter No. KSSIDC/FIN/ PGOK/2019 dated 05.11.2019. In response, it has been advised by GOK to pay half of the amount due to GOK of Rs 6300 lakhs as on 31.03.2020 immediately and remaining half amount of Rs 6400 lakhs in six equal installments over the next six years which is considered to be converted into interest free loan in their letter No. CI/95/CSC/2019 dated 18.06.2020. Board of

KSSIDC in its 359th meeting held on 27.07.2020 desired to sought certain guidelines by making further correspondence with GOK. In view of this the amounts payable to GOK shown in Note 5(5) is classified as non-current liability. As indicated above Rs 6300 lakhs plus Rs 6400 lakhs (Rs 12700 lakhs) was arrived based on the Financial Statements as at 31.03.2020, whereas the Amount payable to GOK as on 31.03.2022 is Rs 13078 lakhs. The increase of Rs 378 lakhs (Rs 13078 lakhs - Rs 12700 lakhs) is due to further accumulalation of Rent and other amounts received from the properties.”

- 5.3 In the Note-5(6), the amounts received from the Allottees of Industrial Estates are continued to be shown as advance until the execution and registration of the sale deeds. From the past several years it is noticed that approximately 2500 units have not become functional even after efforts made by the Company for Industrial Development. The Board In its 357th Board meeting held on 28-01-2020 has decided a Restoration Policy and the Adminstrative orders are issued on 8.5.2020 & 1.10.2020 fixing the Time Limit and extension of time thereon for Construction of sheds on the plots, implementation of projects and commencement of production with certain conditions along with penalties. The Company has recognised such penal charges collected as Income in the financial statemens from financial year 2020-2021 and also in 2021-2022. For the units failed to avail the Restoration benefits the scheme has been extended for further period upto 31-12-2022. The advance from Allottees amounts to Rs 407.35 lakhs which is classified as Current and non-current in the ratio of 30:70 as the Company is anticipating 30% of Allottees would be adhered to the terms of Allottment and expected Sales may occur within 12 months. This classification is being consistantly followed by the Company.
- 5.4 An amount of Rs 312.50 lakhs received from KIADB for 125 acres of land of KSSIDC in challakere Taluk, Thalaku Hobli, Ullarthykaval has been accounted under Trade Deposits-Current Liabilities. Further, as against this Deposit, KSSIDC has transferred 95.67 acres of undeveloped land vide Possession Certificate dated 12.04.2022 to KIADB for formation of LED Light Manufacturing Cluster. For the said land necessary adjustment of Inventory / Sales is yet to be carried out which is subject to ascertainment of Values.
- 5.5 In the Note-5.(10), an amount of Rs 196.82 lakhs pertaining to the amounts received from the allottee of Vishwa Sheds towards full value of sheds for whom sales deeds have been issued required to be payable to GOK as per GO NO. CI 24 CSC 94 dated 16-03-1996. The Company is claiming various amounts receivables such as Rental Subsidy, Rental dues from Coir Fedearation and others (Ref Note 4.1). Pending settlment of the said issues the amount is shown as liability under other liabilities.

6. LONG AND SHORT TERM PROVISIONS

Particulars	Long Term		Short Term	
	As at March 31, 2022	As at March 31, 2022	As at March 31, 2022	As at March 31, 2021
1. For Employees Benefit (Ref Annexure - D)				
a. Earned Leave	267.93	435.67	183.69	225.07
b. Sick Leave	104.15	141.54	49.56	86.74
Total	372.08	577.21	233.25	311.81

7. TRADE PAYABLES

Amount in Lakhs

Particulars	Non-Current		Current	
	As at March 31, 2021	As at March 31, 2020	As at March 31, 2021	As at March 31, 2020
For Industrial Raw Materials and Others	-	-	-	1.92
Total	-	-	-	1.92

7.1 Ageing schedule of Trade payables - Refer Annexure B.

7.2 The company has not received any intimation from suppliers/service providers regarding their status under the Micro Small and Medium Enterprises Development Act, 2006 and hence disclosures, if any, relating to amounts due to Micro and Small Enterprises as required under Sec 22 of Micro Small and Medium Enterprises Development Act 2006 as at March 31, 2022 together with interest paid/payable as required under the Act has not been furnished.

8 Property, Plant & Equipment and Intangible Assets - as per schedule enclosed :

8.1 The Gross value of Rs 1814.59 lakhs (PY Rs 1814.59 lakhs) Rental Sheds - Viswa Scheme shown under Tangible Assets above, are constructed on lands belonging to Private Parties/ Zilla Parishat/ Government land etc., which were handed over to KSSIDC by Department of Industries and Commerce as directed by Government of Karnataka. The ownership of land does not vest with KSSIDC. However as per clause 3 of Government order No. CI 24 CSC 94, dated 16.3.1996 the buildings (sheds) constructed on these lands are treated as property of the Company.

8.2(a) The entire land at channasandra stockyard was specifically acquired for establishing railway siding & stockyard by gazette notification No. RD 207 AQB 79 dated 27.12.1979 issued by special land acquisition act. Pursuance to the said gazette notification issued by special land acquisition officer the entire consideration amount came to be deposited by KSSIDC. The mutation came to be effected in the name of KSSIDC showing KSSIDC as owner in possession of the the entire land and RTC stands in the name of KSSIDC and KSSIDC continues to pay property tax in respect of the said land. During the year 2010-2011, in respect of land at Channasandra stock yard, the company has obtained RTC(Rights Transfer Certificate) from BBMP.

8.2(b) The Lease Agreement earlier entered for 30 years between Company and Railways has expired in 2014-15 is yet to be modified / amended, the company continues to treat the property as under lease and the amortization has been done upto FY 2014-2015. In the mean time the company has continued to treat the property under lease & disclose accordingly in financial statements. As and when such amendments are made in the Lease Agreement, suitable modifications in the Land account and stock yard account will be carried out and the consequential effect, if any, will be disclosed in that year.

8.2(c) Capital work in progress: The project cost of Construction of MS Complex at IE Rajajinagar amounts to Rs 569.33 lakhs. CWIP expenditure as at 31-03-22 amounts to Rs 443.59 lakhs. As per the Possession Certificate the Building has been handed over to the company for the purpose of executing the Interior works. Final work bills (Civil & Electrical) are yet to be submitted.

8.3 In accordance with AS-19, in respect of Operating Lease (Rental Sheds/Buildings including Sheds/Buildings available for Rent), the following disclosure is made:

Particulars	Current Year March 31, 2022	Previous Year March 31, 2021
1. Gross Carrying amount (Excluding A O Building other than KSIMC Bldg transferred to KSSIDC, Staff Quarters & Stockyards)	2,564.52	2,606.98
2. Accumulated Depreciation	2,172.38	2,068.19
3. Accumulated Impairment Losses recognized	87.88	87.88
4. Depreciation recognized in Statement of P&L for the year	64.42	68.30
5. Impairment Losses recognized during the year in P&L A/c	0.00	0.00
6. General description of significant Leasing arrangement	Refer NOTE-1-AI-4© to (e)	Refer NOTE-1-AI-4© to (e)
7. Accounting Policy in respect of initial Direct Costs.	Refer NOTE-1-AI-4(f)	Refer NOTE-1-AI 4(f)

Amount in Rupees Lakh

8. Property, Plant & Equipment : TANGIBLE ASSETS

DESCRIPTION	GROSS BLOCK			DEPRECIATION / AMORTISATION				NET BLOCK		
	AS AT 01.04.2021	ADDITIONS	DELETIONS / ADJUSTMENTS AS AT 31.03.2022	AS AT 01.04.2021	FOR THE YEAR	IMPAIRMENT	DELETIONS / ADJUSTMENTS	UP TO 31.03.2022	AS AT 31.03.2022	AS AT 31.03.2021
Property, Plant and Equipment										
A. LAND/INFRA/SHEDS/FLATS/BLDGs	147.09	0.00	0.03	147.06	0.00	0.00	0.00	0.00	147.06	147.09
B. BUILDINGS :										
STOCKYARDS & GODOWNS	46.70	0.00	0.00	46.70	1.48	0.00	0.00	24.76	21.94	23.42
A.O.BUILDING & STAFF QUARTERS	378.86	304.61	0.00	683.47	10.74	0.00	0.00	136.86	546.61	252.73
RENTAL SHEDS-LOAN	654.51	0.00	8.43	646.08	19.00	0.00	6.04	444.89	201.18	222.58
RENTAL SHEDS-GRANTS	13.85	0.00	0.00	13.85	0.26	0.00	0.00	10.83	3.02	3.28
RENTAL SHEDS-VISWA-CWS	1516.66	0.00	0.00	1516.66	37.33	0.00	0.00	1422.87	93.79	131.12
RENTAL SHEDS-VISWA-COIR	297.93	0.00	0.00	297.93	6.40	0.00	0.00	271.59	26.34	32.74
TOTAL FOR BUILDINGS(B)	2908.52	304.61	8.43	3204.70	75.20	0.00	6.04	2311.81	892.89	665.88
C. OTHER ASSETS										
PLANT & EQUIPMENTS-GEN	130.17	0.28	0.00	130.45	5.93	0.00	0.00	110.60	19.84	25.50
COMPUTERS AND DATA-PROCESSING	127.41	0.00	13.94	113.47	12.04	0.00	1.84	94.41	19.06	43.20
FURNITURE & FITTINGS	60.93	0.20	31.17	29.95	2.32	0.00	30.57	24.03	5.92	8.64
VEHICLES - MOTOR CARS	248.01	4.49	4.61	247.88	19.98	0.00	4.61	179.52	68.37	83.86
OFFICE EQUIPMENTS	17.95	0.00	0.00	17.95	0.00	0.00	0.00	17.90	0.05	0.05
TOTAL FOR OTHER ASSETS(C)	584.47	4.96	49.72	539.70	40.27	0.00	37.02	426.46	113.24	161.24
D. LEASE HOLD ASSETS			0.00							
RAILWAY-SIDING-CHN	82.64	0.00	0.00	82.64	0.00	0.00	0.00	82.64	0.00	0.00
TOTAL FOR LEASE HOLD ASSETS	82.64	0.00	0.00	82.64	0.00	0.00	0.00	82.64	0.00	0.00
TOTAL OF TANGIBLE ASSETS(A+B+C+D)	3722.71	309.57	58.18	3974.10	115.47	0.00	43.06	2820.91	1153.19	974.21
INTANGIBLE ASSETS										
WEBSITE - DESIGN/DEVELOPMENT	4.03	0.00	0.00	4.03	0.00	0.00	0.00	4.03	0.00	0.00
ERP ACCOUNTING SOFTWARE	21.43	0.00	0.00	21.43	0.00	0.00	0.00	21.43	0.00	0.00
MS OFFICE STANDARD & PROFESSIONAL	0.00	12.10	0.00	12.10	2.42	0.00	0.00	2.42	9.68	0.00
TOTAL OF INTANGIBLE ASSETS	25.46	12.10	0.00	37.56	2.42	0.00	0.00	27.88	9.68	0.00
CAPITAL W I P BUILDINGS										
1. M S COMPLEX-I E RAJAJINAGAR	159.14	284.46	0.00	443.59	0.00	0.00	0.00	0.00	443.59	159.14
2. Demonstration Display Centre-IE Thagachagere	304.61	0.00	304.61	0.00	0.00	0.00	0.00	0.00	0.00	304.61
TOTAL OF CAPITAL WIP	463.75	284.46	304.61	443.59	0.00	0.00	0.00	0.00	443.59	463.75
GT - AS AT 31/03/2022	4211.92	606.13	362.80	4455.25	117.89	0.00	43.06	2848.79	1606.46	1437.96
GT - AS AT 31/03/2021	3705.20	545.88	39.16	4211.92	113.79	0.00	26.12	2773.96	1437.96	

NOTE: The Life of the Assets have been verified and properly accounted and the difference in Depreciation has been adjusted in the current FY 2021-2022. MS office standard and professional has been accounted under Intangible Assets.

9 DEFERRED TAX ASSET (NET)

Particulars	Current Year March 31, 2022	Previous Year March 31, 2021
Deferred Tax liability :		
I) Related to Fixed Assets	251.07	315.53
Deferred Tax Assets:		
i) Disallowances under Income Tax Act, 1961	600.18	640.35
ii) Provision for doubtful Receivables and advances	300.63	398.46
Total	900.81	1,038.81
Deferred Tax Asset (Net)	649.74	723.28

10 LOANS AND ADVANCES

Particulars	Non-Current		Current	
	As at March 31, 2022	As at March 31, 2021	As at March 31, 2022	As at March 31, 2021
1. Investment in Leasing of Industrial Sheds Secured considered good	-	-	510.20	673.46
Less: Provision for doubtful Annuity Income	-	-	285.85	369.76
Total	-	-	224.35	303.70
2. Loan to SSI Units (IRBI Scheme) Un-Secured considered doubtful	4.71	4.96		
Less: Provision for doubtful Loan	4.71	4.96		
Total	-	-	-	-
3. Advances to Staff - Secured and considered good	-	-	47.54	57.00
4. Advances to Suppliers/Others Un-Secured and considered good	1,025.14	1,515.20	50.71	22.15
5. a. Advance Tax	-	-	560.78	578.85
b. Less : Provision for Taxation	-	-	510.00	400.00
c. Net of Advance Tax	-	-	50.78	178.85
6. Refund due from IT department	158.34	158.34	-	-
Less : provision for dues from IT department	158.34	158.34		
7. Other Advances-Unsecured and Considered good	24.30	21.37	5.01	3.65
	24.30	21.37	5.01	3.65
Total	1,049.43	1,536.57	378.38	565.35

10.1 A. In respect of sheds allotted under Lease and possession given by the Company the following disclosures are made as required under AS-19 :

Reconciliation of Gross Investment in Lease with Present value of future minimum lease payments.	As at March 31, 2022	As at March 31, 2021
Value of Future Minimum Lease Payments:		
1. Gross Investments in Lease as on 31st March in respect of sheds allotted and possession given on or after 1.4.2001	510.20	673.46
	510.20	673.46
2. Present value break up of future minimum lease payments		
i) Not later than one year	162.90	163.23
ii) Not later than five years	320.32	435.13
iii) Later than five years	26.98	75.11
Total	510.20	673.46
3. Accumulated provision for non-collectable installments(provided for doubtful Annuity Sale Income)	285.85	369.76
4. Contingent rent recognized in statement of P&L	Nil	Nil
5. General description of significant lease arrangements	Refer NOTE-1-AI-4© to (e)	Refer NOTE-1-AI-4(c) to (e)
6. Accounting Policies adopted in respect of initial direct costs	Refer NOTE-1-AI-4(f)	Refer NOTE-1-AI-4(f)

10.2 As regards Loans provided under IRBI Scheme shown in Note 10(2) above, the Company has filed suit for recovery of Rs 4.71 lakhs(PY Rs. 4.96 lakhs). Further, the entire amount has been considered as doubtful and existing provision is continued.

10.3 The amount of Rs 1025.14 lakhs (PY Rs 1515.20 lakhs) shown under Advance to Suppliers & others under Note 10 (4), includes the amounts paid to GOK/KIADB towards acquisition of Industrial Estate lands & other amounts as per details shown below:

Particulars	As at March 31, 2022	As at March 31, 2021
1. Amounts paid to Government for land acquisition	776.81	781.76
2. Amounts refundable by KIADB on account of land surrendered	20.98	32.02
3. Advance paid to KIADB for lands to be acquired	227.35	281.37
4. Amounts adjusted by KIADB for MT Sagar Hubli old Estate	-	420.05
Total	1,025.14	1,515.20

- 10.3(a) The Company has paid Rs. 776.81 lakhs to Government for Land acquisition at Sriramanahalli and Chikkahosalli. Several letters have been addressed to DC under intimation to Government to refund the amounts or to allot alternate land. The matter is being further pursued at Government level and Revenue department for early resolving the issue.
- 10.3(b) An amount of Rs 20.98 lakhs paid to land at Hanagal. In a meeting held on 03.03.2022 between KIADB and KSSIDC it was informed that refund will be arranged at the earliest. The matter is being pursued.
- 10.3(c) 1. Vasanthanarasapur - 172.02 lakhs -In meeting held on 03-03-2022 between KIADB and KSSIDC it was informed that the amount will be adjusted for futhure land acquisition. 2. Aland - 2.80 lakhs - land being inspected and matter being pursued. 3. kapanur - Rs.0.05 lakhs - possession under process 4.Chittapura-52.46 lakhs - acquisition of 2.02 acres of land for approach road and possession is under process.
- 10.4 Additional chief secretary (C&I) GOK vide order number CI19 CSC 2017 dated 28.12.2017 issued orders contemplating KSSIDC and KIADB to equally share Rs.22.41 crores which includes interest from Dec-04 to July-17 in respect of M T sagar Hubli land acquisition case. Accordingly KSSIDC in its 349th Board meeting held on 22.01.2018 had decided to make payment of Rs.11.205 crores (50% of 22.41 crores). Further the Company vide letter dated 21.09.2019 have sought complete details of total compensation paid including solatium, Interest etc. KIADB in its letter dated 26.09.2019 have sought time to provide the required details. As per the Supreme Court Judgment / High Court Judgment KIADB has informed that the total payment made is Rs 3858.40 lakhs and KSSIDC share is Rs 2386.03 lakhs which includes the payment made during the earlier years. The company has accounted Rs 1777.30 lakhs during FY 2018-2019 and FY 2019-2020 towards Industrial Estate Expenditure. The balance of Rs 420.04 lakhs has been treated as expenditure during FY 2021-2022 as per letter dated 08/07/2021 and 21/03/2022 of KIADB.
- 10.5 KIADB had allotted 48 acres of land to KSSIDC at Gauribidanur Taluk of Chikkaballpura District in 2011. KIADB could not hand over possession of 2.7 acre of land valued at Rs 39.30 lakhs due to encroachment by the farmers. On this issue in a meeting held on 03-03-2022 between KIADB and KSSIDC it was agreed that KIADB to refund an amount of Rs 39.30 lakhs to KSSIDC. The matter is being pursued for getting refund and the same will be recognised as and when received.

11 INVENTORIES

Particulars	As at March 31, 2022		As at March 31, 2021	
1. TRADE :				
a. Stock in Trade-Industrial Raw materials		0.00		12.95
2. I.E. PROPERTY :				
a. IE - Land Account	15,055.44		15,008.95	
b. IE - Works in progress + Infra Development	21,445.30		21,647.82	
c. IE - Completed sheds / Flats	1,253.49	37,754.23	1,226.32	37,883.08
Total		37,754.23		37,896.03

- 11.1 Out of Land A/c, as per GOK vide order number CI9CS2017 dated 28.12.2007 KIADB needs to execute pending 69 absolute sale deed in favour of KSSIDC as on 31.03.2022. The issue has been discussed with the CEO KIADB and Managing Director KSSIDC in the presence of officers of KIADB and KSSIDC and KIADB was requested to expedite the issue at the earliest. KIADB instructed the concerned officers to take immediate action and to resolve the issue on priority.
- 11.2 During the year the Company has also obtained physical verification reports of sheds/plots/godowns/flats from Industrial Estate Offices. The report covers the Industrial Estate Property shown in Inventories-IE Property as well as Fixed Assets. Based on these reports(physical verification reports) as well as other information, Company has under taken review of sheds/flats allotted, sale deed of sheds/plots/flats executed as per Branch/HO records, based on which the company during the year accounted the value of sale/cost of sale of sheds/plots/flats.
- 11.3 The value shown under Note 11(2c) includes value of Rs 31.54 lakhs (PY Rs 31.54 lakhs) being the value of flats / sheds seized by institutions other than Karnataka State Financial Corporation(KSFC). The company has entered into MOU with KSFC for dealing such seizures made by KSFC.

12 TRADE RECEIVABLES

Particulars	Non-Current		Current	
	As at March 31, 2022	As at March 31, 2021	As at March 31, 2022	As at March 31, 2021
1. Secured and considered good:				
a. Incl. Raw materials receivables - Less than Six months			217.91	332.23
b. Incl. Raw materials receivables - More than Six months			-	-
2. Un-Secured and considered good:				
a. Incl. Estate receivables - Less than Six months			196.34	167.48
b. Incl. Estate & Projects receivables - More than Six months			338.53	727.44
3. Doubtful receivable:				
a. IRM & IE receivables - Less than Six months	-	-	-	-
b. IRM/IE/Projects/Works receivables - More than Six months	2049.72	1775.47	44.22	48.32
Total Receivables	2049.72	1775.47	797.00	1275.47
Less: Provision for Doubtful receivables	2049.72	1775.47	44.22	48.32
Total	-	-	752.79	1227.15

- 12.1 Breakup for Doubtful receivables Provision of Rs 2093.94 lakhs : Rental dues for more than 12 months at 100% = Rs 652.92 lakhs, Rental dues for less than 12 months at 40% = Rs 81.32 lakhs, HPS and other dues including Court Cases at 80% = Rs 793.18 lakhs. Service Charges dues from Sale Deed issued at 100% = Rs 234.72 lakhs. Ex-Allottees dues at 100% = Rs 136.87 lakhs, Dues from KSIIDC = Rs.28.81 lakhs. Raw Material units dues = Rs 92.04 lakhs, Contractors Materials dues = Rs 7.34 lakhs, Indraratham-Contractor dues = Rs 66.72 lakhs.

12.2 As regards Unsecured and considered good for more than six months(12)(2)(b), certain receivables for more than One year for which the company is confident of realising dues within one year and the same has been classified as Current. Further wherever there are doubtful receivables the company has made provisions accordingly.

12.3 Trade Receivables Ageing is at Annexure - C.

13 CASH AND CASHEQUIVALENTS

Particulars	Current	
	As at March 31, 2022	As at March 31, 2021
(A) Cash and Cash Equivalents		
1. Cash on Hand	0.95	0.49
2. Bank Balance in Current and SB accounts	5,360.19	9,627.96
3. Term Deposits with Banks with maturity 3 months or less	18,158.00	18,000.00
	23,519.14	27,628.45
(B) Other Bank Balances		
1. Term Deposits with Banks -maturity more than 3 months	23,694.00	18,400.00
Total	47,213.14	46,028.45

14 OTHER CURRENT ASSETS

Particulars	Current	
	As at March 31, 2022	As at March 31, 2022
1. Accrued Interest on Deposits / SB A/C	1,273.66	1,309.08
2. GST-2021(ITC)	42.70	40.06
Total	1,316.36	1,349.14

15 REVENUE FROM OPERATIONS

Particulars	For the Year ended March 31, 2022		For the Year ended March 31, 2021	
I Sales:				
1. Sale of Industrial Raw Materials(IRM)	1,464.55		1,572.73	
2. Compensation from Land Acquisition	-		266.83	
3. Sale of Industrial Sheds/Flats & Plots	720.25	2,184.80	1,379.96	3,219.52
II Income related to IRM Activity :				
Incentive on Purchase of Raw Materials	21.42	21.42	17.08	17.08
III Income from Industrial Estates:				
1. Normal Interest on Installments (Refer Note 15.3)	96.95		163.14	
2. Rent from sheds/Land	214.36		150.66	
3. Recovery of Power Line Charges from Allottees	310.26		328.33	
4. Joint Venture with KSIIDC - ITBT PARK-Gross	371.32		348.79	
5. Other I E Income	370.38	1,363.28	647.37	1,638.29
IV Other Operating Income				
1. Interest on Credit Sales-RMT Assistance	57.09		47.73	
2. Income from project contracts	-		-	
3. Service Tax Recovery From Contractors	-	57.09	-	47.73
Total		3,626.58		4,922.62

15.1

Particulars of Sales	For the Year ended March 31, 2022		For the Year ended March 31, 2021	
Industrial Raw Materials				
Iron & Steel	1,464.55		1,572.73	
Paraffin Wax	-		-	
Cement	-		-	
Coal & Coke	-	1,464.55		
	-			1,572.73
Industrial Sheds/Flats and Plots				
Plots	587.20		644.01	
Sheds/Flats	133.04		735.95	
Vishwa - Common Work/Coir Sheds	-		-	
Land - Consideration on Acquisition	-	720.25	266.83	1,646.79
Total		2,184.80		3,219.52

- 15.2 During the year accounting of Industrial Estate Sale value of Industrial Plots and Sheds/Flats shown in Note No 15(1)(3) includes the sale value of prior periods due to non receipt of documents of sale deeds and other information required from the Branches / divisional offices.
- 15.3 As indicated in A-II(1) of Note 1 (Significant Accounting policies) the company accounted the interest in respect of instalments from allottees of IE sheds/Flats and other Buildings on cash basis. The interest accounted during the year on cash basis is Rs 96.95 lakhs (PY Rs 163.14 lakhs) as shown in 15(III)(1) above.
- 15.4 The Company has entered into a Joint Venture Agreement on 8.3.2001 with M/s. Karnataka State Industrial Investment & Development Corporation Limited (A Government of Karnataka undertaking) for establishing Software Technology Park which subsequently modified to IT & BT Park. The Company has given land measuring 6417 Sq.mts at Rajajinagar, Bangalore on lease for a period of 30 years at an annual Rent of Rs.1000/- per annum. KSIIDC has established the ITBT Park on the above land by arranging finance. As per the Joint Venture Agreement, the net accrued Income (Rent) shall be shared by KSIIDC and KSSIDC in the ratio of 70:30. During the year the company has accounted the following incomes under this venture.

Particulars of Sales	For the Year ended March 31, 2022		For the Year ended March 31, 2021	
Gross Share of Income from Joint Venture		371.32		348.78
Lease rent of land		0.01		0.01
Gross Income accounted Ref Note 15(III)(4)		371.33		348.79
Less: Share of Property Taxes included in the amount shown under Rates & Taxes shown in Note 21(5)		12.97		12.77
Less: Share of expenses - included in the amount shown under Other Administrative Expenses shown in Note-21(12).		5.01		0.72
Net Share of Profit from Joint Venture		353.35		335.31

Apart from share in rent, the interest claimed by the Company on delay in payment of rent is disputed by KSIIDC Limited and are seeking clarification and the matter is being pursued. The cumulative interest worked out by the Company till FY 2012-2013 is Rs.28.81 lakhs. The same is accounted and treated as doubtful and suitable provision has been made and included in the amount shown under Trade Receivables Note 12(3)(b).

- 15.5 Sales shown as at Note No 15.1 is exclusive of GST.

16 OTHER INCOME

Particulars of Sales	For the Year ended March 31, 2022		For the Year ended March 31, 2021	
	I Interest:			
1. Interest on Bank Deposits	1,992.09		2,094.74	
2. Interest - Others	277.61	2,269.71	216.37	2,311.11
II Miscellaneous Income				
1. Net Gain on redemption of units	-		-	
2. Miscellaneous Income	759.89		787.93	
3. State Government Award	-	759.89	-	787.93
III Provision not required withdrawn(Ref Note 16.2)		346.34		849.24
Total		3,375.94		3,948.27

16.1 Amount of interest-others shown in Note No 16(I)(2) includes - (1) Interest on delayed payment of Installments/Rent of Rs.260.06 lakhs (PY Rs 213.64 lakhs). (2) Interest on IT Refund of Rs 15.90lakhs. (3) Other Interest earned Rs 1.65 lakhs (PY Rs 2.73 lakhs).

16.2 Amount of Provision not required withdrawn in Note 16(III) includes -(1) Earned Leave encashmen and Sick Leave provision amount - Rs 110.62 lakhs. (2) IT provision in excess of FY 20-21 amount Rs 117.53 lakhs (3) Annuity Sale Provision amount - Rs 91.61 lakhs (4) Other provision amount Rs 26.58 lakhs.

17 PURCHASE OF TRADING ITEMS/INDUSTRIAL ESTATE EXPENSES

Particulars of Sales	For the Year ended March 31, 2022		For the Year ended March 31, 2021	
	I Expenses related to traded items:			
1. Purchase of traded items	1,429.24		1,421.79	
2. Freight and other trading expenses	9.57	1,438.81	12.04	1,433.84
II Industrial Estate Expenses		474.97		2,604.54
Total		1,913.78		4,038.38

Particulars of Purchase of Traded Items - Ref Note 17(I)(1)	For the Year ended March 31, 2022		For the Year ended March 31, 2021	
	Iron & Steel	1,429.24		1,421.79
Paraffin Wax	-		-	
Cement	-		-	
Coal & Coke	-		-	
Total		1,429.24		1,421.79

17.2	Particulars of Industrial Estate Expenses - Ref Note -17(II)	For the Year ended March 31, 2022		For the Year ended March 31, 2021	
		1. Land purchased		57.04	
2. WIP - Infrastructural works		25.75		1037.51	
3. Re-transfer of Sheds / Land from Fixed Assets		2.42		13.04	
4. Compensation to KIADB - MT Sagar Land as per Supreme Court Judgement		0.00		0.00	
5. Infra structure works - KSSIDC share		146.16		875.81	
6. Infra structure works - other upgradation works		242.90		556.50	
7. Expenditure on drawing Power Lines		0.69		121.68	
Total		474.97		2604.54	

18 CHANGES IN INVENTORIES

Particulars	For the Year ended March 31, 2022		For the Year ended March 31, 2021	
	I Inventories (Closing Balance):			
1. Industrial Raw Materials		-		12.95
2. Indl. Estate - Land Account		15,055.44		15,008.95
3. Indl. Estate - Work-in-progress + Infra Development		21,445.30		21,647.82
4. Indl. Estate - Completed Sheds/Flats		1,253.49		1,226.32
Total		37,754.23		37,896.03
II Inventories (Opening Balance)				
1. Industrial Raw Materials		12.95		130.42
2. Indl. Estate - Land	15,008.95		15,027.91	
Less : Adjustment	-	15,008.95	-	15,027.91
3. Indl. Estate - Work-in-progress + Infra Development	21,647.82		21,897.10	
Less : Adjustment		21,647.82	184.53	21,712.56
4. Indl. Estate - Completed Sheds/Flats	1,226.32		545.81	
Less : Adjustment	-	1,226.32	-	545.81
Total		37,896.03		37,416.70
NET INCREASE(-) OR DECREASE		141.80	-	479.33

18.1 Details for difference between Closing and Opening Inventories shown in Note-18 is as under :

Particulars	For the Year ended March 31, 2022		For the Year ended March 31, 2021	
	Stock in Trade(Industrial Materials) - Closing	-		12.95
Stock in Trade(Industrial Materials) - Opening	12.95	(12.95)	130.42	(117.47)
Stock in Trade IE Property(Completed Sheds/Flats) -Closing	1,253.49		1,226.32	
Stock in Trade IE Property(Completed Sheds/Flats) Opening	1,226.32	27.17	545.81	680.52

Particulars	For the Year ended March 31, 2022		For the Year ended March 31, 2021	
WIP + Infra Development - IE property - Closing	21,445.30		21,647.82	
WIP + Infra Development - IE property - Opening	21,647.82	(202.51)	21,712.56	(64.75)
Land - IE Property- Closing	15,055.44		15,008.95	
Land - IE Property- Opening	15,008.95	46.49	15,027.91	(18.96)
NET INCREASE IN INVENTORY - REDUCED IN EXPENDITURE		141.80		(479.33)

19 EMPLOYEE BENEFITS EXPENSES

Particulars	For the Year ended March 31, 2022		For the Year ended March 31, 2021	
1. Salaries and Wages :				
a. Salaries & wages	863.45		1,041.42	
b. Bonus and Add-Bonus(Ex-gratia)	15.71		18.41	
c. Earned and Sick Leave	28.12		205.15	
d. VRS-Expenses	-	907.28	42.50	1,307.47
2. Provident Fund and other Contribution		95.06		107.26
3. Staff Welfare Expenses :				
a. Gratuity Expenses	53.69		114.47	
b. Other Staff welfare expenses	82.81	136.50	93.96	208.43
Total		1,138.84		1,623.16

- 19.1 The amount of Salaries and Wages shown in 19(1)(a) includes salary paid to Managing Director of Rs.17.04 lakhs (PY Rs18.63 lakhs).
- 19.2 The Other staff welfare expenses shown in 19(3)(b) includes, Medical reimbursement to Managing Director of Rs NIL (PY Rs NIL).
- 19.3 The Other staff welfare expenses shown in 19(3)(b) includes, Medical reimbursement to Chairman of Rs. NIL (PY Rs.NIL).
- 19.4 The amount of Earned and Sick-leave shown in 19(1)(c) is based on the Acturial Valuation by Acturier- CY Rs 28.12 lakhs (PY Rs 205.15 lakhs) as per the Accounting Policy of the Company. During the FY, as per the report of acturier the expected liability is decreased consequent to the increase in rate of discount by 0.70% in some case of the employees. In view of this additional provision has been considered wherever there is increase in obligation and in case of decrease in obligation the balance provision carried forwarded from previous year has been adopted. Necessary adjustment of expenditure and withdrawal of provision will be on the actual workings for the retired employees on the date of retirement during the year.
- 19.5 Gratuity Expense amount of Rs 53.69 lakhs (PY !14.46 lakhs) is shown as per the Gratuity Report issued by LIC of India.

19.6 Details of Provident Fund and other Contribution shown in 19(2) above is as under :

Particulars	For the Year ended March 31, 2022		For the Year ended March 31, 2021	
1. Provident Fund contribution :				
a. PF contribution	84.72		90.47	
b. Admn and Inspection charges	3.33		4.09	
	88.05		94.56	
Less : Recovery related to deputed staff from organisations	0.34	87.71	4.70	89.86
2. EDLI Premium		0.25		8.88
3. Leave Salary & Pension contribution:				
a. Managing Director	2.92		3.66	
b. Other Deputed Staff	3.65		4.19	
c. Employees GSLI	0.52	7.10	0.67	8.52
TOTAL		95.06		107.26

20. DEPRECIATION AND AMORTIZATION EXPENSES

Particulars	For the Year ended March 31, 2022		For the Year ended March 31, 2021	
1. Depreciation on Fixed Assets- Tangible		114.05		109.70
2. Impairment of Asset		-		-
3. Amortization of Intangible Assets		2.42		4.09
Total		116.47		113.79

21. OTHER EXPENSES

Particulars	For the Year ended March 31, 2022		For the Year ended March 31, 2021	
1. Rent		17.11		15.56
2. Repairs to Buildings and Infra structure		11.23		40.63
3. Repairs to Machinery and Vehicles		28.19		21.62
4. Insurance		2.84		2.66
5. Rates & Taxes		87.38		54.36
6. SSI Development Expenses:				
i. Contribution to Associations/Organisations	2.00		-	
ii. Other SSI Development Expenses	-	2.00	-	-
7. Donation to Chief Minister Relief Fund		-		-
8. Auditors Fees and Other Expenses		5.15		8.09
9. Vehicle Fuel		57.10	-	52.50
10. Watch & Ward		221.58		281.09
11. Advertisement Expense		22.30		30.39
12. Other Administrative Expenses		327.05		276.23
13. Corporate Social Responsibility Expenses		20.00		25.00
14. Provision for Debts and Others :				
i. Provision for annuity Sales / Lease Income	7.71		74.74	
ii. Other Provisions	269.65	277.36	1133.96	1208.69
Total		1079.30		2016.82

21.1 The Other Administrative Expenses of Rs 327.05 lakhs(PY Rs 276.23 lakhs) shown in 21(12) above includes the following amounts :

Particulars	For the Year ended March 31, 2022		For the Year ended March 31, 2021	
1. Remuneration to Chairman		12.60		8.26
2. Remuneration to Vice Chairman		6.00		2.79
3. Travel Expenses - Chairman		15.93		12.76
4. Travel Expenses - Vice Chairman		2.43		1.55
5. Remuneration to Chairman-office-staff		21.57		13.01
6. Remuneration to Vice Chairman-office-staff		10.82		3.73
		69.35		42.11
1. Home Travel/LTC/Local Conveyance/Transfer TA		6.79		4.85
2. Managing Directors Travel Expenses		0.32	-	0.52
3. Directors sitting Fees		0.65		2.92
4. Rates & Taxes		45.39		34.40
5. Printing & Stationary		7.00		12.23
6. Postage & Telephone		11.14		11.75
7. Maintenance - Office Equipments		21.72		18.53
8. Court Fee & Legal Charges		14.98		14.72
9. Professional Charges		130.47		120.86
10. Joint Venture Expenses		5.01		0.72
11. Subscriptions & Reference Books		1.04		1.20
12. Ent-Exp/Sales promotion/Exhibitions/ Meetings/Other expenses		13.19		10.94
13. SBF Contribution		-		0.50
		257.70		234.13
Total		327.05		276.23

21.2

Break up for Auditors Fees and expenses Ref Note Note 21(8)	For the Year ended March 31, 2022		For the Year ended March 31, 2021	
1. Audit Fees for FY 2021-2022		4.25		5.50
2. Audit Fee Difference				0.77
3. Tax Audit		0.90		1.82
Total		5.15		8.09

21.3 As per Section 135 of the Companies Act, 2013, a company meeting the applicability threshold needs to spend atleast 2% of its average Profit Before Tax for immediately preceding three financial years on corporate social responsibility (CSR) activities.

- Gross amount required to be spent by the company during the year 21-22: Rs 19.41 lakhs (PY: Rs.24.05 lakhs)
- Company has spent Rs 20.00 lakhs during the year towards CSR to Chief Minister Relief Fund under Preventive Health Care (Note 21(13) above).
- Short Fall at the end of the year : NIL

- d) Total of previous years short fall : Rs 7.81 lakhs. This shortfall is being spent during FY 2022-2023. CSR Committee approved on 30.03.2022.
- e) Reason for short fall : Short spent during FY 2019-2020.
- f) Nature of CSR Activities : Amount have been spent towards Preventive Health Care and Educational Development Service.

22 Prior Period Adjustments

Particulars	For the Year ended March 31, 2022		For the Year ended March 31, 2021	
I Income / Adjustments				
a. Sale of Sheds / Flats/ Plots / Adjustment of Cost of Sales	-		-	
b. Supervision cgs-on work Expn.& others	-		-	
c. Supervision cgs-on work Expn-SCP-TSP	-		-	
d. Power line cgs & others	-		-	
e. Accounting to Capital Reserve-adjustment	-		33.61	
f. Misc. Income-Salary/Medical/IT/Repairs/ TA Bill & others	-	-	2.32	35.93
II Expenses / Adjustments				
a. Sale of Plots/Viswa sales	-		3.71	
b. IE Expenses/Service Cgs/Financial charges/ interest	13.81		1.40	
c. Power Line Refunds / StampDuty Reversal	-		0.70	
d. Rent	-		-	
e. Emp-benefits-reversal of Enc/TA/MED/OTHERS	-		14.34	
f. Others	-	13.81	1.42	21.56
Net Adjustment of Income / Expenditure		(13.81)		14.37

23

Tax Expenses	For the Year ended March 31, 2022		For the Year ended March 31, 2021	
Provision for tax for the current year		510.00		400.00
Taxes for the previous year		-		-
Deffered Tax		73.54		(41.45)
Total		583.54		358.55

24 In accordance with compliance of AS 20 (Earnings per Share) the following disclosures are made

Particulars	For the Year ended March 31, 2022		For the Year ended March 31, 2021	
Profit available to the Equity Share Holders (Rs)		1,541.62		1,213.91
Weighted Average number of Equity shares (Nos)		26.02		26.02
Earnings Per Share of Face Value of Rs.100 each (Basic/Diluted)		59		47

- 25 The Company has filed Income Tax Returns up to Financial Year 2020-2021 (Assessment year 2021-2022). The advance tax account and provision for taxation account till FY 2020-2021 (AY 2021-2022) was adjusted as per the requirement of AS-22. As per the Income Tax Department there are three demands are outstanding as of 31.03.2022:

MANAGEMENT REPLY - PRESENT STATUS	AS PER IT DEPARTMENT			
PARTICULARS	ASSESSMENT YEAR	SECTION CODE	DATE OF DEMAND	AMOUNT OUTSTANDING
1. On the basis of Assessment order u/s 143(3) balance payable is Rs 10.08 lakhs which is towards interest on DDT. The Department has since revised the demand to Rs 0.39 lakhs vide its rectification order date 18.11.2016, the company has written to department on 17.02.2017 to cancel the demand. Matter is pending. The amount has been shown as contingent liability (Refer note 26)	2013-2014	154	18.11.2016	0.39
2. On the basis of Assessment order u/s 143(1a) balance payable is Rs. 34.06 lakhs which is towards DDT. The company has filed an application for rectification with the department on 17.02.2017 and the matter is pending. The amount has been shown as contingent liability (Refer note 26)	2015-2016	143(1)(a)	04.05.2016	16.28
3. On the basis of Intimation u/s 143(1a) balance payable is Rs 6.45 lakhs which is towards short payment of Tax. An application has been filed for rectification with the department and the matter is pending. The amount has been shown as contingent liability (Refer note 26)	2017-2018	143(1)(a)	14.03.2019	6.45
TOTAL				23.11

26

Contingent Liability and commitments(to the extent not provided for)	For the Year ended		For the Year ended	
1. Claims against KSSIDC pending in Courts/Tribunals		44.01		44.01
2. Claims not acknowledged as Debts		120.21		120.21
3. a. Capital commitments		NIL		NIL
b. Other commitments		NIL		NIL
4. Demand raised by IT department		23.11		25.95

There are 100 Nos of Court Cases pending in various courts. The breakup of cases is, Supreme Court(4 nos), High Court of Karnataka(75 nos under General Miscellaneous and Service Matter classifications), Civil Court(14 nos), Consumer Court(3 nos), Debts Recovery Tribunal(2 nos), National Green Tribunal(1 no) and Land Grabing Court (1 no).

- 27 As per requirements of AS-18, the disclosures for related parties and transactions with them are given below:

Related Parties and Relationship

Name of the Related Party	Relationship
A. Related parties	Key Management Personnel
1. Sri Kalakappa Gurushanthapp Bandi MLA	Chairman KSSIDC from 28.07.2020
2. Sri S Dattatri Bin Suryanarayana Rao	Vice Chairman KSSIDC from 08.10.2020
3. Sri Pankajkumar Pandey IAS	Principal Secretary to Govt. C&I Dept. from 31.03.2021
4. Smt C. Sathybhama IAS	MD KSSIDC from 15.03.2021 to 31.05.2022
5. Dr. Ramprasath Manohar V IAS	MD KSSIDC upto 15.03.2021, MD KSIIDC upto 11.10.2021
6. K.P.Mohan Raj IAS	MD KSIIDC from 11.10.2021 to 11.01.2022
7. Dr M R Ravi IAS	MD KSIIDC from 11.01.2022
8. Dr N.shivashankara IAS	CEO and EM, KIADB from 20.07.2020
9. Sri Chandrashekar Nayak IAS	Deputy Secretary (B&R) Finance Dept. from 14.09.2020
10. Sri Shivayogi Hiremata	CE PWD from 18.02.2020
11. Smt Vinoth Priya	Director, MSMEDI from 14.09.2020
12. Smt Hemalatha C	Director Secretary DPE from 06.08.2020
13. Sri K B Arasappa	President, KASSIA from 20-07-2020 to 18.11.2021
14. Sri P.sashidhar	Administrative officer KASSIA from 18.11.2021
15. Sri K Narayana Prasanna	Director Secretary Laghu Udyog Bharathi from 10.08.2020
16. Sri S C Patil Sydhapura	Director from 01.09.2020
17. Sri G R Akadas	Director MSMED from 09.10.2019

- 27.1 Transactions undertaken with the related parties are disclosed separately in note no. 19.1 and 21.1.

28

Financial Ratios :	2021-2022	2020-2021	Variance	Reasons if variance in greater than 25%
a) Current Ratio (Current Assets / Current Liabilities X 100)	460.78	398.78	62.00	
b) Debt Equity Ratio (Debt / Equity X 100)	6.16	6.54	(0.37)	
c) Debt Service Coverage Ratio (Earnings available for Debt / Debt X 100)	131.11	104.99	26.12	
d) Return on Equity Ratio (Net Profit / Equity X 100)	7.51	6.28	1.24	
e) Inventory Turnover Ratio (Turnover / Inventory X 100)	9.61	12.99	(3.38)	
f) Trade Receivables Turnover Ratio (Turnover / Trade Receivable)	4.82	4.01	0.81	
g) Trade Payable Turnover Ratio (Purchases / Trade Payable)	0.00	741.94	(741.94)	
h) Net Capital Turnover Ratio (Net Capital / Turnover X 100)	565.71	392.88	172.83	
i) Net Profit Ratio (Net Profit / Turnover X 100)	42.51	24.66	17.85	
j) Return on Capital Employed (Net Profit / Capital Employed)	0.02	0.02	0.00	
k) Return on Investments (Net Profit / Equity)	0.08	0.06	0.01	

Current Assets	87,414.89	87,066.12		
Current Liabilities	18,971.23	21,833.33		
Debt	1,264.63	1,264.63		
Equity	20,515.99	19,339.97		
Earnings available for Debt	1,658.08	1,327.70		
Net Profit	1,541.62	1,213.91		
Turnover	3,626.58	4,922.62		
Purchases	1,429.24	1,421.79		
Inventory	37,754.23	37,896.03		
Trade Receivable	752.79	1,227.15		
Trade Payable	-	1.92		
Capital Employed	71,377.22	68,353.38		

- 29 Figures appearing in Financial Statements are rounded off to nearest Rupee. Figures appearing in Financial Statements for the previous year have been re-grouped and re-arranged wherever necessary.
- 30 Earning / Expenditure in Foreign Exchange Rs. Nil./- (PY Rs. Nil/-)3
- 31 Various balances shown under Long Term Borrowings, Trade Payables, Non-Current, Current liabilities, Trade Receivables, Loans and Advances and Non-Current, Current Assets are subject to confirmation.
- 32 As per requirements of AS-17, Segment Report is enclosed - Annexure - E.
- 33 A Civil suit before Civil Judge, Hassan had been filed by KSIMC Ltd (since amalgamated with effect from 01-04-2010 with the Company) during 2003, against its Ex-Branch Manager, Sri B. Shivarudrappa towards the financial loss caused by him to the Corporation resulted from misappropriation of funds, irregularities and illegalities in maintaining the records, maintenance of parallel records, registers namely Cash books, vouchers, pass sheets etc and grave omissions and commissions committed during his tenure as CSO of Hassan Branch Office during the period 1993-94 to 2000-01. The case filed against him, before the Civil Judge Hassan in OS162/2003 has been recalled and the case has been reopened and is in progress and posted for defendant evidence on 31.05.2022. The Company has filed execution petition No 509/2014 before the Civil Judge Hassan for execution of the Judgment and Decree in OS 162/2003.

However, Sri B. Shivarudrappa has preferred an appeal in RA 64/2013 C/w Misc 13/2013 before the Principal District and Sessions Judge Hassan, challenging the judgment and the decree dated 25-02-2013 and the matter is dismissed on 01.09.2017. Further, OS 162/2003 which was remanded for fresh disposal is dismissed on 06.01.2018. The case was closed on 06.01.2018 and the case was closed as the said Sri B. Shivarudrappa is since deceased. However the Civil Suit No O.S. 162/2003 filed by KSSIDC has been recalled and the said case has been reopened and is in progress and posted for orders on IA on 20.07.2020 for taking steps for impleading the LR's of the deceased. As the matter was reopened the LCR could not be retrieved from trial court and further action to prefer Appeal in the connected matters could not be initiated. Further action will be initiated on the outcome of the suit and other connected matters.

- 34 In respect of dues of Rs 66.73 lakhs recoverable from M/s Indratham Construction Company (Private) Limited against whom the Company has obtained decree from Court of Law for recovery of dues in the previous years. However, in view of uncertainty in execution of decree and uncertainty of recovery of Principal itself, the interest for the year amounting to Rs.10.36 lakhs (PY Rs.10.36 lakhs) is not recognized as Income in accordance with AS-1 & AS-9. Cumulative interest and costs awarded by Court not recognized works out to Rs.299.66 lakhs (PY Rs.289.30 lakhs). Further full provision against the Principal amount of Rs.66.73 lakhs (PY Rs.66.73 lakhs) is already existing in the books and included in the amounts shown under Trade Receivables - Ref Note 14(3)(b)(Non-Current). The Company is examining the possibility of initiating recovery through Revenue Recovery proceedings.
- 35 The court had passed the following decree's orders in the earlier year(s) in respect of the dues recoverable from M/s Narayana Shetty constructions company Pvt Ltd.

O.S NO	Amount decreed (Rs)	Suit Costs (Rs)	Total (Rs)
430/91	2.22	0.22	2.44
214/91	2.57	0.32	2.89
Total for the year	4.79	0.55	5.34
Total for the previous year	4.79	0.55	5.34

The court has also ordered the interest on Principal amount of Rs 4.79 lakhs at 18% P.A from the date of suit filed for recovery along with suit costs. As execution of decree is still pending the interest income and the suit costs are not recognized in the books in accordance with AS-1 and AS-9. The interest not recognized for the year works out Rs 0.86 lakhs(PY Rs 0.86 lakhs) and the cumulative interest and costs not recognized as on 31.03.2022 works out to Rs 26.94 lakhs(P.Y. Rs. 26.08 laksh). The Agency has challenged the Judgment and Decree in the High Court in Appeal Nos RFA 2457/2007 and 2458/2007 which are pending.

- 36 No proceedings have been initiated or pending against the Company for holding any benami property under the Benami Transactions Prohibitions Act, 1988 and the rules thereunder as at March 31, 2022 and March 31, 2021.
- 37 The Company has not been declared a wilful defaulter by any bank or financial institution or other lender as at March 31, 2022 and March 2021.
- 38 The Company has not advanced or loaned or invested funds (either borrowed funds or share premium or any other sources or kind of funds) to any other person(s) or entity(ies), including foreign entities (intermediaries) with the understanding that the intermediary shall directly or indirectly lend or invest in other persons or entities identified in any manner whatsoever by or on behalf of the company (ultimate beneficiaries) or provide any guarantee, security or the like to or on behalf of the ultimate beneficiaries.
- 39 The Company has not received any fund from any person(s) or entity(ies), including foreign entities (Funding party) with the understanding (whether recorded in writing or otherwise) that the company shall directly or indirectly lend or invest in other persons or entities identified in any manner whatsoever by or on behalf of the Funding Party (Ultimate Beneficiaries) or provide any guarantee, security or the like to or on behalf of the Ultimate Beneficiaries.
- 40 The Company did not have any transaction which was not recorded in the books of accounts that has been surrendered or disclosed as income during the previous year in the tax assessments under the Income Tax Act, 1961.

- 41 The Company has not traded or invested in Crypto currency or virtual currency during the year ended March 31, 2022 and year ended March 31, 2021.

As per our Report of even date
For RAMRAJ & CO.
Chartered Accountants
F.R.N. 0002839S

Sd/-
S.J.SOMASHEKAR IAS
Managing Director

Sd/-
PANKAJ KUMAR PANDEY IAS
Secretary to Govt (C&I) & Director

Sd/-
CA A Amarnatha Reddy
Partner
(M.No 213102)
Place: Bangalore
Date: 29-07-2022

Sd/-
(N.P. Dhiren)
Company Secretary

ANNEXURE-A

GRANTS RECEIVED & EXPENDITURE INCURRED DURING FINANCIAL YEAR - 2021-2022

Amount In Lakh

Sl. No.	Particulars	For the Year ended 31st March 2022				For the Year ended 31st March 2021			
		OB-01-04-2020	AMT-RECYD	EXPENDITR / REFUND	CB-31-03-2020	OB-01-04-2018	AMT-RECYD	EXPENDITR / REFUND	CB-31-03-2020
1	WGDP Gant	421.85			421.85	423.75		1.90	421.85
2	GRANT : INFR-1516-SUBSDY/AMBDKR/OTHER	112.50		35.50	77.00	252.99	-	140.49	112.50
3	IID PHASE-I UPGRADATION	200.02		12.16	187.85	1,424.11	352.99	1,577.08	200.02
4	IID PHASE-II UPGRADATION	327.39		267.25	60.14	1,791.55	2,829.03	4,293.19	327.39
5	IID PHASE-III UPGRADATION	1,655.26		506.96	1,148.30	1,122.50	2,871.00	2,338.24	1,655.26
6	IID PEENYA	2,006.29		1,489.50	516.79	2,000.00	1,000.00	993.71	2,006.29
		4,723.31	-	2,311.37	2,411.94	7,014.90	7,053.01	9,344.60	4,723.31

ANNEXURE - B

Trade Payable Ageing:

Particulars	As at 31-03-2022				
	Outstanding for following periods from due date of payment				
	Less than 1 year	1 Year to 2 Years	2 Year to 3 Years	More than 3 years	Total
MSME					0
Others					0
Disputed - MSME					0
Disputed - Others					0
Total Trade Payable	0	0	0	0	0
Particulars	As at 31-03-2021				
	Outstanding for following periods from due date of payment				
	Less than 1 year	1 Year to 2 Years	2 Year to 3 Years	More than 3 years	Total
MSME					0
Others	1.92				1.92
Disputed - MSME					0
Disputed - Others					0
Total Trade Payable	1.92	0	0	0	1.92

ANNEXURE - C

Trade Receivable Ageing:

Particulars	As at March 31, 2022						
	Outstanding for following period from due date of payment						
	Not yet due	Less than 6 months	6 months to 1 year	1 Year to 2 Years	2 Year to 3 Years	More than 3 years	Total
Undisputed Trade Receivable - Considered good		414.25	60.15	55.10	24.98	126.90	681.39
Undisputed Trade Receivable - Which have significant increase in credit risk							0.00
Undisputed Trade Receivable - Credit Impaired		44.22	37.11	96.98	105.16	1153.32	1436.78
Disputed Trade Receivable - Considered good						71.39	71.39
Disputed Trade Receivable - Which have significant increase in credit risk							0.00
Disputed Trade Receivable - Credit Impaired		0.00				657.15	657.15
Total		458.47	97.26	152.08	130.14	2008.77	2846.72
Less : Impairment for Doubtful Receivable		44.22	37.11	96.98	105.16	1810.48	2093.94
Total Trade Receivable		414.25	60.15	55.10	24.98	198.29	752.79
		414.25	338.53	474.41		278.38	
Particulars	As at March 31, 2021						
	Outstanding for following period from due date of payment						
	Not yet due	Less than 6 months	6 months to 1 year	1 Year to 2 Years	2 Year to 3 Years	More than 3 years	Total
Undisputed Trade Receivable - Considered good			499.71	50.73	51.14	23.64	401.51
Undisputed Trade Receivable - Which have significant increase in credit risk							0.00
Undisputed Trade Receivable - Credit Impaired		48.32	30.50	80.90	102.68	1360.97	1623.37
Disputed Trade Receivable - Considered good						200.42	200.42
Disputed Trade Receivable - Which have significant increase in credit risk							0.00
Disputed Trade Receivable - Credit Impaired			0.00			200.42	200.42
Total		548.03	81.23	132.04	126.32	2163.31	3050.93
Less : Impairment for Doubtful Receivable		499.71	48.32	30.50	80.90	102.68	1561.38
Total Trade Receivable		499.71	50.73	51.14	23.64	601.93	1227.15
			550.44	550.44		676.71	

ANNEXURE - D

Disclosures required under AS-15 for the year ended 31.03.2022 is indicated below : Refer Note 6

Sl. No	Particulars	Gratuity		Earned Leave		Sick Leave	
		Rs.	Rs.	Rs.	Rs.	Rs.	Rs.
1	Principal actuarial Assumption used	31.03.2022	31.03.2021	31.03.2022	31.03.2021	31.03.2022	31.03.2021
	Discount Rate	7.00%	7.00%	6.43%	6.43%	7.05%	7.05%
	Salary Escalation	7.00%	7.00%	6.00%	6.00%	6.00%	6.00%
2	Table Showing Changes in present value of obligation						
	Present value of obligations as at beginning of the year	1,075.66	1,408.82	660.74	672.16	228.28	304.73
	Interest cost	75.30	98.65	41.49	43.22	14.34	19.59
	Current Service Cost	25.76	30.06	55.06	81.47	11.29	17.16
	Past Service Cost (vested)	-	-				
	Past Service Cost (Non-vested)						
	Benefits Paid	(375.39)	(394.55)		-	-	-
	Amount paid/ adjusted (Retired Employees provision reversed)	-	-		-	-	-
	Actuarial(gain)/loss on obligations	66.30	(67.32)	(300.62)	(136.12)	(103.74)	(113.20)
	Present value of obligations as at end of year	867.62	1,075.66	456.67	660.74	150.17	228.28
3	Table Showing changes in the fair value of plan assets						
	Fair value of plan assets at beginning of year	1,183.33	1,003.29	-	-	-	-
	Expected return on plan assets	71.71	84.22	-	-	-	-
	Contributions	55.56	490.36	-	-	-	-
	Benefits Paid	(375.39)	(394.55)	-	-	-	-
	Actuarial gain/(loss) on Plan assets	-	-	-	-	-	-
	Fair value of plan assets at the end of year	935.21	1,184.33	-	-	-	-
4	Table Showing Fair value of plan assets						
	Fair value of plan assets at beginning of year	1,183.33	1,003.29	-	-	-	-
	Actual return on plan assets	71.71	84.22	-	-	-	-
	Contributions	55.56	490.36	-	-	-	-
	Benefits Paid	(375.39)	(394.55)	-	-	-	-
	Fair value of plan assets at the end of year	935.21	1,183.33	-	-	-	-
	Funded status	67.58	107.67	-	-	-	-
	Excess of actual over estimated return on plan assets	-	-	-	-	-	-
5	Actuarial Gain/Loss recognized						
	Actuarial (gain)/loss on obligations	66.30	(67.32)	-	-	-	-
	Actuarial (gain)/loss for the year - plan assets	-	-	-	-	-	-
	Total (gain)/loss for the year	66.30	(67.32)	-	-	-	-
	Actuarial (gain)/loss recognized in the year	66.30	(67.32)	-	-	-	-
6	The amounts recognized in balance sheet						
	Present value of obligations as at the end of year	867.62	1,075.66	456.67	660.74	150.17	-
	Fair value of plan assets as at the end of the year	935.21	1,184.33	-	-	-	-
	Funded status	67.58	108.67	(456.67)	(660.74)	(150.17)	-
	Net asset/(liability) recognized in balance sheet	67.58	108.67	(456.67)	(660.74)	(150.17)	-
7	Expenses Recognized in statement of Profit and loss						
	Current Service cost and Past Service cost	25.76	30.06	55.06	81.47	11.29	17.16
	Interest Cost	75.30	98.65	41.49	43.22	14.34	19.59
	Expected return on plan assets	(71.71)	(84.22)	-	-	-	-
	Net Actuarial (gain)/loss recognized in the year	66.30	(67.32)	(300.62)	(136.12)	(103.74)	(113.20)
	(Income)/Expenses recognized in statement of Profit and loss	95.64	(22.83)	(204.07)	(11.42)	(78.11)	(76.45)

NOTE 1 : The amount of Earned and Sick-leave shown in 20(1)(c) is based on the Actuarial Valuation by Actuarier-CY Rs 28.12 (PY Rs 205.14) as per the Accounting Policy of the Company. During the FY, as per the report of acquirer the expected liability is decreased consequent to the increase in rate of discount by 0.70% in some case of the employees. In view of this additional provision has been considered wherever there is increase in obligation and in case of decrease in obligation the balance provision carried forward from previous year has been adopted. Necessary adjustment of expenditure and withdrawal of provision will be on the actual workings for the retired employees on the date of retirement during the year.

NOTE-2 : In respect of Gratuity, the company has set up an approved Gratuity Trust (approved by CIT) which has in turn taken a Group Gratuity Policy with LIC and Company is contributing amounts to Trust for arranging the payments to LIC.

During the year an amount of Rs 53.69(PY Rs 114.46) has been recognised in the P&L Account as per the payments made to LIC. The figures indicated in the above table are in accordance with the Gratuity Report furnished by LIC.

ANNEXURE - E

Statement of Segmentwise results reconciled with the Profits before taxes (Ref: Accounting Policy 'I' of Note: 1)

SL No.	PARTICULARS	SEGMENT				TOTAL SEGMENT		TOTAL COMPANY	
		INDUSTRIAL ESTATE		INDUSTRIAL RAW-MATERIAL		For the Year Ended 31st March 2021	For the Year Ended 31st March 2022	For the Year Ended 31st March 2021	For the Year Ended 31st March 2022
		For the Year Ended 31st March 2022	For the Year Ended 31st March 2021	For the Year Ended 31st March 2022	For the Year Ended 31st March 2021				
A	Relating to Revenue & Expenditure								
1	Segment Revenue	4,228.08	5,837.51	1,742.27	1,847.01	5,970.35	7,684.52	5,970.35	7,684.52
	Add/Less Intersegment Transaction (Provision withdrawn & Adjusted)	-	-	-	-	-	-	-	-
	Add: Unallocated Revenue	-	-	-	-	-	-	1,032.17	1,186.37
	Total Revenue	4,228.08	5,837.51	1,742.27	1,847.01	5,970.35	7,684.52	7,002.53	8,870.89
2	Segment Expenditure	915.93	3,978.68	1,440.29	1,435.31	2,356.22	5,414.00	2,356.22	5,414.00
	Increase (Decrease) in Stock	128.86	(596.80)	12.95	117.47	141.80	(479.33)	141.80	(479.33)
	Add: Inter Segment Transaction (Provision withdrawn & Adjusted)	-	-	-	-	-	-	-	-
	Add: Unallocated Expenditure*	-	-	-	-	-	-	987.92	1,089.36
	Total Expenditure	1,044.79	3,381.88	1,453.24	1,552.79	2,498.02	4,934.67	3,485.95	6,024.02
3	Contribution(1-2)	3,183.30	2,455.63	289.03	294.23	3,472.33	2,749.85	3,516.58	2,846.87
4	Apportionment of Expenditure**	706.30	1,006.68	197.93	282.11	904.23	1,288.79	904.23	1,288.79
5	Net Revenue (3-4)	2,477.00	1,448.94	91.10	12.12	2,568.10	1,461.07	2,612.35	1,558.08
B	Relating to Balance-sheet								
1	Segment Assets	79,321.81	75,682.41	4,615.25	4,144.12	83,936.07	79,825.53	83,937.07	79,826.53
2	Unapportioned Assets***	-	-	-	-	-	-	6,763.46	10,937.40
3	Total Assets	79,321.81	75,682.41	4,615.25	4,144.12	83,936.07	79,825.53	90,720.53	90,763.93
4	% of Segment Assets to Total Assets	87.44	83.42	5.09	4.57	92.52	87.99	67,499.90	67,815.35
5	Segment Liabilities	67,428.89	67,702.35	71.01	113.00	67,499.90	67,815.35	67,499.90	67,815.35
6	Unapportioned Liabilities****	-	-	-	-	-	-	23,220.63	22,948.58
7	Total Liabilities	67,428.89	67,702.35	71.01	113.00	67,499.90	67,815.35	90,720.53	90,763.93

* Means un-apportioned Staff Cost Expenses and Other Common expenses which cannot directly be related to particular Segment

** Means Staff Cost which are common and could be allocated to the respective Segment based on particular percentage

*** Includes Fixed Assets, A.O. Building Staff quarters Investments, Advance-tax, Capital Work-in-progressetc.

**** Includes Share Capital, Reserves and Surplus, Deferred Tax Liability and un-identifiable Secured Loansetc.

+ Net Revenue is before Prior period adjustments and Provision for Taxation.

